

ಸಂಸ್ಕರಿತ ಮಿಂಚಿನ ಬಳಿ, ಅ

ನ್ಯಾತೆ ನ್ಯಾತೆ ಭಾರತ

(ಒಂದು ರಾಜಕೀಯ ವಿನೇಜನೆ)

ಪಿ. ವೆಂಕಟರಮಣಾಚಾರ್ಯ

೧೯೨೭

ಶ್ರೀ ದ್ವೈಪಾಯನ ಪ್ರಸ್ತು, ಮುಂಬಯಿ

ವುನ್ನಡಿದ ವಿಂಚಿನ ಬಳ್ಳಿ, ಅ

ಸ್ವತ್ಯಂತ್ರ ಭಾರತ

(ಒಂದು ರಾಜಕೀಯ ವಿನೇಜನೆ)

ಹಿ. ನೆಂಕಟೆರಮಣಾಚಾರ್ಯ

೧೯೨೨

ಶ್ರೀ ದ್ವೈಪಾಯನ ಟ್ರಿಸ್ಟ್, ಮುಂಬಯಿ

ಪ್ರಕಾಶಕರು :

ಶ್ರೀ ದ್ವೈಪಾಯನ ಟ್ರಿಸ್ಟ್.

ಗೋವಿಲೆ ವಾಡಿ, ರಾಮ ಮಂದಿರ ಮಾರ್ಗ,

ವಿಲೆಪಾಲ್ (ಪೂರ್ವ),

ಮುಂಬಿಯ್-ಶಿಲ್

◎ ಇದರ ಎಲ್ಲ ಹಕ್ಕುಗಳು ಲೇಖಿಕರವು

ಮೊದಲನೇ ಅವೃತ್ತಿ ೧೦೨೦ ಪ್ರತಿಗಳು

೧೯೨೭

ಮುನ್ದುದೇದ ಮಿಂಚಿನಬಳಿ :

ಸಂಶ್ಲಷಣಕರು : ಶ್ರೀ ಚಿಂದುವೂರ್ಧವಾಚಾರ್ಯರ್ ಬುಲ್ಲಿ

ಸಂಪಾದಕರು :

ಡಾ. ಚಿದಂಬರ ಕುಲಕರ್ನಾ

ಡಾ. ಶ್ರೀಸಿವಾಸ ಹಾವನೂರ್

ಚಿಲೆ : ೪-೧೦೦ ರೂ.

ನಷ್ಟದ್ರಕರು :

ಕೆ. ಜಿ. ಜೋಶಿ,

ಕೆ. ಏ. ಬೋರ್ಡ್ ಪ್ರಿಯಂಗ್ ಪ್ರೇಸ್,

ಹಾರ್ವೇರ್‌ಹೆಲ್ ರಸ್ಟ್, ಧಾರವಾಡ

ವರಿವಿಡಿ

೧.	ಪೀಠಿಕೆ	೧
೨.	ನಿರಾಶ್ರಿತರು ಪುತ್ತು ಸಂಸ್ಥಾನಿಕರು	೧೨
೩.	ಸಂವಿಧಾನ ಮತ್ತು ಅದರ ತಿದ್ಯುಪಡಿಗಳು	೧೮
೪.	ಪಕ್ಷಗಳು ಮತ್ತು ಧೇಯಗಳು	೨೫
೫.	ಚುನಾವಣೆಗಳು	೩೪
೬.	ಕಲಾ ರಾಜ್ಯದತ್ತ	೩೯
೭.	ಭಾರತ ಮತ್ತು ಜಾತ್ಯ	೪೫
೮.	ಬದಲಾವಣೆಗಳು : ಅಶೋಕನ, ಅಶಂಕನ	೧೨೧
೯.	ಉಪಸಂಹಾರ	೧೩೪

ಪ್ರಕಾಶಕರ ಅರಿಕೆ

ಮುನ್ನಡೆದ ಮಿಂಚಿನ ಬಳ್ಳಿಯ ಎರಡನೆಯ ಕಾಡಿಯಿದು. ವೊದಲಿನ ಪ್ರಕಟನೆಯಾದ ‘ಬಂಗಲಾ ದೇಶ’ಕ್ಕೆ ಕನ್ನಡಗಿರಿಂದ ದೊರೆತ ಸ್ವಾಗತವು ನಮ್ಮನ್ನು ಧೈರ್ಯದಿಂದ ಮುಂದುವರಿಯುವಂತೆ ಮಾಡಿದೆ. ಆ ವಿಶ್ವಾಸವನ್ನು ಮೂಡಿಸಿದ ಚಂದಾದಾರರಿಗೂ ಇತರ ಮಿಶ್ರಿಗೂ ನಮ್ಮಕೃತಜ್ಞತೆಯನ್ನು ಸಲ್ಲಿಸುತ್ತೇವೆ.

ಸ್ವಾತಂತ್ರ್ಯದ ರೆಜಿಂಡೆನ್ಸ್‌ವನನ್ನು ಆಚರಿಸುವ ಸಂದರ್ಭದಲ್ಲಿ, ಸ್ವತಂತ್ರ ಭಾರತದ ರಾಜಕೀಯ ಸಾಧನೆಯನ್ನು ಕುರಿತು ಈ ಪ್ರಸ್ತುತವನ್ನು ಸಾದರಪಡಿಸಲು ಸಂತೋಷವೆನಿಸುತ್ತುದೆ. ಎಂದಿನಿಂದಲೂ ರಾಷ್ಟ್ರೀಯ ದೃಷ್ಟಿಯನ್ನಿರಿಸಿಕೊಂಡಿದ್ದ ಮಿಂಚಿನ ಬಳ್ಳಿಯ ಪ್ರಕಟನಾ ಯೋಜನೆಗೆ ಇದು ಅನುಗುಣವಾದದ್ದೇ ಆಗಿದೆ.

ಇದರ ಲೇಖಕರಾದ ಶ್ರೀ ಪಾಡಿಗಾರು ವೆಂಕಟರಮಣಾಚಾರ್ಯರ ಹೆಸರು ಕನಾಫಟಕದಲ್ಲಿ ಮನೆಮಾತಾಗಿದೆ. ಅವರ ‘ಕಸ್ತೂರಿ’ಯ ಪರಿಮಳವನ್ನು ಅಫ್ಫಾಣಿಸದ ಆಕ್ಷರಸ್ಥ ಕನ್ನಡ ಕುಟುಂಬವೇ ಇಲ್ಲ. ಆ ಪತ್ರಿಕೆಯ ಮೂಲಕ ಪ್ರಪಂಚ ಪರಿಚಯವನ್ನು ಮಾಡಿಕೊಡುವವರಾಗಿ, ‘ಪ್ರಹಾರ’ದ ಲಾಂಗೂಲಾಚಾರ್ಯರಾಗಿ ಮತ್ತು ‘ನವನೀರದ’ದ ನಷ್ಟಕವಿಯಾಗಿ ಅವರು ಕನ್ನಡ ಸಾರಸ್ವತ ರಂಗವನ್ನು ಬೇಳಿಸಿದ್ದಾರೆ.

ಎಲ್ಲಕ್ಕೂಡೆ ಹೆಚ್ಚಿಗೆ ಅವರು ವಿಚಾರವೇತ್ತಿರು; ಹಳತು-ಹೊಂಸತರ ಸಮಸ್ಯೆಯಾರರು. ರಾಜಕೀಯ, ಸಾಮಾಜಿಕ ವಲಯಗಳ ಯಾವುದೇ ಸಮಸ್ಯೆಯನ್ನು ಅವರಷ್ಟು ಸಾಮಾಜಿಕಯುತವಾಗಿ ವಿಶ್ಲೇಷಿಸಿ, ಸೋಂಸಾಗಿ ವಿವರಿಸುತ್ತಿರುವರು ನಾಡಿನಲ್ಲಿ ಬೆರಳೆನ್ನಿಂದೆಯಲ್ಲಿದ್ದಾರೆ. ಅಂತೆಯೇ ನಾವು ಈ ಕೃತಿಯನ್ನು ರಜಿಸಲು ಅವರಿಗೆ ಕೇಳಿಕೊಂಡೆವು. ಪ್ರಾಜ್ಯ ಶ್ರೀ ಜೀದುಪಾಧವರು ಮಾರು ದಶಕಗಳಷ್ಟು ಹಿಂದೆ ಅವರಿಂದ ‘ರಂಪಾದ ರಾಜ್ಯಕೃತಿ’ಯ ಬಗ್ಗೆ ಪ್ರಸ್ತುತವನ್ನು ಬರೆಯಿಸಿದ್ದರು. ಜಾಗ್ರತ ಮನದ ಪತ್ರಿಕೋದ್ಯಮಿಗೆ ಬಿಡುವಿನ ವೇಳೆಯಂಬಿದೆಯೆ? ಅಲ್ಲದೆ ನಾವು

ಕೊಟ್ಟಿದ್ದ ಆವಧಿ ಕಡಿಮೆಯದು. ಶ್ರೀ. ಪಾ. ಹೆಂ. ಆಚಾರ್ಯರು ಅದೇ ಹಳೆಯ ಅಭಿಪ್ರಾನವಿಟ್ಟು ಕೊಂಡು, ಸ್ನೇಹದ ಒತ್ತುಯಂತ್ರ ಮಣಿಯ ಈ ಕೃತಿಯನ್ನು ರಚಿಸಿದ್ದಾರೆ. ಇದು ಆವರ ಪರಿಪ್ರಕ್ಕ ವಿಚಾರಸರಣಿಯ ಫಲವಾಗಿದ್ದ ವಾಚಕರ ಮೆಚ್ಚುಗೇಯನ್ನು ಪಡೆಯುವುದೆಂದು ನಂಬಿದ್ದೇವೆ.

ಕಳೆದ ಸಲದಂತೆ ಈ ಸಲವೂ ಧಾರವಾಡದ ಕೆ. ಇ. ಬೋಡ್‌ ಮುದ್ರಣಾಲಯದವರು ಮುದ್ರಣದ ಸಕಲ ಜವಾಬ್ದಾರಿಯನ್ನು ವಹಿಸಿ ಕೊಂಡು, ದೂರದ ಮುಂಬಿಯಲ್ಲಿರುವ ನಮ್ಮಸ್ವಾ ನಿಶ್ಚಂತಗೋಳಿಸಿದ್ದಾರೆ. ಅದರ ಸಂಚಾಲಕರಿಗೂ ಕೆಲಸಗಾರರಿಗೂ ನಮ್ಮ ವಿಶೇಷ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.

ಮುಂಬಿಯ, ರಿಝಿ ಆಗಸ್ಟ್ ೧೯೬೭

ಧರ್ಮದತ್ತಗಳು
ಶ್ರೀ ದ್ವಾಪಾಯನ ಟ್ರಿಷ್ಟ್

ವುನ್ನಡಿ

ಈ ಪುಸ್ತಕದ ಬಗ್ಗೆ ಹೇಳಬೇಕಾದ ಅಂಥಾ ಸಂಗತಿ ಏನೂ ಇಲ್ಲ. ಇಂಥಾಗಳ ಕೆಳಗೆ ನಮಗೆ ಸ್ವಲ್ಪ ಅನಿರೀಕ್ಷಿತವಾಗಿಯೆ ಬಂದ ಸ್ವಾತಂತ್ರ್ಯದ ಸಂತರ ನಮ್ಮ ದೇಶದಲ್ಲಿ ಏನಾಗಿದೆ ಏನಾಗಿಲ್ಲ ಎಂಬುದರ ಸ್ಥಾಲ ಪರಿಶೀಲನೆಯ ಯತ್ನ ಇದು. ಇದು ಪಾಂಡಿತ್ಯಪೂರ್ವ ವಿವೇಚನೆಯಲ್ಲ. ಅದೊಂದು ತರಹದ ರನಿಂಗ್ ಕಾಮೆಂಟ್‌. ಇದರಲ್ಲಿ ದೇಶದ ಎಲ್ಲಾ ಆಗುಹೋಗುಗಳನ್ನು ವಿವರಿಸುವ ಕೆಲಸಕ್ಕೆ ಕೈಪಾಡಿಲ್ಲ. ಡಾ. ಸಿ. ಎಂ. ಕುಲಕೃಷ್ಣಯವರು ನನ್ನನ್ನ ಈ ಪುಸ್ತಕ ಬರೆಯಲು ಕೇಳಿಕೊಂಡಾಗ ಸ್ಥಾಲ ರೂಪರೇಖೆ ಹಾಕಿಕೊಡಿ ಎಂದಿದ್ದೆ. ಅವರು ಹಾಕಿಕೊಟ್ಟಿರು. ಅದನ್ನನುಸರಿಸಿ ನನ್ನ ಬರವಣಿಗೆ ವಿಧಾನಕ್ಕೆ ಸರಿಹೋಂದುವ ಅಷ್ಟಪ್ರಮುಖ ಬದಲಾವಣೆ ಮಾಡಿಕೊಂಡು ಬರೆದಿದ್ದೇನೆ. ಇದರಲ್ಲಿ ಬರುವ ಅಭಿಪೂರ್ಯಗಳಿಗೆ ಮಾತ್ರ ನಾನೇ ಜವಾಬ್ದಾರ.

ನನ್ನ ಮಿಶ್ರರಾದ ಶ್ರೀ. ಟಿ. ಎಸ್. ಸಂಚೀವರಾಯರು ಈ ಪುಸ್ತಕದ ಬರವಣಿಗೆಯಲ್ಲಿ ತುಂಬಾ ನೇರವಾಗಿರುವುದನ್ನು ಇಲ್ಲಿ ನೆನೆಯಬೇಕು.

ದ್ವೈಪಾಯನ ಟ್ರಿಸ್ಟಿನ ನನ್ನ ಮಿಶ್ರರು ನನಗೊಂದಗಿಸಿದ ಈ ಅವಕಾಶಕ್ಕಾಗಿ ಧನ್ಯವಾದ ಅರ್ಥಸುತ್ತೇನೆ.

ಪಿ. ವಿ. ಆಚಾರ್ಯ

೧. ಹಿಂತಿಕೆ

ರಳಿಲ ಅಗಸ್ಟ್ ರಳಿ-ನಾಜಿ ರ ಮಧ್ಯರಾತ್ರಿಗೆ ಸರಿಯಾಗಿ ಭಾರತ ದಲ್ಲಿ ತಮ್ಮ ರಳಿಂ ವರ್ಷಗಳ ಆಳಕೆಯನ್ನು ಸಮಾಪ್ತಿಗೊಳಿಸಿ ಬ್ರಿಟಿಶರು ಈ ದೇಶದ ಚುನಾಯಿತ ಪ್ರತಿನಿಧಿಗಳ ಕ್ಯಾಗೆ ಅಧಿಕಾರ ಒಟ್ಟಿಸಿ ಹೊರ ಬಿದ್ದರು. ರಳಿಜಿಲ್ ರಲ್ಲಿ ನಡೆದ “ಸಿಪಾಯಿ ದಂಗೆ”ಯನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಹ ಎಂದು ಗೃಹಿಸುವುದಾದರೆ ಇದು ತೊಂಬತ್ತು ವರ್ಷಗಳ ಹೋರಾಟದ ಫಲವಾಗಿತ್ತು. ಆ ದಂಗೆ ಕ್ಷುರವಾಗಿ ಹತ್ತಿಕ್ಕು ಲ್ಪಟ್ಟ ನಂತರ ಮೂರು ದಶಕಗಳ ಕಾಲ ದೇಶ ಸುಸ್ಥಾಗಿತ್ತು. ಆ ಮೇಲೆ ದೇಶ ಹೊಚ್ಚೆಹೊಸ ನಾಯಕತ್ವದಲ್ಲಿ ತನ್ನ ಹೋರಾಟವನ್ನು ಹೊಸ ಪೀರಿಕೆಯಿಂದ ಪ್ರಾರಂಭ ಮಾಡಿತು. ಭಾರತದ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭಿಸಿದ ಚಳವಳಿ ಅರುವತ್ತು ವರ್ಷಗಳ ನಂತರ ಈಗ ಫಲ ಬಿಡು ತ್ತಲಿತ್ತು. ಈ ಅವಧಿಯಲ್ಲಿ ಅನೇಕ ಲಕ್ಷ ಜನ ಸೇರೆಮಾನೆ ಕಂಡು ಬಂದಿದ್ದರು; ಅನೇಕ ಸೂರು ಜನ ಗುಂಡಿನ ಬಾಯಿಗೆ ತುತ್ತಿಗಿದ್ದರು; ಕಾಂಗ್ರೆಸ್‌ನ ಸೌಮ್ಯ ಮಾರ್ಗದಿಂದ ಸಮಾಧಾನವಿಲ್ಲದೆ ಹಿಂಸಣ್ಣಕ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ ಕ್ಷಾಗಿ ಎಷ್ಟೋ ಜನ ಗಲ್ಲಿಗೇರಿದ್ದರು; ಎರಡನೇ ಮಹಾಯುದ್ಧ ಕಾಲದಲ್ಲಿ ಜಪಾನೀಯರಿಗೆ ಸೆರಿಸಿಕ್ಕ ಸಹಸ್ರಗಟ್ಟು ಲೆ ಭಾರತೀಯ ಸೈನಿಕರು ಸುಭಾವಟಂಡರ ಬೋಸರ ನೇತ್ತೆತ್ವದಲ್ಲಿ ಬ್ರಿಟಿಶರನ್ನು ಹೊಡೆದಟ್ಟುವುದಕ್ಕಾಗಿ ಅಜಾದ್-ಹಿಂದ್ ಸೈನ್ಯವಾಗಿ ಪ್ರಾರಂಭದಲ್ಲಿ ಹೋರಾಡಿದ್ದರು. ಯುದ್ಧ ನಂತರ ನೋಕಾ ಪಡೆಯಲ್ಪಿಯೂ ಬಂಡಾಯ ಎದ್ದಿತ್ತು.

ಇಪ್ಪೆಲ್ಲಾ ತಾಣದ ನಂತರ ಬಂದ ಸ್ವರಾಜ್ಯದಿಂದಾಗಿ ದೇಶದಲ್ಲಿ ಸ್ವಾಭಾವಿಕವಾಗಿಯೇ ಉತ್ಸಾಹದ ವಾತಾವರಣೆಯಿತ್ತು. ಸ್ವಾತಂತ್ರ್ಯದ ಹೋರಾಟ ಘಟನಾತ್ಮಕ ಮತ್ತು ಕಾನೂನಾಭಂಗ ಇವೆರಡೂ ರೀತಿಗಳಲ್ಲಿ

ನಡೆದಿದ್ದ ರೂ ಆಗಾಗ್ಗೆ ಹಿಂಸಾತ್ಮಕವಾಗಿ ಅದು ಪ್ರಕಟವಾಗುತ್ತಿದ್ದ ರೂ ಆಳುವವರು ಇವೆಲ್ಲವನ್ನು ದಬ್ಬಾಗಿಕೊಂಡ ಮೆಟ್ಟಿಹಾಕಿದ್ದ ರೂ ಕೊನೆಗೆ ಸ್ವತಂತ್ರ, ಒಂದದ್ದು ಬಲಾತ್ಮಾರದಿಂದಲ್ಲಿ; ಶಾಂತ ಹಸ್ತಾಂತರದಿಂದಲೇ. ಇಷ್ಟ ದೊಡ್ಡ ಸಾಮಾಜಿಕವನ್ನು ಆಳುತ್ತಿದ್ದ ವರು ಹೀಗೆ ಸೈಂಟ್‌ಪಿಯಂದ ಅಧಿಕಾರ ಒಟ್ಟಿಸಿ ಹೋಗುವುದು ಇತಿಹಾಸದಲ್ಲಿ ಇದೇ ವೇದಳಾಗಿತ್ತು. ಅಗಸ್ಟ್ ೧೯ ರಂದು ಸ್ವತಂತ್ರದಾನ ಪ್ರಾರ್ಥನೆಯಲ್ಲಿ ಬಿಟ್ಟಿಶ್ ಸಮಾರ್ಪಳ ರಾದ ಆರನೇ ಜಾರ್ಫರು ಕಳಿಸಿದ ಸೆಂಡೇಶದಲ್ಲಿ, “ಈ ರೀತಿ ಶಾಂತವಾಗಿ ಅಧಿಕಾರ ಹಸ್ತಾಂತರವಾಗುವುದು ಸ್ವಾತಿಂದಿಯಾಗಿದೆ,” ಎಂದದ್ದ ರಲ್ಲಿ ತಥ್ಯವಿತ್ತು. ಎಂ. ಎನ್. ರಾಯರಂಧ್ರ ದೂರದರ್ಶಿಗಳು, ಎರಡನೇ ಮಹಾಯುದ್ಧ ಇನ್ನೂ ನಡೆಯುತ್ತಿದ್ದಾಗಲೇ, ಯುದ್ಧ ಮುಗಿದ ಮೇಲೆ ಬಿಟ್ಟಿರು ಎದುರಿಸಲಾದ ರಾಜಕೀಯ ಆಧಿಕ ತಥ್ಯಗಳ ಒತ್ತುಡಗಳಿಂದಾಗಿ ಭಾರತವನ್ನು ಬಿಟ್ಟು ಹೋಗಲೇ ಬೇಕಾಗುವುದೆಂದು ಮುಂಗಂಡಿದ್ದರು. ಯುದ್ಧಾನಂತರ ಬ್ರಿಟನ್‌ನಲ್ಲಿ ಅಧಿಕಾರಕ್ಕೆ ಒಂದ ಲೇಬರ್ ಪಕ್ಷದ ಪ್ರಧಾನಿ ಆಟ್ಟಿಯವರು, ಬಲಾತ್ಮಾರದಿಂದ ಭಾರತವನ್ನು ನಾವಿನ್ನು ಬಹಳವಾದರೆ ಹತ್ತು. ವರ್ಷ ಹಿಡಿದುಕೊಂಡಿರಬಹಂದಷ್ಟೇ; ಆದ್ದರಿಂದ ಈಗಲೇ ಸೌಹಾದರ್ದಿಂದ ಬಿಟ್ಟು ಹೋಗುವುದು ಜಾಣತನ—ಎಂದು ಬಾಯಿಷಟ್ಟು ಒಟ್ಟಿಕೊಂಡಿದ್ದರು. ಆದ್ದರಿಂದ ಈ ಪರಿತ್ಯಾಗದಲ್ಲಿ ಶೈದಾರ್ಥದಷ್ಟೇ ಅನಿವಾಯತ್ವಯಾಗಿ ಇತ್ತು. ಹೀಗಿದ್ದ ರೂ ಭಾರತೀಯ ನಾಯಕರೂ ಜನತೆಯೂ ಬ್ರಿಟನ್‌ನಿಗೆ ಕೃತಜ್ಞರಾಗಿದ್ದರು ಮತ್ತು ಆನಂದತುಂದಿಲರಾಗಿದ್ದರು. ನಿಜವಾಗಿ ಸ್ವತಂತ್ರ ಇಷ್ಟ ಚೇಗ ಬಂದಿತೆಂದು ನಾಯಕರಾಗಲಿ ಜನತೆಯಾಗಲಿ ನಿರೀಕ್ಷಿಸಿರಲಿಲ್ಲ. ಏದೇ ವರ್ಷಗಳ ಹಿಂದೆ ಕಾಂಗ್ರೆಸ್, ದೇಶವಾಖಿಯಾಗಿ ಪ್ರಾರಂಭಿಸಿದ್ದ “ಚಲೇಜಾವ್” ಚಳೆವಳಿ ಪ್ರಾರ್ಥನೆ ಹತ್ತಿಕ್ಕುಲ್ಪಟ್ಟ ಮೇಲೆ, ದೇಶದ ಅತ್ಯಂತ ಆಶಾವಾದಿ ನಾಯಕನೂ ತನ್ನ ಜೀವಮಾನದಲ್ಲಿ ಸ್ವತಂತ್ರ ಬರುವ ಅಸೇಯನ್ನು ಹಿಡಿದುಕೊಂಡಿರಲಿಲ್ಲ. ಕೆಲವು ಹಿರಿಯ ನಾಯಕರಂತಹ ಸುದೀರ್ಘ ಕಾರಾವಾಸದಿಂದ ನೇರವಾಗಿ ಅಧಿಕಾರದ ಗದ್ದುಗೆಗೆ ಎತ್ತಿ ಒಗೆಯಲ್ಪಟ್ಟಂತಾಗಿದ್ದರು. ಇದನ್ನು ಕೊನೆಯಲ್ಲಿ ಸಾಧ್ಯವಾಗಿ ಮಾಡಿದ್ದ ಕೊನೆಯ ವೈಸರಾಯ ಲಾಡ್‌ ಲುಯಿ ಹೊಂಟಬ್ಯಾಟನ್‌ನು ರು ಪತ್ತೀ ಸಮೇತರಾಗಿ ಸ್ವತಂತ್ರ ಪ್ರಾರ್ಥನೆ ಮುಂಜಾನೆ ಸಾಲಂಕೃತ ಅಶ್ವರಧ

ಸ್ವತಂತ್ರ ಭಾರತ

ದಲ್ಲಿ ಘಟನಾಸಮಿತಿಯ ಸಭೆಗೆ ಸಪಾರಿ ಹೊರಟಿದ್ದಾಗ ದಿಲ್ಲಿಯ ಬೀದಿಗಳಲ್ಲಿ ದಟ್ಟವಾಗಿ ನೆರೆದಿದ್ದ ಲಕ್ಷಾಂತರದ ಜನಸಂದರ್ಭ “ಮೋಂಟ್ ಚಾಟನ್‌ಕೇ ಜಯ್ !” ಎಂಬುದಾಗಿ ಜಯಫೋಷ ಮಾಡಿತು. ಮುಹಾವತ್ತೆಯಲ್ಲಿ ವರ್ಷಗಳ ಹಿಂದೆ ಬ್ರಿಟಿಶ್ ಯುವರಾಜನೇ ಚಿತ್ತಪ್ರಸಿದ್ಧಾಗಿ ಆತನನ್ನು ನಿರ್ಜನ ಬೀದಿಗಳಿಂದ ಸ್ವಾಗತಿಸಿದ್ದ ರಾಜಧಾನಿಯಲ್ಲಿ ಅಣನ ಪ್ರತಿನಿಧಿ ಇಂದು ಆತ್ಮಂತ ಜನಪ್ರಿಯ ವ್ಯಕ್ತಿಯಾಗಿದ್ದು!

ಆ ರಾತ್ರಿ ದೀಪೋತ್ಸವದ ನಡುವೆ ಮಧ್ಯರಾತ್ರಿಗಾಗಿ ಕಾಯುತ್ತಿದ್ದ ಘಟನಾಸಮಿತಿಯ ಸಭೆಯಲ್ಲಿ ಭಾರತದ ನಿರ್ಯಾಜಿತ ಪ್ರಥಾನ ಮಂತ್ರಿ ಪಂಡಿತ ಜವಾಹರಲಾಲರು ಅಡಿದ ವಾತಾಗಳು ಭಾವಾವೇಗ ಯುಕ್ತವಾಗಿದ್ದರೂ ನವಯುಗದ ಕರೆಯೇ ಆಗಿತ್ತು: “ಸುದೀರ್ಘ ವರ್ಷಗಳ ಹಿಂದೆ ನೂವು ಭವಿತವುತ್ತಿಗೊಂದು ಭಾವೆ ಕೊಟ್ಟಿದ್ದೇವು. ಇಂದು ಆ ಭಾವೇಯನ್ನು ಪೂರ್ವೇಸಿಕೊಡುವ ಮುಹೂರ್ತ ಒದಗಿದೆ... ಈ ಮಧ್ಯರಾತ್ರಿಯ ಘಟಿಯಲ್ಲಿ, ಜಗತ್ತೆಲ್ಲ ಮಲಗಿರುವಾಗ ಭಾರತ ಬದುಕು ಮತ್ತು ಬಿಡುಗಡೆಯೊಡನೆ ಎಚ್ಚರಗೊಳ್ಳಲಿದೆ. ರಾಷ್ಟ್ರಗಳ ಇತಿಹಾಸದಲ್ಲಿ ಇಂಥ ಮುಹೂರ್ತ ಕ್ಷಮಿತ್ವಾಗಿಯೆ ಬರುತ್ತದೆ. ಹಳೆಯಾದ ರಿಂದ ಹೊಸದಕ್ಕೆ ಪದಾರ್ಪಣ ಮಾಡುವ ಇಂಥ ಸಂಧಿಯಲ್ಲಿ, ಒಹು ಕಾಲ ಮೂಕವಾಗಿದ್ದ ರಾಷ್ಟ್ರದ ಆತ್ಮಕೊಂದು ವಾಣಿ ಪ್ರಾಪ್ತವಾಗುತ್ತದೆ.”

ಆ ಮುಹೂರ್ತ ಅರ್ಥಪೂರ್ಣವೇ ಆಗಿತ್ತು. ಅದು ಕರ್ಕವು ಮಾಸದ ಅಮಾವಾಸ್ಯೆ. ಆ ಮಧ್ಯರಾತ್ರಿ ಮಲಗಿದ್ದ ಭೂತಗಳೆಲ್ಲ ಎದ್ದೂ ಓಡಾಡುವವೆಂದು ಜನರ ನಂಬಿಕೆ. ಇಂಥ ಅನಿಷ್ಟ ಮುಹೂರ್ತದಲ್ಲಿ ಸ್ವತಂತ್ರ್ಯ ಸ್ವೀಕರಿಸಬೇಕಿರೆಂದು ಅನೇಕ ಜೊತ್ಯೇತಿಷಿಗಳು ಕೇಳಿಕೊಂಡಿದ್ದರು. ಅದರೆ ನವಭಾರತದ ನಾಯಕರು ಇದೆಂದನ್ನೂ ಕೀರಿಗೆ ಹಾಕಿಕೊಳ್ಳದೆ ಅದೇ ಮುಹೂರ್ತದಲ್ಲಿ ಸ್ವತಂತ್ರ್ಯಕನ್ನೇಯನ್ನು ಮನೆತುಂಬಿಸಿಕೊಳ್ಳುವ ನಿರ್ಧಾರ ಮಾಡಿದ್ದರು. ಹಳೇ ಯುಗಕ್ಕೂ ಹಳೇ ಕಂದಾಚಾರಗಳಿಗೂ ಅದು ಬೀಳೊಳುಡಂಗೆಯಾಗಿತ್ತು. ನವಬೇಂವನವನ್ನು ಅದು ಧೃಷ್ಟತನದಿಂದ ಪ್ರವೇಶಿಸುತ್ತಲಿತ್ತು.

ದಿಲ್ಲಿಯಲ್ಲಿ ಈ ಅನಂದ ಸಮಾರಂಭ ನಡೆಯುತ್ತಿದ್ದಂತೆ, ರಾಷ್ಟ್ರೀಯ ಜಾಗೃತಿ ನಸುವಾದರೂ ಆಗಿದ್ದ ದೂರತರ ಹಳ್ಳಿಯಿಂದ

ಹಿಡಿದು ಪಟ್ಟಣಗಳವರೆಗೆ ಎಲ್ಲೆಲ್ಲಿಯೂ ಆ ಸಟ್ಟಿರುಳಲ್ಲಿ, ಕೆಲ ಪ್ರದೇಶಿಗಳಲ್ಲಿ ಸುರಿಯುವ ಮಳೆಯನ್ನು ಲೆಕ್ಕಿಸಿದೆ, ಸಾಷ್ಟಂತ್ರ ವನ್ನು ಸಾಷ್ಟಗಳಿಗಲ್ಲಿ ಜನ ಬಿಂದಿಗಳಲ್ಲಿ ನೆರೆದಿದ್ದರು. ಅದರೂ ಅದು ಭಾರತೀಯರು ಬಲುಗಾಲದಿಂದ ಅರ್ಥಿಸಿದ ಸಾಷ್ಟಂತ್ರ ವಾಗಿರಲ್ಲ. ಬ್ರಿಟಿಷರು ಅಧಿಕಾರ ವೊಟ್ಟಿಸಿ ಹೊರಡಾವ ಹೊದಲು ದೇಶವನ್ನು ಬಾಕಿಸ್ತುನ ಮತ್ತು ಉಳಿದ ಭಾರತ ಎಂದು ಎರಡು ಪ್ರತ್ಯೇಕ ರಾಷ್ಟ್ರಗಳಾಗಿ ವಿಭಜಿಸಿದ್ದರು. ಭಾರತೀಯರು ತಮ್ಮ ಇತಿಹಾಸದ ಪ್ರಚೇನ ರಂಗಸ್ಥಳವೆಂದು ಭಾವಿಸುವ ಸಿಂಧ, ಪಂಜಾಬ ಹೊದಲಾದ ವಾಯವ್ಯದ ವಿಸ್ತಾರ ಪ್ರದೇಶಗಳೂ ಈಶಾಸ್ನದಲ್ಲಿ ರಾಷ್ಟ್ರೀಯ ಚಳುವಳಿಯ ಇತಿಹಾಸದಲ್ಲಿ ಮಂಬಿ ಪಾತ್ರ ವಹಿಸಿದ್ದ ಬಾಗಾಲದ ಅರ್ಥ ಮತ್ತು ಇತರ ಪ್ರದೇಶಗಳೂ ಪಾಕಿಸ್ತಾನದ ಭಾಗಗಳಾಗಿದ್ದವು. ಕಾರ್ಯದೇ-ಅಜವ್‌ ಬಿರುದಾಂಕಿತರಾದ ಮಹಿಮ್ಮಾದಾಲಿ ಜಿನಾಂ ಸಾಹೇಬರ ನೇತ್ಯತ್ವದಲ್ಲಿ ಮುಸ್ಲಿಂ ಲೀಗು ನಡೆಸಿದ ಚಳಿಗಳು ಘಲವಾಗಿ ಮುಸ್ಲಿಂ ಪ್ರಧಾನವಾದ ಪ್ರದೇಶಗಳನ್ನು ಪ್ರತ್ಯೇಕ “ಮುಸ್ಲಿಂ ಮಾತ್ರಭಾವಿ”ಯಾಗಿ ಮಾಡಬೇಕಾಯಿತು. ಅವಿಂದ ಭಾರತದಲ್ಲಿ (ಜಿನಾಂ ಸಾಹೇಬರ ಮಾತ್ರಿನಲ್ಲಿ) “ಒಂದುಗಳ ಪಾಶ್ಮೇ ಬಹುಮತ” ವಾಗಿ ವ್ಯಾಪಿಸಿದ ಆದರಲ್ಲಿ ಮುಸ್ಲಿಂರಿಗೆ ನ್ಯಾಯದೊರೆಯುವುದು ಅಸಾಧ್ಯವೆಂದೂ ಭಾರತೀಯರೇ ಆದರೂ ಹಿಂದಾಗಳೂ ಮುಸಲ್ಮಾನರೂ ಬೇರೆ ಬೇರೆಯು ರಾಷ್ಟ್ರಗಳಿಂದೂ ಭಾವೋತ್ಸೇಜಿಕ ರೀತಿಯಲ್ಲಿ ಜಿನಾಂ ಸಾಹೇಬರು ಪ್ರಚಾರಮಾಡಿದ್ದರೂ. ರಾಷ್ಟ್ರೀಯ ಕಾಂಗ್ರೆಸ್‌ನ ಮುಸ್ಲಿಂ ಮೇತರ ನಾಯಕರು ಮಾತ್ರವಲ್ಲ, ಮೌಲಾನಾ ಆಜಾದ್ ಹೊದಲಾದ ಮುಸ್ಲಿಂ ನಾಯಕರು ಕೂಡ ಈ ದ್ವಿರಾಷ್ಟ್ರ ಕಲ್ಪನೆಯನ್ನು ವಿರೋಧಿಸಿದ್ದರು. ಅದರೆ ದೇಶದಲ್ಲೀನ ಮುಸ್ಲಿಂ ಜನತೆ ಬಹುತರವಾಗಿ ಜಿನಾಂ ಸಾಹೇಬರ ಪಕ್ಷದಲ್ಲೀ ನೀತಿದ್ದರಿಂದ ವಿಭಜನೆ ಅನಿವಾರ್ಯವಾಯಿತು. ತಮ್ಮ ಅಳಿಕೆಯುದ್ದಕೂ ಬ್ರಿಟಿಷರು ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳುವುದಕೂಗಿ ಮುಸ್ಲಿಂವಾರಲ್ಲಿ ಪ್ರತ್ಯೇಕತಾಭಾವನೆಯನ್ನು ಪೂರ್ತಿಗೊಳಿಸಿ ಪ್ರೋತ್ಸಾಹಿಸಿದ್ದರು. ಕೊನೆಯವರೆಗೂ—ಭಾರತದಿಂದ ತೊಲಗುವುದು ಖಾಡಿತವಾದ ಹೇಳು—ಬ್ರಿಟಿಷನ್ನಿಂದ ಮಂತ್ರಿಗಳ ಮಾತ್ರೇನೇ ಇರಲಿ, ಭಾರತದಲ್ಲಿದ್ದ ಬ್ರಿಟಿಷ್ ಉನ್ನತಾಧಿಕಾರಿಗಳಲ್ಲಿ ಹೆಚ್ಚಿನವರು ಮುಸ್ಲಿಂ ಲೀಗಿನ ಪ್ರತ್ಯೇಕತೆಗೆ ಶಕ್ತಿಮಾರಿ ನರವಾಗುತ್ತ ಬಂದಿದ್ದರೆಂಬುದು

ನಿರ್ದಿಷ್ಟವಾದವಾದದ್ದು. ೧೯೪೬ ರಲ್ಲಿ ಕಲಕತ್ತೆಯಲ್ಲಿ ಮುಸ್ಲಿಂಲೀಂ ಪ್ರಚೋದನೆಯಿಂದ ಪ್ರಾರಂಭವಾದ ಹಿಂದೂ-ಮುಸ್ಲಿಂ ದಂಗೆಗಳಲ್ಲಿ ೫,೦೦೦ ನಿರಪರಾಧಿಗಳ ಹತ್ಯೆಯಾಗಿ ದಂಗೆಗಳು ಬೇರೆ ಬೇರೆ ಪ್ರದೇಶಗಳಿಗೆ ಹಬ್ಬತೊಡಗಿದ್ದ ರಿಂದ ಕಾಂಗ್ರೆಸ್ ನಾಯಕರು ಮನಸ್ಸಿಲ್ಲದ ಮನಸ್ಸಿನಿಂದ ವಿಭಜನೆಗೆ ಒಷ್ಟಿದ್ದರು. ಈಗೆ ವಾಯವ್ಯ ಈಶಾನ್ಯಗಳ ಹೀನ ದೊಡ್ಡ ಪ್ರದೇಶಗಳು ಬೇರೆಯೇ ರಾಷ್ಟ್ರವಾದ್ದ ರಿಂದ ಅಸೇತು ಹಿಮಾಚಲ, ಅಸಿಂಧು-ಬ್ರಹ್ಮಪುತ್ರ ವ್ಯಾಪಿಸಿದ ಅಖಿಂದ ಭಾರತದ ಕನಸು ನಿಷ್ಫಲವಾಗಿ ರಾಷ್ಟ್ರನಾಯಕರು ಹರಕುಮಾರುಕು ಭಾರತವನ್ನು ಸ್ವೀಕರಿಸಬೇಕಾಯಿತು. ಇದು ಸ್ವಾತಂತ್ರ್ಯೋತ್ಸವದ ಸಂಭರಮದಲ್ಲಿ ಒಂದು ದಟ್ಟವಾದ ವಿಷಾದಭಾಯೆಯನ್ನು ಉಳಿಸಿತ್ತು.

ವಿಭಜನೆಯನ್ನು ತಪ್ಪಿಸಬಹುದಾಗಿತ್ತೇ ಎಂಬ ಪ್ರಶ್ನೆ ಈಗ ವ್ಯಧಿ ಶವಪರಿಕ್ಷೇಯಾಗಿ ಕಾಣಬಹುದು. ಒಂದುವೇಳೆ ಭಾರತದಲ್ಲಿದ್ದ ಬ್ರಿಟಿಂಗ್ ನೌಕರಶಾಹಿಯು ಪ್ರಚೋದನೆಯಿಂದ ಮುಸ್ಲಿಂ ಲೀಗು ಕೇಳಿದ್ದನ್ನೇಲ್ಲ ಕೊಡಲೇಂಟಿದ್ದರೆ ಇದು ಸಾಧ್ಯವಾಗಬಹುದಿತ್ತು. ಇವ್ಯೇಲ್ಲ ಆಗಿಯೂ ಕಾಂಗ್ರೆಸ್-ಲೀಗ್ ಸಹಕಾರದಿಂದ ಸ್ವಾತಿತವಾಗಬಹುದಿದ್ದ ಅಖಿಂದ ಭಾರತದ ಸಂವಿಧಾನವೇಂಥಾಗಿರಬಹುದಿತ್ತು? ಅದು ಒಂದು ತರಹದ ಸದಿಲಾದ ಸಂಯುಕ್ತ ರಾಜ್ಯವಾಗಬಹುದಿತ್ತವ್ಯೇ. ಭಾರತದಂಥ ಜಾತಿ ಮತ್ತು ಭಾಷಾವೈದಿಕ್ಯವುಳ್ಳ ವಿಶಾಲ ದೇಶದಲ್ಲಿ ಇಂಥಾ ಸದಿಲು ರಾಜ್ಯ ಸಂವಿಧಾನ ಎಷ್ಟು ಸೆಫಲವಾಗಿ ಆಳಲು ಬಿಡುತ್ತಿತ್ತು? ಸ್ವಾಭಾವಿಕವಾದ ಮುಸ್ಲಿಂ ಪ್ರತ್ಯೇಕಭಾವ, ದಕ್ಷಿಣದಲ್ಲಿ ಆಗಲೇ ತಲೆದೇಶೇರಿದ್ದ ದ್ವಾರಿದ ಜ್ಞಾವಳಿ, “ಸ್ವತಂತ್ರ”ರಾಗುವ ಕನಸು ಕಾಣುತ್ತಿದ್ದ ದೇಶೀ ಸಂಸ್ಥಾನಿಕರು ಇವೆಲ್ಲವೂ ಇಂಥ ಸದಿಲ ಸಂವಿಧಾನದಲ್ಲಿ ವಿದೇಶೀಯರ ಕುತಂತ್ರಕ್ಕೆ ಹುಲುಸು ನೆಲ ಒದಗಿಸಿ-ಬಹುಶಃ ಯಾದವಿ ಕಲಹಕ್ಕೆ ಕ್ಷೇತ್ರವಾಗಿ—ಈ ದೇಶ ದುಃಖಿಸಬೇಕಾಗುತ್ತಿತ್ತೇನೂ. ಇದೆಲ್ಲ ಮನೋನಿಃತವಾಗಿದ್ದ ರಿಂದಲೇ ಕಾಂಗ್ರೆಸ್‌ನ ಪಳಗಿದ ನಾಯಕರು ವಿಭಜನೆಗೆ ಒಟ್ಟಿದರು. ಅದ ರಿಂದ ಬಲಿವ್ಯ ಭಾರತವನ್ನು ಕಟ್ಟಿವುದಕ್ಕೆ ಅವಕಾಶವಾಗುವುದೆಂದು ಅವರು ಏಕೆಂದರು. ಗಾಂಡಿಜಿಗೆ ವಿಭಜನೆ ಸುತರಾಂ ಇವ್ಯೇವಿರಲಿಲ್ಲ. ಆದರೆ ಕಾಂಗ್ರೆಸ್‌ನ ಇತರ ಪ್ರಮಾಣಿರು ಆಗಲೇ ಮಧ್ಯಕಾಲೀನ ಸರಕಾರದಲ್ಲಿದ್ದು

ಬೇರೆಬೇರೆ ರಾಜಕೀಯ ಶಕ್ತಿಗಳು ಒಳಗೊಳಿಗೆ ಹೇಗೆ ಕೆಲಸ ಮಾಡುವ ವೆದರಿತಿದ್ದರೂ. ಶಸ್ತ್ರಕ್ರಿಯೆಗೆ ಒಪ್ಪಿದೆ ನಿಸ್ತಾರವಿಲ್ಲಿಂದು ಅವರಿಗೆ ಮನವರಿಕೆಯಾಗಿತ್ತು. ಮೇಲಾಗಿ ಅವರೆಲ್ಲರೂ ಹಳಬರು; ಹೋರಾಟದಲ್ಲಿ ನಲುಗಿದವರು; ದೀಘಕಾಲ ಸರೆಮಂನೆಯಲ್ಲಿ ಕೊಳೆತಿದ್ದ ಅವರು ಈ ಅಧಿಕಾರ ಕ್ಷೇತ್ರವಿನಲ್ಲಿದ್ದಾಗ ಅದನ್ನು ತಿರಸ್ಕರಿಸಿ ಪ್ರೇಸಃ ವನವಾಸಕ್ಕೆ ಹೊರಡುವುದಕ್ಕೆ ಇಚ್ಛಿಸಲಿಲ್ಲ.

ಅದ್ದು ರಿಂದ ಒಲ್ಲದ ತಮ್ಮನಿಗೆ ಪಾಲುಕೊಟ್ಟು ಕೈತೊಳಿದುಕೊಂಡು, ದಿಲ್ಲಿಯಲ್ಲಿ ಸ್ವತಂತ್ರ ಭಾರತದ ರಾಷ್ಟ್ರಧ್ವಜವನ್ನೇ ರಿಸುತ್ತಿದ್ದಾಗ ನಮ್ಮ ಮುಂದಾಳುಗಳು ಆಶಾವಾದಿಗಳಾಗಿಯೇ ಇದ್ದರು. ಅದರೆ ದೇಶಕ್ಕೆ ಸ್ವತಂತ್ರ ಬರಲು ಎಲ್ಲರಿಗಿಂತ ಹೆಚ್ಚು ಕಾರಣವಾಗಿದ್ದ ವ್ಯಕ್ತಿ ಮಾತ್ರ, ಈ ಸಮಾರಂಭಗಳಲ್ಲಿ ಕಾಣೆನುತ್ತಿರಲಿಲ್ಲ. ಮಹಾತ್ಮಾ ಗಾಂಧಿಯವರು ಸಾವಿರ ಮೈಲು ದೂರ ಕಲಕತ್ತೆಯಲ್ಲಿದ್ದರು. ಸಮಾರಂಭಕ್ಕೆ ಬರಲು ಉವರು ಸಿರಾ ಕರಿಸಿದ್ದರು. ದೇಶದಲ್ಲಿಲ್ಲಾ ಹಿಂದು-ಮಹಿಳೆಯರು ಪರಸ್ಪರ ಕೊರಳಿ ಕೊಯ್ದು ಕೊಳ್ಳುವುದರಲ್ಲಿ ಮಗ್ನಾರಾಗಿದ್ದುದನ್ನು ಕೆಂಡು ತಾಳಲಾರದೆ ಅವರು, “ಉತ್ಸವ ಮಾಡತಕ್ಕಂಥಾದ್ದು ಏನಿದೆ? ನನಗೆ ರಕ್ತದ ನದಿಗಳ ಹೊರತು ಮತ್ತೇನೂ ಕಾಣೇನುತ್ತಿಲ್ಲ!” ಎಂದು ಆಕ್ರಂದನ ಮಾಡುತ್ತಿದ್ದರು.

ರಕ್ತದ ನದಿಗಳ ಪಾತ್ರಗಳು ಅಗಲವಾಗುತ್ತಿದ್ದವು. ಹಿಂದಿನ ವರ್ಷ ಮುಸ್ಲಿಂ ಲೀಗಿನವರು ತಮ್ಮ ಪಾಕಿಸ್ತಾನ ಬೇಡಿಕೆಗೆ ಬಲಕೊಡಲು ಕಲಕತ್ತೆಯಲ್ಲಿ ಪ್ರಾರಂಭಿಸಿದ “ಪ್ರತ್ಯೇಕ ಕ್ರಮ” ದಲ್ಲಿ ಸಾವಿರಾರು ಹಿಂದುಗಳು ಪ್ರಾಣತೆತ್ತೆಯೇಲೆ ಹಿಂದುಗಳ ಪ್ರತೀಕಾರ ಬುದ್ಧಿ ಜಾಗೃತವಾಗಿ ಅವರು ತಮಗೇ ಆಶ್ಚರ್ಯವಾಗುವ ರೀತಿಯಲ್ಲಿ ಎದ್ದು ನಿಂತಿದ್ದರು. ಒಟ್ಟು ಬದು ಸಾವಿರ ಜನ ನಿರಪರಾಧಿಗಳು ಈ ಹಿಂಸೆ ಪ್ರತಿಹಿಂಸೆಗಳಲ್ಲಿ ಸತ್ತರು. ಹಿಂದುಗಳ ಈ ಪ್ರತೀಕಾರದ ಸುದ್ದಿ ಹಬ್ಬಿ ಪ್ರಾರಂಭಿಕಾಲದ ನವಾಖಲಿ, ತಿಪ್ಪೇರಾ ಜಿಲ್ಲೆಗಳಲ್ಲಿ ಹಿಂದುಗಳ ಸಾಮೂಹಿಕ ಹತ್ಯೆ, ಬಲಾತ್ಮಾರದ ಮತಾಂತರ ಪ್ರಾರಂಭವಾಗಿತ್ತು. ಮಹಾತ್ಮಾ ಗಾಂಧಿಯವರು ಅಲ್ಲಿ ಹೋಗಿ ಪ್ರಾಣದ ಹಂಗು ತೊರೆದು ತಮ್ಮ ಪ್ರೇಮಸಂದೇಶದಿಂದ ಗಾಯಗಳನ್ನು ಮಾಯಿಸುತ್ತಿದ್ದಾಗ ನವಾಖಲಿಯ ಪ್ರತಿಕ್ರಿಯೆ ಬಿಹಾರದಲ್ಲಾಗಿ ಹಿಂದು

ಗಳು ಮಂಸ್ಯಮರ ಕೊಲೆಯಲ್ಲಿ ತೊಡಗಿದ್ದರು. ಗಂಧಿಜಿ ಕಲಕತ್ತೇಗೆ ಮರಿದ್ದರು.

ಈ ನಡುವೆ ಪಾಕಿಸ್ತಾನ ಸ್ಥಾಪನೆಯು ನಿರ್ಣಯ ಕ್ಷೇತ್ರಾಂಡದ್ವಾರಾ ನಿತ್ಯ. ಮುಸ್ಲಿಂ ಲೀಗಿನ ಬೇಡಿಕೆ ಹಂಡೇರಿದರೆ ಹಿಂಸಾಚಾರ ನಿಲ್ಲಬಹುದೇಂಬ ನಿರೀಕ್ಷೆ ಇತ್ತು. ಆದರೆ ಯಾಗಾಗಲಿಲ್ಲ. ದೇಶವಿಭಜನೆಯಲ್ಲಿ ಪೂರ್ಣಾಭ ಬಂಗಾಲಗಳಿರಿದನ್ನೂ ಇಡೀಯಾಗಿ ಜಿನ್ನಾ ಸಾಹೇಬರು ಕೇಳಿದ್ದರು. ಅದಕ್ಕೆ ಕಾಂಗ್ರೆಸ್‌ನಾಗಲಿ ಬ್ರಿಟಿಶರಾಗಲಿ ಒಪ್ಪಲಿಲ್ಲ ಅವರೆಡೂ ಪ್ರಾಂತಗಳನ್ನು ಇಬ್ಬಾಗಮಾಡಿ ಆ ಪ್ರಾಂತಗಳ ಮುಸ್ಲಿಂ‌ರೆ (ಹಿಂದು ಸೀಖ) ಬಹುಮತವುಳ್ಳ ಪ್ರದೇಶಗಳನ್ನು ಭಾರತದಲ್ಲಿ ಬಿಟ್ಟು ಮುಸ್ಲಿಂ ಪ್ರಧಾನವಾದ ಪಶ್ಚಿಮಪಂಚಾಬ ಮತ್ತು ಆಸಾಮದ ಕೆಲ ಭಾಗದೊಡನೆ ಪೂರ್ವಬಂಗಾಲವನ್ನು ಪಾಕಿಸ್ತಾನಕ್ಕೆ ಕೊಡಲಾಗಿತ್ತು. ಇದು ಬಹುಶಃ ಮುಸ್ಲಿಂ ಲೀಗಿನ ಅತಿವಾದಿಗಳಿಗೆ ನಿರಾಶೆಯುಂಟಿವ್ಯಾದಿರಬೇಕು. ಅಲ್ಲಿದೆ “ಪ್ರತ್ಯೇಕ ಕ್ರಮ”ದ ಕಾಲದಲ್ಲಿ ಕೊಲೆ ಸುಲಿಗೆಗಳಲ್ಲಿ ಸಂತೋಷವನ್ನೂ ಲಾಭವನ್ನೂ ಕಾಣಿಸ ಸವಾಜಫಾಾತಕ ಸತ್ಯಗಳು ಜಾಗ್ರತ್ವವಾಗಿದ್ದವು; ಅವು ಇನ್ನೂ ಶಾಂತವಾಗಿರಲಿಲ್ಲ. ಶತಮಾನಗಳಿಂದ ಒಂದಾಗಿದ್ದ ಪೂರ್ಣಾಭ ಬಂಗಾಲ ಪ್ರಾಂತಗಳು ಒಡೆಯಲ್ಪಟ್ಟಿದ್ದರಿಂದ ಅಲ್ಲಿಯ ಮುಸ್ಲಿಂ-ಮುಸ್ಲಿಂ‌ರೆ ಎರಡೂ ಜನಗಳು ಕಂಗಾಲಾಗಿದ್ದರು. ವಿಶೇಷವಾಗಿ ಶೀಖ ಜೂತಿ ಎರಡು ಪೂರ್ಣಾಭಗಳಲ್ಲಿ ಹಂಚಿಹೋಗಿ ಎರಡರಲ್ಲಿಯೂ ತಾವು ನಿಸ್ನಿಹಿಯರಾಗುವೆವೆ ಎಂಬ ಭಯದಿಂದ ಉದ್ದೇಶಗೊಂಡಿತ್ತು. ಪಂಚಾಬದಲ್ಲಿರಲ್ಲಿ ಬಂಗಾಲದಲ್ಲಿರಲ್ಲಿ ಒಟ್ಟಿನಲ್ಲಿ ಹಿಂದುಗಳು ಹೆಚ್ಚು ಅನುಕೂಲವಂತರಾಗಿದ್ದರು. ಅವರನ್ನು ಓಡಿಸಿದರೆ ತಮಗೆ ಲಾಭವಾದೀ ತೆಱಿ ದುರಾತೆಗೆ ಇದು ಪ್ರೇರಣೆ ಕೊಟ್ಟಿರಲೂ ಬಹುದು. ಅಂತೇ ವಿಭಜನೆಗೆ ಕೆಲದಿನ ಮುಂಚಿತವಾಗಿಯೇ, ಪಾಕಿಸ್ತಾನಕ್ಕೆ ಸೇರಲಿದ್ದ ಲಾಹೌರ್ ಮತ್ತು ಭಾರತದ ಪಾಲಿಗೆ ಬರಲಿದ್ದ ಅಮೃತಸರದಲ್ಲಿ ಅಲ್ಲಿ ಸುಖ್ಯಾಕರ ಹತ್ತೆ, ಸ್ತ್ರೀ ಅಪಹರಣ, ಲೂಟಿ ಪ್ರಾರಂಭವಾದವು. ದಾವಾನ ಲಾಂತ ಹಬ್ಬಿದ ಈ ಗಲಭೆ ಸ್ವತಂತ್ರತ್ವ ದಿನದಷ್ಟು ಹೊತ್ತಿಗೆ ಪೂರ್ಣಾಭ ಶಿಂಧಗಳನ್ನೆಲ್ಲ ವ್ಯಾಪಿಸಿತ್ತು. ಬಂಗಾಲದಲ್ಲಿ ಮೊದಲೇ ಕೋಲಾಹಲ ಇತ್ತಲ್ಲ. ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳಿರದ ಹತ್ತಾಕಾಂಡ ನಡೆದು ಪಶ್ಚಿಮ ಪಾಕಿಸ್ತಾನದಿಂದ ಹಿಂದೂ ಮತ್ತು ಸೀಖರೂ ಪೂರ್ವ

ಪಂಚಾಬದಿಂದ ಮುಸ್ಲಿಮರೂ ತಮ್ಮ ಅಜ್ಞ ಮುತ್ತೆಜ್ಞಾದಿರ ಕಾಲದಿಂದ ಇದ್ದ ಮನೆಮಾರು ಸಂಪತ್ತನ್ನು ತೊರೆದು ಮಹಾಧಾರೀಗಳಲ್ಲಿ ತಮಗೆ ಆಶ್ರಯ ಕೊಡಬಹುದೆಂಬ ಆಶೇಯಿಂದ ಕ್ರಮವಾಗಿ ಭಾರತ ಮತ್ತು ಪಾಕಿಸ್ತಾನಗಳತ್ತ ಹೊರಟಿರು. ಮಹಾತ್ಮಾ ಗಾಂಧಿನುವರ ಸಾಮೀಪ್ಯದಿಂದ ಒಂಗಳಾಲದಲ್ಲಿ ಪರಿಸ್ಥಿತಿ ತೀರ ವಿವರೀಕಣೆಟ್ಟಿಕ್ಕೆಳಳ್ಳಿದ್ದರೂ ಇದೇ ರುದ್ರ ನಾಟಕ ಸ್ವಲ್ಪ ಕಡಿಮೆ ಪರಿಮಾಣದಲ್ಲಿ ಅಲ್ಲಿಯೂ ಷ್ಟನ ರಾವರ್ತನೆ ಹೊಂದಿತು.

ಪಶ್ಚಿಮದ ಈ ರಾಜ್ಯಸೀಮೆಲೀಯಲ್ಲಿ ಎರಡೂ ದೇಶಗಳಲ್ಲಿ ಸೇರಿ ಸತ್ತ ಸ್ತೋ ಪ್ರರೂಪ ಬಾಲಕರ ಸಂಖ್ಯೆ ಕನಿಷ್ಠ ಒಂದು ಲಕ್ಷ್ಯವೇದೂ ಭಾರತದಿಂದ ಪಾಕಿಸ್ತಾನಕ್ಕೂ ಅಲ್ಲಿಂದ ಇಲ್ಲಿಗೂ ಓಡಿಬಂದವರ ಸಂಖ್ಯೆ ೫೦-೫೦ ಲಕ್ಷ್ಯವೇದೂ ಅಂದಾಜು ಮಾಡಲಾಗಿದೆ. ಪೂರ್ವಪಾಕಿಸ್ತಾನ ದಿಂದ ಓಡಿ ಒಂದವರ ಸಂಖ್ಯೆ ಅಗ್ನಿ ಲಕ್ಷ್ಯ ಮೇಲ್ಪಟ್ಟಿತ್ತು. ಆದರೆ ಕಾಲ ಕಾಲಕ್ಕೆ ಪೂರ್ವಬುಗಾಲದಲ್ಲಿ ಸಡೆದ ಆತ್ಮಚಾರಗಳಲ್ಲಿ ಅನಂತರದ ಚರ್ಚೆಗಳಲ್ಲಿ ಅದಕ್ಕಿಂತ ಮುಢ್ಟುಟ್ಟು ಜನ ಹಿಂದೂಗಳು ನಿರಾಶ್ರಿತರಾಗಿ ಬಂದರು.

ಪಾಕಿಸ್ತಾನದ ಅಧ್ಯರ್ಥಕಾರರ ಜಿನಾಜ್ ಸಾಹೇಬರು, ವಿಭಜನೆಯ ನಿಣಂತು ಕಾಲದಲ್ಲಿ ಭಾರತದಲ್ಲಿಯೂ ಪಾಕಿಸ್ತಾನದಲ್ಲಿಯೂ ಉಳಿಯಾವ ಅಲ್ಪಸಂಖ್ಯಾಕರು ಸಮಾನಹಕ್ಕಿಬಾಧ್ಯತೆಯಾಗ್ಳಿ ಪೂರ್ಣ ನಾಗರಿಕರಾಗಿ ಬಾಳುವರೆಂದು ಆಶ್ವಾಸನ ಕೊಟ್ಟಿದ್ದರು. ಭಾರತದ ನಾಯಕರಂತೂ ವಿಭಜನೆಯಾದ ನಂತರವೂ ಜಿತ್ಯತ್ತೀತ ಲೌಕಿಕ ರಾಜ್ಯದ ತತ್ವಕ್ಕೆ ಅಂಟಿ ಕೊಂಡವರು. ಆದರೆ ಜನಜಂಗ್ಸಳಿಯೊಮ್ಮೆ ಉದ್ರೋಕ್ಷಗೊಂಡರೆ ಮುಂದಾಳುಗಳ ಸದಾತುರಾಗಳಲ್ಲಿ ಬಾಯ್ಸುತ್ತಾಗಳಾಗಿಯೇ ಉಳಿಸುವ ವೆಂದು ಇತಿಹಾಸದ ಅನುಭ್ವವ ಹೇಳುತ್ತದೆ.

ಪಶ್ಚಿಮ ಪಾಕಿಸ್ತಾನದ ಚಂಟ್ಟಿಗೆ ಹಿಂದೂ-ಸೀಖರು ಹೆಚ್ಚುಕೆಡಿಮೆ ಪೂರ್ಣವಾಗಿ ಸಿಗ್ರೆಮಿಸಿದ್ದರಿಂದ ಅಲ್ಪಸಂಖ್ಯಾಕರ ಸಮಸ್ಯೆ ಒಂದೇ ಹೊಡೆತಕ್ಕೆ ಪರಿಹಾರವಾಗಿ ಹೊಯಿತು. ಪಾಕಿಸ್ತಾನ ಭಾರತದಿಂದ ಒಂದ ಸ್ವಧರ್ಮಾಂತ್ರ ಸಿರಾಶ್ರಿತರ ಪ್ರಶ್ನೆಯನ್ನಷ್ಟೇ ತೀರಿಸಿದಾರಾಗಿತ್ತು. ಭಾರತಕ್ಕೆ ಓಡಿಬಂದವರು ಪಾಕಿಸ್ತಾನದಲ್ಲಿ ಬಿಟ್ಟು ಒಂದ ಅಸ್ತಿ ಇಲ್ಲಿಂದ ಹೊಂದವರು ಇಲ್ಲಿ ಬಿಟ್ಟುಹೊಂದ ಅಸ್ತಿಗಿಂತ ಹೆಚ್ಚಾಗಿತ್ತು. ಆದ್ದರಿಂದ

ಒಟ್ಟು ಲೆಕ್ಕಾಚಾರದಲ್ಲಿ ಮಾನವೀಯ ದೃಷ್ಟಿಯಿಂದಲ್ಲದೆ ಆರ್ಥಿಕ ದೃಷ್ಟಿಯಿಂದ ಪಾಕಿಸ್ತಾನಕ್ಕೆ ಅಡೋಂದು ಮಹಾ ನಪ್ಪ ವಾಗಿರಲಿಲ್ಲ.

ಭಾರತಕ್ಕಾದರೆ ಹಾಗಲ್ಲ. ಅದು ಇನ್ನೂ ಜಾತ್ಯತೀತ ತತ್ವಗಳಿಗೆ ಬದ್ದ ವಾಗಿದ್ದು ದರ್ಶಿಸುತ್ತಿದ್ದೀನ ಅಲ್ಲವಾಗುತ್ತಿದ್ದು ಮುಸ್ಲಿಮರನ್ನು ಕಾಪಾದಲೇಬೇಕಾಗಿತ್ತು. ಆದರೆ ಸ್ವತಂತ್ರ ಸಮಾರಂಭಗಳು ನಡೆಯುತ್ತಿದ್ದಾಗಲೇ ಪಾಕಿಸ್ತಾನದಲ್ಲಿದ್ದ ಕೊಲೆ ಸುಲೆಗೆ ಸ್ತ್ರೀ ಮಾನವಹರಣ, ಕನ್ನಾಪಹರಣಗಳ ಹೃದಯವಿದ್ವಾವರ ಕಥೆಗಳನ್ನು ಹೊತ್ತು ಪಂಚಾಬಿನ ಹಿಂದೂ ಸೇವಿ ನಿರಾಶ್ರಿತರು ದಿಲ್ಲಿಯವರೆಗೂ ಬಂದುಮುಟ್ಟಿದ್ದರು. ಈ ಅತ್ಯಾಚಾರಗಳ ಸೇಡನ್ನು ಭಾರತದ ಮುಸ್ಲಿಮರ ಮೇಲೆ ತೀರಿಸಿಕೊಳ್ಳುವ ತೀರ್ಣಿ ಉದ್ದೇಶಗೊಂಡಿತ್ತು. ರಾಜಧಾನಿಯಲ್ಲೇ ಮುಸ್ಲಿಮರನ್ನು “ನಾಯಿಗಳಂತೆ ಕೊಲ್ಲುವುದು” ಆರಂಭವಾಯಿತು. ಭಾರತದ ನಾಯಕರಿಗಾದ ಹೃದಯವೇದನೆ ಹೇಳಲಾಸಲ್ಲ. ಆದರೆ ಈ ಪ್ರಕೃತಿಪ್ರಕೋಪದ ಮೂಲದೆ ಅವರ ಅಟ ನಡೆಯಲಿಲ್ಲ. ದಿಲ್ಲಿಯ ಮುಸ್ಲಿಮರನ್ನು ದೊಡ್ಡ ಶಿಬಿರಗಳಲ್ಲಿ ಕಲೆಹಾಕಿ ಕಾವಲು ಮಾಡುವುದು ಮಾತ್ರ ಶಕ್ತಿವಿತ್ತು. ಹಿಂದೂ-ಸೇವಿರ ಹತ್ಯೆಯ ಕಥೆಗಳು ಇತರ ಪ್ರದೇಶಗಳಿಗೂ ಹಬ್ಬಿ ಉತ್ತರ ಭಾರತದ ಅನೇಕ ಕಡೆ ಮಾರಣಕಾಂಡ ಪ್ರಾರಂಭವಾಗಿತ್ತು. ದೇಶದಲ್ಲಿ ಕಾನೂನು ಶಿಸ್ತಗಳ ವ್ಯವಸ್ಥೆಯೇ ಕುಸಿದು ಬೀಳುವಂತಾಗಿತ್ತು. ಹಿಂದುಗಳಾದ ಅನ್ನಾಯದ ಸುದ್ದಿಗಳನ್ನು ಕೇಳಿ, ಕಾನೂನು ಸುಪ್ಯವಸ್ಥೆ ಕಾಪಾಡುವುದಕ್ಕಾಗಿ ಇರುವ ಸಿಬ್ಬಂದಿಯಲ್ಲಿಯೂ ಅಲ್ಲ ಸಂಯುಕ್ತ ಕರ ಪಕ್ಷಣೆಯ ವಿಷಯ ವಿರಕ್ತಿ ಬೇಯುತ್ತಿತ್ತು. ಒಹಾದಾಲ್ಲಿ ಮುಸ್ಲಿಮರ ಕೊಲೆ ನಿಲ್ದಿದ್ದರೆ ಜನಜಗ್ಗಾಳಿಯ ಮೇಲೆ ಬಾಯಿ ಯಾಕುವುದಾಗಿ ಪ್ರಧಾನ ಮಂತ್ರಿ ನೆಹರೂ ಗಜ್ಜೆಸಬೇಕಾಯಿತು.

ಕೊನೆಗೆ ಈ ಅಶಾಂತಿಯನ್ನು ಸ್ವಲ್ಪವಾದರೂ ಅಂತೆಗೆ ತಂದದ್ದು ರಾಜ್ಯಶಕ್ತಿಯಲ್ಲ; ಮಹಾತ್ಮಾ ಗಾಂಧಿಯವರ ನಿರಂತರ ಆರ್ಥಿಕಾಂತಿ ಸಂದೇಶ. ಅವರು ದಿಲ್ಲಿಗೆ ಒಡಿಬಂದರು. ಭಂಗೀ ವಸತಿಯಲ್ಲಿ ರಾಜ್ಯ ಚೂಡಿದರು. ಗಲ್ಲಿ ಗಲ್ಲಿ ತಿರಿಗಿದರು. ಕ್ರಿಂದಿರಿಗೆ ವಿಷೇಕ ಹೇಳಿದರು. ಆರ್ಥಿಕ ಸಮಾಧಾನ ಹೇಳಿದರು; ಸರಕಾರವನ್ನು ಎಚ್ಚರಿಸಿದರು; ಉದ್ದೇಶ ಮಾಡಿದರು. ಇದೆಲ್ಲಾನೀರಿಸಲ್ಪಿ ಹೋಮಮಾಡಿದ ಹಾಗೆ

ಅನಿಸುತ್ತಿತ್ವಾದರೂ ಅವರು ಪ್ರಯತ್ನ ಬಿಡಲಿಲ್ಲ. ಕೊನೆಗೆ ಈ ಶಾತಿ ಪ್ರಯತ್ನಗಳಿಗೆ ಉಡುಗರೆಯಾಗಿ ಹಿಂದೂ ಧರ್ಮಾಂಧನೆಂಬ್ಬಿನ ಗುಂಡಿಗೆ ರಾಪ್ಪಣಿತ ಬಲಿಯಾದರು. ಈ ಫಣನೆ ಹುಚ್ಚೆದ್ದು ಕುಣೆಯುವ ಹಿಂದೂ ಪ್ರತಿಹಿಂಸಾ ಬುದ್ಧಿಗೆ ಸರ್ನೆ ಲಗಾಯು ಹಾಕಿದ ಹಾಗೆ ಕಾಣುತ್ತದೆ. ಸಾವಕಾಶವಾಗಿ ದೇಶಕ್ಕೆ ಶಾಂತಿ ಮರಳಿತು.

ಆದರೆ ಪಾಕಿಸ್ತಾನದಿಂದ ಬಂದ ಸಿರಾತ್ತಿತರ ಸಮನ್ಸ್ಯ ಕೇವಲ ಈ ಬಾಹ್ಯ ಶಾಂತಿಯುದ ಬಗೆಹರಿಯುವುದಾಗಿರಲಿಲ್ಲ. ಅಧ್ಯ ಕೋಟಿ ಗಿಂತಲೂ ಹೆಚ್ಚು ಜನ ಕೆಲವೇ ವಾರಗಳ ಅವಧಿಯಲ್ಲಿ ಸರ್ವಸ್ವವನ್ನೂ ಕಳಿದುಕೊಂಡು ಬಂದಿದ್ದರು. ಅವರಿಗೆ ಮರಳಬ ಆನೆ ಇರಲಿಲ್ಲ. ಹೊಸ ಜೀವನವನ್ನು ಪ್ರಾರಂಭಿಸುವ ಅನೇಕಾಲತೆಗಳನ್ನು ಒದಗಿಸ ಬೇಕಾಗಿತ್ತು. ಇದಕ್ಕೆ ಚೇಕಾದ ಗಾತ್ರದ ಆಡಳಿತ ಯಂತ್ರವಾಗಲಿ ಧನ ಸಂಪತ್ತಿಯಾಗಲಿ ದೇಶದಲ್ಲಿ ಇರಲಿಲ್ಲ. ರಾಜಧಾನಿಯಲ್ಲಿ ಈ ನಿರಾಶ್ರಿತರ ನೆರೆಯೇ ಉಕ್ಕೆ ಹರಿಯುತ್ತಿತ್ತು. ಕಲಕತ್ತಯ ಬೀಂದಿಗಳೇ ಆದೇ ಪ್ರಕಾರ ಪ್ರಾರ್ಥಿತಿಗಾಲದಿಂದ ಬಂದ ಸ್ತ್ರೀಪುರುಷ ಬಾಲಕರಿಂದ ಅಕ್ಷಯಕ್ಕೆ ಕಿಕ್ಕಿರಿ ದಿದ್ದವು. ಇತಿಹಾಸದಲ್ಲೀ ಯಾವ ರಾಪ್ಪುವೂ ಈ ಗಾತ್ರದ ಸಮನ್ಸ್ಯ ಯನ್ನು ಎದುರಿಸಿರಲಿಲ್ಲ.

ಇದೊಂದೇ ಸಮನ್ಸ್ಯ ಸ್ವತಂತ್ರ್ಯದೂಡನೆ ಬಂದದ್ದುಲ್ಲ. ಭಾರತದ ಪಾಲಿಗೆ ಬಾದ ಪ್ರದೇಶದ ಅವಿಂಡತೆಯನ್ನು ಕೂಡ ನಾಶಮಾಡಬಹುದಾಗಿದ್ದ ಇನ್ನೊಂದು ಸಮನ್ಸ್ಯಯಂದರೆ ದೇಶಿ ಸಂಸ್ಥಾನಿಕರದು. ಈ ಸಂಸ್ಥಾನಗಳ ಸಂಖ್ಯೆ ೫೦೦ ಮೇಲ್ಪಟ್ಟಿತ್ತು. ಬ್ರಿಟಿಷರು ಸಂಸ್ಥಾನಿಕರ ಮೇಲೆ ವರಿಪ್ಪಾಧಿಕಾರವನ್ನು ಕಳೆದ ಶತಮಾನದಲ್ಲಿ ಮಾಡಿಕೊಂಡ ಒಡಂಬಿಕೆಗಳ ಬಲದಿಂದ ಪಡೆದಿದ್ದರು. ಅವರು ಹೊರಟುಹೋಗುವಾಗ ಈ ವರಿಪ್ಪಾಧಿಕಾರವನ್ನು ಮುಕ್ತಾಯ ಮಾಡಿ ಹೋದರು. ಹೀಗೆ ತಾಂತ್ರಿಕವಾಗಿ ಇವರೆಲ್ಲ ಸ್ವತಂತ್ರರಾದರು. ಈ ಸಂಸ್ಥಾನಗಳಲ್ಲಿ ಹೆಚ್ಚಿನ ಪ್ರಗಳಿಗೆ ಭಾರತದಿಂದ ಸಿಡಿದುನಿಂತು ಬದುಕುವ ಬಲವಿರಲಿಲ್ಲ, ನಿಜ. ಆದರೆ ಅವರದೊಂದು ಸಂಘಾವಿತ್ತು. ಕೆಲವು ಸಂಸ್ಥಾನಗಳು ಸ್ವತಂತ್ರವಾಗಿ ನಿಲ್ಲಬಲ್ಲಷ್ಟು ದೊಡ್ಡವಾಗಿದ್ದವು. ಬಂದಕ್ಕಂತೂ ದೀಘ್ಯ ಸಮುದ್ರ ತೀರವೂ ಇದ್ದ ಪರರಾಪ್ತಗಳ ಸಹಾಯ ಪಡೆಯುವ ಸಾಧ್ಯತೆ

ಇತ್ತು. ಕೆಲವು ಸಂಸ್ಥಾನಗಳು ಸ್ವತಂತ್ರ ರಾಜಸತ್ಯಗಳಾಗುವ ಕನಸನ್ನೂ ಕಾಣುತ್ತಿದ್ದವು. ಅವು ಭಾರತ ಒಕ್ಕಾಟದಲ್ಲಿ ಸೇರ್ವಡೆ ಹೊಂದದೆ ಇದ್ದರೆ ದೇಶದ ಮೈಯಲ್ಲಿ ಪದುನೂರು ಚೂರಿಯ ಮೊನೆಗಳಂತೆ ಚುಚ್ಚತ್ತಲೇ ಇರಬಹುದಿತ್ತು.

ವಿಭಜನೆಯಿಂದಾಗಿ ಹೆಚ್ಚುಕೆಡಿಮೆ ಎಲ್ಲವೂ ಒಡೆದಿತ್ತು. ಬ್ರಿಟಿಷರು ಬಲು ಜೋವಾನವಾಗಿ ಸಂಘಟಿಸಿದ್ದ ಭಾರತದ ಸೈನ್ಯ ಇಬ್ಬಗಾಗಿತ್ತು. ಅಧಿಕಾರಿ ಮುಸ್ಲಿಂ ಸೈನ್ಯಾಧಿಕಾರಿಗಳು ಪಾಕಿಸ್ತಾನಕ್ಕೆ ಹೋಗಬಯಿಸಿದ್ದರಿಂದ ಸೈನ್ಯದಲ್ಲಿ ತಕ್ಕುವಾಟ್ಟಿನ ಅವ್ಯವಸ್ಥೆ ಇತ್ತು; ಬ್ರಿಗೇಡಿಯರ್ ಗಿಂತ ಹೆಚ್ಚಿನ ಅಧಿಕಾರಕ್ಕೆ ಬ್ರಿಟಿಷರು ಭಾರತೀಯರನ್ನು ವಿರಿಸಿರಲ್ಪಿಲ್ಲ; ಹೀಗಾಗಿ ಏರಡೂ “ವಸಾಹತು ಸ್ವರಾಜ್ಯ” ಗಳಿಗೆ ಒಬ್ಬನೇ ಸೇನಾಧಿಪತಿ—ಬ್ರಿಟಿಷರಾದ ಜನರಲ್ ಆಜಿನೋಲ್ಕ್—ಇದ್ದರು. ದೇಶದ ನಾಗರಿಕ ಆಡಳಿತದ ಮುಖ್ಯ ಕೀಲುಗಳಂತ್ರಿ ಸುಮಾರು ೧೨೦೦ ಐ. ಸಿ. ಎಸ್. ಆರ್ಕಾರಿಗಳಲ್ಲಿ ಅರ್ಥಕ್ಕಿಂತಲೂ ಹೆಚ್ಚು ಜನ ಬೆಳಿಯರಾಗಿದ್ದರು; ಅವರಲ್ಲಿ ಒಹುತ್ವಃ ಇಬ್ಬರನ್ನು ಬಿಟ್ಟರೆ ಉಳಿದವರೆಲ್ಲ ಕೆಲಸ ಬಿಟ್ಟು ತಮ್ಮ ಸಮಿಕ್ಷೆನ ಪರಿಹಾರ ಮತ್ತು ಪೆನ್ನನೇ ತೆಗೆದುಕೊಂಡು ಹೊರಟು ಹೋದರು. (ಪಾಕಿಸ್ತಾನದ ಪಾಲಿಗೆ ಒಂದಬೇಳಿಯ ಐ. ಸಿ. ಎಸ್. ಜನರಲ್ ಹೆಚ್ಚಿನವರು ನೌಕರಿಯಲ್ಲಿ ಮುಂದುವರಿಯಲ್ಪಟ್ಟರೇಬೂ ಅರ್ಥವತ್ತಾಗಿದೆ). ಇದರಿಂದ ಭಾರತದಲ್ಲಿ ಅನುಭವಶಾಲಿ ಆಡಳಿತಗಾರರ ಸಂಖ್ಯೆ ಅರ್ಥಕ್ಕಿಳಿಯಿತು.

ಈ ಸಮಸ್ಯೆಗಳನ್ನು ತೀರಿಸುವುದಿರಲಿ ಅವುಗಳ ವಿಶ್ಲೇಷಣೆ ಮಾಡುವುದೇ ಇನ್ನೂ ನಡೆದಿದ್ದಾಗ ಉತ್ತರ ತಾದಿಯ ದೇಶಿ ಸಂಸ್ಥಾನವಾದ ಕಾಶ್ಮೀರವನ್ನು ಪಾಕಿಸ್ತಾನ ಬಲಾತ್ಮಾರದಿಂದ ವಶಪಡಿಸಿಕೊಳ್ಳಲು ಮುಂದಾಯಿತು. ಸಂಸ್ಥಾನದ ರಕ್ಷಣೆಗೆ ಭಾರತ ತನ್ನ ಸೈನ್ಯವನ್ನು ಕಳಿಸಿತು. ಪಾಕಿಸ್ತಾನದ ಕಾಶ್ಮೀರ-ಅತಿಕ್ರಮಣದೊಡನೆ ಈ ಏರಡು ನವ್ಯೋದಿತ ರಾಷ್ಟ್ರಗಳು ಒಳ್ಳಿಯ ನೆರೆಕರೆಯಾಗಿ ಬಾಳಿವ ಅಳಿದಳೆಂದ ಆಶೆಧಳೆಂ ಮುಕ್ಕಿತು.

೭. ನಿರಾಶ್ರಿತರು ಮತ್ತು ಸಂಸ್ಥೆಗಳನ್ನಿಕರು

ಸ್ವಾತಂತ್ರ್ಯದೊಡನೆ ಭಾರತಕ್ಕೆ ಬಳಿಯಾದ್ದರಿಂದ ಸಮಸ್ಯೆಗಳೇ ಅಗಾಧವೇ ಆಗಿದ್ದವು. ಅನೇಕ ವಿದೇಶಿ ಭವಿಷ್ಯವಕ್ಕರು ಇವುಗಳ ಭಾರತಕ್ಕ ಈ ದೇಶ ಬಹಳ ಕಾಲ ಒಂದಾಗಿ ಉಳಿಯುವುದೇ ಸಂದೇಹ ಎಂದು ಭಾವಿಸಿದ್ದರು. ಆದರೆ ಭಾರತ ಒಂದು ವಿಷಯದಲ್ಲಿ ಸುಜ್ಯೋಯಾಗಿತ್ತು. ಕೇಂದ್ರದಲ್ಲಿಯೂ ಪ್ರಾಂತಗಳಲ್ಲಿಯೂ ಶ್ರೀಪ್ತಿ ಮಟ್ಟಿಗೆ ನಾಯಕರು ಆಗಲೇ ಅಧಕ್ಕಿದ್ದರು. ಜವಾಹರಲಾಲ ನೇಹರೂ “ಪ್ರಧಾನ ಮಂತ್ರಿ” ಯಾದದ್ದು ರೇಳಿ ರಲ್ಲಿ ದರೂ ಮೊದಲೇ ಆವರು ಜಾಗತಿಕ ವ್ಯಕ್ತಿತ್ವ ವುಳ್ಳವರಾಗಿದ್ದರು. ಗೃಹವಂತ್ರಿತ್ವ ವಹಿಸಿಕೊಂಡಿದ್ದ ಸರದಾರ ವಲ್ಲಭ ಭಾಯಿಯವರು ಆಸಾಧಾರಣ ಸೇಫಿಟನ ಶಕ್ತಿ ಮತ್ತು ದೃಢಚಿತ್ತದ ನಾಯಕರಾಗಿದ್ದರು. ಇವರೂ ಇನ್ನಿತರ ಕೇಂದ್ರಮಂತ್ರಿಗಳೂ ಪ್ರಾಂತ ಸರಕಾರಗಳನ್ನು ನಿರ್ವಹಿಸುತ್ತಿದ್ದ ಮಂತ್ರಿಗಳೂ ಸುದೀರ್ಘ ಸ್ವಾತಂತ್ರ್ಯ ಹೋರಾಟಿದ್ದಿಂದ ಜನತೆಯ ಹೃತಕ್ಷಮವರ್ಕರಾದ ಆದರ ಹೊಂದಿದವರಾಗಿದ್ದರು. ಆವರು ತಕ್ಕುಮಟ್ಟಿನ ಸಾಧಿತ್ವ ತಿಯಲ್ಲಿರುವ ಆಡಳಿತಯಂತ್ರ ವನ್ನು ಬಿಟ್ಟಿರಿಂದ ದಾಯವಾಗಿ ಪಡೆದಿದ್ದರು. ಇನ್ನೂ ಗವರ್ನರ್ ಜನರಲ್ಲರಾಗಿ ಉಳಿದಿದ್ದ ಲಾಡ್‌ ಲುಯಿ ಮೌಲ್ಯಬ್ರಾಟನ್ನರು ಭಾರತದ ನಿಜವಾದ ಹಿತ್ಯೇಷಿಯಾಗಿದ್ದರು.

ನಿರಾಶ್ರಿತರ ಸಮಸ್ಯೆಯನ್ನು ಸುಮಾರಾಗಿ ಪರಿಹರಿಸಲು ಭಾರತ ಸರಕಾರಕ್ಕೆ ಎರಡು ದಶಕಗಳೇ ಬೇಕಾದವು. ಆದಕ್ಕೆ ವೆಚ್ಚೆ ರೂ. ೩೦೦ ಕೋಟಿಯಾಯಿತು. ಪಾಕಿಸ್ತಾನದಿಂದ ಬಂದವರಲ್ಲಿ ಸೇಕಡಾ ೨೦ ರಷ್ಟು ರೈತರಾಗಿದ್ದರು. ಅವರಿಗೆ ಭೂಮಿ ಒದಗಿಸಬೇಕಾಗಿತ್ತು. ಉಳಿದವಣಿಗೆ ಹೊಸದಾಗಿ ಜೀವನೋಪಾಯಕ್ಕೆ ಉದ್ಯೋಗ ತರಬೇತಿ ಕೊಡಬೇಕಾ

ಗಿತ್ತು. ಪಾಕಿಸ್ತಾನಕ್ಕೆ ಹೋದವರು ಬಿಟ್ಟುಹೋದ ಅಸ್ತಿಯನ್ನಲ್ಲದೆ ಸರಕಾರಿ ಜಮಿನನ್ನೂ ಅವರಿಗೆ ಕೊಡಲಾಯಿತು.

ಪೆಚ್ಚಾಬಿ ಸಿಂಧಿ ನಿರಾಶ್ರಿತರ ಸಮಸ್ಯೆ ಸ್ವಲ್ಪ ಸುಲಭವಾಗಿ, ಬೇಗ ಮುಗಿಯಿತ್ತನ್ನಿಂದಿರುತ್ತಿತ್ತು. ಸಾಹಸಿಗಳಾದ ಅವರು ದೇಶದ ಯಾವ ಭಾಗ ದಲ್ಲಾದರೂ ಲಭ್ಯವಾದ ಜೀವನೋಪಾಯ ಮಾಡಲು ಸಿದ್ಧಿರಿದ್ದರು. ಇಂದವರು ಭಾರತದ ತುಂಬೆಲ್ಲ ವಬ್ಬಿದ್ದಾರೆ. ಆದರೆ ಬಂಗಾರಿಗಳ ಮಾತು ಹಾಗಲ್ಲ. ವಿಭಜನೆಯ ಕಾಲದ ಗಲಭೀಗೆಲ್ಲಿ ಪ್ರಾರ್ಥಿಸಿಸ್ತಾನ ದಿಂದ ಬಂದವರು ಪಶ್ಚಿಮದಿಂದ ಬಂದವರೆಡನೆ ಹೋಲಿಸಿದರೆ ಕಡಿಮೆ ಯೆನಿಸಿದರೂ ಅಲ್ಲಿ ಕಾಲಕಾಲಕ್ಕೆ ತೊಂದರೆಗಳು ಏಳುತ್ತಲೇ ಇದ್ದು ಪರ್ಫೆ ಪರ್ಫೆವ್ಯಾ ನಿರಾಶ್ರಿತರ ಪ್ರವಾಹ ಬರುತ್ತಲೇ ಇತ್ತು. ಭಾರತದಲ್ಲಿ ಮುಸ್ಲಿಮರಿಗೆ ಗಾಂಧಿಜಿಯ ಹತ್ಯೆಯ ನಂತರ ಸಾಮಾಜಿಕ ಸುರಕ್ಷಿತ ಭಾವನೆ ಬಂದದ್ದರಿಂದ ನಿರಾಶ್ರಿತರ ಪ್ರವಾಹ ಒಮ್ಮುಖಿವಾಗಿ ಮಾತ್ರ ಇತ್ತು. ಇಂತಹಿ ರಮ್ಮೆ ಹೊತ್ತಿಗೆ ಬಂಗಾರಿ ನಿರಾಶ್ರಿತರ ಒಟ್ಟು, ಸಂಖ್ಯೆ ಇಂ ಲಕ್ಷ ಏಕ್ಕುತ್ತು. ಬಂಗಾರಿಗಳು ಸುಲಭವಾಗಿ ಪರಿಸರಕ್ಕೆ ಹೋದಿಕೊಳ್ಳಲು ಅಸಮರ್ಥರಾದ್ದರಿಂದ ಅವರು ಕಲಕತ್ತೆ ಮೊದಲಾದ ಸಾರಣಿಯನ್ನು ವಿಶಿಷ್ಟ ವಸಾಹತಾಗಿ ಮಾರ್ಪಡಿಸಲಾಯಿತು. ಇಂದಿಗಾದರೂ ಈ ಸಮಸ್ಯೆಯ ಪ್ರತಿಕ್ರಿಯೆಯಿಂದ ಬಂಗಾಲ ಶೈಲೀ ಮುಕ್ತ ವಾಗಿಲ್ಲ. ಕಲಕತ್ತೆ ಮತ್ತು ಬಂಗಾಲದ ಇರುತ್ತ ಮಾತುಮಾತಿಗೆ ಸಂಚಯ ಯಾವ ಹಿಂಸಾಚಾರ ಮತ್ತು ಕಾನೂನು ಸಂಪೂರ್ಣಗೆ ಬಗ್ಗೆ ಅಲ್ಲಿರುವ ಶಿರಸ್ತಾರ ಇವುಗಳಿಗೆ ಅಗಲ ಜಗತ್ತಿನ ಅಂತಿ ದಟ್ಟ ಜನಸಂಖ್ಯೆಯ ಪ್ರದೇಶಗಳಲ್ಲಿ ದೇನಿಸಿದ ಪಶ್ಚಿಮ ಬಂಗಾರಿಕ್ಕೆ ಅರ್ಥ ಕೋಟಿ ನಿರಾಶ್ರಿತರು ಸುಗ್ಗಿ ಬಾದದ್ದು ಒಂದು ಕಾರಣವಾಗಿದೆ.

ದೇಶೀಯ ಸಂಸ್ಥಾನಗಳ ಪ್ರಶ್ನೆಯನ್ನು ಜಿಡಿಸಲು ಅಸಾಧಾರಣ ಉತ್ತರ ಬೇಕಾಗಿತ್ತು. ಭಯಪ್ರದರ್ಶನದೊಡನೆ ದೀದಾರ್ಪಣೆ ಸಹ ನೆಯೂ ಸೇರಿದ ನಾಯಕತ್ವದಿಂದಲೇ ಇದು ಸಾಧ್ಯವಾಯಿತ್ತೇನ್ನಿಂದಿರುತ್ತಿತ್ತು. ಇಲ್ಲಿರ ಹೋರಾಟದ ಒಂದು ಅನೇಕ ಪರಿಣಾಮವೆಡರೆ, ಬೃಹಿತರು ಸಂಸ್ಥಾನಗಳನ್ನು ಖಿಳಾಸೆ ಮಾಡುವ ಪಣಿ ನೀತಿಯನ್ನು

ತೊರೆದು ಅಪ್ಪಗಳನ್ನು ಕಾಪಾಡಿಕೊಂಡು ಬರುವ ನೀತಿಯನ್ನು ಅನುಷ್ಠಾನಿಸಿದ್ದು. ಒಂದು ವೇಳೆ ಸಂಸಾಫ್ ನಗಳೆಲ್ಲ ಖಾಲಾಸೆಯಾಗಿ ಬಿಟ್ಟಿರ್ ರಾಜ್ಯ ತಲ್ಲಿ ಸೇರಿಸಲ್ಪಟ್ಟಿದ್ದರೆ ನಮಗೆ ಅವಿಂದ ಭಾರತವೇ ದಾಯವಾಗಿ ಬರುತ್ತತ್ತು. ಆದರೆ ಬಿಟ್ಟಿರ್ ಬಿಟ್ಟುಹೋಗುವಾಗ ಸಂಸಾಫ್ ನಿಕರಿಗೆ ಎರಡರಲ್ಲಿಂದು—ಭಾರತ ಅಥವಾ ಪಾಕಿಸ್ತಾನ ರಾಜ್ಯದಲ್ಲಿ ಸೇರುತ್ತದೆ ಹೊಂದುವ ಅಥವಾ ಸ್ವತಂತ್ರವಾಗಿ ಉಳಿಯುವ ಸ್ವತಂತ್ರವನ್ನು ಕೊಟ್ಟಿದ್ದ ರಿಂದ ಹೊಸ ಸಮಸ್ಯೆ ಹಾಚ್ಚಿತ್ತು. ಸಂಸಾಫ್ ನಿಕರಿಗೆ ಯಾವಾಗಲೂ ಕಾಂಗ್ರೆಸ್‌ನ ಮೇಲೆ ಅಸಂತೋಷವಿತ್ತು. ಏಕೆಂದರೆ ಸಂಸಾಫ್ ನಗಳಲ್ಲಿ ಪ್ರಜಾಪ್ರತಿನಿಧಿ ಸರಕಾರಗಳು ಬೇಕೆಂಬ ಚಳಿವಳಿಗೆ ಕಾಂಗ್ರೆಸ್‌ನ ಸಕ್ರಿಯ ಸಹಾನುಭೂತಿ ಇತ್ತು. ಜಿನ್ನಾ ಸಾಹೇಬರು ಸಂಸಾಫ್ ನಿಕರಿಗೆ “ಉದಾರ” ಶರ್ತುಗಳನ್ನು ಕೊಡುವೂಡಿ ಪಾಕಿಸ್ತಾನ ಗಡಿಗೆ ಹೊಂದಿರುವ ಜಯಪೂರ ಮೊದಲಾದ ಹಿಂದೂ ಬಹುಮತವುಳ್ಳ ಸಂಸಾಫ್ ನಗಳನ್ನು ಕೂಡ ಪಾಕಿಸ್ತಾನಕ್ಕೆ ಸೇರುವಂತೆ ಪ್ರೋತ್ಸಾಹಿಸಲೈಡಿದ್ದರು. ಸಂಸಾಫ್ ನಿಕರಿಗೆ ಭೇಂಬರಿನ ಮುಂದಾಳಾಗಿದ್ದ ಭೋಪಾಲ ಸ್ವಾಭಾರು ಪಾಕಿಸ್ತಾನದ ಪಕ್ಕದಲ್ಲಿ ಕೆಲಸಮಾಡುತ್ತಿದ್ದರು. ಹಿಂದೂ ಬಹುಮತವುಳ್ಳ ಹೃದರಾಬಾದದ ಮುಸ್ಲಿಂ ನಿಜಾಮರೂ ಮುಸ್ಲಿಂ ಬಹುಮತವುಳ್ಳ ಜಮ್‌ಶೂ ಕಾಶ್ಮೀರ ಸಂಸಾಫ್ ನದ ಹಿಂದೂ ಮಹಾರಾಜರೂ ಕರಾವಳಿಯಳ್ಳಿ ತಿರುವಾಂಕನರು ಸುಸಾಫ್ ನದ ಮೇಧಾವಿ ದಿವಾನರಾದ ಸರ್ ಸಿ. ಪಿ. ರಾಮಸ್ವಾಮಿ ಅಯ್ಯಾರರೂ ತಮ್ಮ ಸಂಸಾಫ್ ನಗಳ ಪೂರ್ಣ ಸ್ವತಂತ್ರದ ಕನಸು ಕಾಣುತ್ತಿದ್ದಾರೆಬಿಂದು ಸ್ವಷ್ಟವೇ ಇತ್ತು. ಭಾರತ ಆವಿಂದವಾಗಿ ಉಳಿದಿತೆಂಬ ವಿಶ್ವಾಸ ಬಹುಶಃ ಅವರಿಗಿರಲ್ಲಿ. ಆದರೆ ಮೊದಲಿಂದಲೇ ಇವರ ಕನಸು ಸೋಲುವುದು ಖಂಡಿತವಾದಂತಿತ್ತು. ಆವರಾರ ಹತ್ತಿರವೂ ಹೇಳಿಕೊಳ್ಳುತ್ತಕ್ಕ ಸೈನ್ಯ ಇರಲಿಲ್ಲ. ಭೋಪಾಲ ಸ್ವಾಭಾರ ಯೋಜನೆಗಳನ್ನು ವ್ಯಧಿಪಡಿಸುವುದಕ್ಕೆ ಉದಯಪೂರದ ಮಹಾರಾಜರ ಆಕ್ಷಣ್ಯಾ ದೇಶಭಕ್ತಿ ಕಾರಣವಾಯಿತೆಂದು ಕೆ. ಎಂ. ಮುನ್ಯಿಯವರು ಹೇಳಿತ್ತಾರೆ. “ನನ್ನ ಮಾರ್ಗವನ್ನು ನನ್ನ ಪೂರ್ವಜ ರಾಜ್ಯಪ್ರತಾಪರು ನಿರ್ಧರಿಸಿ ಬಿಟ್ಟಿದ್ದಾರೆ. ನಾನು ಭಾರತದ ಪಕ್ಕದಲ್ಲಿದ್ದೇನೇ” ಅಂದವರು ನಿರ್ದಾರಿಸಿದ್ದಾರ್ಥಿಗ್ಯಾ ವಾಗಿ ಸಂಸಾಫ್ ನಿಕರಿಗೆ ಒಂದುಗಳಿಗೆ ಹೇಳಿದರಂತೆ. ಸರೆದಾರರ ಮುತ್ತಿದ್ದಿತನ, ಸಂಸಾಫ್ ನ ರಾಖೆಯ ಕಾರ್ಯದರ್ಶಿ ಎ. ಪಿ. ಮೆನನ್ ರ ಸಂಧಾನಚಾತುರ್ ಇವುಗಳು

ಸಂಸ್ಥಾಪಾದವು. ಅದೇ ಪ್ರಕಾರ, ಮೊದಲೇ ಕಾಂಗ್ರೆಸ್‌ನ ಸಹಾನುಭೂತಿಯೊಡನೆ ಸಂಸ್ಥಾನಗಳಲ್ಲಿ ಪ್ರಜಾಸರಕಾರಕ್ಕಾಗಿ ನಡೆದಿದ್ದ ಚೆಳವಳಿಯ ಜನನಾಯಕರ ಒತ್ತುಡಕ್ಕಾಗು ಸಂಸ್ಥಾನಿಕರು ಅಂಜಿದರು. (ಸಿ. ಪಿ. ರಾಮ ಸ್ವಾಮಿ ಅವರ ಮೇಲೆ ಅವರು ದಿವಾಣಿರಾಗಿದ್ದ ಸಂಸ್ಥಾನದಲ್ಲೇ ಜನ ಜಾಗುತ್ತಿರುವುದನ್ನು ಇಲ್ಲಿ ನೆನೆದುಕೊಳ್ಳಬಹುದು.) ಅಂತೊಳಿಳಿರ ಅಂತ್ಯದೊಳಗೆ ಭಾರತದ ಅಳವಿನಲ್ಲಿ ಬರುವ ಹೆಚ್ಚಿನ ಸಂಸ್ಥಾನಗಳು ಸ್ವೇಚ್ಛೆಯಿಂದ ಸೇರ್ಫಡೆ ಹೊಂದಿ ಆಗಿತ್ತು.

ಮೂರು ಸಂಸ್ಥಾನಗಳು ಮಾತ್ರ ತೊಂದರೆ ಕೊಟ್ಟಿವು. ಪಾಕಿಸ್ತಾನಕ್ಕೆ ಹೊಂದಿದ ಪಶ್ಚಿಮ ಕರಾವಳಿಯ ಹಿಂದೂ ಬಹುಮತ ಆದರೆ ಮುಸ್ಲಿಂ ಅಧಿಪತ್ಯದ ಸಂಸ್ಥಾನವಾದ ಪ್ರಷ್ಟ್ಯಾ ಜನಾಗಿದದ ನವಾಬರು ಪಾಕಿಸ್ತಾನದಲ್ಲಿ ಸೇರ್ಫಡೆ ಹೊಂದಿದರು. ಇದರ ವಿರುದ್ಧ ಎದ್ದು ಜನ ಕಾರ್ಯಾಲಯನ್ನು ಬೆಂಬಲಿಸಿ ಭಾರತ ಅಲ್ಲಿ ಪ್ರವೇಶಿಸಿತು. ಹೈದರಾಬಾದ ದ್ವಾರಾ ಮಾತ್ರ ಸುಲಭವಾಗಿ ಮಣಿಯಲ್ಲ. ಯಾಧಾಸ್ಥಿತಿ ಒಪ್ಪುದ ವನ್ನು ಮಾಡಿಕೊಂಡು ಅಂತಿಮ ಸೇರ್ಫಡೆಗೆ ಕಾಲಹರರಣ ಮಾಡುತ್ತ ಅವರು ಸರ್ವತಂತ್ರಸ್ವತಂತ್ರ ಬಾದಲಾಹರಾಗುವ ಹಂಬಲವಿಟ್ಟುಕೊಂಡಿದ್ದರು. ವಿದೇಶೀಯರ ಪ್ರೇರಣೆಯವು ನಿಜಾಮರೇ ಬೆಳೆಯಗೊಟ್ಟಿದ್ದಿರು ಮುಸ್ಲಿಂ ಮತಾಂಥ ರಜಾಕಾರ ಚೆಳವಳಿಯ ನಾಯಕ ಕಾಸಿಂ ರಜವಿಯು ಒತ್ತುಯವೂ ಅವರ ಹಟಕ್ಕೆ ನೀರೆರೆದವು. ಅವರು ಪಾಕಿಸ್ತಾನಕ್ಕೆ ಸೇರ್ಫಡೆ ಹೊಂದುವ ಬೆದರಿಕೆಯನ್ನೂ ಹಾಕಿದರು ಆದರೆ ಅವರು ಶಸ್ತ್ರಬುದ್ಧಿ ತವರೂ ಸಾಕು ಎಂದರು. ಇಂದಿರಿಯರು ಸೇರ್ಫಡೆ ಹೊಂದುವ ಬಗೆಹರಿದು ಅವೆಲ್ಲ ಭಾರತದ ಶಾಸನದೊಳಗೆ ಬಂದವು. ಸಂಸ್ಥಾನಿಕರಿಗೆ—ಅಪಮಾಗ್ರ್ಯ ತುಳಿದ ನಿಜಾಮರಿಗೆ ಕೂಡ—ಉದಾರವಾದ ಶರ್ತುಗಳನ್ನು ಸರದಾರರು ಕೊಟ್ಟಿರು. ಕೆಲವರ್ಷಗಳ ವರಗೆ ದೊಡ್ಡ ಸಂಸ್ಥಾನಗಳು ಇದ್ದ ಹಾಗೆಯೇ, ಮತ್ತು

ಒಂದೇ ಸಂಸ್ಥಾನಗಳ ಪ್ರಶ್ನೆ ಬಗೆಹರಿದು ಅವೆಲ್ಲ ಭಾರತದ ಶಾಸನದೊಳಗೆ ಬಂದವು. ಸಂಸ್ಥಾನಿಕರಿಗೆ—ಅಪಮಾಗ್ರ್ಯ ತುಳಿದ ನಿಜಾಮರಿಗೆ ಕೂಡ—ಉದಾರವಾದ ಶರ್ತುಗಳನ್ನು ಸರದಾರರು ಕೊಟ್ಟಿರು. ಕೆಲವರ್ಷಗಳ ವರಗೆ ದೊಡ್ಡ ಸಂಸ್ಥಾನಗಳು ಇದ್ದ ಹಾಗೆಯೇ, ಮತ್ತು

ಸಣ್ಣವು ಗುಂಪುಗಳನ್ನು ರಚಿಸಿಕೊಂಡು ಪ್ರತ್ಯೇಕ ಆಡಳಿತ ಘಟಕಗಳುಗೆ ಉಳಿದವು. ಆ ಮೇಲೆ ಭಾವಾವಾರು ರಾಜ್ಯಗಳನ್ನು ನಿರ್ವಹಿಸಿದಾಗ ಅವು ನೇರೆಯ ರಾಜ್ಯಗಳಲ್ಲಿ ಸಮಾವೇಶ ಹೊಂದಿ ಪ್ರತ್ಯೇಕ ಅಸ್ತಿತ್ವವನ್ನು ಕಳೆದುಕೊಂಡವು. ಸ್ವತಂತ್ರ್ಯದ ಕನಸು ಕೆಂಡ ಹೈದರಾಬಾದ್ ಮಂರು ಭಾವಾ ರಾಜ್ಯಗಳಲ್ಲಿ ಹಂಚಿಕೊಂಡಿತು. ಸಂಸ್ಥಾನಿಕರು ರಾಜಧನಕ್ಕೆ ಮತ್ತು ಕೆಲ ಸೌಲತ್ತುಗಳಿಗೆ ಮಾತ್ರ ಬಾಧ್ಯರಾಗಿ ಉಳಿದರು. ಈ ವರ್ಷ ಅಪ್ಪಗಳನ್ನೂ ಕೊನೆಗೊಳಿಸುವ ಕಾನೂನು ಸ್ವೀಕೃತವಾಗಿದೆ.

ಸಂಸ್ಥಾನಗಳ ಪ್ರತ್ಯೇಕ ಬಗೆಹರಿದೆತ್ತಾಯಿತು. — ಕಾಶ್ಮೀರದ್ದು ಹೊರತು. ಭಾರತ ಪಾಕಿಸ್ತಾನಗಳಿರಡರ ಗಡಿಗಳಿಗೂ ಹೊಂದಿದ್ದುದಲ್ಲದೆ ಹೊರಗಿನ ರಾಷ್ಟ್ರಗಳಿಂದನೆಯೂ ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿದ್ದ ಕಾಶ್ಮೀರದ ಮಹಾರಾಜರು ಮಾತ್ರ ಏತಿಯಾದ ಸ್ವತಂತ್ರ ಸ್ವಿಟ್ಟರ್ಲೋಲುಡ್ ಕಟ್ಟಿವ ಕನಸು ಕಾಣುತ್ತ ಕಾಲಹರಣ ಮಾಡಿದರು. ಸಂಸ್ಥಾನವಲ್ಲಿ ಶೇಖರ ಅಬ್ದುಲ್ಲಿರ ನೇತ್ತಿತ್ವದಲ್ಲಿ ಒಂದು ರಾಷ್ಟ್ರೀಯ ಪರಿಷತ್ತು ಪ್ರಜಾಸರಕಾರಕ್ಕಾಗಿ ಅನೇಕ ವರ್ಷಗಳಿಂದ ಚಳವಳಿ ನಡೆಸುತ್ತಿತ್ತು. ಅದಕ್ಕೆ ರಾಷ್ಟ್ರೀಯ ಕಾಂಗ್ರೆಸ್‌ನ ಬೆಂಬಲವಿತ್ತು. ಹಿಂದೂ ಮಹಾರಾಜನೂ ಭಾರತದ ಪಕ್ಷಪಾತಿಯಂತೆ ಕಾಣುತ್ತಿದ್ದ ಮುಸ್ಲಿಂ ಬಹಂಗಾಂಧಿಕರ ಪ್ರಜಾನಾಯಕನೂ ಇರುವ ಈ ಸಂಸ್ಥಾನವನ್ನು ಹಾಗೇ ಬಿಟ್ಟರೆ ಭಾರತಕ್ಕೇ ಆದು ಸೇರಬಹುದೆಂಬ ಸಂತರ್ಯ ಜೀನಾ ಸಾಹೇಬ ರಿಗೆ ಒಂದಿರಬೇಕು. ಅದನ್ನು ಬೇಗನೆ ವಶಪಡಿಸಿಕೊಳ್ಳಲು ಅವರು ಯಾವೇಂದರು. ಅವರು ಒಂದಿಗಬಾಗಿ ಅದರ ಮೇಲೆ ದಾಳಿ ಮಾಡದೆ ರೆಳಿಂ ಚಳಿಗಾಲದಲ್ಲಿ ವಾಯವ್ಯ ಸರಹದಿನ ಕೂರ ಮುಸ್ಲಿಂ ಗುಡ್ಡಗಾಡು ಜನರನ್ನು ತಮ್ಮ ಸೇನಾಧಿಕಾರಿಗಳ ಗುಪ್ತ ನೇತ್ತಿತ್ವದಲ್ಲಿ ಕಾಶ್ಮೀರದ ಮೇಲೆ ಕಳಿಸಿದರು. ಮಹಾರಾಜ ಹರಿಸಿಗರ ಸೈನ್ಯ ಕುಸಿದು ಬಿತ್ತು. ದಾಳಿಯನ್ನೆಡುರಿಸಲಾರದೆ ಕೊನೆಗೆ ಮಹಾರಾಜರು ಭಾರತಕ್ಕೆ ಸೇರಿದೆ ಹೊಂದಿದ್ದರಿಂದ, ಭಾರತ ಸೈನ್ಯವನ್ನು ಕಳಿಸಿತು. ಆಕ್ರಮಣಕಾರಿಗಳನ್ನು ರಾಜಧಾನಿ ಶ್ರೀನಗರ ತಲುಪುತಲು ಪುತ್ತಿದ್ದುತ್ತೆ ಹೀಂದಟ್ಟಲಾಯಿತು. ಅದರೆ ಅವರ ಹೀಂದೆ ಪಾಕಿಸ್ತಾನಿ ಸೈನ್ಯ ಭಾರತದ ಸೈನ್ಯವನ್ನೆಡುರಿಸಿತು. ಆ ವರೆಗೆ ಪಾಕಿಸ್ತಾನ ಸೈನ್ಯ ಕಾಶ್ಮೀರದ ಮೇಲೆ ಹೋಗಿಲ್ಲ, ಸ್ವಧರ್ಮಾಚಾರಿಗೆ ಕಾಶ್ಮೀರದ ಹೀಂದೂ

ರಾಜು ಕೊಡುವ ಪೀಡೆಯಿಂದ ರೋಚ್ ಗೆದ್ದು ಗುಡ್ಡ ಗಾಡಿನ ಜನರು ಸ್ವಭಾಂಧವರ ಬಿಡುಗಡೆಗಾಗಿ ನುಗ್ಗಿದ್ದಾರೆ ಎಂದು ಹೇಳುತ್ತಿದ್ದ ಜನ್ಮಾ ಶಾಹೇಬರ ಸಾಥನೆ ಸುಳ್ಳಿಂದು ಸ್ವಪ್ಪವಾಗುತ್ತಲೇ ಭಾರತ ಅದು ತಾನೆ ಪ್ರಾರಂಭವಾಗಿದ್ದ ವಿಶ್ವಸಂಸ್ಥೆಗೆ ಪಾಕಿಸ್ತಾನಿ ಆಕ್ರಮಣದ ವಿರುದ್ಧ ದೂರು ಬಯ್ದುತ್ತು.

ಪ್ರಪಂಚದಲ್ಲಿ ಶಾಂತಿಯನ್ನೂ ಅಂತಾರಾಷ್ಟ್ರೀಯ ನಾಯವನ್ನೂ ಕಾಪಾಡಲೆಂದು ಹೊರಟಿ ವಿಶ್ವಸಂಸ್ಥೆಯ ಅಧರ್ವವನ್ನು ಇನ್ನೂ ಅಂತಾರಾಷ್ಟ್ರೀಯ ಬಲಾಬಲ ರಾಜಕಾರಣದ ಅನುಭವವಲ್ಲದ ಭಾರತ ಅಕ್ಷರಶಃ ನಂಬಿತ್ತು. ಆದ್ದರಿಂದಲೇ ಅಲ್ಲಿಗೆ ದೂರು ಬಯ್ದುತ್ತು. ಭಾರತೀಯ ಸೇನಾನಾಯಕರು ಪಾಕಿಸ್ತಾನಿ ಪಡೆಗಳನ್ನು ಕೇಲ ವಾರಗಳಲ್ಲೇ ಪೂರ್ತಿ ಹೊರಗೆ ಹಾಕುವುದಕ್ಕೆ ಸಮರ್ಥರಾಗುತ್ತಿದ್ದ ರೆಂದು ಸಾಮಾನ್ಯ ವಾಗಿ ಒಪ್ಪಲಾಗುತ್ತದೆ. ಆದರೆ ವಿಶ್ವಸಂಸ್ಥೆಗೆ ದೂರು ಬಯ್ದು ಹೇಳಿ ಆದು ಯಾದ್ದ ನಿಲ್ಲಿಸಲು ಕೇಳಿಕೊಂಡಾಗೆ ನಾವು ಒಪ್ಪಲೇಬೇಕಾಯಿತು. ಮೂರರಲ್ಲಿಂದು ಭಾಗ ಕಾಶ್ಮೀರ ಪಾಕಿಸ್ತಾನಿಗಳ ವಶ ಉಳಿದಿದ್ದಾಗಿ ಗಲೇ ಕದನವಿರಾಮವಾಯಿತು. ಸಂಗಡಲೇ ಕಾಶ್ಮೀರ ಪ್ರಶ್ನೆ ನಾಯಾನಾಯದ ಪ್ರಶ್ನೆಯಾಗಿ ತೀವ್ರಾನಹೊಂದುವ ಬದಲು ಪ್ರಬಲ ರಾಷ್ಟ್ರಗಳ ಪರಸ್ಪರ ಎಳೆದಾಟಕ್ಕೆ ಗುರಿಯಾದ ಎಲುಬಿನ ತುಂಡಾಗಿ ಮಾರ್ಪಟ್ಟಿತು. ಇಲ್ಲ ವರ್ಷಗಳ ನಂತರವೂ ಆದು ಇದ್ದಲ್ಲೇ ಇದೆ. ಇದರಿಂದಾಗಿಯೆ ಭಾರತ ಪಾಕಿಸ್ತಾನಗಳು ಒಂದರ ವಿರುದ್ಧ ಒಂದು ಸಮರ ಸನ್ನಾಹದಲ್ಲಿರಬೇಕಾಗಿದೆ. ರಾಷ್ಟ್ರಗಳ ಕಲ್ಪಾಣಿಯೋಜನೆಗಳಿಗೆ ವಿನಿಯೋಗವಾಗಬೇಕಿದ್ದ ಶತತತಕೋಟಿ ರೂಪಾಯಿಗಳನ್ನು ರಕ್ಷಣಾ ಸನ್ನಾಹಕಕ್ಕೆ ವಿನಿಯೋಗಿಸಿ ಶಕ್ತಿಕ್ರಾಸಮಾಡಿಕೊಳ್ಳಬೇಕಾಗಿದೆ.

೪. ಸಂವಿಧಾನ ಮತ್ತು ಅದರ ತಿದ್ದು ಪಡಿಗಳು

ಬ್ರಿಟಿಷರು ಪಾಲು ಮಾಡಿ ಭಾರತಕ್ಕೆ ಬಿಟ್ಟು ಹೋದ ಪ್ರದೇಶ ೧೨,೬೯,೬೪೦ ಚದರ ಮೈಲು ವಿಸ್ತಾರವಾಗಿತ್ತು. ಪೂರ್ವದಿಂದ ಪಶ್ಚಿಮ ಮತ್ತು ೩೦೦೦ ಕಿ.ಮೀ. ಮತ್ತು ಉತ್ತರದಿಂದ ದಕ್ಷಿಣಕ್ಕೆ ೨೭೦೦ ಕಿ. ಮೀ. ಉದ್ದ್ವಾದ ಸುಮಾರು ಶ್ರೀಕೃಷ್ಣಾಕಾರವಾದ ಈ ಭಾಷ್ಯದೇಶಕ್ಕೆ ೫೨೦೦ ಕಿ.ಮೀ. ಸಮುದ್ರ ಕರಾವಳಿ ಮತ್ತು ೧೫,೨೦೦ ಕಿ. ಮೀ. ಗಡಿ ರೇಖೆ ಇದೆ. ಅದರಲ್ಲಿ ಆಗ ಇಲ್ಲಿ ಕೋಟಿ ಜನ ವಾಸಿಸುತ್ತಿದ್ದರು.

ಜವಾಹರಲಾಲ ನೆಹರು ಅವರು ಒಂದು ಸಲ ಭಾರತದ ಸ್ವಾತಂತ್ರ್ಯವನ್ನು ದೃತ್ಯನೊಬ್ಬನು ಎಚ್ಚರಿಗೊಂಡದ್ದಕ್ಕೆ ಹೋಲಿಸಿದ್ದರು. ಆದರೆ ಈ ಹಿಂದೆ ವಿವರಿಸಿದಂತೆ ಈ ದೃತ್ಯ ಹಲವು ದೃತ್ಯ ಕಾರದ ಸಮಸ್ಯೆಗಳನ್ನು ತೆಗೆದುಕೊಂಡೇ ಎಚ್ಚತ್ತಿದ್ದು. ಈ ಸಮಸ್ಯೆಗಳು ಸಾಲದ್ದುಕ್ಕೆ ವೊದಲೇ ಇದ್ದ ಗಹನ ಸಮಸ್ಯೆಗಳಿದ್ದವು. ಇದು ತಲಾ ಆದಾಯದ ದೃಷ್ಟಿಯಿಂದ ಜಗತ್ತಿನ ಅತಿ ಬಡ ದೇಶಗಳಲ್ಲಿ ಒಂದಾಗಿತ್ತು. ಸೇಕಡಾ ಲೆ ನಿರಕ್ಷುರಕ್ಷಿಗಳಿದ್ದರು. ಬೇರೆ ಬೇರೆ ಲಿಪಿಗಳಲ್ಲಿ ಬರೆಯಲ್ಪಡುವ ಱಳ ಮುಖ್ಯ ಮತ್ತು ೨೧೫ ಉಪಭಾಷೆಗಳು ಪ್ರಚಲಿತವಾಗಿದ್ದವು. ಹಿಂದುಗಳು ಸೇಕಡಾ ಲೆ ರಷ್ಯಾದ್ದರೂ ಅವರಂ ಸುಮಾರು ೫,೦೦೦ ಜಾತಿ ಪಂಥಗಳಲ್ಲಿ ವಿಂಗಡಿಸಲ್ಪಟ್ಟಿದ್ದರು. ವಿಭಜನೆಗೆ ವೊದಲು ಸೇಕಡಾ ೫೫ ರಷ್ಯಾದ್ದ ಮುಸ್ಲಿಮರಿಗೆ ಈಗ ತಮ್ಮ ಸ್ವಂತ ಮಾತ್ರ ಭಾಷಾಬಿಂದೂ ದೊರಕಿದ್ದರೂ ಭಾರತದ ಜನಸಂಖ್ಯೆಯಲ್ಲಿ ಸೇಕಡಾ ೧೦ರಷ್ಟು ಮುಸ್ಲಿಮರು ಉಳಿದುಕೊಂಡಿದ್ದರು. ಕ್ರಿಸ್ತ, ಬೌದ್ಧ, ಜ್ಯೇಂ ವೊದಲಾದ ಲಾದವರ ಸೇಕಡಾ ಪ್ರಮಾಣ ಅಲ್ಪವನ್ನಿಸಿದ್ದರೂ ಭಾರತದ ಪ್ರಚಂಡ ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾಕ ಧರ್ಮಗಳನ್ನು ಅನುಸರಿಸುವವರ ಸಂಖ್ಯೆ ಗಮನಿಸದೆ ಇರಲು ಬರುವಂಥಾದ್ದು ಗಿರಲಿಲ್ಲ.

ಈ ವೈವಿಧ್ಯದ ಬಗ್ಗೆ, ಭಾರತದ ಧಾರ್ಮಿಕ ಸಾಂಸ್ಕೃತಿಕ ಸಹನೆಯ ಪರಂಪರೆಯ ಬಗ್ಗೆ ಕೂಡಿರುತ್ತಿರುತ್ತಾರೆ ಎಂದಿರಿಂದ ತಾತ್ಕಾರ್ಯ ಮಹಾತ್ಮಾ ಗಾಂಧಿ, ಜವಾಹರಲಾಲ ನೇಹರು ಅವರಂಥ ರಾಜಕೀಯ ನೇತಾರರ ವರೆಗೆ ಎಲ್ಲರೂ ಹೇಮ್ಮೆಪಟ್ಟಿವರೇ. ಆದರೆ ಒಂದು ಬಲಿಪ್ಪ ಅಧುನಿಕ ರಾಷ್ಟ್ರವನ್ನು ಕಟ್ಟಲು ಈ ಅಭಿಮಾನ ಮಾತ್ರ ಸಾಕೆ? ಭಾರತ ಎಂಬ ಸಣ್ಣಲ್ಲಿ ಕಲ್ಪನೆ ಎಲ್ಲ ಹಿಂದುಗಳಿಗೆ ದ್ವಾರಾ ಹಿಂದೆ ಖಂಡಾ ಆಸೇತು ಹಿಮಾಚಲ ಭಾರತ ಒಂದೇ ಅಧಿಪತ್ಯಕ್ಕೊಂಡು ಪಟ್ಟಿರಲಿಲ್ಲವೆಂದು ಇತಿಹಾಸ ಹೇಳುತ್ತದೆ. ಅಶೋಕ ಮೌರ್ಯನ ಕಾಲದಲ್ಲಿ, ಅನಂತರ ವರ್ಣಗಳ ಉದಾಹರಣೆಯಾಗಿ ಮಾತ್ರ ಏಕೆಂದು ಅಧಿಪತ್ಯಕ್ಕೆ ಹತ್ತಿರ ಬಂದಿತ್ತವ್ಯೇ. ನಮ್ಮ ಇತಿಹಾಸದಲ್ಲಿ ಬ್ರಿಟಿಷರ ಆಳಕೆ ದೃಢಪಡುವವರೆಗೂ ರಾಜಕೀಯ ನಿಷ್ಠೆಯ ಪರಂಪರೆ ಒಬ್ಬ ವ್ಯಕ್ತಿ ಅಥವಾ ಒಂದು ವಂಶಕ್ಕೆ ಸೀಮಿತವಾಗಿತ್ತೇ ಹೂರತು ಒಂದು ವಿಸ್ತಾರ ಪ್ರದೇಶಕ್ಕೆ ವ್ಯಾಪ್ತವಾಗಿ ತ್ರಣಲ್ಲಿ ಬಾರದು. “ರಾಷ್ಟ್ರ” ಶಬ್ದ ಬಹು ಪುರಾತನವಾದರೂ ಅಧುನಿಕ ಯುರೋಪಿನಲ್ಲಿ ಅಧ್ಯೇಯಸಲ್ಪಡುವಂಥ ರಾಷ್ಟ್ರೀಯತೆಯ ಭಾವ ನಮ್ಮ ಒಡಲುಗಳಲ್ಲಿ ಎಷ್ಟುಮಟ್ಟಿಗೆ ಇತ್ತೀಂದು ಹೇಳುವುದು ಕಷ್ಟ. ಇಂತೆ ಭಾರತ ಒಂದು ರಾಷ್ಟ್ರ ಎಂಬ ಕಲ್ಪನೆ ಬ್ರಿಟಿಷರಂತಹ ಈ ದೇಶವನ್ನು ಒಂದು ಆಳಕೆಯಲ್ಲಿ ಒಂದುಗೂಡಿಸಿ ದೀರ್ಘಕಾಲ ಹಿಡಿದಿಟ್ಟುಕೊಂಡಿದ್ದ ರಿಂದ ಭಾರತೀಯರಲ್ಲಿ ಮಾಡಿದ್ದು. ಪ್ರೇರಣೆ ಲೇಖಿಕರೂ ಡಿಗಾಲ್ ಸರಕಾರದಲ್ಲಿ ಮಂತ್ರಿಗಳೂ ಆಗಿದ್ದ ಆಂದ್ರೆ ಮಾಲ್ವಾ ನೇಹರೂ ಬಗ್ಗೆ ಬರೆದ ಸಂಸ್ಕರಣೆಗಳಲ್ಲಿ ಭಾರತದ ಜನರಲ್ಲಿ “ರಾಜಕ” (State) ಎಂಬ ಕಲ್ಪನೆಯನ್ನು ಹೇಗೆ ರೂಪಿಸಬೇಕೆಂಬುದು ಅವರ (ನೇಹರೂ ಅವರ) ಒಂದು ಪ್ರಮುಖ ಚಿಂತೆಯಾಗಿತ್ತೀಂದು ಹೇಳಿದ್ದಾರೆ. ಯುರೋಪಿನ ಮುಖ್ಯ ದೇಶಗಳಲ್ಲಿ ಭಾವೆ ರಾಷ್ಟ್ರಕಲ್ಪನೆಗೆ ತಳಹದಿಯಾಗಿ ರೂಪುಗೊಂಡಿತು. ಬಹುಭಾವೆಗಳು ರಾಷ್ಟ್ರಗಳು ತಲೆಯೆತ್ತಿದ್ದರೂ ಅವು ತೀರ ಚಿಕ್ಕ ರಾಜ್ಯಗಳಾಗಿದ್ದವು. (ಅವುಗಳ ಏಕ್ಕೆ ಕೂಡ ದುರ್ಭಲವೇ ಆಗಿತ್ತೇನ್ನಬೇಕು). ಭಾರತದಲ್ಲೋ ದಜನ್ ಮೇಲ್ಪಟ್ಟು ಲಿವಿತ ಭಾವೆಗಳಿಂದ್ದು ಒಂದೊಂದೂ ಹೇಮ್ಮೆಪಡತಕ್ಕ ಬಿಡಿಹಾಸಿಕ ಪರಂಪರೆಯುಳ್ಳ (ರಾಜಕೀಯ ಮತ್ತು ಸಾಂತ್ಯಕ-ಎರಡೂ ರಂಗಗಳಲ್ಲಿ) ವಾಗಿದ್ದವು.

೯೦ಫ ವೈವಿಧ್ಯಮಯ ದೇಶದಲ್ಲಿ ಒಂದು ಅಖಿಂಡತೆಯ ಭಾವನೆ ತಂತಾನೇ ಹುಟ್ಟಿಬೆಳಿಯುವಂತೆ ಮಾಡುವುದು ಸ್ವತಂತ್ರ್ಯದ ಹೊಣೆಗಳನ್ನು ಸ್ಪೀಕರಿಸಿದ ನಾಯಕರ ಕೆಲಸವಾಗಿತ್ತು. ಸ್ವತಂತ್ರ ಭಾರತಕ್ಕಾಗಿ ರಚಿಸಬೇಕಾಗಿದ್ದ ರಾಜ್ಯಘಟನೆ ಅಥವಾ ಸಂವಿಧಾನ ಇದನ್ನುಲ್ಲ ಗಮನದಲ್ಲಿಟ್ಟು ಹೊಂದು ರೂಪೇಗೊಳ್ಳಬೇಕಾಗಿತ್ತು.

ಸ್ವತಂತ್ರ ಭಾರತಕ್ಕಾಗಿ ಸಂವಿಧಾನವನ್ನು ನಿರ್ಮಿಸಲು ಸಂವಿಧಾನ ಸಭೆ ಅಸ್ತಿತ್ವಕ್ಕೆ ಒಂದದ್ದು ಮೇ ೧೯, ೧೯೪೯ರ ಬ್ರಿಟಿಷ್ ಮಂತ್ರಿ ಸಂಪುಟ ಯೋಜನೆಯ ಪ್ರಕಾರ. ಅದು ಭಾರತದ ವಿಭಜನೆಯ ಸೂಚನೆ ಯನ್ನೆಲ್ಲಾಗೊಳ್ಳಲ್ಪಡ ಅಖಿಂಡ ಭಾರತಕ್ಕೆ ಸಂವಿಧಾನ ರಚನಲು ಉಂಟಾಗಿತ್ತು. ಭಾರತದ ಎಲ್ಲ ಭಾಗಗಳಿಂದ ಏಂತ ಮತದಾನದಿಂದ ಆರಿಸಲ್ಪಟ್ಟ ಖಿಲಗ ಸದಸ್ಯರಿಂದೊಡಗೊಡಿದ ಈ ಸಂವಿಧಾನಸಭೆ ಹೊಸ ಸಂವಿಧಾನವನ್ನು ಸ್ಪೀಕರಿಸುವವರಿಗೆ ಒಂದೆಡೆ ಭಾರತದ ಪಾರ್ಲಿಮೆಂಟಾಗಿ ನಿತ್ಯದಳಿತಕ್ಕೆ ಕಾನೂನುಗಳನ್ನು ಮಾಡುವ ಅಧಿಕಾರವನ್ನೂ ಹೊಂದಿತ್ತು. ಅದರ ಪ್ರಕಾರ ಸೆಪ್ಟೆಂಬರ್ ೨, ೧೯೪೯ರಂದು ಜವಾಹರಲಾಲ್ ನೇಹರು ನೇತೃತ್ವದಲ್ಲಿ ಪಾರ್ಲಿಮೆಂಟಿಗೆ ಜವಾಬ್ದಾರಿಯಾದ ಸರಕಾರ ಅಸ್ತಿತ್ವಕ್ಕೆ ಬಂತು. ಮೂದಲು ಸರಕಾರದಲ್ಲಾಗಲಿ ಸಂವಿಧಾನ ಸಭೆಯಲ್ಲಾಗಲಿ ಸಹಕರಿಸಲು ನಿರಾಕರಿಸಿದ ಮುಸ್ಲಿಂ ಲೀಗು ಅನಂತರ ಒಳಗಿಂದ ಕಾಲಿದ್ದ ಕೊಡುವುದಕ್ಕಾಗಿ ಸರಕಾರದಲ್ಲಿ ಸೇರಿದರೂ ಸಂವಿಧಾನ ಸಭೆಯನ್ನು ಬಹಿಪ್ರಾರ್ಥಿಸುವುದನ್ನು ಮುಂದುವರಿಸಿತು. ಡಿಸೆಂಬರ್ ೬, ೧೯೪೯ರಲ್ಲಿ ಸೇರಿದ ಸಂವಿಧಾನ ಸಭೆಯ ಪ್ರಥಮಾಧಿವೇಶನದಲ್ಲಿ ಲೀಗ್ ಸದಸ್ಯರಿರಲ್ಲ. ವಿಭಜನೆಯಾಗಬೇಕೆಂದು ನಿರ್ಣಯಿಸಾದಾಗ ಪಾಕಿಸ್ತಾನಕ್ಕೆ ಸೇರತಕ್ಕ ಪ್ರದೇಶಗಳ ಸದಸ್ಯರು ಪಾಕ್ ಸಂವಿಧಾನ ಸಭೆಯಾಗಿ ಪರಿವರ್ತನೆಗೊಂಡು ಉಳಿದವರು ಭಾರತದ ಸಂವಿಧಾನ ಸಭೆ ಮತ್ತು ಪಾರ್ಲಿಮೆಂಟಾಗಿ ಸಂಘಟಿತರಾದರು.

ಬಾಬು ರಾಜೇಂದ್ರ ಪ್ರಸಾದರ ಅಧ್ಯಕ್ಷತೆಯಲ್ಲಿ, ಸರ್ ಬೆನಗಲ್ ನರಸಿಂಗರಾವ್, ಡಾ ಭೀಮರಾವ ಅಂಬೇಡಕರ್ ಮೂದಲಾದ ಮಹಾರಾಜಾಗಳ ದೂರದೃಷ್ಟಿ, ಪೂಂಡಿತ್ಯಗಳ ಸಹಾಯದಿಂದ, ಪಂಡಿತ ನೇಹರು ಅವರ ಆರ್ಥಿಕವಾದದ ಅಂಶಗಳನ್ನೂ ಲೊಂಡ ಸಂವಿಧಾನವನ್ನು ೧೨

ದಿವ ಕಡಿಮೆ ಮೂರು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಿ ೧೯೪೯ ನವೆಂಬರ್ ೨೬ರಂದು ಸ್ವೀಕರಿಸಲಾಯಿತು. ಜನವರಿ ೨೬, ೧೯೫೦ರಂದು ಅದು ಜಾರಿಗೆ ಬಂತು.

ಭಾರತದ ಸ್ಥಿತಿಗಳನ್ನು ದೂರದಿಂದಾದರೂ ಹೋಲುವ ಮತ್ತು ಆಧುನಿಕ ದೇಶಪೂರ್ವ ಇದ್ದಿಲ್ಲ ಎನ್ನವೆಂದನ್ನು ಆಗಲೇ ವಿಶದ ಪಡೆಸಿದೆ. ವಿಶಾಲ ದೇಶಗಳಾದ ಅಮೇರಿಕವಾಗಲಿ ರಶಿಯವಾಗಲಿ ನಮಗೆ ಸಂವಿಧಾನರಚನೆಯಲ್ಲಿ ಮೇಲ್ಪುಂಡಿಯಾಗುವ ಸಾಧ್ಯತೆ ಇರಲಿಲ್ಲ. ನಮಗೆ ಬಹಿಹಾಸಿಕ ಕಾರಣಗಳಿಂದ ಬ್ರಿಟಿಂ ರಾಜ್ಯಾಂಗವದ್ದತ್ತಿ ತಕ್ಷಷ್ಮುಖಿ ಹೋಗಿತ್ತು. ಆದರೆ ಈ ವೈಶಾಲ್ಯ ವೈವಿಧ್ಯಗಳಿಂದ ಕೂಡಿದ ದೇಶಕ್ಕೆ ಬ್ರಿಟನ್‌ನಂತೆ ಏಕಫೋಟಕಾತ್ಮಕವಾದ (unitary) ರಾಜ್ಯರಚನೆ ಸಾಧ್ಯ ವಿಲ್ಲೇಂದು ಬಹುಬೇಗನೆ ತೀವ್ರಾನಕ್ಕೆ ಬರಬೇಕಾಯಿತು. ಆದ್ದರಿಂದ ಭಾರತ ಕೊನೆಗೆ ಅಂಗೀಕರಿಸಿದ ಸಂವಿಧಾನ ಭಾರತವನ್ನು ಏನೂ ಹೋಲುವ ಬೇರೆಬೇರೆ ದೇಶಗಳ ಸಂವಿಧಾನಗಳ ಅಲ್ಪಾಂಶಗಳನ್ನು ತೊಟ್ಟುಕೊಂಡಂ ಬ್ರಿಟಿಂ ಸಂಪುಟಾತ್ಮಕ ಸರಕಾರ ಪದ್ದತಿಗೆ ಅಮೇರಿಕದ ಸಂಯುಕ್ತ ಸಂಸಾಧನಗಳ ಫೆಡರಲ್ ಸಂಯುಕ್ತ ರಾಜ್ಯಪದ್ದತಿಯನ್ನು ಕಸಿಮಾಡಿದ ಒಂದು ವಿಚಿತ್ರ, ಅವಾಧವ್ಯ ರಾಜ್ಯಪದ್ದತಿಯಾಯಿತೆಂದು ಆದರ ಆಕ್ಷೇಪಕರು ಟೀಕಿಸುತ್ತಾರೆ. ಇಂಜಿ ಕಲಮುಗಳನ್ನೂ ಎಂಟು ಪರಿ ಶಿವ್ಯಗಳನ್ನೂ ಒಳಗೊಂಡ ಭಾರತ ಸಂವಿಧಾನ ಜಗತ್ತಿನಲ್ಲೇ ಅತಿದೊಡ್ಡ ಸಂವಿಧಾನಗ್ರಂಥವಾಗಿದೆ.

ಸಂವಿಧಾನದ ವಿವರ ಚರ್ಚೆ ಮಾಡುವುದು ಇಲ್ಲಿ ಉದ್ದೇಶವಲ್ಲ. ಫ್ರೆಂಚ್ ಕ್ರಾಂತಿಗೆ ಸೂಭೂತಿಕೊಟ್ಟ ಸ್ವಾತಂತ್ರ್ಯ (liberty), ಸಮಾನತೆ (equality) ಮತ್ತು ಬಾಂಧವ್ಯ (fraternity) ಈ ತ್ರಿತಯವನ್ನಲ್ಲದೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ (justice)ವನ್ನು ಕಲ ನಾಗರಿಕರಿಗೂ ದೊರಕಿಸಿಕೊಡುವುದೇ ಸಂವಿಧಾನದ ಉದ್ದೇಶವೇ ಮಾಡುವುದ್ದಾತದಲ್ಲಿ ಹೇಳಲಾಗಿದೆ. ಆದಕ್ಕನುಗುಣವಾಗಿ ಈ ವೋಂದು ಏಂತಿಗೊಳಿಸಬಹುದ್ದು ವೃಕ್ಷಿಗೆ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮಸ್ಥಳ ಇವಾವುದರ ಪರಿಭೇದ ಮಾಡಿ ಸಮಾನಾಧಿಕಾರ ಮತ್ತು ಸಮಾನಾವಕಾಶವನ್ನು ಕೊಡಲಾಗಿದೆ. ಸರಕಾರಿ ನೌಕರಿಗಳಲ್ಲಾಗಲಿ ಅಂಗಡಿ, ಹೋಟೆಲ್ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಾಗಲಿ ನಾಗ

ಇಕ ನಾಗರಿಕರಲ್ಲಿ ಪರಿಭೇದ ಮಾಡುವಂತಿಲ್ಲ. ಅಸ್ತಿಮಾಡಿವ ಮಂತ್ರ
ಇಟ್ಟಿಕೊಳ್ಳುವ ಸ್ವಾತಂತ್ರ್ಯ, ವಾರ್ಕ್‌ಸ್ವಾತಂತ್ರ್ಯ, ಸಭಾಸ್ವಾತಂತ್ರ್ಯ ಸೇಫ್
ಸ್ವಾತಂತ್ರ್ಯ, ವೃತ್ತಿಸ್ವಾತಂತ್ರ್ಯ, ದೇಶದ ಯಾವುದೇ ಭಾಗದಲ್ಲಿ ಮನತಿ
ಮಾಡುವ ಸ್ವಾತಂತ್ರ್ಯ ಇವನ್ನೂ ಭದ್ರಪಡಿಸಲಾಗಿದೆ. ಧರ್ಮ, ಸಂಸ್ಕೃತಿ,
ಭಾಷೆಗಳ ಸ್ವಾತಂತ್ರ್ಯಗಳನ್ನು-ಅಲ್ಲ ಸಂಖ್ಯಾಕ (ಧಾರ್ಮಿಕ, ಭಾಷಿಕ)
ರಿಗ್ ಶೈಕ್ಷಣಿಕ ಸ್ವಾತಂತ್ರ್ಯವನ್ನೂ ಕೊಡಲಾಗಿದೆ. ಅಸ್ತ್ರೀತ್ಯತಯಂ ಆಚರಣೆ
ಯನ್ನು ಅಪರಾಧವಾಗಿ ಸಾರಿದ್ದು ಒಂದು ವಿಶೇಷ ಕ್ರಮವಾಗಿದೆ.
ಅಸ್ತ್ರೀತ್ಯತಯಿಂದಾಗಿ ಹಿಂದೂ ಸಮಾಜ ರಾಜಕೀಯವಾಗಿ ವಿಚ್ಛಿದ್ರ
ವಾಗುವ ಭಯ ವಿದ್ಯುದ್ದಾದೂ ಗಾಂಥಿಜಿಯವರು ಅಸ್ತ್ರೀತ್ಯತಾನಿವಾರಣೆಗೆ
ಬಹಂಕಾಲ ಶ್ರಮಿಸಿದ್ದಾಗೆ ಈ ವಿಷಯವನ್ನು ಸಂವಿಧಾನದಲ್ಲೇ ಸೇರಿಸಲು
ಪ್ರೀರಕವಾಗಿವೆ. ಇದಲ್ಲದೆ ನಾಗರಿಕರಿಗೆ ಅಸ್ತಿಯ ಹಕ್ಕನ್ನು ನೀಡಲಾಗಿದೆ.
ಕಾನನಿನ ಪ್ರಕಾರ ಹೊರತು ನಾಗರಿಕನ ಒಂಧನ ಮಾಡುವಂತಿಲ್ಲ.
ಸಮಾಜಕ್ಕೆ ಗಂಡಾಂತರಕಾರಿ ಕಾರ್ಯಗಳಲ್ಲಿ ತೊಡಗಿರುವ ವಕ್ತಿಗಳನ್ನು
ಪ್ರತಿಬಂಧಕ ಸ್ವಾನುಬಧತೆಯಲ್ಲಿಡಲಿಕ್ಕೆ ಅವಕಾಶ ಇದ್ದರೂ ಅದಕ್ಕಾಗಿ
ಕೆಲ ನಿಯಮಗಳಿವೆ. ಕಾನನನು ಬಾಹಿರ ಕ್ರಮದಿಂದ ಈ ಮೇಲಿನ
ಯಾವುದೇ ಸ್ವಾತಂತ್ರ್ಯವನ್ನು ಸರಕಾರ ಕಸಿದುಕೊಳ್ಳುವುದರ ವಿರುದ್ಧ
ನಾಯಾಲಯಕ್ಕೆ ಹೋಗುವುದಕ್ಕೆ ಸಂಪೂರ್ಣ ಅವಕಾಶ ಕೊಡಲಾಗಿದೆ.
ಇವೆಲ್ಲ ಮಾಲಭಾತ ನಾಗರಿಕ ಹಕ್ಕುಗಳೆಂದು ಪರಿಗಣಿಸಲ್ಪಟ್ಟಿವೆ.
ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವೂ ಸರಕಾರ ಧರ್ಮವಿಷಯಗಳಲ್ಲಿ
ನಿರ್ಬಂಪ್ತವಾಗಿರುವುದೂ ಭಾರತದ ಸಂವಿಧಾನದಲ್ಲಿ ಮಹತ್ವದ ಅಂಶ
ವಾಗಿವೆ. ಸರಕಾರಿ ಸಹಾಯ ಪಡೆಯುವ ಯಾವುದೇ ಶಿಕ್ಷಣ ಸಂಸ್ಥೆ
ಯಲ್ಲಿ ಯಾವುದೇ ವಿಶಿಷ್ಟ ಮತಕ್ಕೆ ಸಂಬಂಧಿಸಿದ ಶಿಕ್ಷಣ ಕೊಡುವಂತಿಲ್ಲ.
ಯಾವುದೇ ಮತಸಂಬಂಧಿ ಚಟುವಟಿಕೆಗಳಿಗಾಗಿ ಕರಕಂದಾಯ ಕೊಡು
ವಂತೆ ಸರಕಾರ ಯಾರನ್ನು ನಿರ್ಬಂಧಿಸುವಂತಿಲ್ಲ. ಅನೇಕ ಮತ ಪಂಥ
ಗಳಿಂದ ಕೂಡಿರುವ ದೇಶದಲ್ಲಿ ಸರಕಾರ ಧಾರ್ಮಿಕ ವಿಷಯದಲ್ಲಿ
ಸಂಪೂರ್ಣ ತಟಸ್ಥವಾಗಿರುವುದು ಅನಿವಾರ್ಯವಲ್ಲದಿದ್ದರೂ ನಮ್ಮ ದೇಶದ
ಧಾರ್ಮಿಕ ಸಹಿತ್ಯತಯ ಪರಂಪರೆಗೆ ಅನುಗುಣವಾಗಿದೆ; ಮತ್ತು
ಧಾರ್ಮಿಕ ಅಲ್ಪಸಂಖ್ಯಾಕರನ್ನು ಇದು ಸಂರಕ್ಷಿಸುತ್ತದೆ.

ಬ್ರಿಟಿಶ್ ಸಂವಿಧಾನ ಅಲಿಖಿತವಾಗಿರುವುದರಿಂದ ಅದರಲ್ಲಿ ಮಾಲ

ಸ್ವತಂತ್ರ ಭಾರತ

ಭಾತ ಹಕ್ಕುಗಳ ಪ್ರಶ್ನೆ ಇಲ್ಲ. ಎಲ್ಲ ಹಕ್ಕುಗಳು ಪಾರ್ಲಿಮೆಂಟಿನ ಕಾನೂನು ಮಾಡುವ ಅಧಿಕಾರಕ್ಕೆ ಅಧೀನವಾಗಿವೆ. ದೀಪ್ರಕಾಲದ ಸರ್ವಾಗ್ರಹ ಸಂಪ್ರದಾಯವನ್ನೇ ನಾಗರಿಕನ ವೈಯಕ್ತಿಕ ಹಕ್ಕುಗಳನ್ನು ರಕ್ಷಿಸುವವು. ಅವೇರಿಕದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ವಿಧಿಸಲ್ಪಟ್ಟಿವೆ. ದೀಪ್ರಕಾಲದಿಂದ ಏದೇಶಿ ಆಳಿಕೆಯ,—ಎಷ್ಟೋ ವೇಳೆ ನಿರಂಕುಶ.—ಅತಿಕ್ರಮಣಗಳಿಗೆ ಗುರಿಯಾಗಿದ್ದ ಭಾರತದ ರಾಷ್ಟ್ರನಾಯಕರೂ ಜನರೂ ನಾಗರಿಕನಿಗೆ ಇರಬೇಕಾದ ಹಕ್ಕು ಸ್ವತಂತ್ರಗಳ ವಿವರಾದಲ್ಲಿ ಸ್ವಾಭಾವಿಕವಾಗಿಯೇ ಜಾಗ್ರತ್ತರಾಗಿದ್ದರು. ಜನತೆಯ ನಿರ್ಬ್ರಹ್ಮಗಳು ಈ ಮೂಲಭೂತ ಹಕ್ಕುಗಳ ಮೂಲಕ ಸಂವಿಧಾನದಲ್ಲಿ ಪ್ರತಿಬಿಂಬಿತವಾಗಿವೆ. (ಈ ಹಕ್ಕುಗಳು ಸಾಕಷ್ಟು ವಿಸ್ತಾರವಾಗಿದ್ದರೂ ಅವೇರಿಕನ್ ಸಂವಿಧಾನದಲ್ಲಿ ನಿಗದಿತವಾದವ್ಯವಹಾರವಾಗಿಲ್ಲವೆಂದು ಇಲ್ಲಿ ಹೇಳಬೇಕು.) ನ್ಯಾಯಸ್ಥಾನಗಳಿಗೆ ಸಂಪೂರ್ಣ ಸ್ವತಂತ್ರತ್ವ ಕೊಡಲ್ಪಟ್ಟದ್ದರಿಂದ ಈ ಹಕ್ಕುಗಳಿಗೆ ಚ್ಯಾಲೆ ತರುವುದು ಸುಲಭವಾಗಿಲ್ಲ.

ಅವೇರಿಕನ್ ಸಂವಿಧಾನದಲ್ಲಿಯೂ ಇಲ್ಲದ ಒಂದಂ ವಿಶೇಷ ನಮ್ಮದರಲ್ಲಿ ಅಳವಡಿಸಲ್ಪಟ್ಟಿದೆ. ಅದೆಂದರೆ ರಾಜಕೆ (State)ದ ನೀತಿಗೆ ಕೆಲ “ನಿರ್ದೇಶಕ ತತ್ವ”ಗಳನ್ನು ಗೊತ್ತುಪಡಿಸಿದ್ದು. ಇದು ಏರಿಶ್ ಗಣತಂತ್ರದ ಮಾದರಿಯನ್ನು ಅನುಸರಿಸಿದ್ದಾಗಿದೆ. “ಕಲ್ಯಾಣ ರಾಜ್ಯ”ದ ವಿಚಾರ, ಸಮಾಜವಾದಿ ಸಮಾಜರಚನೆಯ ಕಲ್ಪನೆ, ಜನತೆಯ “ಜೀವನ ಮಾಟ್ಟು”ದ ಹೆಚ್ಚಿಳದ ಧೈರ್ಯ, ಪಂಚಾಯತಿರಾಜ್ಯ ಮಂಡಿಪಾನ ನಿಝೇಧ, ಉದ್ಯೋಗದ ಹಕ್ಕು, ಸಾರ್ವತ್ರಿಕ ಪ್ರಕೃಟಿ ಶಿಕ್ಷಣ, ದೇಶಕ್ಕೆಲ್ಲ ಏಕರೂಪ ವಾದ ಸಿವಿಲ್ ಕಾನೂನು, ವಿಶ್ವಶಾಂತಿಗೆ ಯಂತ್ರ ಮೂದಲಾದ ಅನೇಕ ಉದಾತ್ಮ ತತ್ವಗಳು ಈ ಅಧ್ಯಾಯದಲ್ಲಿ ಸ್ಥಾನಾವಸ್ಥೆಗಾಗಿವೆ. ಆದರೆ ಇವೆಲ್ಲವೂ ಆದರ್ಶಗಳೇ ಏನಾ ಅವುಗಳನ್ನು ನ್ಯಾಯಾಲಯಗಳ ಮೂಲಕ ಜಾರಿಗೆ ತರುವಂತೆ ಸರಕಾರಗಳನ್ನು ಒತ್ತಾಯಪಡಿಸಲು ಸಾಧ್ಯವಿಲ್ಲವೆಂಬ ಆವಹಾದ ಕಲಮನ್ನು ಈ ಅಧ್ಯಾಯ ಒಳಗೊಂಡಿದೆ. ಸಾಧ್ಯವಿದ್ದ ಮಣಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ತತ್ವಗಳನ್ನು ಗಮನ ದಲ್ಲಿಟ್ಟುಕೊಂಡು ಸಾಗಬೇಕು ಎಂದವ್ಯೇ ಸೂಚಿತವಾಗಿದೆ. ಆದರೂ ಇದು ಪಂಡಿತ ನೆಹರೂ ಅವರು ಕಂಡ ನವಭಾರತದ ಕನಸನ್ನು ಲಿಪಿ ಬದ್ದವಾಗಿ ಮಾಡಿದ ಅಧ್ಯಾಯ ಎಂದು ಹೇಳಬೇಕು. ಮಂಡಿಪಾನ

ನಿವೇದ ಇನ್ನೂ ಗಾಂಧಿಜಿಯ ನೆನಪು ಹಸಿರಾಗಿದ್ದಾಗ ಅವರ ಆನು ಯಾಯಿಗಳು ಹಾಕಿಕೊಂಡ ಧ್ಯೇಯವಾಗಿತ್ತು.

ಮೂಲಭೂತ ಹಕ್ಕುಗಳ ಅಧಾರ್ಯಯವು ಪಾಶ್ಚಾತ್ಯ ಉದಾರ ತತ್ವಗಳು ಭಾರತೀಯ ಮುಂದಾಳುಗಳ ಮನಸ್ಸನ್ನು ಸರೇಹಿದಿದ್ದರ ಫಲವಾಗಿ ಬಂದಿತ್ತು; ಆದರೆ ನಿದೇಶಕ ತತ್ವಗಳ ಅಧಾರ್ಯಯ ದರಿದ್ರ ಭಾರತದ ಉದ್ದಾರದ ಸ್ಥಾಪಿಸಿಲಿಂದ, ಸಮಾಜವಾದಿ ತತ್ವಗಳಿಂದ ಹುಟ್ಟಿದ್ದು. ಇವೆರಡರಲ್ಲಿ ಮೂಲಭೂತವಾಗಿ ಪರಸ್ಪರ ವಿರೋಧ ಬರಬಹುದೆಂದು ನಮ್ಮ ಸಂವಿಧಾನಕರ್ಮಿಗೆ ಆಗ ತೇಣಿಚಿರಲಿಕ್ಕಿಲ್ಲ. ಆದರೆ ಮುಂದೆ ನಮ್ಮ ರಾಜಕಾರಣ ಆ ರೀತಿ ಬೇಳವಣಿಗೆ ಹೊಂದಿತು. ಈ ವಿಷಯವನ್ನು ಮುಂದೆ ಚಚಿಸಲಾಗುವುದು.

ಇನ್ನೂ ರಾಜ್ಯಪದ್ಧತಿಯ ಕಡೆ ನೋಡೋಣ. ಭಾರತ ಸ್ವತಂತ್ರ ಸಾರ್ವಭೌಮ ಗಣರಾಜ್ಯವಾಗಿದೆ. ಅದು ಏಕಘಟಕಾತ್ಮಕವಲ್ಲ, ಬಹು ಘಟಕಾತ್ಮಕವಾದದ್ದು. ಅರ್ಥಾತ್ ಅದು ರಾಜ್ಯಗಳ ಒಂದು ಒಕ್ಕೂಟಿ. ಆದ್ದರಿಂದ ರಾಜ್ಯಗಳ ಮತ್ತು ಕೇಂದ್ರದ ಹಕ್ಕುಗಳ ಹಾಗು ಆದಾಯದ ಬಾಬುಗಳ ಹೆಚ್ಚು ಕಡಿಮೆ ಸ್ವಾಟವಾದ ವಿಭಜನೆ ಮಾಡಲ್ಪಟ್ಟಿದೆ. ಆದರೂ ಕೇಂದ್ರಸರಕಾರದ ಪಾರಮ್ಯವನ್ನು ಕಾಪಾಡಲು ಬೇಕಾದ ವ್ಯವಸ್ಥೆಗಳಿಲ್ಲವೂ ಅದರಲ್ಲಿವೆ. ಕೇಂದ್ರ ಸರಕಾರ ಅಧ್ಯಕ್ಷ ಮತ್ತು ಸಂಸತ್ತಿನಿಂದ ಯುಕ್ತವಾದದ್ದು. ಅಧ್ಯಕ್ಷನೇ ಆಡಳಿತದ ಪರಮಾಧಿಕಾರಿ. ಅಧ್ಯಕ್ಷನ ಆಯ್ದು ಅಪ್ರತ್ಯಕ್ಷ ಮತದಾನದಿಂದಾಗುತ್ತದೆ. ಆದರೆ ಆತನು ಸಂಸತ್ತಿನಲ್ಲಿ ಬಹುಮತದ ಬೆಂಬಲ ಪಡೆದ ಪ್ರಧಾನಮಂತ್ರಿಯಿಂದ ನಿರ್ವಿಶವಾದ ಮಂತ್ರಿಸಂಪುಟದ ಸಲಹೆಯಂತೆ ನಡೆದುಕೊಳ್ಳಬೇಕಾಗುತ್ತದೆ. ಸಂಸತ್ತು ಎರಡು ಭವನಗಳಿಂದೊಡಗಾಡಿದೆ. ಲೋಕಸಭೆ ಸಾರ್ವತ್ರಿಕ ನೇರ ವಂತದಾನದಿಂದ (ಸುಮಾರು ೧೦ ಲಕ್ಷ ಮತದಾರರಿಗೆ ಒಂದು ಸಾಫಾನ ದಂತೆ) ಆರಿಸಲ್ಪಟ್ಟ ಸದಸ್ಯರಿಂದ ಕಣಡಿದ್ದು; ರಾಜ್ಯಸಭೆ ರಾಜ್ಯವಿಧಾನ ಸಭೆಗಳ ಅಪ್ರತ್ಯಕ್ಷ ಮತದಾನದಿಂದ ಆರಿಸಲ್ಪಟ್ಟಿದ್ದು.

ರಾಜ್ಯಗಳ ಆಡಳಿತದ ಪರಮಾಧಿಕಾರಿಗಳು ಗವನರ್ರೋಗಳು. ಅವರನ್ನು ಕೇಂದ್ರಸರಕಾರದ ಗೃಹಶಾಖೆ ನೇಮಿಸುತ್ತದೆ. ಗವನರ್ನರನೂ ಮಂತ್ರಿ ಸಂಪುಟದ ಸಲಹೆಯಂತೆ ನಡೆಯಬೇಕು. ಮಂತ್ರಿ ಸಂಪುಟವು ವಿಧಾನ ಸಭೆಯಲ್ಲಿ ಬಹುಮತ ಪಡೆದ ಮುಖ್ಯಮಂತ್ರಿಯಿಂದ ರಚಿ

సల్పుదుత్తదే. కేలవు రాజ్యగళల్లి నేర సాఫ్ట్‌తైకే మతదాన దిద ఆరిసల్పుట్ట విధానసభేగళు మాత్ర ఇవే; కేల రాజ్యగళల్లి విధానసభేగళల్లిదే అప్పత్కషే మతదానదింద ఆరిసల్పుట్ట విధాన పరిషత్తుగళూ ఇవే. కేంద్రుదల్లాగలి ఎరడు సభేగళుల్లి రాజ్యగళల్లాగలి కానొనుగళిగే ఎరడూ సభేగళ బహుమత సిగబేకు. ఆదరే కేంద్రుదల్లి లోకసభేయాడ రాజ్యగళల్లి విధాన సభేయూ అధికార దృష్టియింద హేబ్బు ప్రచిలవాదవుగళు. ఉదాహరణగే హంకాసిన మసూదేగళల్లి కేళమనేగే పూర్ణాన్న. “మేల్కునే”గళు “కేళమనే”గళ అతాక్యతురద క్రమగళిగి ఒందువిధ వాద “బ్రీకు”గళంతే వత్తిసుత్తువష్టే. కేలప్పొమ్ము ఇమమ్మ నిష్ట యోజక బిల్లానేగళిందు టోకిసలాగుత్తదే. కేళమనేగళు పాసు మాడిద క్రమగళిగి మేల్కునేగళు “బ్రీకు” హాకువ హక్కున్న ఉపయోగిసిచొండాగ (ఇవు అపరాప ఘటనేగళు) నేర మతదానదింద ఆరిసల్పుట్ట కేళమనేగళ సదస్యరు కేలప్పొమ్ము సహనేగిట్టు మేల్కునేగళన్న ర్థద్దుపడిసిబిడబేకిందు కొగెబ్బిసువుదూ ఇదే. ఉదాహరణగే ఈచిగే మృసహరిన విధానసభే తంతాఫగి పాసు మాడిద గేణేకానొనన్న విధానపరిషత్తు సోలిసిదాగ మత్తు సరకారి పక్కకే మేల్కునేయ ఉపచునావణేగళల్లి నిరీస్తిత యతస్సు సిగదే హోదాగ ఇంథ కొగు ఎద్ద ద్దుంటు. ఆదరే రాజ్యసభేయులు విధాన పరిషత్తుగళూ ఆడళిత పక్కద కేల అసంతుష్ట బెంబలిగరిగి— ఎరడనే దచేయదాదరా ఇరలొల్లదేక—స్వానకేశాడువుదక్క అనుకూలవాగిరువుదరింద అవుగళన్న రద్దుపడిసువుదక్క యారణగట్టిమనసు మాడిల్ల. మేలాగి నాయకస్తాన ఖాలి బిద్ధు. కేళమనేయ యావ సదస్యనూ ఆ స్తానకే సఫమాన్ననాగదిద్దుగ మేల్కునేగళు ఆళువ పక్కకే నేరవాగివే. కిందే మద్దుస్థ రాజ్య దల్లి విధాన సభగే ఆయ్య కేంద్రిద యావ సదస్యనూ ముఖ్య మంత్రిత్వద హోటేయన్న యతస్సియాగి హోరలారనేడాద సంభఫ్టడల్లి సదస్యరల్లద సి. రాజగోహమాలాచారియవరన్న మంఖ్యమంత్రిమాడి ఆమేలి అవరన్న మేల్కునేగి ఆరిసలాయితఁ.

ಅವ್ಯೇಕೆ, ಮುಂದೆ ಪ್ರಥಾನ ಮಂತ್ರಿಯಾಗಲಿದ್ದ ಶ್ರೀಮತಿ ಇಂದಿರಾ ಗಾಂಧಿಯವರನ್ನು ಲಾಲಬಹಾದುರ ಶಾಸ್ತ್ರಿಗಳು ಸಂಪುಟದಲ್ಲಿ ನೇಮಿಸಿ ಕೊಂಡ ಸಮಯದಲ್ಲಿ ಅವರನ್ನು ರಾಜ್ಯಸಭೆಗೇ ವೊದಲು ಆರಿಸಿದ್ದು. (ಅವರು ಆಗ ಸಂಸತ್ತೋ ಸದಸ್ಯರೇ ಆಗಿದ್ದಿಲ್ಲ). ಮೇಲ್ಮೈಗಳ ಆಯ್ದುಯ ವಿಧಾನಗಳು ಸುಲಭವಾಗಿರುವುದರಿಂದ ಆಳುವ ಪಕ್ಷಗಳು ಇಂಥ ಪೇಚಿನ ಪ್ರಸಂಗಗಳಲ್ಲಿ ಅವುಗಳನ್ನು ಉಪಯೋಗಿಸಿಕೊಂಡಿವೆ. ಮಂತ್ರಿಗಳು ಎರಡರಲ್ಲಿ ಯಾವ ಸದನದ ಸದಸ್ಯರಾದರೂ ನಡೆಯುತ್ತದೆ.

ಇನ್ನು ಭಾರತದ ಸಂವಿಧಾನದ ಕೆಲ ಮುಖ್ಯಾಂಶಗಳ ಸಾರಾಸಾರ ವಿವೇಚನೆ ಮಾಡಬಹುದು. ವೊದಲನೆಯಾಗಿ ನಮ್ಮ ದೇಶದ ಅಧಿಕೃತ ಹೆಸರು—“ಇಂಡಿಯಾ ಅಂದರೆ ಭಾರತ” ಎಂಬ ಹೆಸರೇ ನಮ್ಮ ತುತ್ತ ತುದಿಯ ನೇತಾರರ ಮನಸ್ಸಿನ ಇಬ್ಬಂದಿಯನ್ನು ಸೂಚಿಸುತ್ತದೆ. “ಭಾರತ” ವೆಂಬ ಪ್ರಾಚೀನ ಹೆಸರನ್ನೇ ಇಡ್ಬೇಕೆಂಬ ಒತ್ತಾಯ ಬಂದಾಗ ಅದನ್ನು ಸೇರಿಸಲು ಪಂಡಿತ ನೇಹರೂ ಒಟ್ಟಿದರು; ಆದರೆ ಅವರಿಗೆ ಅದರಲ್ಲಿ ಸಮಾಧಾನವಿರಲಿಲ್ಲ. ಇಂಡಿಯಾ ಎಂಬುದು ಬಹುಕಾಲಿಂದ ಉಪ ಯೋಗದಲ್ಲಿದ್ದ ಎಲ್ಲರಿಗೂ ಗೈತ್ತಿದ್ವಾದ್ವಾ. ಅದನ್ನು ಬದಲಿಸುವುದು ತರವಲ್ಲ ಎಂಬ ಅವರ ವಾದ ಅವರ ಮನಸ್ಸಿನ ಅಧಾರಾಂಶವನ್ನಷ್ಟೇ ವ್ಯಕ್ತಪಡಿಸಿದೆ. “ಪರ್ಶಿಯಾ” ಎಂದು ಸರ್ವವಿದಿತವಾಗಿದ್ದ ನಮ್ಮ ನೇರೆ ದೇಶ ಅದನ್ನು ಪುರಾತನ ಹೆಸರಾದ “ಇರಾಣ”ಕ್ಕೆ ಬದಲಿಸಿಕೊಂಡಾಗ ಲಾಗಲಿ “ಸಯಾಮು” ಎಂದು ಜಗತ್ತೆಲ್ಲ ಕರೆಯುತ್ತಿದ್ದ ದೇಶ “ಥಾಯಿ ದೇಶ”ವೆಂದು ಪುನರ್ನಾರ್ಮಕರಣ ಮಾಡಿಕೊಂಡಾಗಲಾಗಲಿ ಅವುಗಳಿಗೆ ಯಾವ ಆತ್ಮಸಂದೇಹವೂ ಅನಿಸಲಿಲ್ಲ. ಆದರೆ ಈ ದೇಶವನ್ನೂ ಅದರ ಇತಿಹಾಸವನ್ನೂ ಅತಿಯಾಗಿ ಶ್ರೀತಿಸುತ್ತಿದ್ದರೂ ಪಂ. ನೇಹರೂ ಅವರು ಭಾರತವೆಂಬ ಹೆಸರಿನಿಂದ ಹೀಂದೂ ಎಂಬ ಧ್ವನಿ ಹೊರಡಬಹುದೆಂದೂ ಅದು ಇಲ್ಲಿನ ಅಲ್ಪಸಂಖ್ಯಾಕರಿಗೆ (ವಿಶೇಷವಾಗಿ ಮುಸ್ಲಿಮರಿಗೆ) ಇಷ್ಟವಾಗಲಿಕ್ಕಿಲ್ಲಿಂದೂ ಭಯಾಪಡುತ್ತಿದ್ದರು. ಆದರೆ ಇಂಥ ಶಾಬ್ದಿಕ ಜಾತ್ಯ ತೀತತೆ ಅಲ್ಪಸಂಖ್ಯಾಕರನ್ನು ಎಷ್ಟು ವಂಟಿಗೆ ಸಮಾಧಾನಪಡಿಸಿತೆಂಬುದು ಸಂಶಯ.

ಭಾರತದ ಸಂವಿಧಾನದಲ್ಲಿ ಒಮ್ಮೆಗೇ ಸಾರ್ವತ್ರಿಕ ಪ್ರೈಡ ಮಂತ್ರಾನಂದ ಹಕ್ಕನ್ನು ದಯವಾಲಿಸಿದ್ದು ನಿಜವಾಗಿ ಕ್ರಾಂತಿಕಾರಕ ಕ್ರಮ,

ನೀಂಗಿರ ಭಾರತ ಸರಕಾರ ಕಾನೂನಿನಲ್ಲಿ ಕೇವಲ (ಸಾಕ್ಷರತೆ, ಅಸ್ತಿತ್ವದಿ ಅರ್ಹತೆಯಿಂದ) ಏತವಾದ ಮತದಾನಾಧಿಕಾರವಿತ್ತು. ಸ್ವತಂತ್ರ ಬಂದಾಗ ಕೇವಲ ಸೇಕಡಾ ೧೨ರಪ್ಪು ಸಾಕ್ಷರರಿದ್ದು ಈ ದೇಶದಲ್ಲಿ ಎಲ್ಲ ಪ್ರಾಯ ಪ್ರಬುದ್ಧರಿಗೂ ಮತದಾನಾಧಿಕಾರ ಕೊಡುವುದೆಂದರೆ ಅವೇಕ ರಾಜಕಾರಣಿಗಳ ಕ್ಷೇವಾಡಕ್ಕೆ ಪ್ರಶಸ್ತಿ ಕ್ಷೇತ್ರವನ್ನು ಒದಗಿಸಿದಂತಾದೀತೆಂದು ಹೇಳುವವರು ಆಗಲೂ ಇದ್ದರು; ಈಗಲೂ ಇದ್ದಾರೆ. ಆ ಭಯದಲ್ಲಿ ಸಾರವಿಲ್ಲೆಂದಲ್ಲ. ಆದರೆ ಒಮ್ಮೆ ಮತದಾನಾಧಿಕಾರವನ್ನು ಏತಗೊಳಿಸಿದರೆ ಆ ಕಟ್ಟಪಾಡಿನಲ್ಲಿ ಅಧಿಕಾರಕ್ಕೆ ಬಂದವರು ಮುಂದೆ ಮತಾಧಿಕಾರದ ವಿಸ್ತರಣೆಗೆ ಅಡ್ಡಿ ತರಬಹುದಂ ಎಂಬ ಪಂ. ನೆಹರಣ ಅವರ ಭಯ ಅದಕ್ಕೆಂತಲೂ ಸಾರವತ್ತಾಗಿತ್ತು. ತೀರ ಹಿಂದುಳಿದಿದ್ದ ಹರಿಜನಗಿರಿಜನ ಮೊದಲಾದ ನಿಮ್ಮ ವರ್ಗಗಳಿಗೆ-ದೇಶದ ಜನ ಸಂಖ್ಯೆಯಲ್ಲಿ ಅವರ ಪ್ರಮಾಣ ಸೇಕಡಾ ೨೦ಕ್ಕೂ ಹೆಚ್ಚಿಗಿತ್ತು-ಮತದಾನಾಧಿಕಾರ ಇದ್ದಿಲ್ಲವಾದರೆ ಅವರ ಹಿತಕ್ಕಾಗಿ ರಾಜಕೀಯ ಜನರು ಈಗಿನಷ್ಟು ಚೆಂತಿಸುತ್ತಿರಲಿಲ್ಲ. ಅಸ್ಪೃಶ್ಯತೆಯನಿಷೇಧ, ಮತಾಧಿಕಾರ, ಕಾದಿಟ್ಟಿ ಸ್ಥಳಗಳು, ವಿಶೇಷ ಸಂರಕ್ಷಣೆಗಳು ಮೊದಲಾದವು ಇರ್ಲೂ ನಿಮ್ಮ ವರ್ಗಗಳು ಈ ವರ್ಷಗಳಲ್ಲಿ ಹೊಂದಿದ ಪ್ರಗತಿ ತೀರ ಅಲ್ಪವಾಗಿದೆ. ಅಂದಮೇಲೆ ಮತಾಧಿಕಾರವೂ ಇಲ್ಲದಿದ್ದರೆ ಏನಾಗುತ್ತಿತ್ತೇಂದು ಸುಲಭವಾಗಿ ಉಹಿಸಬಹುದು.

ನಿಮ್ಮ ವರ್ಗಗಳಿಗೆ ಇಂಧ ವರ್ಷಗಳ ವರೆಗೆ ಸ್ಥಳಗಳನ್ನು (ಸಂಸತ್ತು, ವಿಧಾನ ಸಭೆಗಳಲ್ಲಿ ವಂತ್ತು ನೌಕರಿಗಳಲ್ಲಿ, ಕಾದಿರಿಸಿದ್ದೂ ಅವರ ಸುಧಾರಣೆಗೆ ವಿಶೇಷ ಗಮನ ಸಿಗಬೇಕೆಂಬುದಕ್ಕಾಗಿಯೆ. ಇದರ ಫಲ ಮಾತ್ರ ಅಪ್ಪು ಒಳ್ಳೆಯದಾಗಲಿಲ್ಲವೇನೇಂದೇ. ಕಾದಿರಿಸುವಿಕೆಯಿಂದ ಪ್ರತ್ಯೇಕತೆ ಬೆಳೆಯುತ್ತದೆ; ಮಾತ್ರವಲ್ಲ, ತಮ್ಮನ್ನು ಯೋಗ್ಯತೆಯಲ್ಲಿ ವುಂದುವರಿದವರಿಗೆ ಸಮಾನವಾಗಿ ಮಾಡಿಕೊಳ್ಳಬೇಕೆಂಬ ಹಿತಕರ ಸ್ವಧಾರಣೆಯಾಗಿ ಆಳಿದುಹೋಗುತ್ತದೆ. ಹೀಗೆ ಇಂಧ ವರ್ಷಗಳಾಗಿ ಮಾತ್ರ ಕೊಡಲಪ್ಪಣಿ ವಿಶೇಷ ಹಕ್ಕುಗಳು ಇಂಧ ವರ್ಷಗಳಾದರೂ ಮುಂದೆ ಸಾಗಿವೆ; ಇನ್ನೂ ಚಿರಕಾಲ ಮುಂದುವರಿಯುವ ಲಕ್ಷಣಗಳಿವೆ. ಮನುಷ್ಯ ಸ್ವಭಾವವೂ ರಾಜಕಾರಣದ ಸ್ವಭಾವವೂ ಇರುವುದೇ ಹಾಗೆ. ಸಮಾನತ್ವಕ್ಕಂತಹ ಹೆಚ್ಚಿನದನ್ನು ದೊಡ್ಡವರಿಗೇ ಕೊಡಲಿ ಸಣ್ಣವರಿಗೇ ಕೊಡಲಿ

ಅದು ಶಾಶ್ವತವಾಗುತ್ತದೆ.

“ರಾಜಕ್ನೀತಿಯ ನಿರ್ದೇಶಕ ತತ್ವ”ಗಳನ್ನು ಮೂಲಭೂತ ಹಕ್ಕುಗಳನ್ನು ಈ ಹಿಂದೆ ಪ್ರಸ್ತಾಪಿಸಿದೆ. ಇವೆರಡರಲ್ಲಿ ಪರಸ್ಪರ ವಿರೋಧ ಬಂದಿತೆಂದು ಆಗ ಯಾರೂ ಎಣಿಸಿದ ಹಾಗಿಲ್ಲ. ಅದರೆ ಸಮಾನತೆಯೂ ಸ್ವತಂತ್ರಪೂ ಪುದುವಾಳಲರಿಯವು ಎಂದು ವಿಲ್ಲ ಡ್ಯೂರಾಂಟ್ ಹೇಳುವುದು ಸರಿಯೆಂದು ತೋರುತ್ತದೆ. ಸ್ವತಂತ್ರ ಎಂದರೆ ಅ-ಸಮಾನ ನಾಗುವ ಹಕ್ಕು. ಅದನ್ನನುಸರಿಸಿಯೇ ಆಸ್ತಿಯನ್ನು ಮಾಡುವ, ಇಟ್ಟಿಕೊಳ್ಳುವ ಮೂಲಭೂತ ಹಕ್ಕನ್ನು ನಮ್ಮ ಸಂವಿಧಾನ ಕೊಟ್ಟಿತಂ. ಅದರೆ ಅದು ಆರ್ಥಿಕ ಸಮಾನತೆಯನ್ನು ಗುರಿಯಾಗಿಟ್ಟುಕೊಂಡ ನಿರ್ದೇಶಕ ತತ್ವಗಳೊಡನೆ ಬಲವಾಗಿ ತಾಕಲಾಡುತ್ತದೆಂಬಿದು ಸಂವಿಧಾನ ಜಾರಿಯಾಗಿ ವರ್ಷದೊಳಗೆ ವೇದ್ಯವಾಯಿತು. ಈ ಲಿಖಿತವರ್ಣನ್ನು ಸರಕಾರ ತಂದ ಭೂಸುಧಾರಣೆಗಳು, ಸಾಮಾಜಿಕ ನ್ಯಾಯದ ಮತ್ತು ಸಮಾಜವಾದಿಕ್ರಮಗಳಾದ ರಾಷ್ಟ್ರೀಕರಣ ಮೂದಲಾದ ಹಲವನ್ನು ನ್ಯಾಯಸಾಫಿನಿಗಳಲ್ಲಿ ಪ್ರತ್ಯೀಸಿದಾಗ ಅವು ಮೂಲಭೂತ ಆಸ್ತಿಹಕ್ಕುಗಳಿಗೆ ವಿರುದ್ಧವಾಗಿವೆಯೆಂದಾಗಲಿ, ಈ ಕ್ರಮಗಳಿಗನುಸಾರವಾಗಿ ಸರಕಾರ ಕಸಿದುಕೊಂಡ ಆಸ್ತಿ ಸೊತ್ತುಗಳಿಗೆ ಸರಕಾರ ಕೊಟ್ಟಿ ಪರಿಹಾರವು ಸಂಬಂಧಪಟ್ಟವರಿಗೆ ಇರುವ “ಯೋಗ್ಯ ಪರಿಹಾರ”ದ ಮೂಲಭೂತ ಹಕ್ಕಿಗೆ ವ್ಯತೀರ್ಿಕ್ರಿಯಾಗಿದೆಯೆಂದಾಗಲಿ ಅನೇಕ ಪ್ರಸಂಗಗಳಲ್ಲಿ ನ್ಯಾಯಾಲಯಗಳು ತೀವ್ರ ಕೊಟ್ಟಿವೆ. ಈ ತೊಡಕನ್ನು ಪರಿಹರಿಸಲು ಸಂವಿಧಾನಕ್ಕೆ ತಿದ್ದುಪಡಿಗೆಳನ್ನು ತರಬೇಕಾಯಿತು. ಈ ತಿಕಾಳಿಟದಲ್ಲಿ ಕೆಲ ಕಾಲ ಮೂಲಭೂತ ಹಕ್ಕುಗಳು ನಿರ್ದೇಶಕ ತತ್ವಗಳನ್ನು ಹಿಂದೆ ತಳ್ಳಿದವು. ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡುವುದನ್ನೇ ವರಿಸು. ನ್ಯಾಯಾಲಯ ನಿರ್ವಹಿಸಿದಾಗ (ಗೈಲೆಕನಾಫ ಪ್ರಕರಣ) ತಿಕಾಳಿಟ ನ್ಯಾಯಾಲಯಕ್ಕೂ ಸರಕಾರಕ್ಕೂ ನಡುವೆ ಬಹಿರಂಗ ವಿವಾದದ ಸ್ವರೂಪವನ್ನೇ ತಾಳಿತು. ಸಂಸತ್ತಿನ ತೀವ್ರಗಾಮಿ ಸದಸ್ಯರೂ ಮೂದೆ ರಾಜಕೀಯ ಒತ್ತಡಗಳಲ್ಲಿ ಸಿಲುಕಿದ ಪ್ರಧಾನವುಂತ್ರಿ ಇಂದಿರಾ ಗಾಂಧಿಯವರೂ ನ್ಯಾಯಾಲಯಗಳನ್ನು “ಜನತೆಯ ಆತೋಶ್ರಾಗಳಿಗೆ ಲಕ್ಷ್ಯ ಕೊಡು” ಪ್ರತಿಗಾವಿಂಗಳ ತಂಡವೆಂದು ಆಪಾದಿಸಲು ಹಿಂಜರಿಯಲ್ಲಿ.

ಕೆಲಮಟ್ಟಿಗೆ, ಅಳುವ ಪಕ್ಕದ ರಾಜಕೀಯ ಕೆಪ್ಪಗಳಿಂದ ಸಮಾಜ ವಾದಿ ಕ್ರಮಗಳಿಗೆ ಅಧ್ಯೋಗತಿಯಾದ ತಪ್ಪನ್ನು ನ್ಯಾಯಾಲಯಗಳ ಮೇಲೆ ಹೊರಿಸಿ ಜಾರಿಕೊಳ್ಳುವ ಬೂಟಾಟಿಕೆ ಇದಾಗಿದೆ. ಆದರೂ ನಿರ್ದೇಶಕ ತತ್ವಗಳಿಗೂ ಮೂಲಭೂತ ಹಕ್ಕುಗಳಿಗೂ ಸ್ವಲ್ಪ ಮೂಲ ಭೂತ ಅನಾಂಗತ್ಯ ಇದೆಯೆಂದೇ ಹೇಳಬೇಕು.

ಇತ್ತೀಚೆಗೆ ಸ್ವೇಕರಿಸಲ್ಪಟ್ಟ ಸಂವಿಧಾನ ತಿದ್ದುಪಡಿಗಳು—ಅವುಗಳನ್ನೂ ನ್ಯಾಯಾಲಯಗಳು ಕಾನೂನುಬಾಹಿರವೆಂದು ಸಾರದಿದ್ದರೆ—ನಿರ್ದೇಶಕ ತತ್ವಗಳ ವಿಜಯವೇ ಸೈ. ನಿರ್ದೇಶಕ ತತ್ವಗಳ ಆಚರಣೆಗಾಗಿ ಎಂದು ಹೇಳಿ ಕೈಕೊಳ್ಳಲ್ಪಡುವ ಕೆಲ ಕ್ರಮಗಳನ್ನು ನ್ಯಾಯಾಲಯಗಳು ಪ್ರತ್ಯಿಸತಕ್ಕದ್ದಲ್ಲವೆಂದು ಮಾತ್ರವಲ್ಲ, ಅಂಥ ಸಂವಿಧಾನ ತಿದ್ದುಪಡಿಗಳಿಗೆ ರಾಷ್ಟ್ರಾಧ್ಯಕ್ಷನು ಆಂಕಿತವಿಕ್ಕುಲೇಬೇಕು ಎಂದು ಕಣಡ ಈ ತಿದ್ದುಪಡಿಗಳು ಹೇಳುತ್ತವೆ. ನ್ಯಾಯಾಲಯಗಳ ಅಧಿಕಾರವನ್ನು ಮಾತ್ರವಲ್ಲ, ರಾಷ್ಟ್ರಾಧ್ಯಕ್ಷನ ಸದಸ್ಯಿಕೆವೇಕವನ್ನೂ ಆಡಳಿತಗಾರರ ಇಚ್ಛೆಗೆ ಒಳಪಡಿಸುವ ಈ ತಿದ್ದುಪಡಿಗಳ ಭಾವಿ ಪರಿಣಾಮಗಳನ್ನು ಉಂಟಿಸುವುದು ಕೆಪ್ಪು.

ಭಾರತ ಏಕಫಲಕಾರ್ತ್ಯಕ ರಾಜ್ಯವಾಗಬೇಕಿತ್ತೇಂದು ಇಂದಿಗೂ ಹೇಳುವವರಿದ್ದಾರೆ. ಆದರೆ ಈ ಏಸ್‌ಆರ್ ವೈವಿಧ್ಯಮಯ ದೇಶದಲ್ಲಿ ರಾಜ್ಯ ಏಕಫಲಕಾರ್ತ್ಯಕವಾಗಿರುವುದು ಅವ್ಯವಹಾರಗೇ ಸೈ. ಸ್ವತಂತ್ರ ಪ್ರಾರ್ಥನೆಯಾದಿಂದಲೂ ನಮ್ಮ ಹೆಚ್ಚಿನ ನಾಯಕರು ತತ್ತ್ವಮೂರ್ತಿ ಪ್ರಾದೇಶಿಕ ಸ್ವಾಯತ್ತತೆಯಾಳ್ಳ ಒಂದಲ್ಲಿ ಒಂದು ವಿಧದ ಒಕ್ಕಾಟ ರಾಜ್ಯವನ್ನೇ ಪ್ರತಿಪಾದಿಸುತ್ತ ಬಂದಿದ್ದಾರೆ. ಹಾಗೆಯೇ “ಸಂಪ್ರಟ” ಪದ್ದತಿಯ ರಾಜ್ಯ ಪದ್ದತಿಗಿಂತ ಅಮೇರಿಕದ ಅಧ್ಯಕ್ಷಪದ್ದತಿಯೇ ಒಕ್ಕಾಟವಾದ ಭಾರತಕ್ಕ ಹೆಚ್ಚು ಅನುಕೂಲವಾಗಬಹುದಿತ್ತೇ ಎಂಬುದು ಈಗ ಅಪ್ರಯೋಜಕ ಚೆರೆಯಾದೀತು. ಬ್ರಿಟಿಂ ಆಳಕೆಯಲ್ಲಿದ್ದ ಪಳಗಿದ ಈ ದೇಶದ ನಾಯಕರು ರೋಡ್‌ರ ಚುನಾವಣೆಗಳ ನಂತರ ದೊರೆತ ಪ್ರಾಂತಿಕ ಸ್ವಾಯತ್ತತೆಯ ಕೆಳಗೆ ಸಂಪ್ರಟ ಪದ್ದತಿಯಲ್ಲಿ ಅಷ್ಟಮ್ಮು ಆಡಳಿತಾನುಭವವನ್ನು ಹೊಂದಿದ್ದರು. ಅಂತೂ ನೆಹರು ಅವರು ಹೇಳಿದ ಹಾಗೆ, “ನವಂಗೆ ಅದು (ಸಂಪ್ರಟಪದ್ದತಿ) ಬೇಕಾಗಿತ್ತು, ಅದು ಸಿಕ್ಕಿತ್ತು, ಅದನ್ನು ನಾವು ಪಳಗಿಸಿಕೊಳ್ಳುತ್ತೇವೆ.”

ಅದನ್ನು ಪಳಗಿಸಿಕೊಂಡು ಬಂದ ವಿಧಾನವನ್ನು ಇಲ್ಲಿ ಸಿಂಹಾವ ಲೋಕನ ಮಾಡಬಹುದು. ಪೊದಲು ರಾಷ್ಟ್ರಕ್ಕೆನ ವಿಚಾರ. ಅವನು ಆಡಳಿತದ ನೆತ್ತಿಯಲ್ಲಿದ್ದರೂ ಅವನ ನಿಜವಾದ ಅಧಿಕಾರವನ್ನು ಸಂವಿಧಾನ ಸ್ವಲ್ಪ ಸಂದಿಗ್ಯಾವಾಗಿಯೇ ಇಟ್ಟಿದೆ. ಅವನ ಅಧಿಕಾರ ಅಪರಿಮಿತ ವಾಗಿದ್ದರೂ ಅವನು ಲೋಕಸಭೆಯಲ್ಲಿ ಬಹುಮಾತವೆಂಬ್ಬ ಪ್ರಧಾನಿಯಾಗಿ ಸಲಹೆಗಳನ್ನು ನುಸರಿಸಬೇಕಾಗಿರುವುದರಿಂದ ಅವನದು ಅಲಂಕಾರ ಸ್ಥಾನ ದಂತಾಗುತ್ತದೆ. ವಾಸ್ತವಿಕವಾಗಿ ಸ್ವತಂತ್ರ್ಯನಂತರ ಅಧಿಕಾರದಲ್ಲಿದ್ದ ನಾಲ್ಕುರು ಅಧ್ಯಕ್ಷರ ಪ್ರತಿಷ್ಠೆ ಪ್ರಧಾನ ಮಂತ್ರಿಗಳಿಗೆ ಅವರ ಮೇಲಿದ್ದ ಗೌರವವನ್ನೂ ಪ್ರಧಾನ ಮಂತ್ರಿಗಳು ತತ್ತ್ವಾಲದಲ್ಲಿ ಪಡೆದಿದ್ದ ಪ್ರತಿಷ್ಠೆಯನ್ನೂ ಅವಲಂಬಿಸಿ ಹೆಚ್ಚು ಕಡಿಮೆಯಾಗುತ್ತ ಬಂದಿದೆ. ಕೇವಲ ಸಂವಿಧಾನದ ಕಲಮುಗಳಿಂದಲೇ ಅಲ್ಲ, ಪ್ರಧಾನ ಮಂತ್ರಿಗಳ ಪ್ರಚಂಡ ವ್ಯಕ್ತಿತ್ವಗಳಿಂದಾಗಿ ಅಧ್ಯಕ್ಷನ ಅಧಿಕಾರ ಸಂಕುಚಿತವಾಗುತ್ತ ಒಂದಿದೆ ಎನ್ನ ಬಹುದು. ಜವಾಹರಲಾಲರಿಗೆ ಅಧಿಕಾರಕ್ಕೆ ಬಂದಾಗಲೇ ಅದ್ವಿತೀಯ ಜನಪ್ರಿಯತೆಯಿಂದೊದಗಿದ ಅಧಿಕಾರಕ್ಕೆಯ ಪ್ರತಿಷ್ಠೆಯನ್ನು ಉತ್ತರಿಸಿದರು; ಅಧ್ಯಕ್ಷನು ಅವರಿಬ್ಬರಿಗೂ ವಿರುದ್ಧ ವರ್ತಿಸುವುದು ಅಕಲ್ಪನೀಯವಾಗಿತ್ತು. ಇಂದಿರಾ ಗಾಂಧಿಯವರಿಗೆ ಮಾತ್ರ, ಐಣಿ ರಲ್ಲಿ ಕಾಂಗ್ರೆಸ್ ಪಕ್ಷದ ಬಿಕ್ಷಣೆಯ ಪ್ರಸಂಗದಲ್ಲಿ ಅಧ್ಯಕ್ಷರೂದನೆ ನಿಜವಾಗಿ ಅಧಿಕಾರದ ತಿಕ್ಟಾಟದ ಭಯ ಉದ್ದ್ವಿಸಿತ್ತು. ಸಂಜೀವರೆಡ್ಡಿ ಯವರೇನಾದರೂ ಆರಿಸಿ ಬಂದಿದ್ದರೆ ವಿಂಡಿತವಾಗಿಯಾ ಈ ತಿಕ್ಟಾಟ ಉದ್ದ್ವಿಸಬಹುದಾಗಿತ್ತು. ಇಂದಿರಾ ಗಾಂಧಿಯವರು ಬಲು ಚುರುಕಾಗಿಯೂ ಧೈರ್ಯವಾಗಿಯಾ ಈ ಪ್ರಸಂಗವನ್ನು ನಿರ್ವಹಿಸಿದರೆನ್ನೂ ಇಣ.

ಈ ಇಬ್ಬರಲ್ಲಿ ಶಕ್ತಿಪರಿಕ್ಷೇಯ ಪ್ರಸಂಗ ಹೇಗೆ ಬರಬಹುದು? ಪ್ರಧಾನ ಮಂತ್ರಿ ತಂದ ಯಾವುದೇಶಂದು ಕ್ರಮಕ್ಕೆ ಅಂಕಿತವಿಕ್ಷುಲು ಅಧ್ಯಕ್ಷ ಏನಾದರೆಂದು ನೆವಡಿಂದ ನಿರಾಕರಿಸುತ್ತಾನೆ. ಅವನ ಅಂಕಿತವಿಲ್ಲದೆ ಅದು ಕಾನೂನಾಗುವುದಿಲ್ಲ. ಆಗ ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸಿದನೆಂದು ಅಧ್ಯಕ್ಷನನ್ನು ಕಿರುತ್ತಹಾಕಲು ಸಂಸತ್ತಿನ ಮುಂದೆ ಸಂವಿಧಾನ ಪ್ರಕಾರ “ನ್ಯಾಯವಿಚಾರಣೆ”ಯನ್ನು ತರಬಹುದು ನಿಜ. ಆದರೆ ಇದು ಪಾಸಾಗಲು ಉಭಯ ಸದನಗಳಲ್ಲಿ ೨/೩ ಬಹುಮಾತ ಬೇಕು,

ಪ್ರಥಾನ ಮಂತ್ರಿಗೆ ಇಷ್ಟು ಬಹುಮತ ಇಲ್ಲದೆ ಹೋದಲ್ಲಿ ಅವನು ನಿರುಪಾಯನಾಗುತ್ತಾನೆ. ಇಂಥ ಪ್ರಸಂಗಗಳು ಕೆಲವು ಸಲ ನಡೆದರೆ ಅಧ್ಯಕ್ಷನ ಅಧಿಕಾರ ಈ ಸಂಪ್ರದಾಯ ಬಲದಿಂದ ಹೆಚ್ಚು ಬಹುದು. ಏಕೆಂದರೆ, ಅಧ್ಯಕ್ಷನನ್ನು ಕಿರುಹಾಕಲು ನಾಯಾಯಿಕಾರಣ ಹೊರತೆಂಬೇರಾವ ಉಪಾಯವೂ ಇಲ್ಲ. ಇಂಥ ಬಿಕ್ಕಟ್ಟಿನಲ್ಲಿ ಪ್ರಥಾನ ಮಂತ್ರಿ ರಾಜೀನಾಮೆ ಕೂಡಬೇಕು, ಇಲ್ಲವೆ ಅಧ್ಯಕ್ಷನೊಡನೆ ರಾಜೀನಾಮೆಕೊಳ್ಳು ಬೇಕು. ಹೇಗೆಿದ್ದರೂ ಅಧ್ಯಕ್ಷನ ಪಾರಿಬಲ್ಯ ಹೆಚ್ಚುತ್ತದೆ. ಸರಕಾರ ಇತ್ತುದ್ದವಾಗುತ್ತದೆ. ಇಂದಿರಾಗಾಂಥಿಯವರು ಅಧ್ಯಕ್ಷರ ಆಯ್ದುಯಂ ವಿಷಯದಲ್ಲಿ ಮತ್ತು ಅದರ ಪೂರ್ವದಲ್ಲಿ ಕೃಕೌಡ ಅಸಾಧಾರಣ ಮತ್ತು ಪ್ರಶ್ನಾತೀತವಲ್ಲದ ಉಪಾಯಗಳು ತಮ್ಮ ತಲೆ ಉಳಿಸಿಕೊಳ್ಳುವುದಕ್ಕೂ ಸ್ಕೂರ ಕೃಕೌಳ್ಳಲ್ಪಟ್ಟಿರಬಹುದಾದರೂ ಪ್ರಥಾನಮಂತ್ರಿಯ ಸಾಫನದ ಪ್ರತಿಷ್ಠೆಯನ್ನು ಕಾಯುವುದಕ್ಕೂ ಅವು ಸಹಕಾರಿಯಾದವು. ಈ ಘಟನೆಗಳ ಸಂತರ ಶ್ರೀಮತಿ ಗಾಂಥಿಯವರ ವ್ಯಕ್ತಿತ್ವ ಅಪ್ರತಿಮಾವಾಗಿ ಬೆಳೆದಿರುವುದರಿಂದ ಸದ್ಯಕ್ಕೆ ಇಂಥಾ ಪ್ರಸಂಗಗಳ ಪ್ರವರಾವತ್ಸಸುವ ಸಂಭವವಿಲ್ಲ. ಈ ವರ್ಷ ಪಾಸಾದ ಇಂನೇ ಸಂವಿಧಾನ ತಿದ್ದುಪಡಿಯಲ್ಲಿ ಕೆಲ ಕ್ರಮಗಳಿಗೆ ಅಧ್ಯಕ್ಷನು ಅಂತೆವಿಕ್ಕಲೇಬೇಕೆಂದು ವಿಧಿಸಿರುವುದು, ತೋರಿಕೆಗೆ ನಿರುಪದ್ರವಿಯಾಗಿ ಕಾಣಿಸಿದರೂ ಅಧ್ಯಕ್ಷನ ಅಧಿಕಾರವನ್ನು ಇನ್ನೂ ಸಂಕುಚಿತಗೊಳಿಸಿಸಿದ್ದ ದಿಶೆಯಲ್ಲಿ ಪ್ರಥಮ ಹೆಚ್ಚು ಯಾಗಿರಬಹುದು.

ಹೀಗೆ ಬೆಳೆದು ಬಂದ ಸಂಪ್ರದಾಯಗಳಿಂದಲೂ ಸಮಾಜವಾದಿ ದಿಶೆಯಲ್ಲಿ ಸರಕಾರವು ಪಡೆದುಕೊಳ್ಳುತ್ತಿರುವ ಅಧಿಕಾರಿಕ ಅಧಿಕಾರಗಳಿಂದಲೂ ಪ್ರಥಾನಮಂತ್ರಿ ಭಾರತದಲ್ಲಿ ಅತ್ಯಂತ ಪ್ರಚಿಲ ವ್ಯಕ್ತಿಯಾಗಿ ದ್ವಾನೆ. ಬಿಟನ್ನಿನಲ್ಲಿಯೂ ಹೀಗೇ ಆಗಿದೆ. ಸಂಸತ್ತಿನ ಬೆಂಬಲವಿರುವ ವರೆಗೂ ಅವನು ಚಕ್ರವರ್ತಿಯೇ ಸ್ನೇ. ತಮ್ಮದೇ ಕ್ಷೇತ್ರದಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳೂ ಪ್ರಥಾನ ಮಂತ್ರಿಗೆ ಸಮನಾದ ಅಧಿಕಾರ ಹೊಂದಿದ್ದಾರೆಯೇ ಎಂದರೆ ಹಾಗಿಲ್ಲ. ಕೇಂದ್ರರಾಜ್ಯಗಳ ಅಧಿಕಾರದ ಬಾಬುಗಳು ಸ್ವಷ್ಟವಾಗಿ ನಿರ್ದೇಶಿಸಲ್ಪಟ್ಟಿವೆ ನಿಜ. ಅದರೂ ಕೇಂದ್ರ, ಸರಕಾರದ ಇಟ್ಟಿಗಳನ್ನು ತನ್ನ ಅಧಿಕಾರ ಕ್ಷೇತ್ರದೊಳಗಿನ ವಿಷಯಗಳಲ್ಲಿ ಕೂಡ ರಾಜ್ಯ ಮುಖ್ಯ ಮಂತ್ರಿ ತೀರ ಧಿಕ್ಕರಿಸಲಾರ. ವೊದಲನೆಯಾಗಿ, ಎಲ್ಲ ಕಾನೂನಾಗಳೂ ರಾಷ್ಟ್ರಾಧ್ಯಕ್ಷನ ಅಂತಿ ಬೇಕಾದ್ದ ರಿಂದಲೂ ಆತನು

ಪ್ರಥಾನ ಮಂತ್ರಿಯ ಸಲಹೆಗೆ ಒಳಪಟ್ಟಿರುವುದರಿಂದಲೂ ಅಲ್ಲಿ ಕಡಿಮಾಡಿ ವಿದೇ; ಎರಡನೆಯದಾಗಿ ರಾಜ್ಯಗಳು ತಮ್ಮ ಕ್ಷೇತ್ರಗಳಲ್ಲಿ ಕಂದಾಯಂ ಗಳನ್ನು ಹೆಚ್ಚಿಸಿ ಜನಪ್ರಿಯತೆ ಕಳೆದುಕೊಳ್ಳಲು ಹಿಂಡರಿಯುತ್ತಿದೆ; ಹೀಗಾಗಿ ಹಣಕಾಸಿನ ವಿಷಯಗಳಲ್ಲಿ ರಾಜ್ಯಗಳು ಕೇಂದ್ರಕ್ಕೆ ಹೆಚ್ಚಿ ಹೆಚ್ಚಿ ಅವಲಂಬಿತವಾಗುತ್ತಿರುವುದರಿಂದ ಅದೂ ಮುಖ್ಯ ಮಂತ್ರಿಯ ಸ್ವಾತಂತ್ರ್ಯವನ್ನು ಕುಗ್ಗಿಸುತ್ತದೆ; ಮೂರನೆಯದಾಗಿ, ರಾಜ್ಯಪಾಲರು ರಾಜ್ಯಗಳ ಘಟನಾತ್ಮಕ ವರಿಷ್ಟಾರಾಗಿರುವುದರಿಂದಲೂ ಅವರು ಕೇಂದ್ರ ಸರಕಾರ ದಿಂದ ನೇಮಿಸಲ್ಪಟ್ಟ ಕೇಂದ್ರ ಗೃಹಶಾಖೆಯ ಅಂಕಿತದಲ್ಲಿರುವುದರಿಂದಲೂ ಅವರನ್ನು ಕಿತ್ತುಹಾಕಲು ವಿಧಾನಸಭೆಗಳಿಗೆ ಅಧಿಕಾರವಿಲ್ಲದ್ದು ರಿಂದಲೂ ಉತ್ತಮ ಪ್ರಸಂಗಗಳಲ್ಲಿ ರಾಜ್ಯಪಾಲನು ಕೇಂದ್ರ ಸರಕಾರದ (ಅಧಾರತ್ವ ಪ್ರಥಾನಿಯ) ಸೂಚನೆಯಂತೆ ಮುಖ್ಯಮಂತ್ರಿ ತನ್ನ ಮುಂದೆ ತರುವ ಕ್ರಮಗಳಿಗೆ ಅಂಕಿತವಿಕ್ಕಲು ನಿರಾಕರಿಸಬಹುದು. ಇಂತೆ ರಚನಾವಣೆಗಳ ನಂತರ ಅನೇಕ ರಾಜ್ಯಗಳಲ್ಲಿ ಅಸ್ಥಿರ ಮಂತ್ರಿ ಮಂಡಳಗಳು ತಲೆಯೆತ್ತಿದ್ದರಿಂದ ರಾಷ್ಟ್ರಾಧ್ಯಕ್ಷನ ಆಳಕೆ ಮೇಲಿಂದ ಮೇಲೆ ಜಾರಿಯಲ್ಲಿ ಬಂತು. ಈ ಅಸ್ಥಿರ ವಾತಾವರಣದಲ್ಲಿ ರಾಜ್ಯಪಾಲನು ಮುಖ್ಯ ಮಂತ್ರಿಯ ಇಚ್ಛೆಗಳನ್ನು ನಿರಾಕರಿಸಬಹುದು ಎಂಬ ಮತ್ತು ಅವನು ಕೇಂದ್ರದ ಅಪ್ರಜ್ಞತ್ವಾಂಶ ವಿಧಾನಸಭೆಯನ್ನು ವಿಸರ್ಜಿಸಬಹುದು ಎಂಬ ಪರಂಪರೆಗಳು ಹುಟ್ಟಿಬೆಳಿದವು. ಇಂಥಾ ಕಾರಣಗಳಿಂದ ಪ್ರಥಾನ ಮಂತ್ರಿಯ ಸಾಫ್ತನಮಾನದೂಡನೆ ಹೋಲಿಸುವಾಗ ಮುಖ್ಯ ಮಂತ್ರಿಯ ಸಾಫ್ತನಮಾನ ಇಳಿಮುಖಿವಾಗುತ್ತಿದೆ ಎನ್ನಬಹುದು. ಮದುಸ್ಸಿನಲ್ಲಿ ದಾಖಿಡ ಮಾನ್ಯ ಟ್ರಿಕ್ಲೆಗದ ಸರಕಾರ ಹೆಚ್ಚಿ ಸ್ವಾಯತ್ತತೆಯ ಕೂಗೆಬ್ಬಿ ಸಿರುವುದು ಆಶ್ಚರ್ಯವಲ್ಲ. ಆದರೆ ಈ ಕೂಗನ್ನು ಒಪ್ಪಿದರೆ ಅರಾಜಕತೆಗೆ ಅಮಂತ್ರಣವಿತ್ತುಂತೆ ಎಂಬುದೂ ಸತ್ಯ.

ನಮ್ಮ ಸಾಮಾಜಿಕ ಅಂತರಾಷ್ಟ್ರೀಯ ವರ್ಷಗಳಿಂದ ಕೇಂದ್ರಕ್ಕೂ ರಾಜ್ಯಗಳಿಗೂ ಗಮನಾರ್ಹವಾದ ಘರ್ಷಣೆಗಳಲ್ಲಿದೆ ಸಾಗಿದ್ದು ಒಟ್ಟಿನ ಮೇಲೆ ಅದನ್ನು ತಯಾರಿಸಿದವರ ಜಾಣ್ಯಯನ್ನು ತೋರಿಸುವಂತೆ, ಪ್ರಥಮ ಪ್ರಥಾನ ಮಂತ್ರಿ ಪ್ರಜಾತಂತ್ರ್ಯಕ ವಿಧಾನಗಳಿಗೆ ಒಹು ಎಚ್ಚರಿಕೆಯಿಂದ ಅಂಟಿ ಕೊಂಡದ್ದು ಅದರ ಯಶಸ್ವಿಗೆ ಒಂದು ಕಾರಣವಾಗಿದೆ. ಜವಾಹರರಂಬಲು ಅಂತರಾಷ್ಟ್ರೀಯ ಮನುಷ್ಯ ಎಂದು ತೋರುತ್ತಿದ್ದಿಲ್ಲ. ಆದರೂ ತಾವು

ಯಾವ ಪಕ್ಷದ ಪ್ರಮುಖಿರಾಗಿ ಆಳುತ್ತಿದ್ದರೋ ಆ ಪಕ್ಷದ್ದಲ್ಲದೆ ಇತರ ಪಕ್ಷಗಳ ಮತ್ತು ಜನಸಮಾಜದ ಪ್ರಬಿಲ ಒಲವುಗಳನ್ನು ಕಂಡುಕೊಂಡು ಅದಕ್ಕೆ ತಕ್ಕ ಮನ್ನಣಿಕೊಟ್ಟು ಅವರು ಸಾಗುತ್ತಿದ್ದರು. ಪಕ್ಷದ ನಿಯಂತ್ರಣಾ ಈ ರೀತಿ ಅವರ ಮೇಲಿತ್ತು. ಹಾಗೆಯೇ ಷಣ್ಣಗಂ ಚೆಟ್ಟಿ, ಟಿ. ಟಿ. ಕೃಷ್ಣಮಾಚಾರಿ, ವಿ. ಕೆ. ಕೃಷ್ಣ ಮೆನನ್ ಇವರುಗಳನ್ನು ಸಂಪುಟ ದಿಂದ ಬಿಟ್ಟುಬಿಟ್ಟಿದ್ದ ಸಂಸತ್ತಿನ, ಪಕ್ಷದ ಪ್ರಬಿಲ ಅಪೇಕ್ಷೆಗೆ ಅವರಿತ್ತ ಮನ್ನಣಿಯಾಗಿತ್ತು. ಅವರು ಇಂದ ವರ್ಷ ದೇಶದ ಕಣಧಾರರಾಗಿ ಹಾಕಿ ಕೊಟ್ಟಿ ಪ್ರಜಾತಾಂತ್ರಿಕ ಸಂಪ್ರದಾಯಗಳು ಸಾಕಷ್ಟು ಭದ್ರವಾಗಿದ್ದವು.

ಭಾರತದ ಸಂಸತ್ತು ಮತ್ತು ಅದರಂತೆ ರಾಜ್ಯವಿಧಾನ ಸಭೆಗಳು ಕೂಡ ತಮ್ಮ ತಾಯಿಯಾದ ಬ್ರಿಟಿಂ ಪಾರ್ಲಿಮೆಂಟಿನ ರೀತಿನೀತಿ ಗಳನ್ನು — ಆತಿಯಾಗಿ ಎನ್ನ ವರ್ಮ್‌— ಅನುಸರಿಸಿ ನಡೆದುಕೊಳ್ಳುತ್ತಿವೆ. ಪ್ರಥಮ ಎರಡು ಸಂಸತ್ತುಗಳ ಸದಸ್ಯರಲ್ಲಿ ಒಹು ಜನರು ತುಂಬಾ ಸುಶಿಕ್ಷಿ ತರೂ ಬ್ರಿಟಿಂ ಪದ್ದತಿಯ ಜ್ಞಾನವಿದ್ದ ವರೂ ಆಗಿದ್ದ ಅದನ್ನು ಅಕ್ಕರಶಃ ಅನುಕರಿಸಿದರಾದರೂ ಮುಂದೆ ಮುಂದೆ ಬಂದ ಸದಸ್ಯರು ಆ ಬಗೆಯ ಹಿನ್ನಲೆಯಿಲ್ಲದೆ ಹೆಚ್ಚು ಒರಟಾಗಿ ನಡೆದುಕೊಳ್ಳುತ್ತಿದ್ದಾರೆ. ರಾಜ್ಯ ವಿಧಾನ ಸಭೆಗಳಲ್ಲಿ ಇದಕ್ಕೂ ಕಳಪೆಯಾದ ಅವಸ್ಥೆ ಇದೆ. ಅದರೆ ಬ್ರಿಟನ್‌ನ ನೆರೆರಾಷ್ಟ್ರವಾದ ಫಾನ್ಸಿನ ರಾಷ್ಟ್ರೀಯ ಸಭೆಯಲ್ಲಿ ಮಾರಾ ವಾರಿಯ ದೃಶ್ಯಗಳು ನಡೆದುದನ್ನು ನೆನೆದರೆ ಇದು ಅಂಥಾ ಮಹತ್ವದ ದ್ವೀಪಿಸುವುದಿಲ್ಲ. ನೆರೆ ದೇಶಗಳನ್ನು ನೋಡಿದರೆ ಸಂವಿಧಾನಕ್ಕೆ ಈ ದೇಶ ಸರಿಯಾಗಿಯೆ ಒಗ್ಗಿಕೊಂಡಿದೆ ಎನ್ನ ಪ್ರಾಧನ್ಯ ಯಾರೂ ನಿರಾಕರಿಸಲಾರರು.

ಭಾರತದ ಸಂವಿಧಾನದಲ್ಲಿ ನ್ಯಾಯಾಂಗ ಪ್ರಣಾಲೀ ಸ್ವತಂತ್ರವಾಗಿದೆ. ಆಡಳಿತಾಂಗದವರೂ ಶಾಸನಾಂಗದವರೂ ಕೆಲವೊಮ್ಮೆ ಆದರ್ಶದ ಹುರು ಚಿನಲೆಂಬ್ರೋ ರಾಜಕಾರಣದ ತುರುಸಿನಲೆಂಬ್ರೋ ಕೇವಲ ಅಧಿಕಾರದ ದರ್ಷ ದಿಂದಲೋ ಎಸೆಗಿದ ಕಾನೂನುಬಾಹಿರ ಬಂಧನ, ವಾಕ್ ಸ್ವತಂತ್ರ, ವೃಕ್ಷ ಸ್ವತಂತ್ರಗಳ ಅಪಹಾರ, ಮಹಿಳಭೂತ ಹಕ್ಕುಗಳ ಭಂಗ ಇವುಗಳಿಂದ ಭಾರತೀಯ ನಾಗರಿಕ ಸಂರಕ್ಷಿಸಲ್ಪಟ್ಟಿದ್ದಾನೆ ಕೆಲ ಮೇಳಿ ಹೈಕೋರ್ಟು, ಸಂಪ್ರೀತಂ ಕೋಟುಗಳು ಇಂದಿನ ದಿನಮಾನವನ್ನು ಲೆಕ್ಕಿಕ್ಕೆ ತೆಗೆದು ಕೊಳ್ಳಲ್ಲದೆ ವೈಯಕ್ತಿಕ ಹಕ್ಕುಗಳಿಗೆ ಅತಿರೇಕ ಮಹತ್ವಕೊಟ್ಟು ಸಾಮಾಜಿಕ

ಕ್ಷೇಮವನ್ನು ಗೊಣವಾಗಿ ಭಾವಿಸಿದೆ ಎಂದು ಅಕ್ಷೇಪಗಳು ಬಂದಿದೆ. ಆದರೆ ನಾಯಾಲಯಗಳು ನಾಯಾಯದಾನದಲ್ಲಿ “ಧಾರಣ” ಕಾರ್ಯವನ್ನು ಮಾಡುವುದಕ್ಕಾಗಿ ಇವೆ. ಎಷ್ಟೋ ಸಲ ಸರಿಯಾಗಿ ಯೋಚಿಸದೆ ಅವಸರ ದಿಂದ ಕಾನೂನುಗಳನ್ನು ಮಾಡಿ ಸರಕಾರಗಳು ನಾಯಾಲಯಗಳಲ್ಲಿ ಸೇರಿಲು ತಿಂದಿದೆ. ಅನೇಕ ಸಾವಿರ ರಿಟ್‌ ಅಜೆಗಳು ನಾಯಾಲಯಗಳ ಮುಂದೆ ಬಂದದ್ದು ಇಂಥ ಅವಸರದ ಫಲವಾಗಿದೆ.

ಈ ವರೆಗಂತಹ ಪ್ರಧಾನ ಮಂತ್ರಿಗಳಾದಿಯಾಗಿ ಎಲ್ಲ ಅಧಿಕಾರ ವಂತರೂ (ಕೆಲ ಸಿಟ್ಟಿನ ಕ್ಷಣಿಗಳಲ್ಲಿ ಆಡಿದ ಕಡಿನುಡಿಗಳನ್ನು ಬಿಟ್ಟು) ನಾಯಾಲಯಗಳಿಗೆ ತಕ್ಕು ಗೌರವ ಕೆಣಿಟ್ಟಿದ್ದಾರೆ. ರಾಷ್ಟ್ರೀಯಕ್ಕೆ ವಿ. ವಿ. ಗಿರಿಯವರು ತಮ್ಮ ಚುನಾವಣೆ ಪ್ರಕರಣ ವರಿಷ್ಟ ನಾಯಾಲಯದ ಮುಂದೆ ಬಂದಾಗ ಸ್ವತಃ ಹಾಜರಾಗಿ ಸಾಕ್ಷ್ಯ ಹೇಳಿ ನಾಯಾಲಯಕ್ಕೆ ಗೌರವ ತೋರಿಸಿದರು. ತಮ್ಮ ಸಾಮಾಜಿಕ ಧೈರ್ಯ ಸಾಧಕ ಕಾನೂನುಗಳನ್ನು ನಾಯಾಲಯಗಳ ಪ್ರತಿಕೂಲ ಮತದಿಂದ ರಕ್ಷಿಸಲು ಅಮೇರಿಕದ ಅಧ್ಯಕ್ಷ ಫಾರಂಕ್‌ನ್‌ ರಾಜಪೆಲ್ಪುರು ಅನುಸರಿಸಿದ ವಿಧಾನ ವನ್ನೇ ನಮ್ಮ ಸರಕಾರವೂ ಮುಂದೆ ಅನುಸರಿಸಬಹುದು. ನಾಯಾಧೀಶರು ನಿವೃತ್ತರಾದಂತೆಲ್ಲ ತಮ್ಮ ಸಾಮಾಜಿಕ ಧೈರ್ಯಗಳಿಗೆ ಸಹಾನುಭೂತಿಪರ ರಾದವರನ್ನೇ ಆವರ ಸ್ಥಾನಕ್ಕೆ ನೇಮಿಸುತ್ತು ಹೋಗುವುದೇ ಈ ವಿಧಾನ. ಇದು ಮತ್ತು ಸಂವಿಧಾನದಲ್ಲಿ ಆಗಾಗೆ ದೇಶದ್ದು ಪ್ರಮಾಣದ ಬದಲಾವಣೆ ಮಾಡುವ ಪ್ರವೃತ್ತಿ ಇವು ಕಾಲಾಂತರದಲ್ಲಿ ನಮ್ಮ ರಾಜಕೀಯ ಜೀವನದ ಸ್ವರೂಪವನ್ನು ಹೆಚ್ಚು ನಿರಂಕುಶತೆಯ ದಾರಿಗೆ ಎಳೆಯುವ ಸಂಭವ ಇದೆ. ಆದರೆ ಇದೆಲ್ಲವೂ ಭಾರತೀಯ ಮೇಲ್ಪುರ್ಗಳಿಗೆ ರಾಷ್ಟ್ರದ ಸಾಮಾಜಿಕ ಅನಿವಾಯತೆಗಳಿಗೆ ಎಷ್ಟು ಮಟ್ಟಿಗೆ ಸ್ವಯಂ ಪ್ರೇರಿತವಾಗಿ ಹೊಂದಿಕೊಳ್ಳಲು ಕಲಿಯಿವವು, ಎಷ್ಟು ಮಟ್ಟಿಗೆ ಅದಕ್ಕೆ ತಕ್ಕು ಬದಲಾವಣೆಗಳಿಗೆ ಅನುವಾಗುವವು ಎಂಬುದನ್ನು ಅವಲಂಬಿಸಿದೆ.

ಬಿ. ಪಕ್ಷಗಳು ಮತ್ತು ಧ್ಯೇಯಗಳು

ಅಧುನಿಕ ಪಕ್ಷಮ ಯೂರೋಪಿನ ರಾಜ್ಯಪದ್ಧತಿಗಳನ್ನು ಅನುಸರಿಸಿ ಸಂವಿಧಾನವನ್ನು ರಚಿಸಿಕೊಂಡ ಭಾರತ ಅಲ್ಲಿಂದಲೇ ರಾಜಕಾರಣದ ಕಾರ್ಯಾಚರಣೆಗೆ ಪಕ್ಷಪದ್ಧತಿಯನ್ನು ಸ್ವೀಕರಿಸಿತು. ಹಾಲ್ತಿಮೆಂಟುಗಳ ತಾಯಿ ಎನಿಸಿದ ಬ್ರಿಟನ್‌ನಲ್ಲಿ ಕೂಡ ಪಕ್ಷಗಳ ಉದಯ ಪ್ರಜಾತಂತ್ರದ ಮ್ಹ್ಯಾಹಳೆಯದಲ್ಲ. ಸಂಮಾರಾಗಿ ಸಮಬಲವಾದ ಎರಡು ಪಕ್ಷಗಳು ಬೆಳೆದಿದ್ದರೆ ಮಾತ್ರ ಪ್ರಜಾತಂತ್ರದಲ್ಲಿ ಪಕ್ಷರಾಜಕಾರಣ ಸಾರ್ಥಕವಾಗಿ ಸಾಗಬಲ್ಲದು. ಅಮೇರಿಕದ ಸಂಯುಕ್ತ ಸಂಸ್ಥಾನಗಳು ಮತ್ತು ಬ್ರಿಟಿಶ್ ದ್ವಿಪಾಕಳು ಈ ಸ್ಥಿತಿ ಇರುವ ಸುದೃಢಿಗಳು. ಇಂಥ ದೇಶಗಳಲ್ಲಿ ಮತ್ತಾರನಿಗೆ ತನ್ನ ಆಯ್ದೆಯನ್ನು ವ್ಯಕ್ತಪಡಿಸುವುದಕ್ಕೆ ಸುಲಭವಾಗುತ್ತದೆ. ನಾಲ್ಕುಕ್ಕಿಂತ ಹೆಚ್ಚು ಪಕ್ಷಗಳು ಅವನನ್ನು ತೀರ ಗೊಂದಲಕ್ಕೇಮಾಡುವವು. ಒಂದೇ ಪ್ರಬು ಪಕ್ಷವಿದ್ದು ಉಳಿದ ಪಕ್ಷಗಳು ಅಧಿಕಾರಕ್ಕೆ ಬರುವ ಸಂಭವ ತೀರ ದೂರವಾಗಿದ್ದರೆ ಚುನಾವಣಗಳು ಅಷ್ಟು ಘಲದಾಯಕವಾಗುವುದಿಲ್ಲ. ಇತರ ಪಕ್ಷಗಳು ನಿರಾಶೆಯಿಂದ ಅಂದೋಲನದ ಮಾರ್ಗ ಹಿಡಿಯುವವು. ಹೆಚ್ಚು ಪಕ್ಷಗಳಿದ್ದು ಎಲ್ಲವೂ ಸಮಬಲವಾಗಿದ್ದರೆ ಸರಕಾರ ಅಸ್ತಿರವೂ ಅಪರಿಣಾಮಿಯಾಗ ಆಗುತ್ತದೆ. ಫ್ಲಾನ್ಸ್ ಒಹಳ ಕಾಲದಿಂದ ಈ ರೋಗದಿಂದ ಬಳಲಿ ಕೊನೆಗೆ ಸುಮಾರಾಗಿ ಸ್ಥಿರತೆಯಾಗ್ಳಿ ಸರಕಾರಗಳು ಬರುವ ಸಾಧ್ಯತೆಯನ್ನು ಉಟುಮಾಡುವುದಕ್ಕೆ ಬೇರೆಯೇ ಸಂವಿಧಾನಾತ್ಮಕ ತಂತ್ರಗಳನ್ನು ಯೋಜಿಸಬೇಕಾಯಿತು.

ಭಾರತಕ್ಕ ಸ್ವಾತಂತ್ರ್ಯ ಬಂದಾಗ, ಆ ಸ್ವಾತಂತ್ರ್ಯಕ್ಕೆ ಹೆಚ್ಚು ವ್ಯವಸ್ಥಿತವಾಗಿ ದುಡಿದ ಕಾಂಗ್ರಸ್ ಸಹಜವಾಗಿಯೆ ಅಧಿಕಾರಕ್ಕೆ ಬಂತು. ಆದರೆ ಅದನ್ನು ಸಾಮಾನ್ಯ ಅಧುನಿಕ ಅರ್ಥದಲ್ಲಿ ಒಂದು ಪಕ್ಷ ಎಂದು ಪೇಳುವುದು ಕಷ್ಟ. ಸ್ವಾತಂತ್ರ್ಯ ಸಾಧಿಸುವ ಸರ್ವಮಾನ್ಯ ಉದ್ದೇಶಕಾಗಿ

ನಾನಾತರಹದ ರಾಜಕೀಯ-ಆರ್ಥಿಕ ಅಭಿಪೂರ್ಯ ಹಾಗು ಹಿತಸಂಬಂಧ ಗಳುಳ್ಳ (ಮತ್ತು ಇಲ್ಲದ) ಜನರು ಅದರಲ್ಲಿ ಸೇರಿದ್ದರು. ವರಿಷ್ಟ ನಾಯಕ ರಲ್ಲಿ ಸರದಾರ ಪಟೇಲರು ತುಂಬಾ “ಬಲ” ಗುಂಪಿನವರಾಗಿದ್ದರೆ, ಜವಾಹರಲಾಲರು “ಎಡ”ದ ಬಲವುಳ್ಳ ನಡುಗುಂಪಿನವರಾಗಿದ್ದರು; ಜಯಪ್ರಕಾಶರು (ಆಗ) ಬಹಳ ಎಡಕ್ಕೆ ಸಮಾಜವಾದಿಯಾಗಿದ್ದರು. ತೀರ ಎಡದವರಾದ ಕಮ್ಮನಿಸ್ಟರು ಕೂಡ ಸಮಾಜವಾದಿ ಗುಂಪಿನ ಮೂಲಕ ಕಾಂಗ್ರೆಸ್‌ನೊಳಗೆ (ತಮ್ಮದೇ ಕಾರಣಗಳಿಗಾಗಿ) ಸೇರಿ ಕೊಂಡರ್ಹಾ ಉಂಟು. ಹಿಂದೂತ್ವದ ಅಭಿಮಾನಿಗಳು ಮತ್ತು ಬಹಳ ಕಡಿಮೆ ಪ್ರಮಾಣದಲ್ಲಾಗಿ ಮುಸ್ಲಿಂತ್ವದ ಅಭಿಮಾನಿಗಳೂ ಅದರಲ್ಲಿ ಸೇರಿಕೊಂಡಿದ್ದರು.

ಮಹಾತ್ಮಾ ಗಾಂಧಿಯವರು ಮರಣಕ್ಕೆ ಕೆಲ ಕಾಲ ಮೌದಲು ಕಾಂಗ್ರೆಸ್‌ನ್ನು ವಿಸರ್ಜಿಸಿಬಿಟ್ಟು ಪಕ್ಷಾತೀತವಾಗಿ ವಿಧಾಯಕ ಕಾರ್ಯಗಳನ್ನು ಮಾಡುವ ಸೇವಾಸಂಸ್ಥೆಯಾಗಿ ಅದನ್ನು ಪುನರ್ವಿರ್ಝರ್ಪಬೇಕೆಂದು ಸೂಚಿಸಿದ್ದರು. ಹೀಗೆ ಮಾಡಿದ್ದರೆ ಕಾಂಗ್ರೆಸ್‌ನಲ್ಲಿದ್ದ ಬೇರೆ ಬೇರೆ ಆರ್ಥಿಕ ಸಾಮಾಜಿಕ ವಿಚಾರಧಾರೆಗಳ ಜನರು ಬೇರೆ ಬೇರೆ ಪಕ್ಷಗಳನ್ನು ಕಟ್ಟಿಕೊಳ್ಳುವ ಬಹುದಿತ್ತೇನೋ. ಆದರೆ ಯಾವ ಸಂಸ್ಥೆಯ ಬೆನ್ನೇರಿ ತಾವು ಆರ್ಥಿಕಾರಕ್ಕೆ ಬಂದಿದ್ದರೂ ಅದನ್ನು ಒಮ್ಮೆಲೇ ವಿಸರ್ಜಿಸಲು ಕಾಂಗ್ರೆಸ್‌ನ ನಾಯಕರು ಸಿದ್ಧರಾಗಲಿಲ್ಲ. ಅದು ದೊರಕಿಸಿಕೊಂಡಿದ್ದ ಅಪ್ರತಿಮು ಜನವಿಶ್ವಾಸವು ಸ್ವಾತಂತ್ರ್ಯೋತ್ತರ ಕಷ್ಟಕಾಲದಲ್ಲಿ ಸ್ಥಾಪಿಸಿರುತ್ತಿದ್ದ ಅತ್ಯಂತ ಉಪಯುಕ್ತವಾಗಬಹುದಿತ್ತು. ಅದು ವಿಸರ್ಜನೆ ಹೊಂದಿದರೆ ಉಂಟಾಗುವ ರಾಜಕೀಯ ಶೂನ್ಯವನ್ನು ತುಂಬಿವರ್ಷ್ಯ ತೀವ್ರವಾಗಿ ರಾಜಕೀಯ ಪಕ್ಷಗಳು ಬೆಳೆಯಬಹುದಿತ್ತೀಂದು ಅಶಿಸಲು ಇಂಬಿರಲಿಲ್ಲ. ಸರದಾರ ಪಟೇಲರು ಬಲವಕ್ಕೂ ಜವಾಹರಲಾಲರು ಎಡಪಕ್ಷಕ್ಕೂ, ನಾಯಕರಾಗಿ ಬ್ರಿಟನ್‌ನ ಕನ್ವೆಂಟಿವ್ ಮತ್ತು ಲೇಬರ್ ಪಕ್ಷಗಳಂತೆ ಎರಡು ಪಕ್ಷಗಳನ್ನು ಸಂಘಟಿಸಬಹುದಿತ್ತು. ಆದರೆ ಈ ವರೆಗೆ ಒಟ್ಟಾಗಿದ್ದ ಈ ಎರಡು ಪ್ರಚಂಡರು ಈಗ ಎದುರುಬದುರಾಗಿ ಸೇಣಸುವುದನ್ನು ನೋಡಿದ ಜನತೆಯ ಮನಸ್ಸಿನಲ್ಲಿ ಉದ್ದೃವಿಸಬಹುದಾಗಿದ್ದ ಗೊಂದಲವನ್ನು ಉರಿಸಿ ಕೊಂಡರೆ ಕಾಂಗ್ರೆಸ್‌ ಏಕೆ ವಿಸರ್ಜನೆ ಹೊಂದಲಿಲ್ಲ ಎಂದು ಅರ್ಥಮಾಡಿ ಕೊಳ್ಳಲು ಕಷ್ಟವಾಗಲಾರದು.

ಅದರೆ ಕಾಲಾಂತರದಲ್ಲಿ ಬೇರೆ ಪಕ್ಷಗಳು ಉದಯಿಸದೆ ಇರಲಿಲ್ಲ. ಚುನಾವಣಾ ಅರ್ಥಾಗದವರು ರಾಜಕೀಯ ಪಕ್ಷಗಳಿಗೆ ಮಾನ್ಯತೆ ಕೊಡು ವೆದರಲ್ಲಿ ದೊಡ್ಡ ಮನಸು ಮಾಡಿದ್ದ ರಿಂದ ಅಶೀಲಭಾರತ ಪಕ್ಷಗಳಿನಿಸುವ ಎಂಟು ಪಕ್ಷಗಳು ಇಂದು ರಂಗದಲ್ಲಿವೆ. ಪ್ರಾದೇಶಿಕ ಪಕ್ಷಗಳೂ ಇವೆ. ಕೆಲವು ಚುನಾವಣೆಗಳ ಕಾಲದಲ್ಲಿ ಹುಟ್ಟಿ ಆ ಮೇಲೆ ಕಣ್ಣರೆಯಾಗುತ್ತಿವೆ.

ಕಾಂಗ್ರೆಸ್ ಪಕ್ಷ

ತನ್ನ ನ್ಯಾ ವಿಸರ್ಚ್‌ಸಿಕ್ಕೆಳ್ಳಲು ನಿರಾಕರಿಸಿದ ಕಾಂಗ್ರೆಸ್‌ನ್ಯಾ ಇಂಡಿಯಾ ಅದು ವ್ಯಕ್ತವಾಗಿ ಇಬ್ಬಾಗಾಗುವವರೆಗೂ ಚುನಾವಣೆಗಳನ್ನು ಗೆಲ್ಲಿತ್ತು ಕೇಂದ್ರದಲ್ಲಿ ನಿರಂತರವಾಗಿ ರಾಜ್ಯಭಾರ ಮಾಡಿತು. ಇಂಡಿಯ ಚುನಾವಣೆಗಳಲ್ಲಿ ಅನೇಕ ರಾಜ್ಯಗಳಲ್ಲಿ ಅದಕ್ಕೆ ಪೆಟ್ಟು ಬೀಳುವವರೆಗೂ ಅದು ಹೆಚ್ಚಿನ ರಾಜ್ಯಗಳಲ್ಲಿಯಾಗಿ ಅಧಿಕಾರ ನಡೆಸಿತು. ಯಾವುದೇ ದೇಶದಲ್ಲಿ ಯಾವುದೇ ಪಕ್ಷ ದೀಘ್ರ್ ಕಾಲ ಅಡಳಿತ ನಡೆಸಿದರೆ ಅದು ಜನಪ್ರಿಯತೆಯನ್ನು ಕೆಳೆದುಕೊಳ್ಳುವುದು ಅನುಭವದ ವಾತು. ಆಶ್ವಾಸನೆಗೂ ವಾಸ್ತವಿಕ ಸಾಧನೆಗೂ ನಡೆವಣ ಗ್ರಂತಿ ಬೆಳೆಯುತ್ತದೆ; ಅತ್ಯಂತಾಂತರಿಕ್ಷ ಯಿಂದಾಗಿ ವಸ್ತುಸ್ಥಿತಿಯನ್ನು ಎದುರಿಸುವ ಉತ್ತಾಹ ಇರುವುದಿಲ್ಲ.

ಕಾಂಗ್ರೆಸ್‌ನ ಮುಂದಾಳ್ತೆನದಲ್ಲಿ ದೇಶಕ್ಕೆ ಶುದ್ಧ ಸಮಾಜವಾದಿ ಎನ್ನಲಾಗದಿದ್ದರೂ ಅತ್ಯ ಒಲವುಳ್ಳ ಜಾತ್ಯತೀತ ಸಂವಿಧಾನ ಸ್ವೀಕರಿಸಲ್ಪಟ್ಟಿದ್ದಾಯಿತು. ಹಾಗೆ ಕೇಳಿದರೆ ಗಾಂಧಿಜಿ ಮತ್ತು ನೆಹರೂ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಕಾಂಗ್ರೆಸ್‌ನ್ಯಾ ಬಡವರ, ಶೋಷಿತರ ಕ್ಷೇವಾರಿಯಾಗುವ ಭರವಸೆ ನೀಡಿತ್ತು. ಇಂಡಿಯ ಚುನಾವಣೆಗಳ ನಂತರ ತಾನು ಅಧಿಕಾರಕ್ಕೆ ಬಂದ ಕೆಲ ಪ್ರಾಂತಗಳಲ್ಲಿ ಜಮೀನುದಾರರ ಮತ್ತು ಸಾಹುಕಾರರ ಶೋಷಣೆಯಿಂದ ಬಡ ರೈತರನ್ನು ರಕ್ಷಿಸಲು ಕೆಲವು ಕಾನೂನುಗಳನ್ನು ತಂದು ಸಾಮಾಜಿಕ ನ್ಯಾಯದ ಕಡೆಗಿರುವ ತನ್ನ ಒಲವನ್ನು ಸಿದ್ಧಪಡಿಸಿತ್ತು. ಸ್ವಾತಂತ್ರ್ಯನಂತರವಂತೆ ಪಂಡಿತ ನೆಹರೂ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ನ್ಯಾ ಉತ್ತರೋತ್ತರವಾಗಿ ಸಮಾಜವಾದಿ ಅದರ್ಥಗಳನ್ನು ಅಂಗೀಕರಿಸಿದ್ದಲ್ಲದೆ ಸಂಸ್ತಿನಲ್ಲಿಯಾಗಿ ಅವು ಸ್ವೀಕೃತವಾಗುವಂತೆ ಮಾಡಿತ್ತು.

ಅದರೆ ಕಾಂಗ್ರೆಸ್‌ನ ಸಂಘಟನಾಸ್ವರೂಪ ಮಾತ್ರ ಈ ಅದರ್ಶ ಗಳಿಗನುಸಾರವಾಗಿ ಬದಲಾಗಲಿಲ್ಲ. ಅದು ವೇದಾದಲಿನಂತೆ ಬಗೆಬಗೆಯ ಅಭಿಪ್ರಾಯಗಳ ಹಿತಸಂಬಂಧಗಳ ಕಿಚೆಡಿಯಾಗಿಯೆ ಉಳಿದಿದೆ. ದೊಡ್ಡ ಬಂಡವಾಳಗಾರರು ಅದಕ್ಕೆ ದಾನ ಕೊಡುವುದನ್ನು ನಿಲ್ಲಿಸಲಿಲ್ಲ. ಅದಿ ಕಾರದ ಸಲುವಾಗಿ, ಕಾಂಗ್ರೆಸ್‌ನ ಸಮಾಜವಾದಿ ಧ್ಯೇಯದಲ್ಲಿ ವಿಶ್ವಾಸ ವಿಲ್ಲದವರೂ ಅದರಲ್ಲಿ ಉಳಿದರು; ಮತ್ತು ಹೊಸದಾಗಿ ಸೇರಿದರು. ಸದಸ್ಯರಿಗೆ ಧ್ಯೇಯ ತತ್ವಗಳಲ್ಲಿ ತರಬೇತಿ ಕೊಡುವ ಯಾವ ವ್ಯವಸ್ಥೆಯೂ ಆಗಲಿಲ್ಲ. ಸದಸ್ಯತ್ವಕ್ಕೆ ಪ್ರವೇಶಕೊಡುವ ವಿಷಯದಲ್ಲಿ ಯಾವ ತರಹದ ಸೀರೋಸುವಿಕೆಯೂ ಇರಲಿಲ್ಲ. ಕಾಂಗ್ರೆಸ್ ಸಂಸ್ಥೆಗಳನ್ನು ಹಿಡಿತದಲ್ಲಿಟ್ಟು ಕೊಳ್ಳಲು ಹೊಟ್ಟೆ ಸದಸ್ಯರನ್ನು ಭತ್ತಿವಾಡಿಕೊಳ್ಳುವುದು ಹೆಚ್ಚಾಗಿಯಾಗಿತು. ನಿಹಿತ ಸ್ವಾಧ್ಯ ಹಿತಸಂಬಂಧಗಳಿಗೆ ಧಕ್ಕೆ ತರಬಹುದಾದ ಜನ ಸಾಮಾನ್ಯರ ಹಿತ ಸಾಧನೆಯ ಕಾನೂನಾಗಳು ಬಂದಾಗ ಒಳಗಿಂದ ಅದನ್ನು ವಿರೋಧಿಸಿ ವಿಲಂಬ ತರುವುದಾಯಿತು. ಒಂದು ವೇಳೆ ವಿರೋಧ ಸಫಲವಾಗದಿದ್ದರೆ ಅದರ ಕಾರ್ಯಾಚರಣೆಯನ್ನು ಕುಂಠಿತಗೊಳಿಸಲು ವಿವಿಧ ಹಂತಗಳಲ್ಲಿ ಕಾಂಗ್ರೆಸ್ ಅಡಳಿತಗಾರರೇ ಉಪಕರಣಗಳಾದರು. ಎಲ್ಲ ತರಹದ ಅವಾಪಾರಗಳಲ್ಲಿ ನಿರತರಾದವರಿಗೆ ಬೇರೆ ಬೇರೆ ಮಟ್ಟ ಗಳಲ್ಲಿ ಕಾಂಗ್ರೆಸ್ ನಾಯಕರ ರಸ್ತೆ ಸಿಗುತ್ತಿತ್ತು. ಕಾನೂನಿನ ಕೈಯಲ್ಲಿ ಸಿಕ್ಕು ಬಿದ್ದ ಸಮಾಜದೇಶ್ರೋಹಿಗಳ ಮೇಲೆ ಹೂಡಲ್ಪಟ್ಟು, ಹೂಡಲ್ಪಡಬೇಕಾದ ಕ್ರಮಗಳು ರಹಸ್ಯಮಾಯವಾಗಿ ಸ್ಥಗಿತಗೊಳ್ಳುತ್ತಿದ್ದವು. ಇದರಿಂದ ಸಂಕೇತ ಪಡೆದ ಸರಕಾರಿ ಅಧಿಕಾರಿಗಳು ತಾವೂ ಏಕ್ಕೆ ಸಿಕ್ಕಿದಲ್ಲಿ ಅಭ್ಯಂಜನ ಮಾಡಲಾರಂಭಿಸಿದರು.

ಸ್ವತಂತ್ರಪೂರ್ವದಲ್ಲಿ ಕರಾಟಿ ಕಾಂಗ್ರೆಸ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂತ್ರಿಗಳು ೫೦೦ ಶ್ಕ್ರಿತ ಹೆಚ್ಚು ಸಂಬಳ ತೆಗೆದುಕೊಳ್ಳುವುದಿಲ್ಲಿಂದು ಗೊತ್ತುವಳಿ ಮಾಡಿತ್ತು. ಈ ಬಡ ದೇಶದಲ್ಲಿ ಮಂತ್ರಿಗಳು ಸರಳ ಜೀವನದ ಅದರ್ಶ ಪಾಲಿಸಬೇಕೆಂಬುದು ಅದರ ಉದ್ದೇಶವಾಗಿತ್ತು. ಸ್ವತಂತ್ರ ಬಂದ ಮೇಲೆ ಈ ಅದರ್ಶವನ್ನು ಮಂತ್ರಿಗಳು ಹೆಚ್ಚುಹೆಚ್ಚಾಗಿ ಮರೆಯುತ್ತಾ ಸರಕಾರಿ ಖಚಿತನಲ್ಲಿ ಆಡಂಬರ ಜೀವನ ಮಾಡಿದರು. ಮಂತ್ರಿಗಳು ರಹಸ್ಯಪೂರ್ಣವಾಗಿ ಲಕ್ಷಣತರದ ಆಸ್ತಿಗಳನ್ನು ಗಳಿಸಿದ ಉದಾ

ಹರಣಗಳು ಬೆಳಕಿಗೆ ಬಂದವು. ಅವರ ಮೇಲೆ ಕ್ರಮ ಕೈಕೊಳ್ಳುವ ಮನಸ್ಸು ಯಾರಿಗೂ ಇರಲಿಲ್ಲ.

ಪ್ರಥಾನಮಂತ್ರಿ ಜವಾಹರಲಾಲರ ಸಮಾಜವಾದಿ ಆದರ್ಶಗಳು ಈ ದೇಶದ ಸ್ಥಿತಿಯಲ್ಲಿ ಬಹಳ ದೂರದೃಷ್ಟಿಯವಾಗಿದ್ದವು, ಅವುಗಳನ್ನು ಕಡೆಗಳಿಸಿ ಹೊರಟ ತಮ್ಮವರನ್ನು ಈ ಜಾರುವ ದಾರಿಯಿಂದ ಹಿಂದೆಳೆದು, ಆದರ್ಶದ ಪಥದಲ್ಲಿ ಅಚ್ಯುತವಾಗಿ ನಡೆಸುವ ಪ್ರಯತ್ನವನ್ನು ನೆಹರು ಏಕೆ ಮಾಡಲಿಲ್ಲ ಎಬ್ಬಾದು ಸೋಚಿಗದ ವಿಷಯವಾಗಿದೆ. ಉನ್ನತ ಆದರ್ಶಗಳನ್ನು ಹಾಕಿಕೊಂಡರೂ ಅವುಗಳ ಆಚರಣೆಯ ಪ್ರಶ್ನೆ ಬಂದಾಗ ವಿವಿಧ ಶಕ್ತಿಗಳ ಪ್ರತಿನಿಧಿಗಳಿಂದ ಬರುವ ಒತ್ತುಡಗಳಿಗೆ ಅವರು ಮಣಿಯುತ್ತಿದ್ದರು. ಜವಾಹರಲಾಲರು ದೇಶದಲ್ಲಿ ತಮಗಿರುವ ಜನಪ್ರಿಯತೆಯ ಬಲದಿಂದ ಬಿರುಗಾಳಿಗಳನ್ನು ಎದುರಿಸುತ್ತಿದ್ದರೇ ಹೊರತು ಸಂಸ್ಥೆಯ ಪ್ರತ್ಯಕ್ಷ ಸಂಘಟನೆಯ ಸೂತ್ರಗಳು ಅವರ ಕೈಯಲ್ಲಿರಲಿಲ್ಲ. ಆ ವಿಷಯ ಅವರಿಗೆ ತಿಳಿಯುತ್ತಲೂ ಇರಲಿಲ್ಲ ಸದರಾರ ಪಟ್ಟೆಲರು ಇದ್ದವ್ಯಾ ಕಾಲ ಬಿಗಿಯಾದ ತಿಸ್ತನ್ನು ಅವರು ಕಾಪಾಡಿಕೊಂಡಿದ್ದರು. ಅವರ ಮರಣಾನಂತರ ತಿಸ್ತು ಇಳಿಮುಖಿವಾಯಿತು. ಜವಾಹರಲಾಲರ ಮುಂದೆ ಅವರ ಕೆಲವು “ಮೋಹದ ಸಮಾಜವಾದಿ ಹುಟ್ಟು”ಗಳಿಗೆ ಸೈಗುಟ್ಟಿ “ಕಾಂಗ್ರೆಸ್ ಪ್ರಧಾರಿ”ಗಳು ಆಮೇಲೆ ತಮ್ಮವ್ಯಾದಂತೆಯೇ ಸಡೆಯುತ್ತಿದ್ದರು. ಆವರಿಗೆ ಸಮಾಜವಾದವನ್ನಿಂಬುದು ಕೇವಲ “ಜನಸಾಮಾನ್ಯರ” ಮಂಕುಬೂದಿ ಆಗಿತ್ತು.

ಅಧಿಕಾರದ ಬಿರುದುಭಾವಲೀ ಪ್ರಭಾವಗಳಿಂದ ಮಂತ್ರಿಗಳೂ ಒಬ್ಬೊಬ್ಬ ಮಂತ್ರಿಯನ್ನು ಬೆಂಬಲಿಸುವ ಶಾಸಕರೂ (ಸಂಸತ್ತು, ವಿಧಾನಮಂಡಲಗಳ ಸದಸ್ಯರು) ಮೇರೆಯುವುದನ್ನು ಕಂಡು ಜನರಲ್ಲಿ ತೇವು ಪ್ರತಿಕ್ರಿಯೆಯಾಗುವುದರ್ಥದನೆ ಕಾಂಗ್ರೆಸ್ ಸಂಸ್ಥೆಯ ಸಂಘಟನಾತ್ಮಕ ಶಾಖೆಯಾಲ್ಲಿಯೇ ಅತ್ಯಾಪಿತ್ತ ಉಕ್ಕಾತ್ಮಿತ್ತು. ರಾಜ್ಯದ ಅಧಿಕಾರವೆಲ್ಲ ಕಾಂಗ್ರೆಸ್ ಮಂತ್ರಿ, ಶಾಸಕರ ಕೈಲೀರುವುದರಿಂದ ಕಾಂಗ್ರೆಸ್ ಕಾರ್ಯಕರ್ತರಿಗಿರಲಿ, ಅದರ ಅಧ್ಯಕ್ಷರಿಗೂ ವಿಶೇಷ ಬೆಲೆ ಇಲ್ಲವೆಂದಾಯಿತು. ಹೀಗಾಗಿ ಕಾಂಗ್ರೆಸ್ ಸಂಸ್ಥೆಯಲ್ಲಿ ಎಲ್ಲರೂ ಶಾಸಕರಾಗಲು, ಇಲ್ಲದಿದ್ದರೆ ಹಣಕಾಸನ್ನು ಹಂಚುವ ಅಧಿಕಾರವುಳ್ಳ ಯಾವುದೇ ಸ್ಥಾನಿಕ ಸಂಸ್ಥೆಗಳ ಚುನಾಯಿತ ಅಧಿಕಾರಸಾಫ ಹೊಂದಲು ಪರದಾಡತೊಡಗಿದರು.

ಮಂತ್ರಿ—ಶಾಸಕರ ಏರುತ್ತಿರುವ ದರ್ಶ ಮತ್ತು ಕಾಂಗ್ರೆಸ್ ಸಂಘಟನಾಂಗದ ಪ್ರಭಾವದ ಇಳಿಗಾಲ ಇವುಗಳಿಂದ ಉಂಟಾದ ತೈಯಗಳು ಪ್ರಾರಂಭದಲ್ಲೇ ವ್ಯಕ್ತವಾಗಿ ಬಂದಿದ್ದವು. ಇಂಳಿರ ಕೊನೆಗೆ ಕಾಂಗ್ರೆಸ್ ಅಧ್ಯಕ್ಷಪದವನ್ನು ಸ್ವೀಕರಿಸಿದ ಜೆ. ಬಿ. ಕೃಪಲಾನಿಯವರು ಆ ಪದಕ್ಕೆ ಹಿಂದಿನ ಗೌರವವಾಗಲಿ ಅಧಿಕಾರವಾಗಲಿ ಇಲ್ಲದ್ದನ್ನು ಕಂಡು ಕೆಲ ಕಾಲದಲ್ಲಿಯೇ ರಾಜೀನಾಮೆ ಕೊಟ್ಟಿರು. ಮಂತ್ರಿಗಳಾಗಲಿ ಪ್ರಧಾನ ಮಂತ್ರಿಗಳಾಗಲಿ ಅವರನ್ನು ಗ್ರಾಹಿತ್ತೇ ತರುತ್ತಿರಲಿಲ್ಲ ! ಇಂಗಿರಲ್ಲಿ ಪ್ರಧಾನಮಂತ್ರಿ ನೆಹರೂ ಅವರೇ ಕಾಂಗ್ರೆಸ್ ಅಧ್ಯಕ್ಷ ಪದವನ್ನು ಸ್ವೀಕರಿಸಿ ಬಿಕ್ಕಟ್ಟಿನ್ನು ತತ್ತಾತ್ಲಕ್ಷ್ಯ ಬಗೆಹರಿಸಿದಂತೆ ಮಾಡಿದರು. ಆದರೆ ಸಂಘಟನಾಶಾಖೆಗೂ ಶಾಸಕ ಶಾಖೆಗೂ ಇದ್ದ ತಿಕಾಣ ಹೆಚ್ಚುತ್ತೆಲೇ ಹೋಯಿತು. ಹೆಸರಾಂತ ಯಾವ ನಾಯಕನೂ ಆ. ಭಾ. ಅಧಿವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷಪದವನ್ನು ಸ್ವೀಕರಿಸಲು ಏನೂ ಅಸಹಿಪಡದ ಕಾಲವೊಂದು ಬಂತು. ಕಾಂಗ್ರೆಸ್‌ನ ಜನಪ್ರಿಯತೆ ಇಂಧಮುಖವಾಗುತ್ತ ಚುನಾವಣೆಗಳಲ್ಲಿ ಅದಕ್ಕೆ ಬೀಳುವ ಮತ್ತು ಮಾಣಿಕ್ಯಗು ತೀರುವುದನ್ನು ನೋಡಿ ಚಿಂತೆ ಉಂಟಾಗಲಿಲ್ಲವೆಂದಲ್ಲ. ಕಾಂಗ್ರೆಸ್‌ನ ಜನಸಂಪರ್ಕ ಹೆಚ್ಚಿಸಿ ಕೊಳ್ಳುವೇಕೆಂದು ಎಲ್ಲರಿಗೂ ಗೊತ್ತಿತ್ತು. ಅದಕ್ಕೆ ಪ್ರತಿಷ್ಠಿತ ನಾಯಕರೇ ಅಗತ್ಯವೆಂದೂ ಅನಿಸಿತ್ತು. ಆ ದೃಷ್ಟಿಯಿಂದಲೇ ಇಂಡಿಯಾ ರಲ್ಲಿ ಪ್ರಮುಖ ಮಂತ್ರಿಗಳು ರಾಜೀನಾಮೆಕೊಟ್ಟು ಕಾಂಗ್ರೆಸ್‌ನ ಸಂಘಟನಾ ಕಾರ್ಯಕ್ರಮಕ್ಕೆ ಕೊಳ್ಳುವೇಕೆಂಬ “ಕಾಮರಾಜ ಯೋಜನೆ” ಜಾರಿಗೊಳಿಸಲ್ಪಟ್ಟಿದ್ದು. ಆದರೆ ಈ ಯೋಜನೆಯ ಪ್ರಕಾರ ರಾಜೀನಾಮೆ ಕೊಡಲು ಪ್ರಧಾನ ಮಂತ್ರಿಗಳು ಆರಿಸಿದ ಮಂತ್ರಿಗಳ ಪ್ರಕ್ರಿಯೆ ಮದ್ದಾರ್ಶ ಮುಖ್ಯಮಂತ್ರಿ ಕಾಮರಾಜರ ಹೂರತು ಮತ್ತು ರೂಪ ಸಂಘಟನಾಕಾರ್ಯದ ಹತ್ತಿರವೂ ಹೋಗಲಿಲ್ಲ. ಅಂತೊ ಸಂಘಟನೆ ನೇನೆಗೆದಿಗೆ ಬಿತ್ತು. ಕೆಲ ರಾಜ್ಯಗಳಲ್ಲಿ ಐಸಿಸಂಕೇತವಾಗಿದ್ದ ಗೊಂದಿದ ವಲ್ಲಭಪಂತ (ಉತ್ತರ ಪ್ರದೇಶ), ಡಾ. ಬಿ. ಸಿ. ರಾಯ್ (ಬಂಗಾಲ) ಇಂಥ ಮುಂದಾಳುಗಳು ಒಬ್ಬೊಬ್ಬ ರಾಗಿ ಗತಿಸಿ ಅವರ ಶಿಷ್ಯರಲ್ಲಿ ಅಧಿಕಾರಕ್ಕಾಗಿ ಉಂಟಾದ ಪರದಾಟ ಕಾಂಗ್ರೆಸ್‌ನ ಅನನತಿಗೆ ಹೇಗೋತ್ತು ವರ್ಷವನ್ನು ಕೊಟ್ಟಿತು. ಕಾಂಗ್ರೆಸ್‌ನ ಇಂಡಿಯಾ ಚುನಾವಣೆಗಳಲ್ಲಿ ಸೇಕಡೂ ೪೦.೬೫ ಮತಗಳನ್ನು ಮಾತ್ರ ಗಳಿಸಿತು. ಲೋಕಸಭೆಯಲ್ಲಿ ಆದರ ಶಕ್ತಿ ತುಂಬಾ ಇಲ್ಲಿಯಿತು. ಏಳು ರಾಜ್ಯವಿಧಾನ

ಸಭೆಗಳಲ್ಲಿ ಅದಕ್ಕೆ ಬಹುಮತ ಸಿಗಲಿಲ್ಲ.

೧೯೬೯ ರಲ್ಲಿ “ಸಿಂಡಿಕೇಟ್” ಗುಂಪು ಇಂದಿರಾ ಗಾಂಧಿಯವರ ಹತ್ತಿರ ರಾಷ್ಟ್ರಾರ್ಥಕ್ಷರ ಅಯ್ಯುಯ ವಿಷಯದಲ್ಲಿ ನೇರವಾದ ಸೇಣಾಟ ಕ್ಷೀಳಿಯುವುದಕ್ಕೆ ಬೇರೆ ಅನೇಕ ಕಾರಣಗಳಿಂದ ರೂ ಸಂಘಟನಾ ವಿಭಾಗದ ಹಕ್ಕುಗಳನ್ನು ಎತ್ತಿಹಿಡಿಯುವ ಕೊನೆಯ ಯತ್ನ ಆದಾಗಿತ್ತು. ಪ್ರಧಾನ ಮಂತ್ರಿಗಳು ಸಾಹಸದಿಂದಲೂ ಬುದ್ಧಿವಂತಿಕೆಯಿಂದಲೂ ಸಂಘಟನಾ ವಿಭಾಗದ ಈ ಕೇಣಾಟವನ್ನು ಎದುರಿಸಿ ಗೆದ್ದು ಪ್ರಧಾನ ಮಂತ್ರಿಯ ಪ್ರಾರ್ಥಾನ್ಯವನ್ನು ಅಸಂದಿಗ್ಗಿವಾಗಿ ಸ್ಥಾಪಿಸಿದರಲ್ಲದೆ ತಮ್ಮ ತಂದೆಯಂ ಕಾಲದಿಂದ ಕಾಂಗ್ರೆಸ್‌ನು ತನ್ನ ಸಮಾಜವಾದಿ ಆದರ್ಶಗಳನ್ನು ಸಾಧಿಸಲಂ ತಪ್ಪಿದ್ದರ ಹೊಣೆಯನ್ನೆಲ್ಲ ಈ “ಪ್ರತಿಗಾಮಿ” ಗುಂಟಿನ ಮೇಲೆ ಹೊರಿಸಿ, ತಾವು ನೇತ್ರೆತ್ತೆ ವಹಿಸಿದ ಕಾಂಗ್ರೆಸ್‌ನ ಬಣಕ್ಕೆ ಹೊಸತಾಗಿ ಚರ್ಚೆ ಯನ್ನಾರಂಭಿಸುವ ಸನ್ನಿಹಿತವಾಗಿ ಅದನ್ನು ಮಾರ್ಪಡಿಸಿಕೊಂಡರು.

ಅದರೂ ಪ್ರತ್ಯೇ ಬಗೆಹರಿದಿಲ್ಲವೆಂದೇ ಹೇಳಬೇಕು. ಸಂಘಟನಾ ವಿಭಾಗದ ಸ್ಥಾನವೇನು ? ಚುನಾವಣೆಗೆ ನಿಲ್ಲಲು ಉಮೇದ್ವಾರರನ್ನಾರಿ ಸುವುದರಿಂದ ಹಿಡಿದು ಎಲ್ಲಾ ಮುಖ್ಯ ಸಂಗತಿಗಳಲ್ಲಿ ಪ್ರಧಾನ ಮಂತ್ರಿಯ (ಮತ್ತು ರಾಜ್ಯಗಳಲ್ಲಿ ಮುಖ್ಯ ಮಂತ್ರಿಗಳ) ಮಾತೇ ಕೊನೆಯದಾಗ ಬೇಕೆಂದರೆ ಸಂಘಟನಾ ವಿಭಾಗದಲ್ಲಿ ದುಡಿಯುವವರಿಗೆ ಕೆಲಸ ಮಾಡಲು ಪ್ರೇರಣೆಯೇನು ? ತಮ್ಮನ್ನು ಲೆಕ್ಕಿಸದೆ ನಿಲ್ಲಿಸಲ್ಪಟ್ಟ ಉಮೇದ್ವಾರರಿಗಾಗಿ ಮತ್ತಾರ್ಥಕಾರಿ ದೋರಕಿಸುವುದು, ಸರಕಾರದ ಒಳ್ಳೆಯ ಅಥವಾ ತಪ್ಪಿಕಾರ್ಯಗಳನ್ನು ಜನರಿಗೆ ತಿಳಿಹೇಳಲು ಬಿಸಿಲಲ್ಲಿ ತಿರುಗಾಡುವುದು ಮಾತ್ರ ಅವರ ಕಾರ್ಯವೇ ? ಶ್ರೀಮತಿ ಗಾಂಧಿಯವರು ಇಂದು ತಮ್ಮ ಅಪ್ರತಿಭಟಿತ ಜನಪ್ರಿಯತೆಯ ಶಿವಿರದಲ್ಲಿದ್ದು ಗೊಣಗಾಟಗಳನ್ನು ಅಲಕ್ಷಿಸಲು ಸಮರ್ಥರಾಗಬಹುದು. ಒಂದಲ್ಲಿ ಒಂದು ದಿನ ಅವರು ಈ ಸಮಸ್ಯೆಗೆ ಸಮಾಧಾನ ಹುಡುಕಬೇಕಾದೀತು. ಮೇನ್ನಿನ ಚುನಾವಣೆಗಳಲ್ಲಿಯೇ ಅವರ ಪಕ್ಷದ ಉಮೇದ್ವಾರರ ವಿರುದ್ಧ ಅವರ ಪಕ್ಷದ ಅತ್ಯಪ್ರತಿಕರ್ತರು ಕೆಲವೆಡೆ ಕೆಲಸ ಮಾಡಿದ ಅನಿವೃತ್ತ ಉದಾಹರಣೆಗಳು ಬೇಳಿಗೆ ಬಂದಿವೆ.

ಇಂದಿರಾ ಗಾಂಧಿಯವರ ಮುಂದಾಗುವುದಲ್ಲಿ ಆಳುವ ಕಾಂಗ್ರೆಸ್‌ನು

ಒಂದು ತರಹದ ತಾಜಾತನವನ್ನು ಏಂಬೆಸುತ್ತಿದೆ. ಅದು ಈ ವರ್ಷದ ಚುನಾವಣೆಗಳಲ್ಲಿ ಕೇಂದ್ರದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲಿ (ಪಶ್ಚಿಮ ಬಂಗಾಲ, ಕೇರಳ) ಮತ್ತು ಜಾತೀಯವಾದಿಗಳ (ಪಂಜಾಬ್) ಸತ್ತೆಯಿದ್ದ ರಾಜ್ಯಗಳಲ್ಲಿ ಕೂಡ ಅಭೂತಪೂರ್ವ ಯಶಸ್ವಿ ಪದೆದು ಪೂರ್ತಿ ಆತ್ಮ ವಿಶ್ವಾಸದಿಂದ ಆಡಳಿತ ಸೂತ್ರಗಳನ್ನು ವಹಿಸಿದೆ. ಇಂದಿರಾಗಾಂಧಿಯವರ ನಿಂದಕರೂ ಹೇಳಿಕೆಗಳಲ್ಲಿ ಕೆಲಮಟ್ಟಿನ ತಥ್ಯವಿದ್ದರೂ ಸ್ವತಂತ್ರಾತ್ಮಕ ನಂತರದ ಅಂಥರ್ವಾಗಳಲ್ಲಿ ದೇಶದ ಸಾಮಾಜಿಕ ರಚನೆಯಲ್ಲಿ, ಜನರ ಅಶೋತ್ತರಗಳಲ್ಲಿ ಆದ ಬದಲಾವಣೆಯನ್ನು ಎಲ್ಲರಿಗೆ ಸ್ವಷ್ಟವಾಗಿ ಅಳೆಯಲು ಇಂದಿರಾಗಾಂಧಿಯವರು ಸಮರ್ಥರಾದದ್ದು ಅವರ ಗೆಲವಿಗೆ ಕಾರಣ ಎಂದು ಒಪ್ಪಬೇಕಾಗುತ್ತದೆ. ಇದೇ “ಇಂದಿರಾ ಗಳಿ”. ಅವರ ಸಾಹಸಕ್ಕೆ ಮಾತ್ರ ಜನ ಮರುಳಾಗಿದ್ದಾರೆಂದಲ್ಲ. ಮಹಾತ್ಮಾಗಾಂಧಿ, ಜವಾಹರಲಾಲ ನೆಹರು ಅವರಂತೆ ಮಹಾ ಜನಸಮಾಜಗಳಲ್ಲಿ ನಾಳೆಯ ಬಗ್ಗೆ ಒಂದು ಹೊಸ ಅಶೆಯನ್ನು ಉತ್ತೇಜನಗೊಳಿಸಲು ಅವರು ಸಮರ್ಥ ರಾಗಿದ್ದಾರೆ.

ಅದರೆ ಹೊಸ ಕಾಂಗ್ರೆಸ್ ಕೂಡ ಹಳೇ ಕಾಂಗ್ರೆಸ್‌ನ ಅನೇಕ ದೋಷಲ್ಯಗಳನ್ನು ಇಸಿಕೊಂಡಿವೆ; ಅದರ ಮುಂದಾಳುಗಳಲ್ಲಿಯೂ ನಿಹಿತ ಸ್ವಾಧ್ಯದ ಪ್ರತಿನಿಧಿಗಳು ಧಾರಾಳವಾಗಿದ್ದಾರೆ. ಅವರು ಈಗಾಗಲೇ ಒಂದೆರಡು ಮುಖ್ಯ ಅಧಿಕಕ ನೀತಿವಿಷಯಗಳಲ್ಲಿ ಇಂದಿರಾ ಅವರನ್ನು ಒಳಗಿಂದ ಸೋಲಿಸಿದ್ದಾರೆ. (ಉದಾಹರಣೆಗೆ ಗೋದಿ ಬೆಲೆ ಇಳಿಸುವುದ ರಲ್ಲಿ ಅವರು ರಾಜ್ಯ ಮುಖ್ಯ ಮಂತ್ರಿಗಳ ವಿರೋಧದಿಂದಾಗಿ ಏಫಲ ರಾದರು). ಭಾರಿ ಒಂಡಪಾಳಗಾರರು ಆಳುವ ಕಾಂಗ್ರೆಸ್‌ನ ಚುನಾವಣ್ಣಾ ನಿಧಿಯ ಬಹುಭಾಗವನ್ನು ಒದಗಿಸುತ್ತಿರುವುದು ಸಮಾಜವಾದ ತರುವುದಕ್ಕಾಗಿ ಎಂದು ನಂಬುವುದಂ ಕಷ್ಟ.

ಅಂಥರ್ವಾಗಳ ಕಾಂಗ್ರೆಸ್ ಅಧಾರೆ ಪತ್ರವನ್ನು ತೆಗೆಯುವುದಾದರೆ ಎದ್ದುಕಾಣುವ ಅಂಶವೆಂದರೆ, ಈ ಅವಧಿಯಲ್ಲಿ ನಾಲ್ಕು ಯೂದ್ದ ಗಳನ್ನೆದುರಿಸಿಯೂ ದೇಶವನ್ನು ಒಗ್ಗಟ್ಟಿನಲ್ಲಿಟ್ಟು ತಕ್ಕುವಟ್ಟಿನ ಅಧಿಕ ಪ್ರಗತಿಯನ್ನು ಸಾಧಿಸಿರುವುದು. ಅದು ದೇಶಕ್ಕೆ ಗಟ್ಟಿಮುಟ್ಟಾದ ಮಂಳಲ ಭೂತ ಸ್ವಿಂಡ್ಲ್ಯಾರಿಕ ತಳವನ್ನು ನಿರ್ವಿಷ ನಾಡನ್ನು ಆಧುನಿಕ ಯುಗಕ್ಕೆ ತಂದು ನಿಲ್ಲಿಸಿದೆ. ಅದರ ಮಹಾತ್ಮಾಗಳಿಗೂ ಕೃತಿಗಳಿಗೂ ಅಂತರವಿರುವುದು

ಸ್ವತಂತ್ರ ಭಾರತ

ನಿಜ. ಕಾಂಗ್ರೆಸ್‌ನ ಸಮಾಜವಾದಿ ರಾಜ್ಯಭಾರದಲ್ಲಿ ಬಡವರು ಹೆಚ್ಚು ಬಡವರಾಗಿಯೂ ಶ್ರೀಮಂತರು ಹೆಚ್ಚು ಶ್ರೀಮಂತರಾಗಿಯೂ ಪರಿಣಾಮ ಸಿದ್ಧ ಎಲ್ಲಕೂ ದೊಡ್ಡ ಸೋಲು. ಜಾತ್ಯತೀತ ಪಕ್ಷವೆಂದು ಹೇಳಿ ಕೊಂಡರೂ ಹಿಂದೂ ಜನರೂಳಗಿನ ಒಳಜಾತಿಗಳ ಭಾವನೆಯನ್ನಾಗಲಿ ಹೊರಗೆ ಮುಸ್ಲಿಮ್ ವೇದಲಾದ ಅಲ್ಪಸಂಖ್ಯಾಕರ ಭಾವನೆಗಳನ್ನಾಗಲಿ ತನ್ನ ಸಂಕುಟಿತ ಪಕ್ಷ ಸ್ವಾಧ್ಯಾಗಳಿಗೆ ವಿನಿಯೋಗಿಸಿಕೊಳ್ಳಲು ಅದು ಹಿಂಜರಿದಿಲ್ಲ. ಪ್ರಸಂಗ ಬಂದಾಗ ಅದು ಮುಸ್ಲಿಂ ಲೀಗಿನೋಡನೆಯೂ (ಉದಾ. ಕೇರಳ ಚುನಾವಣೆಗಳಲ್ಲಿ) ಸಂಧಿಮಾಡಿಕೊಂಡಿದೆ. ಇದ ರಿಂದಾಗಿ ಹಿಂದೂಗಳೂಳಗೂ ಅಲ್ಪಸಂಖ್ಯಾಕ ಮತ್ತಿಯರಲ್ಲಿಯೂ ಜಾತಿಯ-ಮತ್ತು-ಪ್ರತಿಜಾತಿಯ ಭಾವನೆಗಳು ಬಲಗೊಂಡು ದೇಶಕ್ಕೆ ಅಹಿತವಾಗಿದೆ. ಭೃಷ್ಣಾಚಾರವನ್ನು ತಡೆಯುವಲ್ಲಿ ಅದು ಪೂರ್ತಿ ವಿಫಲ ವಾಗಿದೆ.

ಕಾಂಗ್ರೆಸ್‌ನ್ನು ಇಷ್ಟೇಲ್ಲ ವರ್ಷಗಳಿಂದ ಏಕೈಕವಾಗಿ ರಾಜ್ಯಭಾರ ಮಾಡಿಯೂ ಏಕಪಕ್ಷಿಯ ಸರ್ವಾಧಿಕಾರವನ್ನು ಸಾಫ್ತಿಪಿಸುವ ಪ್ರತೀಭಾಬನ ವನ್ನು ತೋರಿಸಿಲ್ಲವೆಂಬುದು ಅದರ ನಾಯಕರ ಸಾಧನೆಯೇ ಸ್ವೀ. ಹೊಸ ದಾಗಿ ಸ್ವತಂತ್ರ್ಯ ಹೊಂದಿದ ಏತಿಯನ್ನು ಅಭಿಪ್ರಾಕ್ರಿಯೆ ರಾಜ್ಯಗಳಲ್ಲಿ ಈ ಪ್ರತೀಭಾಬನವನ್ನು ಹತ್ತಿಕ್ಕಿಸ್ತಿಕೊಂಡ ದೇಶಗಳು ತೀರ ವಿರಳ. ಕಾಂಗ್ರೆಸ್‌ಗೆ ಸೋಲಾಗುವುದು ನಿಶ್ಚಯವೆಂದಿದ್ದಲ್ಲಿ ಕೂಡ ಕಾಲಕಾಲಕ್ಕೆ ಚುನಾವಣೆಗಳಾಗಿವೆ. ಪ್ರಜಾತಂತ್ರದ ವಿಧಾನಗಳು ರೂಢಿವಾಗುವುದಕ್ಕೆ ಅದು ನೆರವಾಗಿದೆ.

ಸಮಾಜವಾದಿಗಳು

ಕಾಂಗ್ರೆಸ್‌ನ್ನು ಬಿಟ್ಟರೆ ಮತ್ತಾವ ಪಕ್ಷಪೂ ಕೆಲ ರಾಜ್ಯಗಳಲ್ಲಿ ಹೊರತು ಕಾಂಗ್ರೆಸ್‌ನ್ನು ಎದುರಿಸಿ ಅಧಿಕಾರ ಕ್ಷಿದುಕೊಳ್ಳಲು ಸಮರ್ಪಿತವಾಗಿಲ್ಲ. ಡಾ. ರಾಮಮನೋಹರ ಲೋಹಿಯಾ ಆಂಥವರು “ಪಶುವರ್ವಗಳಿಗಳಿಗೆ ಅಧಿಕಾರಸಂಪಾದನೆ”ಯಂಬ ಗುಡುಗಿನೋಡನೆ ಪಕ್ಷ ಸಾಫ್ತಿಪಿಸಿದ್ದಾರೆ. ಅದರೆ ಅದಾವುದೂ ಸಫಲವಾಗುವ ಸಮೀಪಕೂ ಬರಲಿಲ್ಲ.

ಪ್ರಜಾತಂತ್ರದ ಸುಸ್ವಸ್ಥ ಅನುಷ್ಠಾನಕೂಗಿ ವಿರೋಧಿ ಪಕ್ಷಗಳ ಬೇಕೆಂಬೀಗೆ ಕಾಂಗ್ರೆಸ್‌ನ್ನು ನೆರವಾಗುತ್ತಿಲ್ಲ ಎಂದು ಅಕ್ಷೇಪ ಬಂದಾಗ ಸರದಾರ ಪಟೇಲರು ಆ ಜವಾಬ್ದಾರಿ ಕಾಂಗ್ರೆಸ್‌ನದಲ್ಲ ಎಂದು ವಿಡಾ

ವಿಂಡಿತ ಹೇಳಿದ್ದರು. ಭಾರತದಲ್ಲಿ ಪಕ್ಷಗಳು ಬೆಳೆದುಬರಬಹುದಾದ ಎರಡೇ ಮಾರ್ಗಗಳಿವೆ. ಒಂದು, ಆರ್ಥಿಕ ಧೈಯಗಳನ್ನಾಧರಿಸಿ; ಇನ್ನೊಂದು ಮತ್ತೀಯತೆ ಅಥವಾ ಜಾತೀಯತೆಯನ್ನಾಧರಿಸಿ.

ಬಡವರ ಬಾಹುಳ್ಯವುಳ್ಳ ಈ ದೇಶದಲ್ಲಿ ಆರ್ಥಿಕ ಧೈಯದ ಪಕ್ಷಗಳಿಗೆ ಸಮಾಜವಾದದ ಮಂತ್ರಪೂಂಡೆ ತಾರಕವೆಂದು ಭಾವಿಸಲಾಗಿದೆ. ಆದರೆ ಕಾಂಗ್ರೆಸ್ ತಣೇ ಸಮಾಜವಾದಿಯೆಂದು ಹೇಳಿಕೊಳ್ಳುವಾಗ ಇತರ ಪಕ್ಷಗಳು ಸಮಾಜವಾದಿ ಧೈಯವನ್ನು ಎತ್ತಿಹಿಡಿದು ಮತಗಳನ್ನು ಪಡೆಯುವುದು ಹೇಗೆ? ಸಮಾಜವಾದದ ಹೆಸರಿಟ್ಯೂಕೊಂಡ ಪಕ್ಷಗಳ ದೂರು ಇದು. ಕಾಂಗ್ರೆಸ್‌ನಿಂದು ತಕ್ಕು ಸಮಾಜವಾದ; ತಮ್ಮದೇ ನಿಜ ಸಮಾಜವಾದ ಎಂಬ ಅವರ ಹೇಳಿಕೆಯ ಸಾರವನ್ನು ಗ್ರಹಿಸಲು ಬೇಕಾದಪ್ಪು ಸೂಕ್ಷ್ಮಮತಿ ನಮ್ಮು ನಿರ್ಕಾರಿ ಮತದಾರನಿಗೆಲ್ಲಿ?

೧೯೫೪ರಪ್ಪು ಹಿಂದೆಯೇ ಕಾಂಗ್ರೆಸ್‌ನಲ್ಲಿ ಪಂಡಿತ ನೇಹರಾ ಅವರ ಅಶೀವಾದದಿಂದ ಕಾಂಗ್ರೆಸ್ ಸಮಾಜವಾದಿ ಗುಂಪೊಂದು ಕೆಲಸ ಮಾಡುತ್ತಿತ್ತು. ಜಯಪ್ರಕಾಶ ನಾರಾಯಣರು ಆದರ ಸರ್ವಮಾನ್ಯ ಪ್ರಮುಖಿ ರಾಗಿದ್ದರು. ೧೯೫೨ರ ಚಳವಳಿಯಲ್ಲಿ ಅವರ ಸಾಹಸಗಳು ಅವರನ್ನು ರಾಷ್ಟ್ರೀಯ ಮಟ್ಟದ ನಾಯಕರನ್ನಾಗಿ ಮಾಡಿದ್ದವು. ಅವರು ರಾಜಕಾರಣದಲ್ಲಿ ಮುಂದುವರಿದಿದ್ದರೆ ನೇಹರಾ ಅವರಿಗೊಬ್ಬಿ “ಪ್ರತಿನಾಯಕ” ನಾಗಿ ರೂಪೇಗೊಳ್ಳುಬಿಹುದಿತ್ತು. ಸ್ವತಂತ್ರ್ಯಪೂರ್ವದಲ್ಲಿ ಗಾಂಧಿ ವಾದವನ್ನು ತೀಕ್ಷ್ಣವಾಗಿ ಟೀಕಿಸುತ್ತಿದ್ದ ಅವರು ಸ್ವತಂತ್ರ್ಯನಂತರದಲ್ಲಿ ಕೊನೆಗೆ ಗಾಂಧಿಜಿಗಿಂತಲೂ ಗಾಂಧಿವಾದಿಯಾಗಿ ನೇರ ರಾಜಕಾರಣದಿಂದ ನಿವೃತ್ತರಾಗಿಬಿಟ್ಟಿನು.

೧೯೫೪ರಲ್ಲಿ ಕಾಂಗ್ರೆಸ್‌ನಲ್ಲಿದ್ದ ಈ ಸಮಾಜವಾದಿ ಗುಂಪು ಹೊರಬಿದ್ದ ಪ್ರತ್ಯೇಕ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿಕೊಂಡಿತು. ಆದರೆ ಒಬ್ಬ ಸರ್ವಮಾನ್ಯ ನಾಯಕ ಆದಕ್ಕೆ ದೊರೆಯದ್ದು ಆದರ ದುದ್ದೇವ. ಅಂದಿನಿಂದ ಇಂದಿನವರೆಗೂ ಈ ಪಕ್ಷ ಒಡೆದು ತುಂಡುತುಂಡಾಗಿ ಬೇರೆ ಬೇರೆ ತುಂಡಗಳು ಬೇರೆಬೇರೆ ವಿಧಗಳಲ್ಲಿ ಒಂದುಗೂಡಿ ಪುನಃ ಒಡೆದುಹೋಗುವುದರಲ್ಲಿ ಕಳೆದಪ್ಪು ಸಮಯವನ್ನು ಸ್ಥಿರವಾದ ಒಮ್ಮತ ಧೋರಣೆಯನ್ನು ಸಾಧಿಸುವುದರಲ್ಲಿ ಕಳೆದಿಲ್ಲ. ಸಮಾಜವಾದಿ ಪಕ್ಷವೊದಲು ೧೯೫೧ರಲ್ಲಿ ಆಚಾರ್ಯ ಕೃಪಲಾನಿಯವರು ಅಧ್ಯಕ್ಷರಾಗಿದ್ದ,

ಸಮಾಜವಾದದ ಭಾಯೆಯವೇ ಇದ್ದು, ಕೃಷ್ಣ-ಮಾಜದೂರ-ಪ್ರಜಾಪಕ್ಷ ದೊಡನೆ ಸೇರಿ “ಪ್ರಜಾ ಸಮಾಜವಾದಿ” ಪಕ್ಷವಾಯಿತು. ಆದರೆ ಪಕ್ಷದಲ್ಲಿ ಬಹುತ್ಯಾಗಿ ಉಳಿಯಲಿಲ್ಲ. ಕೃಷ್ಣಲಾನಿಯವರು ಇಂಡಿಯನ್ ರಾಜ್ಯ ಚುನಾವಣೆಗಳಲ್ಲಿ ಸೇಕಡಾ ೧೦ಕ್ಕಿಂತಲೂ ಹೆಚ್ಚು ಮತ್ತು ಪಡೆಯಿ ತಾದರೂ ಅದರಲ್ಲಿದ್ದ ಆಶೋಕ ಮೆಹತಾ ವೊದಲಾದವರು ಕಾಂಗ್ರೆಸ್‌ನೊಡನೆ ಸಮಾಜವಾದಿ ಕಾರ್ಯಗಳ ವಿಷಯದಲ್ಲಿ ಸಹಕರಿಸಲು ಅನುಕೂಲವಾಗಿದ್ದರು; ಇತರರು ಇದಕ್ಕೆ ವಿರುದ್ಧವಾಗಿದ್ದರು. ಜಯ ಪ್ರಕಾಶರ ಅನುಯಾಯಿಗಳಲ್ಲಿ ಪ್ರಸಿದ್ಧರಾಗಿದ್ದ ಡಾ. ರಾಮಮನೋಹರ ಲೋಹಿಯಾ ಇಂಡಿಯನ್‌ಲೇ ಸಿಡಿದುಹೋಗಿ “ಸಂಯುಕ್ತ ಸಮಾಜವಾದಿ” ಪಕ್ಷವನ್ನು ನಿರ್ಮಿಸಿದ್ದರು. ಪ್ರಥಾನಮಂತ್ರಿ ನೆಹರೂ ಅವರು ಧೂರ್ಢ ತನದಿಂದ ಆಶೋಕ ಮೆಹತಾರಿಗೆ ಯೋಜನಾ ಆಯೋಗದ ಉಪಾಧ್ಯಕ್ಷ ಪದವಿಯನ್ನು ಕೊಟ್ಟು ಪ್ರ. ಸ. ವಾದಲ್ಲಿ ಭಿದ್ರ ತಂದರು; ಕೇರಳದಲ್ಲಿ ಪ್ರಸವಾ ಮುಖ್ಯ ಮಂತ್ರಿಯಾಗಿದ್ದ ಪಟ್ಟಂ ತನ್ನ ಪಿಳ್ಳಿಯವರನ್ನು ರಾಜ್ಯಪಾಲ ಪದವಿ ಕೊಟ್ಟು ಪಕ್ಷ ಬಿಡಿಸಿದರು. ಸಂಸತ್ತಿನಲ್ಲಿ ಪ್ರಸವಾ ಪಕ್ಷ ಹೆಚ್ಚುಹೆಚ್ಚಾಗಿ ಕಾಂಗ್ರೆಸ್‌ಪರ ಮತ ಕೊಡತೊಡಗಿತು. ಇಂಡಿಯನ್‌ಗೆ ಆದರ ಪ್ರಭಾವ ತೀರ ಕುಗ್ಗಿತ್ತು.

ಲೋಹಿಯಾರ ಸಂಯುಕ್ತ ಸಮಾಜವಾದಿ ಪಕ್ಷ ಮಾತ್ರ ಕಾಂಗ್ರೆಸ್‌ಗೆ ತೇವೈ ವಿರೋಧ ಮಾಡಿತು. ಲೋಹಿಯಾರ ಚಿಂತನಶಕ್ತಿ ಶ್ರೀಪ್ತಿ ವಾಗಿತ್ತು. ಆದರೆ ಅವರ ಅತಿ ಭಾವನಾಪರ ನಾಟಕೀಯ ರಾಜಕೀಯ ಆಚರಣೆ ಆಗಾಗ್ಗೆ ಕಾನೂನುಬಾಹಿರ ಆಂದೋಲನಗಳ ರೂಪ ತಾಳು ತೀತ್ತು. (ಸ್ವತಂತ್ರ ಬಂದ ನಂತರ ಹಲ ಬಾರಿ ಸೆರೆವನೆ ಕಂಡ ಅವರೂ ಮುಂದಾಳುಗಳಲ್ಲಿ ಅವರೊಬ್ಬರು). ಸಂಸವಾಪಕ್ಷ ದೇಶದಲ್ಲಿ ಲಾಲ್ ತಕ್ಕುಮಣಿನ ಪ್ರಭಾವ ಹೊಂದಿದ್ದು ಇಂಡಿಯ ಮತ್ತು ಇಂಡಿಯ ಚುನಾವಣೆಗಳಲ್ಲಿ ಉತ್ತರ ಪ್ರದೇಶ ಬಿಹಾರಗಳಲ್ಲಿ ಸಾಕಷ್ಟು ಸ್ಥಾನಗಳನ್ನು ಗಳಿಸಿತು. ಅನಂತರ ಎರಡೂ ರಾಜ್ಯಗಳಲ್ಲಿನ ಕಾಂಗ್ರೆಸ್‌ತರ ಸಂಯುಕ್ತ ವಿಧಾಯಕ ದಲ ಸಂಪುಟಗಳಲ್ಲಿ ಪ್ರಸವಾ ಮತ್ತು ಸಂಸವಾ ಪಕ್ಷಗಳು ಭಾಗವಹಿಸಿದ್ದರೂ ಏನನ್ನೂ ಸಾಧಿಸಲಾರದೆ ಹೋದವು. ಸಂಸವಾಪಕ್ಷದ ಅನೇಕರು ಪಕ್ಷಾಂತರ ಮಾಡಿದರು. ಇಂಡಿಯ ರ ಲೋಕಸಭಾ ಚುನಾವಣೆ

ಗಳಲ್ಲಿ ಅದು ಸಂಪೂರ್ಣ ಪೆಟ್ಟು ತಿಂದಿತು. ೧೯೮೧ ಜೂನ್‌ನಲ್ಲಿ ಈ ಏರಡೂ ಪಕ್ಕಗಳು ವ್ಯಾನಃ ಕೂಡಿಕೊಂಡು ಸಮಾಜವಾದಿ ಪಕ್ಕ ಎನಿಸಿವೆ. ಆದರೆ ೧೯೮೨ ರಾಜ್ಯ ಚುನಾವಣೆಗಳಲ್ಲಿ ಈ ಸಮಾವೇಶದಿಂದಲೂ ಘಲ ವಾಗಿದೆ ಅವುಗಳ ಸಂಖ್ಯೆಶಕ್ತಿ ಹಿಂದಿನ ಅರ್ಥಕ್ಕೆಳಿದಿದೆ.

ಕಾಂಗ್ರೆಸ್‌ನ ಸಮಾಜವಾದ ವಾಸ್ತವಿಕದಲ್ಲಿ ತದ್ವಿರಾದ್ದ ದಿಶೆಯಲ್ಲಿ ಹೊರಟಿರುವಾಗ ಸಮಾಜವಾದಿ ಒಲವಿನ ಗುಂಪುಗಳೆಲ್ಲ ಒಂದಾಗಿ ಪ್ರಬಿಲ ವಿರೋಧಿ ಪಕ್ಕಪ್ರೋಂದನ್ನು ರೂಪಿಸಬಹುದಿತ್ತು. ಆದರೆ ಇದಕ್ಕೆ ನಾಯು ಕತ್ತದಲ್ಲಿ ಇತ್ತು, ನಿರಂತರವಾದ ಜನಸಂಪರ್ಕ ಮತ್ತು ಸಹನಾಶೀಲವಾದ ಕಾರ್ಯಕ್ರಮಕ್ಕೆ ಆಗತ್ಯ. ಸಮಾಜವಾದಿಗಳಲ್ಲಿ ಅದು ಇದ್ದಿಲ್ಲ. ಬ್ರಿಟಿಷ್ ಲೇಬರ್ ಪಕ್ಕ ಅಧಿಕಾರಕ್ಕೆ ಬರುವ ಮುಂಚೆ ಅರ್ಥ ಶತಮಾನ ಕಾಲ ದುಡಿಯಬೇಕಾಯಿತು. ಭಾರತೀಯ ಸಮಾಜವಾದಿಗಳು ಹಾಗೆ ಕಾಯಲು ಸಿದ್ಧ ರಿರಲಿಲ್ಲ. ಇನ್ನೂ ಉದ್ದೇಶದರೆ ಸಮಾಜವಾದಿ ಚೆಳವಳಿಗೆ ಬೆನ್ನೆ ಲುವಾಗಿರ ಬೇಕಾದ್ದು ನಗರಗಳ ಬೌದ್ಧಿಕ ವರ್ಗದ ನಾಯಕತ್ವದಲ್ಲಿ ಕಾರ್ಮಿಕವರ್ಗ. ಈ ವರ್ಗ ಭಾರತದಲ್ಲಿ ತೀರ ಅಲ್ಲ ಸಂಖ್ಯಾಕಾಗಿದೆ. ಇದ್ದ ಕಾರ್ಮಿಕರ ಸಂಖೆಟನೆಯಲ್ಲಿಯೂ ಸಮಾಜವಾದಿಗಳು ಒಲವಾದ ಕರ್ಮ್ಯನಿಸ್ಪಾ ಸ್ವರ್ಥಯನ್ನು ಎದುರಿಸಬೇಕಾಗಿದೆ. ನಗರವಾಸಿ ಬೌದ್ಧಿಕರೇ ಹೆಚ್ಚಿಗಿರುವ ಆದರ ನಾಯಕರಿಗೆ ಗ್ರಾಮಗಳಲ್ಲಿ ನಿಜವಾಗಿ ಸಮಾಜವಾದ ನಿಷ್ಪತ್ತಾದ ನಾಯಕತ್ವವನ್ನು ಅಣಗೊಳಿಸಲು ಸಾಧ್ಯವಾಗಿಲ್ಲ.

ಕರ್ಮ್ಯನಿಸ್ಪಾ ಪಕ್ಕಪೂ ಒಡಕಿನ ಪ್ರವೃತ್ತಿಯಿಂದ ಮುಕ್ತವಾಗಿಲ್ಲ. ಅವರ ವಿಶ್ವಾಸ ಕಾರಂತಿಮಾಲಕ ಸತ್ಯಾಸ್ಥಾಪನೆಯಲ್ಲಿ. ಅವರ ತೊಂದರೆ ಯೆಂದರೆ ಶಿಸ್ತನ ಅಭಾವವಾಗಲಿ ನಾಯಕತ್ವದ ಸ್ವರ್ಥಯಾಗಲಿ ಅಲ್ಲ. ಅವರ ಯಜಮಾನರು ದೇಶದ ಹೊರಗಿರುವುದೇ ಅವರ ಕಷ್ಟ. ರಶಿಯ ಪ್ರಾಂದೇ ಕರ್ಮ್ಯನಿಸ್ಪಾ ದೇಶವಾಗಿದ್ದಾಗ ಅವರು ಹೆಚ್ಚಿಕಡಿಮೆ ಸುಖಿ ದಲ್ಲಿದ್ದರು. ಎರಡನೇ ಮಹಾಯುದ್ಧರಂಭದಲ್ಲಿ ರಶಿಯದ ಕರ್ಮ್ಯನಿಸ್ಪಾ ಪ್ರಭೃತಿಗಳು ಇದು ಸಾಮಾಜಿಕವಾದಿ ಯುದ್ಧವೆಂದು ಹೇಳಿದ್ದರಿಂದ ಇಲ್ಲಿನ ಕರ್ಮ್ಯನಿಸ್ಪತ್ತರು ಯುದ್ಧಪ್ರಯತ್ನಗಳಿಗೆ ಆತಂಕ ಮಾಡುವ ನೀತಿ ಇಟ್ಟುಕೊಂಡರು. ಹಿಟ್ಟಿರನು ರಶಿಯದಲ್ಲಿ ನುಗ್ಗಿದ ಮೇಲೆ ಒಮ್ಮೆಲೇ ಆದೇ ಯುದ್ಧ ಜನತಾಯುದ್ಧವಾಗಿರೆಯೆಂದು ಫೋಟಿಸಿ ಕರ್ಮ್ಯ ನಿಷ್ಪತ್ತರು ತಮ್ಮ ಅನುಯಾಯಿಗಳನ್ನು ಗೊಂದಲಕ್ಕೆಡುವಾಡಿದ್ದಲ್ಲದೆ

ಸ್ವತಂತ್ರ ಭಾರತ

ಬಿರುಡಿಗೆ ಯುದ್ಧ ಪ್ರಯತ್ನದಲ್ಲಿ ನೆರಹಾದರು. ಆಗ ಕಾಂಗ್ರೆಸ್‌ನ್ನು ಚೆಲೇಜಾವ್ ಚಳ್ಳವಳಿಯ ಮಧ್ಯದಲ್ಲಿದ್ದ ದೇಶದ ಭಾವನೆಗಳು ಬಿರುಡಿಗೆ ವರೋಧಿಯಾಗಿದ್ದ ದರಿಂದ ಕಮ್ಯೂನಿಸ್ಟರು ದೇಶದೊ೦ಹಿಗಳೇಂದು ಜನರಿಗೆ ಅಪ್ಪಿಯಾದರು. ೧೯೪೭ ರಲ್ಲಿ ಸಾಮಾಜಿಕ ಸಿಕ್ಕಿದ ಕೂಡಲೇ ಕಾಂಗ್ರೆಸ್‌ನ್ನು ಇಲ್ಲಿ ಬಲಹಾದ ಆಡಳಿತ ಸಾಫಿಸುವ ಮೂದಲೇ ರೈತ-ಕೂಲಿ ಕಾರ ಕ್ಷಾಂತಿಯೆಬ್ಬಿಸಬೇಕೆಂಬ ಬಿ. ಟಿ. ರಣದಿವೆಯವರ ಸಿದ್ಧಾಂತ ಪ್ರಕಾರ ೧೯೪೭ರಲ್ಲಿ ಸಾರ್ವತ್ರಿಕ ಹಿಂಸಾತ್ಮಕ ಬಂಡಾಯದ ಸಂಚನ್ನು ಕಮ್ಯೂನಿಸ್ಟರು ಮಾಡಿದರು. ಆದರೆ ಜನಬೆಂಬಲವಿಲ್ಲದ ಮುದ್ರಾಸ್, ಪಂಜಾಬ್, ಬಂಗಾಲ ಮೂದಲಾದೆಡೆ ಬಂಡಾಯದ ಬೆಂಕಿ ಹೊತ್ತುವುದರಲ್ಲೇ ನಂದಿಹೋಯಿತು. ನಿಜಾಮರ ಹೂಕ್ಯಾಟಿದಿಂದ ಹೈದರಾಬಾದಿನ ಭಾಗವಾಗಿದ್ದ ತೆಲಂಗಾಣಾದಲ್ಲಿ ಅದಕ್ಕೆ ತಕ್ಕುಮಟ್ಟಿಗೆ ಪುಷ್ಟಿ ದೂರೀತು ದೂಡ್ದು ಪ್ರಮಾಣದಲ್ಲಿ ಹಿಂಸಾಟಾರವಾಯಿತು. ಆದರೆ ಹೈದರಾಬಾದ ಪ್ರೋಲೀಸ್ ಕ್ರಮದ ನಂತರ ಸರದಾರ ಪಟೇಲರು ಕ್ಷಾಂತಿಯನ್ನು ತ್ವರಿತವಾಗಿ ಮೆಟ್ಟಿಹಾಕಿದರು. ಭಾರತ ರಾಷ್ಟ್ರಿಯ ಅಲ್ಲವೆಂದೂ ನೆಹರೂ ಸರಕಾರ ಕರೆನ್ಸಿ ಸರಕಾರವಲ್ಲವೆಂದೂ ಕಮ್ಯೂನಿಸ್ಟರಿಗೆ ತಿಳಿಯಿತು.

ಅಪ್ಪರಲ್ಲಿ ಅಮೇರಿಕಕ್ಕಾಗಿ ರಾಷ್ಟ್ರಿಯಕ್ಕಾಗಿ ಶೀತಲ ಯುದ್ಧ ಆರಂಭವಾಯಿತು. ಶೀತಲ ಯುದ್ಧದ ಕಾಲದಲ್ಲಿ ಜವಾಹರಲಾಲರು ರಾಷ್ಟ್ರಿಯ ಮತ್ತು ಕಮ್ಯೂನಿಸ್ಟ್ ಚೀನದೂಡನೆ ಸ್ವೇಹಬೆಳೆಸಿ ಇಲ್ಲಿನ ಕಮ್ಯೂನಿಸ್ಟರನ್ನು ನಿರುಪಾಯಿಸಾಗಿ ಮಾಡಿದರು. ರಾಷ್ಟ್ರಿಯಕ್ಕಾಗಿ ಚೀನಕ್ಕಾಗಿ ಮನಸ್ತೂಪವಾದ ನಂತರ ಇಲ್ಲಿನ ಕಮ್ಯೂನಿಸ್ಟರಲ್ಲಿ ಇಬ್ಬಣವಾಗಿ ಮಾಸ್ಕೋಮುವಿ ನೋಡುವ ಕಮ್ಯೂನಿಸ್ಟ್ ಪಾಟ್ ಆಥ್ ಇಂಡಿಯ (ಸಿಪಿಎ) ಮತ್ತು ಪೇಶಿಂಗ್ ಮುವಿ ಸೋಡುವ ಕಮ್ಯೂನಿಸ್ಟ್ ಪಾಟ್ ಮಾಕ್ಸಿಸ್ಟ್ (ಸಿಪಿಎಂ) ಎಂದಾದವು. ಈಗ ಸಿಪಿಎ ಇಂದಿರಾಗಾಂಥಿಯವರಿಗೆ ಬೆಂಬಲ ಕೊಡುತ್ತಿದೆ. ೧೯೬೨ರ ಚೀನಿ ಆಕ್ರಮಣದ ಕಾಲದಲ್ಲಿ ಸಿಪಿಎಂ ಚೀನದ ಪಕ್ಕಕಟ್ಟಿ ದೇಶದೊ೦ಹದ ಅರೋಪಕ್ಕೂಳಿಗಾಯಿತು. ಅದರದೇ ಒಂದು ಅತಿರೇಕವಾದಿ ಕವಲಾದ ನಕ್ಕಿಯ ಗುಂಪು ಮಾರ್ಪೋ ಕ್ಷಾಂತಿ ವಿಧಾನವನ್ನನುಸರಿಸಿ ಭೂಪ್ರಶ್ನೆ ತೀವ್ರವಾಗಿರುವ ಬಂಗಾಲ, ಕೇರಳಗಳಲ್ಲಿ ದೂಡ್ದು ಪ್ರಮಾಣದ ಹಿಂಸಾ ಕ್ಷಾಂತಿಯೆಬ್ಬಿಸಲು ಯತ್ನಿಸಿತು. ಕೂನೆಗೆ ಕೇಂದ್ರ ಸರಕಾರ ಕೈಹಾಕಾ ಹೇಳಾಯಿತು. ಸದ್ಯಕ್ಕಂತೂ ನಕ್ಕಿಯರನ್ನು ಹತ್ತಿಕ್ಕಲಾಗಿದೆ. ಅವರ

ಮುಖ್ಯ ನಾಯಕರು ಸೇರೆಯಲ್ಲಿದ್ದಾರೆ.

ಇಂದು ಕರ್ಮ್ಯನಿಸ್ಪರ್ಶಿಗೆ ಸಾಕಷ್ಟು ಸಾಮಣಿಕ ಬೆಂಬಲವಿರುವುದು ಪಶ್ಚಿಮಬಂಗಾಲ, ಕೇರಳ ಮತ್ತು ಅಂಧ್ರದ ಗುಡ್ಡಗಳಲ್ಲಿ ಮಾತ್ರ. ಕೇರಳದಲ್ಲಿಯೂ ಬಂಗಾಲದಲ್ಲಿಯೂ ಇತರ ಎಡ ಗುಂಪುಗಳೂ ಡನೆ ಸೇರಿ ಸರಕಾರ ಸ್ಥಾಪಿಸುವವರು ಸ್ಥಾನಗಳು ಅವರಿಗೆ ಸಿಕ್ಕಿದ್ದವು. ಎರಡೂ ರಾಜ್ಯಗಳಲ್ಲಿ ಅವರು ಸರಕಾರದಲ್ಲಿ ಸೇರಿ ಅಲ್ಲಿಂದಲೇ ಕ್ರಾಂತಿ ಎಬ್ಬಿಸಲು ಅದನ್ನು ಸಂದರ್ಭವಾಗಿ ಮಾಡಿಕೊಂಡರು. ಜ್ಯೋತಿ ಬಸು ಗೃಹಮಂತ್ರಿಯಾದ ಬಂಗಾಲದಲ್ಲಿ ಅನೇಕ ಜಿಲ್ಲೆಗಳು ಭೂಮಾಲಿಕ ಮತ್ತು ಕರ್ಮ್ಯನಿಸ್ಪೇತರರ ನಿತ್ಯ ಕೊಲೆಯ ರಂಗಭೂಮಿಗಳಾದವು. ಕಾರಬಿಂಗಾನೆಗಳು ಫೇರಾವ್ಯೋ ಮತ್ತು ಹಿಂಸಾಯುಕ್ತ ಮುಷ್ಣರಗಳ ಗೂಡುಗಳಾದವು. ಕೇರಳದಲ್ಲಿ ಸ್ಪಳ್ಟ ಕಡಿಮೆ ಪ್ರಮಾಣದಲ್ಲಿ ಇದೇ ಪ್ರೇನರಾ ವರ್ತಿಸಲ್ಪಟ್ಟಿತು. ಆದರೆ ಈ ಸರಕಾರಗಳನ್ನು ಸಂವಿಧಾನಾತ್ಮಕವಾಗಿಯೇ ಕೆಳಗಿಳಿಸುವುದಕ್ಕೆ ಇಂದಿರಾಗಾಂಧಿಯವರಿಗೆ ಸಾಧ್ಯವಾಯಿತು. ಈ ವರ್ಷದ ರಾಜ್ಯ ಚುನಾವಣೆಗಳಲ್ಲಿ ಬಂಗಾಲದಲ್ಲಿ ಮಾರ್ಕೆಟ್‌ಸ್ಟ್ರೆಟೆಗ್‌ಸ್ಟ್ರೀಟ್ ಕರ್ಮ್ಯನಿಸ್ಪರ್ಶಿಗೆ ಬಲವಾದ ಪೆಟ್ಟುಬಿದ್ದು ಅವರ ಶಕ್ತಿ ಗೀರಿಸಿದ ಗಳಿಕ್ಕಿಳಿದಿದೆ. ಅಲ್ಲಿ ಕಾಂಗ್ರೆಸ್ ನೇತ್ಯತ್ವದಲ್ಲಿ ಮಂತ್ರಿಸಂಪುಟ ಬಂದಿದೆ. ಇಂದಿರಾಗಾಂಧಿಯವರು ಕೇರಳದಲ್ಲಿಯೂ ಮಾರ್ಕೆಟ್‌ಸ್ಟ್ರೆಟ್‌ರನ್ನು ಧೂರ್ಜತನದಿಂದ ಸಂಗೆಡಿಸಿದ್ದಾರೆ. ೧೯೬೯ರ ಚುನಾವಣೆಗಳಲ್ಲಿ ಕೇರಳ ವಿಧಾನಸಭೆಯ ಗೀರಿಸಲ್ಪಟ್ಟಿರುವ ಸ್ಥಳಗಳನ್ನು ಹೊಂದಿ ಮಂತ್ರಿಸಂಪುಟದಲ್ಲಿ ಪ್ರಮುಖವಾಗಿದ್ದ ಮಾರ್ಕೆಟ್‌ಸ್ಟ್ರೀಟ್‌ಪಕ್ಷ, ೧೯೭೦ರ ಮರುಚುನಾವಣೆಗಳಲ್ಲಿ ಪ್ರಮುಖ ಸ್ಥಾನವನ್ನು ಕಾಂಗ್ರೆಸ್‌ಸ್ಟೀಗೆ ಬಿಟ್ಟುಕೊಟ್ಟು ಹೊರಬೀಳಬೇಕಾಯಿತು.

ಬಲ ಪಕ್ಷಗಳು

ಸಮಾಜವಾದವನ್ನು ಒಷ್ಟಿರುವ ಪಕ್ಷಗಳಲ್ಲಿ ಜನಸಂಖ್ಯೆ ಮತ್ತು ಸ್ವತಂತ್ರ ಪಕ್ಷ ಹೆಸರಿಸತಕ್ಕುವು. ಜನಸಂಖ್ಯೆದ ಸಂಸ್ಥಾಪಕರು ಒಂದು ಕಾಲದಲ್ಲಿ ನೇಹರೂ ಸಂಪುಟದಲ್ಲಿದ್ದು ಆ ಮೇಲೆ ಮತಭೇದದಿಂದ ಹೊಳೆಬಿದ್ದ ಡಾ. ಶಾಮಪ್ರಸಾದ ಮುಖಿಯೆಯವರು. ಆವರು ದೂರದೃಷ್ಟಿಯ ಮತ್ತು ಬುದ್ಧಿಶಾಲಿ ನಾಯಕರಾಗಿದ್ದರು. ಆವರು ಸಾರ್ವತ್ರಿಕ ಗೌರವಪಾತ್ರರೂ ಆಗಿದ್ದರು. ೧೯೫೧ರಲ್ಲಿ ಜನಸಂಖ್ಯೆ ಸ್ಥಾಪಿ

ಯಾಯಿತು. ಅದಾದ ಎರಡೇ ವರ್ಷಗಳ ನಂತರ ಮುಖ್ಯಾಯವರು ಕಾಶೀರದಲ್ಲಿ ತೀರ್ಕೊಂಡಿರದಿದ್ದರೆ ಜನಸಂಖೆ ಕಾಂಗ್ರೆಸ್‌ಗೆ ಬಲವಾದ ಪ್ರತಿಪಕ್ಷವಾಗಿ ಬೆಳೆಯಬಹುದಿತ್ತೇನೇ. ಜನಸಂಖೆಕ್ಕೆ ಸಾಮಾನ್ಯ ಜನರನ್ನು ಆರ್ಥಿಕಸಚಿವರು ದಾದ ಆರ್ಥಿಕ ನೀತಿ ಇಲ್ಲ. ಮುಕ್ತ ಆರ್ಥಿಕ ನೀತಿಗೆ ಅದು ಅನುಕೂಲವಾಗಿದೆಯಂದು ಹೇಳಿದರೆ ಸಾಕು. ಅದರ ಮುಖ್ಯ ಉತ್ಸಹ ಕಡು ರಾಷ್ಟ್ರೀಯತೆ ಮತ್ತು “ಭಾರತೀಯ”ತ್ವದ ರಕ್ಷಣೆಯಲ್ಲಿ. ಜನಸಂಖೆದ ಸದಸ್ಯತ್ವ ಸಕಲ ಜಾತಿ ಮತ ಪಂಥಗಳಿಗೆ ಮುಕ್ತವಾಗಿದೆ. ಮುಸ್ಲಿಂ ಪ್ರತ್ಯೇಕತಾಭಾವನೆ ಮತ್ತು ಕ್ರಿಸ್ತ ಮಿಶನರಿಗಳ ಚಟುವಟಿಕೆಗಳ ಮೇಲೆ ಅದರ ಕಣ್ಣ ಅತಿಯಾಗಿ ಕೇಂದ್ರಿತವಾಗಿರುವುದರಿಂದ ಜಾತೀಯವೆಂದು ಅದಕ್ಕೆ ಕೆಟ್ಟ ಹೇಸರು ಕೊಡುವುದು ಕಾಂಗ್ರೆಸ್‌ಗೆ ಸುಲಭವಾಗಿದೆ. ಮುಸ್ಲಿಂ ಪ್ರತ್ಯೇಕತೆಯ ಕಣಿ ಅನುಭವವುಳ್ಳ ಉತ್ತರದ ರಾಜ್ಯಗಳಲ್ಲೇ ಜನಸಂಖೆಕ್ಕೆ ಏತೇಷ ಬೆಂಬಲವಿರುವುದು. ಅದರ ಸಾಧನೆಯ ನಂತರ ಚುನಾವಣೆಯಿಂದ ಚುನಾವಣೆಗೆ ಅದರ ಶಕ್ತಿ ಹೆಚ್ಚಿತ್ತು ಬಂದು ೧೯೫೨ರ ಲೋಕಸಭಾ ಚುನಾವಣೆಗಳಲ್ಲಿ ಮತ ಸಂಪಾದನೆಯಲ್ಲಿ ಅದು ಕಾಂಗ್ರೆಸ್‌ನ ನಂತರ ಎರಡನೆಯದಾಗಿ (೬.೪೧%) ಸ್ಥಳ ಸಂಖ್ಯೆಯಲ್ಲಿ ಮಾರನೆಯದಾಗಿ (೫೫) ನಿಂತಿತು. ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಉತ್ತಿರಿಲ್ಲಿ ೩೮, ಮಧ್ಯಪ್ರದೇಶದಲ್ಲಿ ೨೬೨ರಲ್ಲಿ ೩೮ ಸ್ಥಳಗಳು ಅದಕ್ಕೆ ಉಭ್ಯವಾಗಿ. ದಿಲ್ಲಿ ನಗರ ಆಡಳಿತ ಪ್ರಾಣ ಅದರ ಪಶ್ಚಾಯಿತು. ಅದರೆ ಕರಿಣ ಶಿಸ್ತನದೆಂದು ನಂಬಲಾದ ಈ ಪಕ್ಷವೂ ಪಕ್ಷಾಂತರದ ಹಾವಳಿಯಿಂದ ತಟ್ಟಿಸಿಕೊಳ್ಳಲಾರದೆ ರಾಜಸಾಫಾನ ಮಧ್ಯಪ್ರದೇಶಗಳಲ್ಲಿ ಬಲಗುಂದಿತು. ಕಳಿದ ಲೋಕಸಭಾ ಚುನಾವಣೆಗಳಲ್ಲಿ ಅದು ತೀರ್ಪೆಯಿಂದಿತು. ೧೯೭೨ರ ಚುನಾವಣೆಗಳಲ್ಲಿ ಬಿಹಾರ ಮಧ್ಯಪ್ರದೇಶಗಳಲ್ಲಿ ಮಾತ್ರ ಕ್ರಮವಾಗಿ ೨೫ ಮತ್ತು ೪೮ ಸಾಫಾನ ಪಡೆದು ಉಳಿದೆಲ್ಲ ಕಡೆ ಅದು ತೀರ್ಪೆಯಾಗಿದೆ. ಅದಕ್ಕೆ ಹಳ್ಳಿಗಳಲ್ಲಿ ಸಂಘಟನೆ ಇಲ್ಲದಿರುವುದು ಇನ್ನೊಂದು ದೊರ್ಬಲ್ಯ.

ಸ್ವತಂತ್ರ ಪಕ್ಷವೊಂದೇ ಭಾರತದಲ್ಲಿ ಮುಚ್ಚಿದ್ದ ಮರೆ ಇಲ್ಲದ ಬಂಡ ಪಳಗಾರ ಪಕ್ಷಪಾತಿ ಪಕ್ಷ. ಅದರ ಸಂಸಾಫ ಪಕರಾದ ಚಕ್ರವರ್ತಿ ರಾಜಗೋಪಾಲಾಚಾರಿಯವರು ಹಿಂದೆ ಕಾಂಗ್ರೆಸ್‌ನಲ್ಲಿದ್ದ ವಾದಾರ್ಥ ಮುಖ್ಯ ಮಂತ್ರಿಗಳೂ ಸಾಫಾತಂತ್ರ್ಯನಂತರ ಭಾರತದ ಪ್ರಥಮ ಗವನರ್ರೋ ಜನ

ರಲ್ಲಿರೂ ನೇಹರೂ ಸಂಪುಟದಲ್ಲಿ ಮಂತ್ರಿಗಳೂ ಆಗಿದ್ದವರು. ಅದರ ನಾಯಕರಲ್ಲಿ ಒಂದಾನೊಂದು ಕಾಲದಲ್ಲಿ ಸಮಾಜವಾದಿಯಾಗಿದ್ದು ಆ ವೇಲೆ ಸಮಾಜವಾದದ ವಿರುದ್ಧ ತಿರುಗಿದ ಬೌದ್ಧಿಕರಾದ ಎಂ. ಆರೋ. ಮುಸಾನಿ, ಆಂಥ್ರ್ಯದ ಅನುಕೂಲಸ್ಥ ರೈತ ಮುಂದಾಳಾದ ಪ್ರೋಫೆಸರ್ ಎನ್. ಜಿ. ರಂಗಾ, ವೇದಲಾದವರಿದ್ದಾರೆ. ದೇಶದಲ್ಲಿ ಭ್ರಾಹ್ಮಚಾರ ವನ್ನೂ ಅದಕ್ಕತೆಯನ್ನೂ ಹೆಚ್ಚಿಸಿ ನಿಜವಾದ ಆರ್ಥಿಕ ಪ್ರಗತಿಗೆ ಆತಂಕ ವಾದದ್ದೇ ಸಮಾಜವಾದ; ಸಮಾಜವಾದದ ಭಾರಂತಿಯನ್ನು ಹೊಗಿ ಲಾಡಿಸಿ ಮುಕ್ತ ಆರ್ಥಿಕ ನೀತಿಯನ್ನು ತಂದರೆ ಬಡವ ಬಲ್ಲಿದರಿಬ್ಬರಿಗೂ ಹಿತವಾಗುತ್ತದೆ. ಇದು ಸ್ವತಂತ್ರದ ಧ್ಯೇಯ. ಅದರ ಹತ್ತಿರ ಜನತಾ ಸಂಘಟನೆ ಇಲ್ಲ. ಐಇರ ಚುನಾವಣೆಗಳಲ್ಲಿ ಅದು ಅನಿರೀಕ್ಷಿತವಾಗಿ ಲೋಕಸಭೆಯಲ್ಲಿ ಒಳ ಸಾಫಾನಗಳನ್ನು ಪಡೆದರೂ ಐಇರಲ್ಲಿ ಅದರ ಸಾಫಾನಗಳು ಎಂಟಿಕ್ಕೆಲಿದವು. ಐಇರ ಚುನಾವಣೆಗಳಲ್ಲಿ ಬಂಡವಾಳ ಗಾರರ ಕೇಂದ್ರಗಳನಿಸಿದ ಓರಿಸ್ತಾ, ಗುಜರಾತ್, ರಾಜಸಾಫಾನ ರಾಜ್ಯಗಳಲ್ಲಿ ಅದು ತುಂಬಾ ಸಾಫಾನಗಳನ್ನು ಪಡೆದು ಜನಸಂಘದೊಡನೆ ಸೇರಿ ಕಾಂಗ್ರೆಸ್‌ನ ಬೇರುಗಳನ್ನೇ ಅಲುಗಿಸುವಂತೆ (ಓರಿಸ್ತಾದಲ್ಲಿ ಈಚೆಗೆ ತಾನೆ ಅದು ಪಾಲುಗಾರನಾಗಿದ್ದ ಸರಕಾರ ಉರುಳಿತು) ತೋರಿತ್ತು. ಅದರೆ ಅಧಿಕಾರದ ಗಣಿತಕ್ಕ ಅದು ತಲೆವಾಗಲೇಬೇಕಾಯಿತು. ಪಕ್ಷಾಂತರ ಅದನ್ನು ಕುಗ್ಗಿಸಿತು. ಈ ವರ್ಷದ ಚುನಾವಣೆಗಳಲ್ಲಿ ಅದರ ಪ್ರಭಾವ ತೀರ್ತಿಗೆ ದೇ.

ಇನ್ನು ಇದವು ಜಾತೀಯ ಮತ್ತು ಪ್ರಾದೇಶಿಕ ಪಕ್ಷಗಳು. ಜಾತೀಯ ಪಕ್ಷಗಳಲ್ಲಿ ಮುಸ್ಲಿಂ ಲೀಗನ್ನು ಮೇಲದಲು ಹೆಸರಿಸಬೇಕು. ಪಾಕಿಸ್ತಾನ ಸಾಫಾವನೆಯಾದೊಡನೆ ಭಾರತದ ಪ್ರದೇಶದಲ್ಲಿದ್ದ ಅದರ ಮುಖ್ಯ ಮುಖ್ಯ ಮುಂದಾಳುಗಳಲ್ಲಿ ಪಾಕಿಸ್ತಾನಕ್ಕೆ ಹೊದದ್ದು ರಿಂದ ಕೆಲಕಾಲ ಅದು ಕಂಗಾಲಾಗಿತ್ತು. ಅದರೆ ಅದು ವಿಭಜನೆ ಮತ್ತು ಅನಂತರದ ಭೀಕರಣನೆ ಗಳಿಂದ ಏನೂ ಪಾಠ ಕಲಿತಂತಿಲ್ಲ. ಮುಸ್ಲಿಮರಿಗಾಗುವ “ಅನಾಯಾ”ಗಳು, ಅವರಿಗೆ ಪ್ರತ್ಯೇಕ ಸಾಫಾನಗಳ ಕಾದಿರಿಸುವಕೆ ವೇದಲಾದ ಅದರ ಬೇಡಿಕೆಗಳು ಇದನ್ನೇ ಸೂಚಿಸುತ್ತವೆ. ಪಾಕಿಸ್ತಾನದ ಭಾರತ ವಿರೋಧಿ ನೀತಿಯನ್ನು ಖಂಡಿಸುವುದಕ್ಕೆ ಅದು ಸುವ್ಯಕ್ತವಾಗಿ ಹಿಂಜರಿದಿದೆ. ಕೇರಳ ದಲ್ಲಿ ಹೊರತು ಅದು ಚುನಾವಣಾದೃಷ್ಟಿಯಿಂದ ಮಹತ್ವದ ಪಕ್ಷ

ಸ್ವತಂತ್ರ ಭಾರತ

ವಾಗಿಲ್ಲ. ಆದರೆ ಕಾಂಗ್ರೆಸ್‌ನು ಕೇರಳ ಚುನಾವಣೆಗಳ ಕಾಲದಲ್ಲಿ ಲೀಗು ಜಾತೀಯ ಸಂಸ್ಥೆಯಲ್ಲವೇ ವಿಚಿತ್ರ ಸಿದ್ಧಾಂತವನ್ನು ಮುಂದೊಡ್ಡಿ ಆದರೋಡನೆ ಒಪ್ಪಂದ ಮಾಡಿಕೊಂಡದ್ದು ಕಾಂಗ್ರೆಸ್‌ನು ಕೂಡ ತನ್ನ ಪಾತ್ರಗಳನ್ನು ಸರಿಯಾಗಿ ಕಲ್ಪಿಲ್ಲವೆಂದು ತೋರಿಸುತ್ತದೆ. ಕೇರಳದಲ್ಲಿ ಮುಸ್ಲಿಂ ಬಹುಸಂಖ್ಯಾಕರುಳ್ಳ ಮಲ್ಲಾಪುರಂ ಜಿಲ್ಲೆಯನ್ನು ನಿರ್ಮಿಸಬೇಕೆಂಬ ಅದರ ಒತ್ತಾಯಂಕ್ಕೆ ಇತರ (ಸಮಾಜವಾದಿ, ಕರ್ಮಾನಿಸ್ಟ್) ಪಕ್ಷಗಳು ಮಣಿದದ್ದು ಕೂಡ ಔಧ್ರಪೂರ್ವವಾಗಿದೆ. ಚುನಾವಣ್ಣಾ ಪರಿಣಾಮಗಳ ಅಂತಿಸಂಪೀಠಿಗಳ ಮೇಲಿಂದ ಭಾರತದಲ್ಲಿ ಲೀಗಿನ ನಿಜವಾದ ಪ್ರಭಾವ ಅಲ್ಪವೆಂದು ಬಗೆಯಾವುದು ತಪ್ಪಾದಿತು.

ಇನ್ನೊಂದು ಜಾತೀಯ ಪಕ್ಷವೆಂದರೆ ಪಂಜಾಬಿನಲ್ಲಿ ಸೀಎಿರ ಅಕಾಲಿ ದಲ. ಸಂಪ್ರದಾಯವಾದಿ ಸೀಎಿ ಧರ್ಮಗಂರುಗಳಿಂದ ಪ್ರಭಾವಿತವಾದ ಈ ಪಕ್ಷ ಭಾರತದ ವಿಭಜನೆಗಿಂತ ವೇದಲು ಮುಸ್ಲಿಂ ಲೀಗಿನೊಡನೆ ಚಿನ್ನಾಟವಾಡಿತ್ತು. ಅಮೇಲೆ ಮುಸ್ಲಿಂ ವಿರೋಧಿ ಗಲಭೆಗಳಲ್ಲಿ ಅದರ ಪಾತ್ರ ಗಮನಾರ್ಹವಾಗಿತ್ತು. ಪಂಜಾಬ ರಾಜ್ಯವನ್ನು ಭಾವೇಯ ಹೆಸರಲ್ಲಿ ಒಡೆದು ಸೀಎಿಪ್ರಧಾನ ರಾಜ್ಯವನ್ನು ಅಸ್ತಿತ್ವಕ್ಕೆ ತರಲು ಅದರ ಜಳವಳಿ ಮುಖ್ಯ ಕಾರಣವಾಗಿತ್ತು. ಆದರೆ ಇತರ ಪಕ್ಷಗಳಿಂತೆ ಅದೂ ಬಿಕ್ಕಟ್ಟು ಒಡಕುಗಳಿಂದ ಪಾರಾಗಿಲ್ಲ. ಈಗ ಅದರಲ್ಲಿ ಪರಸ್ಪರ ವಿರೋಧಿಗಳಾದ ಎರಡು ಬಣಗಳಾದರೂ ಇವೆ. ಪಂಜಾಬಿನಲ್ಲಿ, ಹಿಂದಿನ ಚುನಾವಣೆಗಳಲ್ಲಿ ಸಂಯುಕ್ತ ಸರಕಾರ ರಚಿಸಲು ಸಾಧ್ಯವಾಗುವಮ್ಮೆ ಸ್ಥಾನಗಳನ್ನು ಸಂಪಾದಿಸಿದ್ದ ಅದಂ ಇಲ್ಲಿರ ರಾಜ್ಯಚುನಾವಣೆಗಳಲ್ಲಿ ತನ್ನ ಪ್ರಭಾವವನ್ನು ಕಳೆದುಕೊಂಡಿತು.

ಒರಿಸ್ಸಾದಲ್ಲಿನ ಉತ್ತರ ಕಾಂಗ್ರೆಸ್‌ದಂಫ ಅನೇಕ ಪಕ್ಷಗಳು ವಿವಿಧ ರಾಜ್ಯಗಳಲ್ಲಿದ್ದ ಅವು ಕೇವಲ ಮುಂದಾಳ್ತನದ ಜಗತ್ತಿಂದ ಕಾಂಗ್ರೆಸ್‌ನಿಂದ ಬೇರಾದವರ ಗುಂಪುಗಳಾಗಿವೆ. ಮದ್ರಾಸೆನ ದ್ವಾರಿತ ಮನ್ನಾಟಕ ಕಳಗಿದ ಪ್ರಭಾವ ತಮಿಳುನಾಡಿಗೇ ಸೀಮಿತವಾಗಿದ್ದ ರೂ ಕಾಮರಾಜರಂಥ ಅತಿರಥ ಬ್ರಹ್ಮಕ್ರಿಯೆತರ ಕಾಂಗ್ರೆಸ್ ನಾಯಕರ ಸಂಘಟನಾಬಲವನ್ನು ಎದುರಿಸಿ ಸಂಪೂರ್ಣವಾಗಿ ಗೆದ್ದ ಪಕ್ಷ ಅದಾಗಿದೆ. ತಮಿಳುನಾಡಿನಲ್ಲಿ ಮತ್ತಾವ ಪಕ್ಷದ ಸಹಕಾರವಿಲ್ಲದೇ ಅದು ರಾಜ್ಯಭಾರ ನಡೆಸಲು ಶಕ್ತಿ ವಾಗಿದೆ. ಉತ್ತರದ ಅರ್ಕರ ಪ್ರಭಾವದಿಂದ ದ್ವಾರಿತದೇಶ ಹಾಗು

ಸಂಸ್ಕೃತಿಯನ್ನು ಮುಕ್ತಗೊಳಿಸುವ ಧೈಯವನ್ನು ಹೊಂದಿದ ಈ ಪಕ್ಷ ಹಿಂದೀ ವಿರೋಧ, ಬ್ರಾಹ್ಮಣವಿರೋಧ ಮೊದಲಾದ ಸ್ಥಾನಿಕ ಭಾವನೆಗಳನ್ನು ಉಪಯೋಗಿಸಿಕೊಂಡಿದೆ. ಸ್ವತಂತ್ರ ಸಾರ್ವಭೌಮ ದ್ವಾರಿತ ನಾಡಿನ ಅದರ ಮೂಲ ಗುರಿಯನ್ನು ಅದು ಹತ್ತು ವರ್ಷಗಳ ಹಿಂದೆ ಬಿಟ್ಟುಕೊಟ್ಟಿತ್ತು; ಈಗ ರಾಜ್ಯಕ್ಕೆ ಹೆಚ್ಚು ಸ್ವಾಯಂತ್ರ್ಯತೆ ಬೇಕೆಂಬ ಕೂಗನ್ನು ಅದರ ನಾಯಕರಾದ ಮೂಲಿಕ್ಯವಂತಿ ಕರುಣಾನಿಧಿ ಎಬ್ಬಿ ಸುತ್ತಿದ್ದಾರೆ. ಇದು ಕೇಂದ್ರದ ಏರುತ್ತಿರುವ ಅಧಿಕಾರದ ಏರುದ್ದು ಕೂಗಾಗಿ ಕಂಡರೂ ಕಳಗ ಪಕ್ಷದಲ್ಲಿನ ಅಂತರಿಕ ತೊಂದರೆಗಳನ್ನೂ ಅದರ ಸರಕಾರದ ಒಗ್ಗೆ ಜನತೆಯಲ್ಲಿ ಹೆಚ್ಚುತ್ತಿರುವ ಅತ್ಯಂತ್ಯಾಯನ್ನೂ ಈ ಕೂಗಿ ನಿಂದ ಮರೆಮಾಡಬಹುದೆಂಬ ಆಸೆ ಇದಕ್ಕೆ ಒಂದು ಪ್ರೇರಣೆಯಾಗಿರ ಬಹುದು. ಅಂತರಂಗದಲ್ಲಿ ಅದು ಇನ್ನೂ ಪ್ರತ್ಯೇಕತಾವಾದವನ್ನು ಬಿಟ್ಟು ಕೊಟ್ಟಿಂತೆ ಕಾಣಬುವುದಿಲ್ಲ.

ಭಾರತದಲ್ಲಿ ಪಕ್ಷರಾಜಕಾರಣವನ್ನು ಸಿಂಹಾವಲೇಶನ ಮಾಡುವಾಗ ಅನೇಕ ದೋಷಲ್ಯಗಳು ಎದ್ದುಕಾಣುತ್ತವೆ, ಈ ದೇಶದ ಸಾಮಾಜಿಕ ಸ್ಥಿತಿಗಳ ಸ್ವರೂಪದಿಂದಲೇ ಕೆಲು ದೋಷಲ್ಯಗಳು ಉದಯಿಸುತ್ತವೆ. ಸೇಕದಾ ಲಿಂಗಿ ರಷ್ಟಿರುವ ಹಿಂದುಗಳಲ್ಲಿರುವ ಜಾತಿಭೇದ ಉಚ್ಚ ನೀಡಿಗಳೂ ಸರ್ವವ್ಯಾಪಿಯಾದ ಬಡತನದಿಂದದ್ವಾರಿಸಿದ ತೀವ್ರ ವರ್ಗಭೇದಗಳೂ ಒಂದಕ್ಕೊಂದು ಹೆಣ್ಣೆದುಕೊಂಡು ಕೇವಲ ರಾಜಕೀಯ ಅಥವಾ ಆಧಿಕ ಹಿತಪಂಬಿಂಥಗಳನ್ನು ಅಥಾರವಾಗಿಟ್ಟುಕೊಂಡು ಪಕ್ಷವನ್ನು ಕಟ್ಟಬುದು ತೀರ ಕಷ್ಟವಾಗಿದೆ. ವರ್ಗಹಿತಗಳು ಜಾತಿಹಿತಗಳನ್ನು ಅನೇಕ ಸ್ಥಾನಗಳಲ್ಲಿ ಕತ್ತಲಿರಿಸುವುದರಿಂದ ಜಾತ್ಯತ್ವತೀತತೆ, ಸಮಾಜವಾದಗಳನ್ನು ಎವ್ವೋ ಹೇಳಿಕೊಂಡರೂ ನಿಜವಾದ ರಾಜಕಾರಣದಲ್ಲಿ ಜಾತಿಗಳನ್ನು ಬಿಡಲಾಗುವುದಿಲ್ಲ; ಸಮಾಜವಾದಿ ಕಾರ್ಯಕ್ರಮಗಳು ಕೂಡ ಜಾತಿಹಿತಗಳಿಗೆ ಅಡಿಯಾಳಾಗಬೇಕಾಗುವುವು. ಭಾರತೀಯ, ಅಂದರೆ ಹಿಂದಿಂದ ಸಂಸ್ಕೃತಿಯ ತಳಹದಿಯ ಮೇಲೆ ಪಕ್ಷ ಕಟ್ಟಬೇಕೆಂಬ ಜನಸಂಘದಂಥ ಪಕ್ಷಗಳ ಯತ್ನವೂ ಸಫಲವಾಗಿಲ್ಲ; ಸೇಕದಾ ನಿಂತೆ ಮೇಲ್ಮೈಟ್ಟ ಹರಿಜನ ಗಿರಿಜನರು ಹಿಂದಿಂದ ಸಂಸ್ಕೃತಿಯ ಒಗ್ಗೆ ಯಾವ ಟ್ರೇತಿಯನ್ನೂ ತೋರಿಸುವ ಸ್ಥಿತಿಯಲ್ಲಿಲ್ಲ; ಮತ್ತು ಸೇಕದಾ ನಿಂಬಿರಷಿತವನ್ನು ಮತ್ತು ಕ್ರಿಸ್ತರಂತೂ ಈ ಕಲ್ಪನೆಗೆ ಸರ್ವಧಾ ಒಪ್ಪಬುದಿಲ್ಲ. ಇಂದಿರಾಗಾಂಥಿಯವರು “ಭಾರ

ತೀರು ಸಂಸ್ಕೃತಿ”ವಾದಿಗಳ ಬಗ್ಗೆ ಈ ಅಲ್ಲ ಸಂಖ್ಯಾಕರಲ್ಲಿಯೂ ಹರಿಜನ ರಲ್ಲಿಯೂ ಇರುವ ಭಯವನ್ನು ಚಾಣಾಕ್ಷತನದಿಂದ ಉಪಯೋಗಿ ಕೊಂಡು ಚುನಾವಣೆಗಳನ್ನು ಗೆದ್ದರು.

ಇದಕ್ಕೂ ಮೂಲಭೂತ ವಿವರವೆಂದರೆ ಪಕ್ಷಗಳ ಸಂಘಟನೆ ಯಲ್ಲಿರುವ ದೌರ್ಬಲ್ಯ. ಪಕ್ಷಗಳ ಕಾರ್ಯಕ್ರಮಗಳು ಬಡವರ, ದುಬ್ಬಲ ಜಾತಿಗಳ ಬೆಂಬಲ ದೊರಕಿಸುವ ದೃಷ್ಟಿಯಿಂದ ನಿಶ್ಚಯದಿನ ಲ್ಭದುತ್ತವೆ. ಆದರೆ ಪಕ್ಷದ ಮಹಾಮಹಾ ನಾಯಕರನೇಲ್ಲಾ ಇಗೆಂದು ಹೆಚ್ಚಿನವರಿಗೆ ಸೈದ್ಧಾಂತಿಕವಾಗಿ ಈ ಕಾರ್ಯಕ್ರಮಗಳಲ್ಲಿ ವಿಶ್ವಾಸವಿಲ್ಲ. ತಮ್ಮ ತಾತ್ಕಾಲಿಕ ಮಹತ್ವಕಾಂಕ್ಷೆಗಳಿಗಾಗಿ ಅವರು ಪಕ್ಷಗಳನ್ನು ಸೇರುತ್ತಾರೆ. ಪಕ್ಷಗಳೂ ನಿರ್ಜಾಪ್ತವಾಗಿ ಅವರನ್ನು ಸೇರಿಸಿಕೊಳ್ಳುತ್ತವೆ. ಸೈದ್ಧಾಂತಿಕ ವಿಶ್ವಾಸಗಳ ಅಭಾವವಿರುವುದರಿಂದ ಆವಿಷ ತೋರಿಸಿದರೆ ಪರಸ್ಪರ ವಿರುದ್ಧ ಧೈಯಗಳಿರುವ ಒಂದು ಪಕ್ಷದಿಂದ ಇನ್ನೊಂದಕ್ಕೆ ಪಕ್ಷಾಂತರ ಮಾಡಲು ಅವರು ಹಿಂಜರಿಯುವುದಿಲ್ಲ. ಶಿಸ್ತಾಂತ ಉಳಿಯುವುದೇ ಇಲ್ಲ. ಅತಿ ದೊಡ್ಡ ಒಂಡವಾಳಗಾರರೂ ಅವರ ಹಿತವನ್ನು ನಾಶ ಮಾಡುವುದಾಗಿ ಫೋಟಿಸುವ ಪಕ್ಷಗಳಿಗೆ ಧನಸಹಾಯ ಮಾಡುತ್ತಾರೆ. ಕೊಡುವ ಕೈ ಯಾವಾಗಲೂ ಮೇಲೆಂಬ ಮಾತು ಆಮೇಲೆ ಸುಳಾಗುವುದಿಲ್ಲ.

ಸಂಘಟನೆಯಲ್ಲಿ ಎಲ್ಲಕ್ಕೂ ಬಲವಾಗಿರುವ, ಹಳ್ಳಿಹಳ್ಳಿಗೂ ಹಬ್ಬಿರುವ ಕಾಂಗ್ರೆಸ್ ಕೂಡ—ಬಿಟ್ಟೀ ಪಕ್ಷಗಳೊಡನೆ ಹೋಲಿಸಿದರೆ—ದೃಂಬಿನ ಕಾರ್ಯಗಳನ್ನು ಸಂಪೂರ್ಣ ಅಲಕ್ಷಿಸುತ್ತಿದೆ. ಪ್ರತಿಯೊಂದಂ ಮತದಾರ ಸಂಘದಲ್ಲಿ ಒಂದು ಕಚೇರಿ ಇಟ್ಟು ತಮ್ಮ ಬೆಂಬಲಿಗರೆನಿಸುವ ಜನಸಾಮಾನ್ಯರ ನಿತ್ಯದ ಅಡಚಣೆಗಳ ವಿವರದಲ್ಲಿ ಬಿಟ್ಟೂಬಿಡದೆ ಕೆಲಸ ಮಾಡಲು ಯಾವ ಪಕ್ಷವೂ ಸಿದ್ಧವಿಲ್ಲ. ಇದಕ್ಕೆ ಅಂಶತಃ ಹಣದ ಅಭಾವ ಕಾರಣವಾಗಿದ್ದರೆ ಒಟ್ಟಿನಲ್ಲಿ ರಾಜಕೀಯ ಸಿನಿಕತನ ಮುಖ್ಯ ಕಾರಣ.

ಜನರ ದೃಂಬಿನ ಸುಖಿದು: ಖಿಗಳಲ್ಲಿ ನೇರವಾಗದ ಕಾರ್ಯಕರ್ತರ ಮುಂದಾಳುಗಳೂ ಚುನಾವಣೆಗಳನ್ನು ಹಣದ, ಜಾತಿಯ ಬಲದಿಂದಲೇ ಗೆಲ್ಲಬೇಕಾಗುವುದು. ಅದು ನಿಹಿತ ಸಾಫ್ರಂಗಳ ಕೈಯಲ್ಲಿ ಅವರನ್ನು ಸಿಲುಕಿಸುವುದು.

ಇ. ಚುನಾವಣೆಗಳು

ಚುನಾವಣೆಗಳು ಅಥವಿಕ ಪ್ರಜಾತಂತ್ರದ ಅತ್ಯಂತ ಪ್ರಮುಖ ಅಂಗವಾಗಿವೆ. ಪ್ರಾಚೀನ ನಗರ ಗಣರಾಜ್ಯಗಳಲ್ಲಿ ಎಲ್ಲ ಸ್ವತಂತ್ರ ನಾಗರಿಕರು ಪ್ರತಿಯೊಂದು ಪ್ರಶ್ನೆಯ ಮೇಲೆ ಮತದಾನಮಾಡಿ ನಿರ್ಣಯ ಕೈಕೊಳ್ಳಲ್ಪಟ್ಟಿದ್ದರು. ಅದನ್ನು ಅಧಿಕಾರಿಗಳು ಜಾರಿಗೊಳಿಸುತ್ತಿದ್ದರು. ಅಥವಿಕ ದೇಶಗಳ ವಿಸ್ತಾರ, ಪ್ರಜೆಗಳ ಸಂಖ್ಯೆ, ಆಡಳಿತದಲ್ಲಿರುವ ಜಟಿಲ ಸಮಸ್ಯೆಗಳು, ನಿರ್ಣಯದ ತುತ್ತು ಇವೆಲ್ಲ ಸೇರಿ ಅಂಥ ಪ್ರಜಾತಂತ್ರ ಇಂದು ಅಸಾಧ್ಯವೇನಿಸಿದೆ. ತಮ್ಮನ್ನು ಯಾರು ಅಳಬೇಕು ಎಂಬುದನ್ನು ಪ್ರಜೆಗಳಂ ಕಾಲಕಾಲಕ್ಕೆ ನಿರ್ದರ್ಶಿಸುವರು. ಒಮ್ಮೆ ಆಳುವವರನ್ನು ಆರಿಸಿದ ಮೇಲೆ ಸಂವಿಧಾನ, ಕಾನೂನುಗಳು, ರೂಢಿಸಂಪ್ರದಾಯಗಳು ಇವುಗಳ ಜೊತೆಟ್ಟಿನಲ್ಲಿ ಆ ಆಳುವವರು ತಮ್ಮ ಅವಧಿ ಮುಗಿಯುವವರೆಗೆ ತಮ್ಮ ಸದಸ್ಯಿವೇಕ್ಷನುಸರಿಸಿ ಸರ್ವ ಕಾರ್ಯಗಳನ್ನು ಕೈಕೊಳ್ಳಲು ಸ್ವತಂತ್ರರೂ. ಆರಿಸಿದ ಹೀಗೆ ಅವರ ಮೇಲೆ ನಾಗರಿಕರಿಗೆ ಬೇರೆ ಅಂತಹ ಇಲ್ಲ. ಆಡಳಿತ ನಡೆಸಲು ತಮ್ಮಿಂದಾಗುವುದಿಲ್ಲ ಎಂದು ಅವರಿಗೆ ಎನಿಸಿದಾಗ ಅವರು ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಗೆ ಸಲಹೆ ಕೊಡುಹುದು. ಇವೇ ಮಧ್ಯಾವಧಿ ಚುನಾವಣೆಗಳು.

ಚುನಾವಣೆಗಳು ಮೋಸ, ಒತ್ತಾಯಗಳಿಲ್ಲದೆ ನಿಷ್ಪಕ್ಕಪಾತ್ರವಾಗಿ ನಡೆಯುವಂತೆ ತನ್ನ ಮಟ್ಟಿಗೆ ಸ್ವತಂತ್ರವಾದ ಚುನಾವಣಾ ಅರ್ಥಾಗ ವ್ಯಾಂದಿದೆ. ಅದರ ಸ್ವತಂತ್ರವನ್ನು ಕಾಯಲು ಬೇಕಾದ ವ್ಯವಸ್ಥೆ ಸಂವಿಧಾನದಲ್ಲಿ ಇದೆ. ಭಾರತದ ಚುನಾವಣಾ ಅರ್ಥಾಗದ ಮೇಲ್ಲಿನ ಚಾರಣೆಯಲ್ಲಿ, ೧೯೫೦ ಜನೆವರಿಯಲ್ಲಿ ಸುಖಿಧಾನ ಜಾರಿಗೆ ಬಂದಂದಿನಿಂದ ಲೋಕಸಭೆಗೆ ಒಟ್ಟು ನಾಲ್ಕು ಸಾರ್ವತ್ರಿಕ ಚುನಾವಣೆಗಳೂ ಒಂದು ಮಧ್ಯಾವಧಿ ಚುನಾವಣೆಯಾಗಿವೆ. ರಾಜ್ಯಗಳಲ್ಲಿ ಕೂಡ ಈ ಎರಡೂ

ತರಹದ ಚುನಾವಣೆಗಳಾಗಿವೆ. ೧೯೬೧ ಮತ್ತು ೧೯೬೨ ರ ಚುನಾವಣೆಗಳಲ್ಲಿ ಹೊರತು ಯೋಜನಾಆಯೋಗ ಪಕ್ಕಪಾತ ಮಾಡಿತೆಂಬ ಆಕ್ಷೇಪ ಗಳು ಬಂದಿಲ್ಲ. ಈ ಆಕ್ಷೇಪಗಳು ಕೂಡ ಮಹತ್ವದ ವಿಷಯಗಳಲ್ಲಿ ಇಲ್ಲ—ಪಕ್ಕಗಳಿಗೆ ಚುನಾವಣಾ ಸಂಕೇತಗಳನ್ನು ಹಂಚುವ ವಿಷಯದಲ್ಲಿ ಬಾದ ಈ ಆಕ್ಷೇಪಗಳನ್ನು ಗಂಭೀರವಾಗಿ ಗಣಸಚೇಕಾಗಿಲ್ಲ.

ಅಧಿಕಾರದಲ್ಲಿರುವ ಪಕ್ಕಕ್ಕೆ ಚುನಾವಣೆಗಳಲ್ಲಿ ಕೆಲ ಅನುಕೂಲ ಗಳಿವೆ. ಅದು ವಿಶಿಷ್ಟ ಮತದಾರರನ್ನು ಒಲಿಸಿಕೊಳ್ಳಲು ಅಮಿಷವಾಗಿ ಚುನಾವಣೆ ಹತ್ತಿರ ಬರುತ್ತಿರುವಾಗ ಏನಾದರೂ ಸರಕಾರಿ ಅನುಗ್ರಹ ಗಳನ್ನು ಮಾಡಬಹುದು, ಒತ್ತಾಯಗಳನ್ನು ಉಪಯೋಗಿಸಬಹುದು, ಇತ್ತಾದಿ. ಅದ್ದರಿಂದ ಚುನಾವಣೆಗಳಿಗಂತ ಆರು ತಿಂಗಳು ಮೊದಲು ಸರಕಾರಗಳು ಅಧಿಕಾರ ತೋರೆದು ಆಡಳಿತವನ್ನು ಕಾರ್ಯಾ ಸರಕಾರಿ ಅಧಿಕಾರಿಗಳಿಗೆ ಬಿಟ್ಟುಕೊಡಬೇಕೆಂದು ಒತ್ತಾಯಪಡಿಸುವ ಚಕ್ರವರ್ತಿ ರಾಜ ಗೋಪಾಲಾಚಾರಿ ಮೊದಲಾದವರಿದ್ದಾರೆ. ಬ್ರಿಟನ್ನಿನಲ್ಲಿ ಕೂಡ ಈ ರೂಢಿ ಇಲ್ಲದ್ದರಿಂದ ಇದನ್ನು ಗಂಭೀರವಾಗಿ ಗ್ರಹಿಸಲಾಗಿಲ್ಲ. ವಾದದಲ್ಲಿ ತೇರ ಹುರುಳಿಲ್ಲವೆಂದ್ಲು. ಮೈಸೂರು ರಾಜ್ಯದಲ್ಲೇ ಚುನಾವಣೆ ಹತ್ತಿರ ವಾದಾಗ ಅಕಸ್ಮಾತ್ತಾಗಿ ಭೂಕಂದಾಯ ರದ್ದುಪಡಿಸುವ ನಿರ್ಣಯ ವಾದದ್ದುಂಟು. ವಿಶಿಷ್ಟ ಜಾತಿಯ ಮತಗಳನ್ನು ಕಷಿಫ್ ಸಲು ಕೆಲವೆಡೆ ಗಳಲ್ಲಿ ಆ ಜಾತಿಗೆ ಸೌಲತ್ತು ಕೊಟ್ಟಿದ್ದುಂಟು. ಆದರೆ ಇವೆಲ್ಲ ಅಧಿಕಾರದಲ್ಲಿದ್ದವರಿಗೆ ಸಹಜವಾದ ಸೌಕರ್ಯಗಳಿಂದು ವಿದೇಶಗಳಲ್ಲಿಯೂ ಭಾವಿಸಲ್ಪಟ್ಟಿದೆ. ಅವುಗಳಿಂದ ಚುನಾವಣಾ ಘಲಿತಾಂಶಗಳ ಮೇಲೆ ಮಹತ್ವದ ಪರಿಣಾಮಗಳಾಗಿವೆ ಎನ್ನಲು ಆಧಾರಗಳಿಲ್ಲ. ಆಳುವ ಪಕ್ಕಕ್ಕೆ ಅನುಕೂಲ ಮಾಡಲು ಅಧಿಕಾರಿಗಳ ಮಾಲಾಕ ಒತ್ತಾಯದ, ಬೆದರಿಕೆಯ ಆರೋಪಗಳೂ ಚುನಾವಣಾ ಸಮಯದಲ್ಲಿ ಬಾರದೆ ಇಲ್ಲ. ಆದರೆ ಅವು ಸಿದ್ಧಪಡಿಸಲ್ಪಟ್ಟ ಉದಾಹರಣೆಗಳು ಕಡಿಮೆ. ಒಟ್ಟಿನ ಮೇಲೆ ಚುನಾವಣೆಗಳು ಹಂಗು ಹದರಿಕೆಗಳಿಲ್ಲದೆ ಆಗಿವೆಯೆಂದು ಒಪ್ಪಬೇಕಾಗುವುದು. ಪ್ರತಿ ಚುನಾವಣೆಯ ನಂತರವೂ ಚುನಾವಣೆಗಳಲ್ಲಿ ಅಯೋಗ್ಯ ವಿಧಾನಗಳನ್ನು ಪಯೋಗಿಸಿದರೆಂದು ಆರೋಪ ಹೊರಿಸಿ, ವಿಜಯಿ ಹರಿಯಾಳುಗಳನ್ನು ಸೇರಿತವರು ನ್ಯಾಯಾಲಯಕ್ಕೆಳೆದು ದಂಟು. ನ್ಯಾಯಾಲಯಗಳಿಗೆ ಇದು ಮನವರಿಕೆಯಾದಾಗೆಲ್ಲ ಅವು

ನಿದರ್ಶಕ್ಕಿಣ್ಯವಾಗಿ ಅಂಥಾ ಸದಸ್ಯನ ಚುನಾವಣೆಯನ್ನು ರದ್ದುಪಡಿಸಿ ವಿರೋಧಿ ಆರಿಸಿ ಒಂದಿದ್ದಾನೆಂದು ಫೋಷಿಸುವುದಾಗಲಿ ಮರುಚುನಾ ವಣಿಗೆ ಆಚ್ಚಾ ಪಿಸುವುದಾಗಲಿ ಕಂಡುಬಂದಿದೆ. ಅಂಥರದ ಡಾ. ಜೆನ್ನಾ ರೆಡ್ಡಿಯವರಂಥ ಮಹಾ ಪ್ರಭಾವಶಾಲಿಗಳು ಕೂಡ ೭೦ಫ ನಿಣಾಯ ಗಳಿಂದ ತಮ್ಮ ರಾಜಕೀಯ ಭವಿಷ್ಯವನ್ನೇ ಕಳೆದುಕೊಂಡದ್ದುಂಟು. ಅಧಿಕಾರಸ್ಥ ಕಾಂಗ್ರೆಸ್, ಎಂಟಿರಲ್ಲಿ ಅನೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡದ್ದು ಕೇಂದ್ರದಲ್ಲಿ ಕೂಡ ಅದರ ಸ್ಥಿತಿ ನಡುಗಿದ್ದು ಮತ್ತ ದಾರನಿಗೆ ಒಟ್ಟಿನ ಮೇಲೆ ಭಯವಿಲ್ಲದೆ ಮತ್ತದಾನ ಮಾಡಲು ಸಾಧ್ಯ ವಾಗಿದೆಯೆಂದು ತೋರಿಸುತ್ತವೆ.

೧೯೪೦-೪೧ ರ ಸಾರ್ವತ್ರಿಕ ಚುನಾವಣೆ ಈ ದೇಶದಲ್ಲಿ ಸಾರ್ವತ್ರಿಕ ಪ್ರೌಢಮಾತರಾನದಿಂದಾದ ಪ್ರಪ್ರಥಮ ಚುನಾವಣೆ. ಅದಕ್ಕೂ ಹಿಂದೆ ಚುನಾವಣಿಗಳಾಗಿದ್ದರೂ ಮತಾಧಿಕಾರ ಕೆಲ ವಿಶಿಷ್ಟ ಅರ್ಹತೆಗಳುಳ್ಳವರಿಗೆ ಮಾತ್ರ ಇತ್ತು. ೧೯೬೬ ರ ಚುನಾವಣಿಗಳಲ್ಲಿ ಮತಾಧಿಕಾರ ಇ ಕೋಟಿಗಂತ ಹೆಚ್ಚು ಜನರಿಗೆ ಇದ್ದಿಲ್ಲ. ನಿರಕ್ಷರಿಗಳೇ ಅತ್ಯಧಿಕವಾಗಿ ರುವ ಮತದಾರರಿರುವಲ್ಲಿ ಚುನಾವಣೆ ಎಷ್ಟು ವಿವೇಕದ್ವಾರಾಗಬಹುದು ಎಂಬ ಬಗ್ಗೆ ಚರ್ಚೆ ನಡೆದಿದೆ. ಅವರಿಗೆಲ್ಲ ಮತಾಧಿಕಾರ ಕೊಡುವುದು ಏಕೆ ಅಗತ್ಯ ಮತ್ತು ಪ್ರಗತಿಪರ ಹೆಚ್ಚಿಯಾಗಿತ್ತೇಂದು ಹಿಂದೆ ಚರ್ಚೆಸಿದೆ. ಅವ್ಯಾಪಾರಗಳು ಆಗಿಲ್ಲವೆಂದಲ್ಲ. ಆದರೆ ಈ ನಿರಕ್ಷರಿಗಳಿಗೆ ಮತಾಧಿಕಾರ ಬಂದದ್ದು ಅವರಿಗೆ ರಾಜಕೀಯ ಶಿಕ್ಷಣ ದೊರೆಯಲು ನೆರವಾಗಿದೆ. ಅವರ ಕಡೆಗೆ ಮತ ಕೇಳಲು ಹೋದ ಬೇರೆ ಬೇರೆ ಹುರಿಯಾಳುಗಳು ಅವರಲ್ಲಿ— ತಮ್ಮ ಸ್ವಾಧ್ಯಕ್ಷಾಗಿಯೆ— ಅಷ್ಟಿಷ್ಟು ಜಾಗೃತಿಯನ್ನುಂಟುಮಾಡುತ್ತಾರೆ.

ಪ್ರತಿಯೊಬ್ಬ ಪ್ರೌಢನಿಗೆ (೨೦ ದಾಟಿದವನನ್ನು ಚುನಾವಣೆ ಮಟ್ಟಿಗೆ ಪ್ರೌಢನೆಂದು ನಿರ್ಧರಿಸಿದೆ) ಮತಾಧಿಕಾರವಿದ್ದ ರೂ ಆಸ್ತ್ರೇಲಿಯ ದಲ್ಲಿದ್ದಂತೆ ನಾಗರಿಕನು ಮತಹಾಕಲೇಬೇಕು, ಇಲ್ಲದಿದ್ದರೆ ದಂಡ ಹಾಕಲಾಗುತ್ತದೆ ಎಂಬ ನಿರ್ಬಂಧ ಭಾರತದಲ್ಲಿಲ್ಲ. ಆದ್ದರಿಂದ ಈ ಹಕ್ಕನ್ನು ಜನ ಎಷ್ಟು ಮಟ್ಟಿಗೆ ಉಪಯೋಗಿಸಿಕೊಂಡಿದ್ದಾರೆಂದು ನೋಡುವುದು ಕುಶಾಹಲದ್ವಾಗುವುದು.

೧೯೫೦-೫೧ ರ ಸಾರ್ವತ್ರಿಕ ಚುನಾವಣೆಗಳಲ್ಲಿ ೧೨.೨ ಕೋಟಿ ಜನರಿಗೆ ಮತಾರ್ಥಿಕಾರವಿತ್ತು; ಅವರಲ್ಲಿ ಸೇಕಡಾ ೪೫.೬ ಜನ ಮತದಾನ ವಾಡಿದರು. ೧೯೫೨ ರಲ್ಲಿ ೧೮.೪ ಕೋಟಿ ಮತದಾರರ ಪ್ರಮೆ ಇಲ್ಲಿ ಕೋಟಿ ಎಂದರೆ ಸೇ. ೪೨.೬ ಜನ ಮತಕೊಟ್ಟರು. ೧೯೫೩ ರಲ್ಲಿ ೨೦.೮ ಕೋಟಿ ಮತದಾರರಲ್ಲಿ ಸೇಕಡಾ ೫೫.೪ ಜನ ಮತಗಟ್ಟಿಗೆಗಳಿಗೆ ಬಂದರು. ೧೯೫೪ ರಲ್ಲಿ ೨೪.೯ ಕೋಟಿ ಲೋಕಸಭಾ ಮತದಾರರಲ್ಲಿ ೧೫.೨ ಕೋಟಿ ಜನ ಅಂದರೆ ಸೇಕಡಾ ೪೧.೫ ಜನ ಮತಾರ್ಥಿಕಾರವನ್ನು ಚಲಾಯಿಸಿದಂತಹ ಯಿತು. ೧೯೫೫ ರ ಮಧ್ಯಾವಧಿ ಲೋಕಸಭಾ ಚುನಾವಣೆಗಳಲ್ಲಿ ಸೇಕಡಾ ೫೫.೨೨ ಮತಗಳು ಮಾತ್ರ ಬಿದ್ದವು. ಈ ಪ್ರಮಾಣ ಹಿಂದಿನ ಸಲ ಕ್ಷುತ್ತ ಕಡಿಮೆ. ಆದರೆ ೧೯೫೬ ರ ವಿಧಾನಸಭಾ ಚುನಾವಣೆಗಳಲ್ಲಿ ಪರಿ ಸ್ಥಿತಿ ಸ್ಪೃಲ್ಪ ಸುಧಾರಿಸಿತು; ಸುಮಾರು ಸೇಕಡಾ ೫೮ ಮತದಾರರು ಮತದಾನ ವಾಡಿದರು.

ಇದನ್ನು ನೋಡಿ ಪ್ರಜಾತಂತ್ರಾತ್ಮಕ ಕ್ರಮಗಳಲ್ಲಿ ಆಸ್ತಿವಹಿಸಬ ಜನರು ಕಡಿಮೆ ಎನಿಸಬಹುದು. ಆದರೆ ಮತ ಚಲಾಯಿಸಿದವರ ಪ್ರಮಾಣ ಚುನಾವಣೆಯಿಂದ ಚುನಾವಣೆಗೆ ಏರುತ್ತಿದೆ ಎಂಬುದೂ (೧೯೫೦-೫೧ ಕೋರತು) ಸ್ಪಷ್ಟವಾಗುತ್ತದೆ. ಸಾಮಾನ್ಯ ಮತದಾರನು ಉದಾಹಿಸಿನ ಸಾಗಿರುವುದರಿಂದ ಅವನನ್ನು ಮತಗಟ್ಟಿಗೆ ತರಲು ತುರುಸು ಹೆಚ್ಚಿತ್ತದೆಯೆಂದೂ ಈ ವಿರಿಕೆಯ ಅರ್ಥ ಮಾಡಬಹುದು. ಆಯ್ದುಯಿಂದ ದೊರಕುವ ಅಧಿಕಾರ ಹೆಚ್ಚು ಹೆಚ್ಚು ಆಕರ್ಷಕವಾಗುತ್ತಿರುವುದರಿಂದ ಹಂರಿಯಾಳಗಳು ಹೆಚ್ಚು ಪ್ರಯತ್ನಪರರಾಗಿದ್ದಾರೆಂದೂ ಅರ್ಥವಾಗುತ್ತದೆ. ಮತದಾನ ಪ್ರಮಾಣ ಅತಿಯಾಗಿಲ್ಲದಿರುವುದು ದೇಶ ಸಮಾಧಾನದ ಸ್ಥಿತಿಯಲ್ಲಿದೆಯೆಂದು ತೋರಿಸುತ್ತದೆ; ಅತಿಯಾದರೆ ಅಸಮಾಧಾನ ಹೆಚ್ಚಿದೆಯೆಂದರ್ಥವಾಗುತ್ತದೆ—ಎಂದಂ ಕೆಲಸಂಶೋಧಕರು ಹೇಳುತ್ತಾರೆ. ಇದರಲ್ಲಿ ತಥ್ಯವಿರಬಹುದು. ಆದರೆ ೧೯೫೨-೫೩ ರ ನಡುವೆ ನಡೆದ ಸಾರ್ವತ್ರಿಕ ಮತ್ತು ರಾಜ್ಯಗಳಲ್ಲಿನ ಮಧ್ಯಾವಧಿ ಚುನಾವಣೆಗಳಲ್ಲಿ ದೇಶದ ರಾಜಕೀಯ ಅಸ್ತಿರವಾಗಿದ್ದುದರಿಂದ, ಅಧಿಕಾರಕ್ಕೆ ಸೌಸುವರ್ಯ ಮೂಡಲಿದ್ದ ವರನ್ನು ಹೊರತಳ್ಳಬಹುದೆಬಿ ಅಶೇಯಿಂದ ತೀವ್ರಪ್ರಯತ್ನಗಳನ್ನು ಮಾಡಿದರೆಂದೂ ಅರ್ಥ ಮಾಡಬಹುದು.

ಮತದಾನ ಪ್ರಮಾಣಕ್ಕೂ ರಾಜಕೀಯ ಪ್ರಸ್ತುತಿಗೂ ಸಂಬಂಧ ವಿರುದ್ಧವಿರುತ್ತದೆ. ತೀರ್ಥ ಹಿಂದುಳಿದ ರಾಜ್ಯವಾದ ಒರಿಸ್ತಾದಲ್ಲಿ ೧೯೬೨ ರಲ್ಲಿ ಸೇಕಡಾ ೨೧.೬ ಮಾತ್ರ ಮತಗಳು ಬಿದ್ದಿವೆ. ಸಾಕ್ಷರತೆ, ರಾಜಕೀಯ ಪ್ರಸ್ತುತಿಗಿರುವ ಕೇರಳದಲ್ಲಿ ಆ ವರ್ಷ ಸೇಕಡಾ ೧೦.೫, ಪಂಚಾಬಿನಲ್ಲಿ ಸೇ. ೬೫.೪, ಮದುಪ್ರಸಿನಲ್ಲಿ ಸೇ. ೬೮.೨, ಪಶ್ಚಿಮ ಬಂಗಾಲದಲ್ಲಿ ಸೇ. ೫೫.೬ ಬಿದ್ದಿದ್ದವು. ೧೯೬೯ ರ ಪಂಚಾಬಿನ ಮಧ್ಯಾತ್ರ ಪಾರ್ಥಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಸೇಕಡಾ ೨೨ ಕ್ಕೇರಿತ್ತು. ಮೈಸೂರಿನಲ್ಲಿ ೧೯೬೮ ರಿಂದ ೧೯೭೨ ಕ್ಕೆ ಮತದಾನದ ಸೇಕಡಾ ೫೩.೨ ರಿಂದ ೬೨ ಕ್ಕೇರಿದೆ.

ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡುವ ವರ್ಗದಲ್ಲಿ ಸಾಕ್ಷರರೂ ನಗರವಾಸಿಗಳೂ ಕಾರ್ಮಿಕ ಸಂಘ ಮೊದಲಾದವುಗಳ ಸದಸ್ಯರೂ ಹೆಚ್ಚುಗಿದ್ದಾರೆಂದು ಕೆಲ ಅಧ್ಯಯನಗಳಿಂದ ತಿಳಿದಿದೆ. ಆದರೆ ದೇಶದಲ್ಲಿ ಅಧ್ಯವತ್ತಾದ ರಾಜಕೀಯ ಜ್ಞಾನವಿರುವ ಮಧ್ಯಮ ವರ್ಗದ ಬೌದ್ಧಿಕ ಮತ್ತು ತುಂಬಾ ಶ್ರೀಕೃಣ ಪಡೆದ ಜನರು ಮತದಾನದಲ್ಲಿ ತುಲನಾತ್ಮಕವಾಗಿ ಅನಾಸ್ತ್ರಿ ತೋರಿಸುತ್ತಾರೆಂಬುದು ಸೋಚಿಗಿದ ಸಂಗತಿ. ರಾಜಕಾರಣ ಕೊಳಕು ವ್ಯಾಪಾರ, ಎಲ್ಲ ಪಕ್ಷಗಳೂ ಅಪ್ರಮಾಣಿಕ ಜನರನ್ನೇ ನಿಲ್ಲಿಸುತ್ತವೆ ಎಂಬ ಮನೋಭಾವ ಇವರದು. ಅವರು ಇಡೀ ಪದ್ಧತಿಯ ಮೇಲೆಯೇ ತಿರಸ್ತಾರ ಹೊಂದಿದ್ದಾರೆ. ಇಂದಿನ ರಾಜಕಾರಣದಲ್ಲಿ ಸಾಫ್ತನ ಕಳೆದುಕೊಂಡ ಕೆಲ ಉಚ್ಚ ಜಾತಿಗಳ ಅಲ್ಪಸಂಖ್ಯಾಕರೂ ಖಿಂಡಿತ ಇವರಲ್ಲಿ ಸೇರಿದ್ದಾರೆ. ಈ ತಿರಸ್ತಾರ ಅನೇಕ್ಯಾನ್ಯವಾಗಿದೆ. ಸಂಖ್ಯಾಮಾನ ಕಡಿಮೆ ಇರುವುದರಿಂದ ರಾಜಕೀಯ ಪಕ್ಷಗಳೂ ಅವರನ್ನು ಒಲಿಸಿಕೊಳ್ಳಲು ವಿಶೇಷ ಯತ್ನ ಕೈಗೊಂಡಂತೆ ಕಾಣುವುದಿಲ್ಲ. ಅಶ್ವಿನಿತರ ಮೇಲೆಯೇ ಅವುಗಳ ಪ್ರಯುತ್ತ ತೀವ್ರವಾಗಿದೆ.

ಮತದಾನ ಮಾಡುವವರಲ್ಲಿ ಪ್ರರುಪರ ಪ್ರಮಾಣ ಸ್ತ್ರೀಯರಿಗಿಂತ ಹೆಚ್ಚೆಂದೂ ಕಂಡುಬಂದಿದೆ. ಆದರೆ ಶ್ರೀಮತಿ ಇಂದಿರಾ ಗಾಂಧಿಯವರ ವ್ಯಕ್ತಿತ್ವದಿಂದ ಆರ್ಕಿವ್‌ತರಾಗಿ ೧೯೬೧-೭೨ ರ ಚುನಾವಣೆಗಳಲ್ಲಿ ಹೆಚ್ಚಾಗಿ ಭಾಗವಹಿಸಲು ಸ್ತ್ರೀಯರು ಮುಂದೆ ಬಂದಂತೆ ತೋರುತ್ತದೆ.

ಸುಶ್ರೀತರಲ್ಲದವರೂ ಹರಿಜನ, ಮುಸ್ಲಿಮರೂ ಸಹಜವಾಗಿಯೇ

ಗುಂಪಿನ ಮನೋಭಾವದಿಂದ ಮತದಾನ ಮಾಡುವುದು ಕಂಡಿದೆ. ಈ ಗುಂಪು ಜಾತೀಯ ಸ್ವರೂಪ ತಾಳಿಬಹುದು. ಜಾತಿ ನಮ್ಮ ದೇಶದಲ್ಲಿ ಇನ್ನೂ ಪ್ರಬಲ ಶಕ್ತಿಯಾಗಿದೆ. ಆದ್ದರಿಂದ “ಜಾತ್ಯತೀತ” ಪಕ್ಷಗಳೂ ಚುನಾವಣೆಗಳಲ್ಲಿ ಒಂದರೊಡನೆ ಜಾತೀಯ ಗುಂಪುಗಳಾಗಿಯೇ ವ್ಯವಹರಿಸುವುದು ಗೋಚರಕ್ಕೆ ಬರುತ್ತದೆ. ಇದು ಅನಿಷ್ಟವೇ. ಆದರೆ ಅಮೇರಿಕದ ಹಂಥ ಮುಂದುವರಿದ ದೇಶದಲ್ಲಿಯೂ ಹೀಗಾಗುತ್ತಿದೆ. ಅಮೇರಿಕದ ನ್ಯಾಯಾಕ್ರಿ ರಾಜ್ಯದಲ್ಲಿರುವ ಯಹೂದ್ಯರ ಮತಗಳಿಗಾಗಿ ಅಮೇರಿಕದ ಉಭಯ ಪಕ್ಷಗಳೂ ಇಸ್ತೇಲೀಗೆ ಬೆಂಬಲ ಕೊಡುತ್ತಿವೆ.

ದೊಡ್ಡ ಪ್ರಮಾಣದಲ್ಲಿ ಜನರು ಮತದಾನ ಮಾಡಿರುವುದು ಇನ್ನೂ ರಾಜಕೀಯ ಪ್ರಜ್ಞೆ ಬೆಳೆಯಬೇಕಾದ ನಮ್ಮ ದೇಶದಲ್ಲಿ ಸ್ವಲ್ಪ ಚಿಂತೆಗೆ ಕಾರಣವಾಗಬೇಕು. ಕೆಲವೇಡೆ ಗ್ರಾಮಗಳಲ್ಲಿ ಇಡೀ ಜಾತಿಗಳನ್ನು ಮತಗಟ್ಟಿಗೆ ಬಾರದಂತೆ ಮಾಡಲು ಬಲಾತ್ಮಕರ ಉಪಯೋಗಿಸಿದ್ದಾರೆಂಬ ಆರೋಪ ಕಾಂಗ್ರೆಸ್ ಮತ್ತು ವಿರುದ್ಧ ಪಕ್ಷಗಳ ಮೇಲೆ ಬಂದಿದೆ. ಇಂಥಿರ ಚುನಾವಣೆಗಳಲ್ಲಿ ಇದಕಾಗ್ಗಿ ಹರಿಜನ ಕೇರಿಗಳಲ್ಲಿ ಮತಗಟ್ಟಿಗಳನ್ನು ಸ್ವಾತಿಸಬೇಕಾಯಿತು.

ಇನ್ನು ಇಷ್ಟೆಲ್ಲ ಚುನಾವಣೆಗಳು ಭಾರತದಲ್ಲಿ ತಂದ ರಾಜಕೀಯ ಪರಿಪಕ್ವತೆಯನ್ನು ನೋಡುವಾ. ೧೯೫೪-೫೫ ರಲ್ಲಿ ಪ್ರಥಮ ಚುನಾವಣೆಯಾದಂದಿನಿಂದ ರಾಜಕೀಯ ಪಕ್ಷಗಳ ಸಂಖ್ಯೆ ಕುಗ್ಗಿದೆ. ಚುನಾವಣೆಗೆ ನಿಲ್ಲಿವ ಒಟ್ಟು ಪ್ರತಿಸ್ಥಾನಿಕ ಧಿಕ್ಕಗಳ ಸಂಖ್ಯೆಯೂ ಇಳಿಮುಖಿವಾಗಿದೆ. ಐವರು ಏಕ್ಕೆ ಸ್ವಧಿನುವ ಮತದಾರ ಸಂಖ್ಯೆಗಳ ಸಂಖ್ಯೆ ಕಡಿಮೆಯಾಗಿದೆ. ೩,೦೦೦ ಮೇಲ್ಪಟ್ಟು ಸಾಫಿನಗಳಿಗೆ ೧೨,೦೦೦ ಕೂಡು ಹೆಚ್ಚು ಜನ ೧೯೫೪-೫೫ ರಲ್ಲಿ ಸ್ವಧಿನಿದ್ದರೆ ಇಂಥಿರ ರಲ್ಲಿ ೨೨೧೨ ಸಾಫಿನಗಳಿಗೆ ೧೨,೦೦೦ ಜನ ಮತ್ತು ಸ್ವಧಿನಿದ್ದರು.

ಪ್ರಥಮ ಮಾರು ಚುನಾವಣೆಗಳಲ್ಲಿ ಕಾಂಗ್ರೆಸ್‌ನ್ನು ಬಹುಸಂಖ್ಯೆಯಲ್ಲಿ ಸಾಫಿನಗಳನ್ನು ಸಂಸ್ತೀನಲ್ಲಿಯೂ ಬಹುತರ ರಾಜ್ಯವಿಧಾನ ಸಭೆಗಳಲ್ಲಿಯೂ ಗೆದ್ದು ಕೊಂಡಿತು. ವಿಜಯಿ ಕಾಂಗ್ರೆಸ್‌ಗರ ಸೇಕಡಾ ೧೩-೧೫ ರ ನಡುವೆ ಇತ್ತು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಬಿದ್ದ ಮತಪ್ರಮಾಣ ೧೯೫೪ ರಲ್ಲಿದ್ದ ಸೇಕಡಾ ೪೪.೨ ರಿಂದ ೧೯೫೭ ರಲ್ಲಿ ೪೪.೨ ಕ್ಕಿಳಿಯಿತು. ಇದು

ಅಗಲೇ ಕಾಂಗ್ರೆಸ್‌ನ ಜನಪ್ರಿಯತೆ ಇಳಮುಖಿವಾದದ್ದುನ್ನು ತೋರಿಸುತ್ತದೆ. ತದ್ದಿಂದ ವಾಗಿ ಕಮ್ಮನಿಸ್ಟ್‌ಪಕ್ಷ, ಜನಸಂಘಗಳು ಮತ್ತು ಮತ್ತೆ ಸೇಕಡಾವನ್ನು ಇಮ್ಮಡಿಸಿಕೊಂಡವು. ೧೯೬೬ ರಲ್ಲಿ ಲೋಕಸಭೆಯಲ್ಲಿ ಇನ್ನೂ ಕಾಂಗ್ರೆಸ್‌ಗೆ ಬಹುಮತ (ಫಿಂಗ್ ರಲ್ಲಿ ಅಈ) ಇದ್ದರೂ ಅದರ ಬಲ ಆ ಸಭೆಯಲ್ಲಿ ಹಿಂದಿಗಿಂತ ಸೇಕಡಾ ೨೦ ರಮ್ಮ ಇಳಿದುಹೋಯಿತು. ಅದಕ್ಕೆ ಒಟ್ಟು ಮುತ್ತಾಳಲ್ಲಿ ಸೇಕಡಾ ೪೦.೨ ಮಾತ್ರ ಬಿದ್ದಿದ್ದವು. ರಾಜ್ಯ ವಿಧಾನ ಸಭೆಗಳಲ್ಲಿ ಅದು ಗೆದ್ದ ಒಟ್ಟು ಸಾಫ್ ನಗಳು ೩,೪೫೫ ರಲ್ಲಿ ೧೯೬೧ ಮಾತ್ರ. ಜನಸಂಘ ಲೋಕಸಭಾ ಚೆನಾವಣಿಗಳಲ್ಲಿ ಮತ್ತೆ ಸೇಕಡಾ ೩ ಮತ್ತಾಳನ್ನು ಹೆಚ್ಚಿ ಸಿಕೊಂಡು ಸೇ. ಎ.ಎ ಕ್ಕೆ ಬಂತು. ಸ್ವತಂತ್ರ ಪಕ್ಷ ಇಂಡಿಯಾ ರಲ್ಲಿ ಸೇ. ಎ.ಎ ಮತ್ತೆ ಗಳಿಸಿತು.

ಮತದಾರ ಖಿಂಡಿತವಾಗಿಯೂ ಹಲ್ಲು ತೋರಿಸಬಾರಂಭಿಸಿದ್ದು. ಕಾಂಗ್ರೆಸ್‌ಗೆ ಎಂದೂ ದೇಶದಚುನಾವಣಿಗಳಲ್ಲಿ ನಿಚ್ಚೆ ಭಬಹುಸಂಖ್ಯೆ ಮತ್ತೆ ಬಿದ್ದಿಲ್ಲವೆಂಬುದು ನಿಜವಾದರೂ ಅದು ಕಾಂಗ್ರೆಸ್‌ನ ತಪ್ಪೊಂದು ಅಲ್ಲ, ಮತ್ತೆ ದಾರರ ತಪ್ಪೊಂದು ಅಲ್ಲ. ಅದು ಗೆದ್ದ ಕೊಂಡಸ್ಥ ಗಳಲ್ಲಿ ಬಹುತರವಾಗಿ ಅದಕ್ಕೆ ಉಳಿದೆಲ್ಲ ಪಕ್ಷಗಳ ಒಟ್ಟು ಮತ್ತಿಂತೆ ಹೆಚ್ಚು ಬಿದ್ದಿತ್ತು. ಮತ್ತು ಇಡೀ ದೇಶದಲ್ಲಿ ಮತ್ತಾವ ಪಕ್ಷಕ್ಕಿಂತ ಅದಕ್ಕೆ ಹೆಚ್ಚು ವಂಭಿದ್ದಿತ್ತು. ಆದ್ದರಿಂದ ಅದು ರಾಜ್ಯಭಾರ ಮಾಡಲೇಬೇಕಿತ್ತು. ಆದರೆ ಮತದಾರ ಕುರುಡಾಗಿ ಕಾಂಗ್ರೆಸ್‌ಗೆ ಮತ ಹಾಕುತ್ತಿದ್ದಾನೆ ಎಂಬ ನಂಬಿಕೆ ಇಂಡಿಯಾ ಸುಳಾಯಿತು. ಕೇಂದ್ರದಲ್ಲಿ ಅದರದೇ ಸರಕಾರ ಬಂದರೂ ಬಂಭತ್ತು ಪ್ರಮುಖ ರಾಜ್ಯಗಳಲ್ಲಿ ಅದು ಅಲ್ಪಮತ ಪಕ್ಷವಾಯಿತು. ಮೊದಲೇ ಕೈಬಿಟ್ಟಿದ್ದ ಕೇರಳ ಬಿರಿಸ್ನೂ ಅಲ್ಲದೆ, ತಮಿಳುನಾಡು, ಉತ್ತರಪ್ರದೇಶ, ಬಿಹಾರ, ಬಂಗಾಲ ಈ ಜನದಟ್ಟಣೆಯ ರಾಜ್ಯಗಳೂ ಕೈಬಿಟ್ಟಿದ್ದವು. ಮತದಾರನಿಗೆ ಬದಲಾವಣೆ ಬೇಕಾಗಿತ್ತು.

ಕಾಂಗ್ರೆಸ್‌ನ ಕೈಬಿಟ್ಟು ರಾಜ್ಯಗಳಲ್ಲಿ ತಮಿಳುನಾಡಾಂದರಲ್ಲಿ ವಿರೋಧಿ ಪಕ್ಷ ನಿಚ್ಚೆ ಬಹುಮತ ಪಡೆದು ಸ್ಥಿರ ಸರಕಾರ ರಚಿಸಿತು. ಉಳಿದೆಲ್ಲ ರಾಜ್ಯಗಳಲ್ಲಿ ಯಾವೋಂದು ಪಕ್ಷವೂ ನಿಚ್ಚೆ ಭಬಹುತ ಪಡೆಯಿದ್ದರಿಂದ ಸಂಮಾನ್ಯ ಸರಕಾರಗಳು ಬಂದವು. ಈ ಪಕ್ಷಗಳ ಅಂತರಿಕ ಉಟ್ಟಿಟಗಳಿಂದಾಗಿ ಅವು ರಚಿಸಿದ ಸರಕಾರಗಳು ಸದಾ ಗೂಡಲಲದಲ್ಲಿರು

ಶ್ರದ್ಧಾವು. ಎರಡೇ ವರ್ಷಗಳಲ್ಲಿ ಬಿಹಾರ, ಪಂಚಾಬ, ಉತ್ತರಪ್ರದೇಶ, ಪಶ್ಚಿಮ ಬಂಗಾಲಗಳಲ್ಲಿ ಮಧ್ಯಾವಧಿ ಚುನಾವಣೆಗಳಾಗಬೇಕಾಯಿತು. ಬಂಗಾಲದಲ್ಲಿ ನಾಲ್ಕು ವರ್ಷಗಳಲ್ಲಿ ಮೂರು ಚುನಾವಣೆಗಳಾದವು. ಇದರ ಫಲಿತಾಂಶವಾಗಿ ಅರಾಜಕತೆ ಬೆಳೆಯಿತೇ ಹೊರತು ಸ್ಥಿರ ಸರಕಾರ ಬರಲಿಲ್ಲ. ಈ ನಡುವೆ ಇಂದಿರಾ ಗಾಂಧಿಯವರು ಕಾಂಗ್ರೆಸ್‌ನಲ್ಲಿನ ಬಹುಮತ ಸದಸ್ಯರನ್ನು ತಮ್ಮಕಡೆ ಒಲಿಸಿಕೊಂಡು ಸಂಸ್ಥೆಯನ್ನು ಒಡೆದರು. ಮತ್ತು ವರ್ಷ ವರ್ಷಗಳಿಂದ ಕೊಳೆ ಕೂಡಿಬೀಳಲು ಕಾರಣಾರಾಗಿದ್ದ ಹಲವರನ್ನು ಕೈಬಿಟ್ಟು ಹೊಸ ಮುಖಿಗಳೊಡನೆ ಚುನಾವಣೆ ಕಣಕ್ಕಿಳಿದರು. ೧೯೭೧ರ ಲೋಕಸಭಾ ಚುನಾವಣೆಗಳಲ್ಲಿಯೂ ೧೯೭೨ರ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿಯೂ ಮತ್ತೆ ಸ್ಥಿರ ಸರಕಾರದ ಭರವಸೆ ಯಿಂದ (ಇಂದಿರಾ) ಕಾಂಗ್ರೆಸ್‌ನೇ ಆರಿಷಿದನು.

ಇಮ್ಮು ವರ್ಷಗಳ ಚುನಾವಣಾನುಭವಗಳಿಂದ ಮತದಾರರಲ್ಲಿ ಬಹುಸಂಖ್ಯಾಕರು ಏನು ಕಾರಣದಿಂದ ಮತ ಕೊಡುತ್ತಾರೆ ಎಂಬ ಬಗ್ಗೆ ಕೆಲ ಉಹೆಗಳನ್ನು ಮಾಡಬಹುದು. ಹಣದ ಬಲ ಚುನಾವಣೆಗಳನ್ನು ಗೆಲ್ಲಿತ್ತದೆ ಎಂಬುದು ಸತ್ಯ; ಆದರೆ ಅಧ್ಯ ಸತ್ಯ ಮಾತ್ರ. ಎಲ್ಲ ಚುನಾವಣೆಗಳಲ್ಲಿಯೂ ಹಣ ಹರಿಯುತ್ತದೆ; ಎರಡೂ ಕಡೆಯವರು ಅದನ್ನು ಹರಿಸುತ್ತಾರೆ. ೧೯೭೧, ೧೯೭೨ರ ಚುನಾವಣೆಗಳಲ್ಲಿಯೂ ಅದು ಹರಿಯಿತು. ಬಡ ಮತದಾರರಿಗೆ “ಲಂಚ್”ದ ಅಮಿವ ತೋರಿಸಲಾದದ್ದೂ ಸತ್ಯವಿರಬಹುದು. ಇದು ಪ್ರಜಾಸತ್ಯಗೆ ಅಪಾಯಕರವೂ ಅನಿಷ್ಟವೂ ಆದ ವಿವರ. ಆದರೆ ಪಕ್ಷದಲ್ಲಿ ವ್ಯಕ್ತಿತ್ವವಂತನಾದ ವರಿಷ್ಟ ಮುಂದಾಳು ಇಲ್ಲಿದ್ದರೆ ಹಣ ಕೆಲಸ ಮಾಡುವುದಿಲ್ಲ ಎಂಬುದೂ ಸಿದ್ಧವಾಗಿದೆ. ಪಂಡಿತ ನೇಹರೂಗೆ ಆ ಜನಪ್ರಿಯ ವ್ಯಕ್ತಿತ್ವ ಇತ್ತು. ಅವರ ಮರಣಾ ನಂತರ ಆ ಕೊರತೆ ಕಾಂಗ್ರೆಸ್‌ಗೆ ಸೋಲು ಬರಲು ಒಂದು ಕಾರಣವಾಗಿರಬೇಕು. ಇಂದಿರಾ ಗಾಂಧಿಯವರು ತುಂಡರಸರಂಘ ಕಾಂಗ್ರೆಸ್ ಯಜ ಮಾನರನ್ನು ಧಿಕ್ಕರಿಸಿ ಗೆದ್ದು ವ್ಯಕ್ತಿತ್ವವನ್ನು ಸಿದ್ಧಪಡಿಸಿದಮೇಲೆ ಅವರಿಗೆ ಅಪೃತಿಮು ವಿಜಯವಾಯಿತು. ಮತದಾರನನ್ನು ದು ಸಳೆಯಿತು. ಇಂದಿರಾ ಕಾಂಗ್ರೆಸ್‌ನ್ನು ವಿರೋಧಿಸಿದವರಲ್ಲಿ ರಾಜಕೀಯ ಡಾಣಕ್ಕಿರುತ್ತಾಗಲಿ ಹಣಕ್ಕಾಗಲಿ ಕೊರತೆ ಇದ್ದಂತೆ ಕಾಣಲಿಲ್ಲ. ಆದರೆ ಅಮಿಲ ಭಾರತದಲ್ಲಿ

ಜನಪಿಯತೆ ಹೋಗಲಿ, ಜನರಿಗೆಲ್ಲ ಪರಿಚಿತನಾದ ಬೇರೆಂಬ್ಬು ಶ್ರೇಷ್ಠ ಮುಂದಾಳು ಯಾವ ಪಕ್ಷದಲ್ಲಿಯೂ ಇರಲಿಲ್ಲ.

ಆದರೂ ಭಾವನೆ ಕೆರಳಸುವ ಸಂಗತಿಗಳು ಎಂಥಾ ಪ್ರಚಿಂಡ ವ್ಯಕ್ತಿತ್ವವುಳ್ಳವನನ್ನೂ ನಿರಸ್ತಗೊಳಿಸಬಹುದಾಗಿದೆ. ೧೯೫೯ ರ ನಂತರ ಮಹಾರಾಷ್ಟ್ರ ರಾಜ್ಯ ನಿರ್ಮಿಸದಿದ್ದು ದರಿಂದ ನೆಹರೂ ವ್ಯಕ್ತಿತ್ವದ ಸಹಾಯವಿದ್ದರೂ ಮಹಾರಾಷ್ಟ್ರೀಯರ ಭಾವನೆ ಉದ್ದೇಶಗೊಂದದ್ದು ರಿಂದ ಕಾಂಗ್ರೆಸ್‌ಗೆ ೧೯೫೯ ರಲ್ಲಿ ಮಹಾರಾಷ್ಟ್ರದಲ್ಲಿ ದೊಡ್ಡ ಸೋಲು ಬಂತು. ಜನಸಂಘಕ್ಕೆ ಉತ್ತರದಲ್ಲಿ ಸಿಕ್ಕಿದ ಬೆಂಬಲವೂ ಬಹುಶಃ ಮುಸ್ಲಿಂ ಮರೆ ವಿರುದ್ಧ ಹಿಂಡೂ ಭಾವನೆಯ ಫಲವಾಗಿದೆ. ಆದರೆ ಏಭಜನೆ ಯೋಡನೆ ಬಂದ ಕಗ್ಗೂಲೆಯ ಕ್ಷೇತ್ರ ಅನುಭವವುಳ್ಳ ಜನಾಂಗ ಈಗ ಬಹುಮಟ್ಟಿಗೆ ಉಳಿದಿಲ್ಲ. ಹೊಸ ಜನಾಂಗವನ್ನು ಮುಸ್ಲಿಂ ವಿರೋಧಿ ಭಾವನೆಗಳ ಪ್ರಚೋದನೆಯಿಂದ ಆರ್ಕಿಫಿಂಸುವುದು ಕಷ್ಟವಾಗುವುದು. ಹೊಸ ಜನಾಂಗದ ಸಮಸ್ಯೆಗಳೂ ಆಸಕ್ತಿಗಳೂ ಬೇರೆ. ಜನಸಂಘ ಈ ಅಂಶವನ್ನು ಗಮನಿಸಲಿಲ್ಲ; ಇನ್ನೂ ಗಮನಿಸದಿದ್ದರೆ ಆದು ಕಹಿ ಪಾಠ ಸಳನ್ನು ಕಲಿಯಬೇಕಾದೀತು.

ಮತದಾರ ತನಗೆ ದೊರೆತ ಅನುಭವದಿಂದಾಗಿ ರಾಜಕೀಯ ಪಕ್ಷ ಗಳು ಹೊರಡಿಸುವ ಚುನಾವಣಾ ಫೋರೆಷನ್, ಅಶ್ವಸನಗಳನ್ನು ಅಪ್ಪಾಗಿ ಲೆಕ್ಕಿಸುವುದಿಲ್ಲ. ಅಶ್ವಸನಗಳನ್ನು ಪೂರ್ವೇಸಲು ಅವುಗಳಿಗೆ ಅಧಿಕಾರ ವೈಶಿಧ್ಯ ಬರಬೇಕಿಲ್ಲ. ಅಗಲೆ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್‌ನ್ನು ಅದನ್ನು ಪೂರ್ವೇಸಬಲ್ಲದೆಂಬುದಕ್ಕೂ ಆತ ಕಾಂಗ್ರೆಸ್‌ನ್ನು ಬೆಂಬಲಿಸಿದ್ದಾನೆ. ಅವನ ಹಳ್ಳಿಗೆ ಹೇದ್ದಾರಿ, ನೀರಾವರಿ, ಶಾಲೆ, ಅವನ ಕೂಲಿಯಲ್ಲಿ ಹೆಚ್ಚೆ ಇಂಥ ಸೌಕರ್ಯಗಳನ್ನು, ಸರಕಾರ ರಚಿಸಬಹುದಾದ ಪಕ್ಷವೇ ಸ್ವಲ್ಪವಾದರೂ ಒದಗಿಸಬಲ್ಲದೆಂದು ಅವನಿಗೆ ತಿಳಿದಿದೆ. ಸಂಮಿಶ್ರ ಸರಕಾರದ ಅರಾಜಕತೆ ಯಲ್ಲಿ ತನಗೆ ಸುಖಿಲ್ಲಿಂದೂ ಉತ್ತರಭಾರತದ ಮತದಾರ ಮನಗಂಡಿ ದ್ವಾನೆ. ಅವನೆಂದರೆ ಮತದಾರನೇ ಎಂದಲ್ಲ, ಅವನ ಮತವನ್ನು ಹುರಿ ಯಾಳಿಗೆ ದೊರಕಿಸಿಕೊಡಬಲ್ಲ ಉರಿನ ಪ್ರಥಾರಿಗೆ ಇದು ತಿಳಿಯುತ್ತದೆ.

ಈ ಇಪ್ಪತ್ತೆ ದು ವರ್ಷಗಳಲ್ಲಿ ಮತದಾರನ ಸಾಮಂಜಸಿಕ ಸ್ವರೂಪ ಬದಲಾಗಿದೆ. ಸ್ವತಂತ್ರತ್ವನಂತರ ಪ್ರಾಯಕ್ಕೆ ಬಂದವರು ಈಗ ಸಂಖ್ಯೆ

ಯಲ್ಲಿ ಹೆಚ್ಚಾಗಿದ್ದಾರೆ. ತರುಣಿಗೆ ಅವಕಾಶಬೇಕೆಂದು ಅವರಿಗನಿಸುತ್ತಿದೆ. ಇಂಥಿರ ಲೋಕಸಭಾ ಚುನಾವಣೆಗಳಿಗೆ ಅಳುವ ಕಾಂಗ್ರೆಸ್‌ನು ನಿಲ್ಲಿಸಿದ ಖಳಿ ಜನರಲ್ಲಿ ಇಂಡಿಕ್ ಜನ ಹೊಸಬರಾಗಿದ್ದರೆಂಬುದೂ ಅವರಲ್ಲಿ ಅರ್ಥ ದಷ್ಟು ಜನ ಇಂ ರೋಳಿಗಿನವರೆಂಬುದೂ ಅದರ ಗೆಲವಿಗೊಂದು ಕಾರಣ ವಿರಬೇಕು. ಈ ಸಲ ಚುನಾವಣೆಗೆ ನಿತ್ಯವರಲ್ಲಿ ನಾಲ್ಕು ಸಲ ಲೋಕಸಭೆಗಳಿಗೆ ಆರಿಸಿಬಂದಿದ್ದ ಇಂ ಜನ ಅಳುವ ಕಾಂಗ್ರೆಸ್‌ನಿಗೆ ಸೋತರು.

ಒಂದು ಸೋಜಿಗವೆಂದರೆ ರಾಜಕಾರಣೀಯ ಲಂಚಗುಳಿತನವಾಗಲಿ ಅವನು ಸದಸ್ಯನಾಗಿ ತೋರಿಸಿದ ಕರ್ತವ್ಯ ತತ್ವರತೆಯಾಗಲಿ ಮತದಾರ ನನ್ನ ಅಪ್ಪಾಗಿ ಪ್ರಭಾವಿಸಿದಂತೆ ಕಾಣಲಿಲ್ಲ. ಭ್ರಷ್ಟಾಚಾರದ ಚರಿತ್ರೆಯುಳ್ಳ ಅನೇಕರು ಆರಿಸಿಬರುತ್ತಿದ್ದಾರೆ. ಸದಸ್ಯರಾಗಿ ತಂಬಾ ಸೇವೆ ಸಲ್ಲಿಸಿದ ದಿನಕರ ದೇಸಾಯಿ, ಲೋಬ್ಯೋ ಪ್ರಭು ಇಂಥಿರ ಲೋಕಸಭಾ ಚುನಾವಣೆಗಳಲ್ಲಿ ಸೋತರು. ಇದರ ಕಾರಣಗಳ ಶೋಧನೆ ಅಗತ್ಯ ವಾಗಿದೆ. ಜನರು ಭ್ರಷ್ಟಾಚಾರಕ್ಕೆ ಮಹತ್ವ ಕೊಡುವುದಿಲ್ಲ; ತಮ್ಮ ವೈಯಕ್ತಿಕ ವಶೀಲಿಗಳನ್ನು ನಡೆಸಿಕೊಡುವವರಿಗೆ ಮತ ಕೊಡುತ್ತಾರೆ ಅನಿಸುತ್ತಿದೆ. ಸಾರ್ವಜನಿಕಕ್ಕಿಂತ ವೈಯಕ್ತಿಕ “ಕೆಲಸ ಮಾಡಿಕೊಡುವ” ವರು ಚುನಾವಣಾ ದೃಷ್ಟಿಯಲ್ಲಿ “ಜನಪ್ರಿಯ”ರಾಗಃತ್ವಾರೆಂದು ಅಮೇರಿಕದ ನ್ಯಾಯಾರ್ಥ ಮುನಿಸಿಪಾಲಿಟಿ ಚುನಾವಣೆಗಳಲ್ಲಿಯೂ ಅನುಭವಕ್ಕೆ ಒಂದಿದೆ.

ತಮ್ಮ ಜಾತಿಯ, ಗುಂಪಿನ ಹಿತಗಳಿಗೆ ಬರಬಹುದಾದ ಆಫಾತಗೆ ಭಯವೂ ವಿಶೇಷವಾಗಿ ಧಾರ್ಮಿಕ ಅಲ್ಪಸಂಖ್ಯಾಕರನಾಳ್ಕಿ ಕಾರ್ಮಿಕ ವಂತ್ಮೆ ಹಿಂದುಳಿದ ಪರ್ಗಿಗಳ ಜನರನಾಳ್ಕಿ ವಿಶ್ವ ರೀತಿಯಲ್ಲಿ ಮತ ಏರ್ಯಲು ಪ್ರೇರಿಸುತ್ತದೆ. ಕಾಂಗ್ರೆಸ್‌ನು ಒಡೆದು ಎರಡಾದ ನಂತರ ಧ್ಯೇಯ ಧೋರಣೆಗಳಲ್ಲಿ ಈ ಎರಡು ಹೋಳುಗಳಲ್ಲಿ ಅಂಥ ಅಂತರ ವಿರಲಿಲ್ಲ. ಆದರೆ ಇಂದಿರಾಗಾಂಧಿಯವರನ್ನು ಉರುಳಿಸುವುದಕ್ಕಾಗಿ ಸಂಸಾರ ಕಾಂಗ್ರೆಸ್‌ನು ಜನಸಂಖ್ಯೆ, ಷ್ಟತಂತ್ರ ಪಕ್ಷಗಳೊಡನೆ ಚುನಾವಣಾ ಮೈತ್ರಿ ಮಾಡಿಕೊಂಡೆದ್ದು ಅದಕ್ಕೆ ಘಾತಕವಾಯಿತು. ಮೇಲೂ ತಿಯವರ ಹಿಂದೂ ಸಂಘಟನೆಯಂಬ ಹೆಸರು ಇದ್ದಿದ್ದ ರಿಂದ ಜನಸಂಘಕ್ಕೆ ಹರಿ ಜನರೂ ಮುಸ್ಲಿಂ ಮುಂತಾದ ಅಲ್ಪಸಂಖ್ಯಾಕರಣ ಹೆದರಃತ್ತಿದ್ದರು;

ಸ್ವತಂತ್ರ ವೇ ಹೆಚ್ಚು ಜನರಿಗೆ ಹೆಚ್ಚು ಹಿತಕರವೇದು ಸ್ವತಂತ್ರ ಮೇಲೆ ಲಾದ ಪಕ್ಷಗಳು ಭಾವಿಸುತ್ತವೆ. ಅರ್ಥಾ ಆದರ್ಶಸಾಧನೆಗೆ ಹೊಗುವೆ ವೇದು ಪಕ್ಷಗಳು ಜನರಿಗೆ ಹೇಳುತ್ತವೆ. ಜನರು ತಮಗೆ ಸರಿದೋರಿದಂತೆ ಅವುಗಳಲ್ಲಿ ಸೇರಬಹುದಾ; ಚುನಾವಣೆಗಳಲ್ಲಿ ಅಪ್ಯಾಳಿಗೆ ಮತಕೊಡ ಬಹುದು.

ಆದರೆ ಮಹತ್ವಾಕಾಂಕ್ಷೆಗಳು ಪಕ್ಷಗಳನ್ನು ಸೇರುವಾಗ, ಆದಲ್ಲಿ ಮೇಲಿನ ಸ್ಥಾನಕ್ಕೆ ಹೊಗುವಾಗ ಈ ಆದರ್ಶಗಳನ್ನೇ ಗಮನಿಸುತ್ತಾರೆ ನ್ನಲಾಗುವುದಿಲ್ಲ. ಇದು ನಮ್ಮ ದೇಶದ ದುರ್ದ್ಯವ. ಆಗಲೇ ಹೇಳಿದಂತೆ ಅಧಿಕಾರ ಅವರ ಮುಖ್ಯ ಆರ್ಥಿಕಾರ್ಯಾಗಿರುವುದರಿಂದ ಕಾಗ್ರೇಸ್ ಪಕ್ಷದಲ್ಲಿ ಇಂಥ ಅನಿದ್ರಿಪ್ಪ ವಿಚಾರಧಾರೆಯ ಜನ ಬಹಳವಾಗಿ ತುಂಬಿದಾಗೆ, ಅವರ ಧ್ಯೇಯ ಚುನಾವಣೆಗಳಲ್ಲಿ ಆಲಿಸಿ ಬರಬೇಕು. ಬಂದು, ಸಾಧ್ಯ ವಿದ್ದರೆ ಮಂತ್ರಿಯಾಗುವುದು. ಹೆಚ್ಚು ಮಹತ್ವಾಕಾಂಕ್ಷೆಗಳು ಮುಖ್ಯ ಮಂತ್ರಿಯಾಗಲು ಹೊಗುತ್ತಾರೆ. ಮುಖ್ಯಮಂತ್ರಿಯಾಗಬೇಕೆಂಬವನು ಅಧವಾ ಈಗಾಗಲೇ ಆಗಿದ್ದ ಆದನ್ನು ಇಸಿಕೊಳ್ಳಬಂತಹವನು ತನ್ನ ಗುರಿಗೆ ಪ್ರೋಫರ್ವಾಗುವಂತೆ ತನಗನುಕೂಲವಾದ ಜನರೇ ತನ್ನ ಪಕ್ಷದಿದ್ದ ಇರಿಸಿ ಬರಬೇಕೆಂದು ಲೆಕ್ಕಹಾಕಿ ಚುನಾವಣೆಗೆ ಪಕ್ಷದ ಟೀಕೆಟು ಕೊಡು ವುದರಲ್ಲೇ ಕೃವಾಡ ಪ್ರಾರಂಭಿಸುತ್ತಾನೆ. ಇದು ಪಕ್ಷಗಳಲ್ಲಿ ಗುಂಪುಗಾರಿಕೆಗೆ ಎಡೆಮಾಡಿಕೊಟ್ಟಿದೆ. ಈ ಗುಂಪುಗಾರಿಕೆ ಎಲ್ಲಾ ಪಕ್ಷಗಳಲ್ಲೂ ಪಾಚಾರ್ಯತಿಗಳಿಂದ ಹುಡಿದು ಸಂಸತ್ತಭೇಯವರ್ಗೂ ಹಬ್ಬಿದೆ. ಅಧಿಕಾರದಲ್ಲಿರುವ ಕಾಗ್ರೇಸ್‌ನಲ್ಲಿ ಹೆಚ್ಚು ಅಪ್ಪೇ.

ಮುಖ್ಯದುತ್ತಿಯಾದವನು ಮುತ್ತಿತ್ತದ ಆವಿಷ ತೋರಿಸಿ ಗುಂಪುಗಳ ನಾಯಕರನ್ನು ಒಳಗು ಮಾಡಿಕೊಳ್ಳುತ್ತಾನೆ. ಆದ್ದರಿಂದ ಮಂತ್ರಿತ್ವದ ಹಂಬಲಪ್ಲಾವರು ಶಾಸಕರಂಗದಲ್ಲೂ ಹೊರಗೂ ಗುಂಪುಗಳನ್ನು ಸಂಘಟಿಸಿಕೊಳ್ಳುತ್ತಾರೆ. ಅತ್ಯಷ್ಟ ಗುಂಪುಗಳು ಸರಕಾರದ ಕೆಲಸಗಳಲ್ಲಿ ಆತಂಕ ತರುವುದು, ತಮ್ಮ ಪಕ್ಷದ ಮಂತ್ರಿಗಳನ್ನೇ ಟೀಕಿಸುವುದು, ಇಕ್ಕಟ್ಟಿನ ಪ್ರಸಂಗಗಳಲ್ಲಿ ಪಕ್ಷಾಂತರ ಮಾಡುವುದು ಸಾಗಿದೆ. ಮೈಸೂರು ರಾಜ್ಯದಲ್ಲಿ ಜತ್ತಿ-ನಿಜಲಿಂಗಪ್ಪ, ಗುಂಪುಗಳು, ಆಂಧ್ರದಲ್ಲಿ ಸಂಜೀವಯ್ಯ-ಬ್ರಹ್ಮಾನಂದರೆಡ್ಡಿ ಗುಂಪುಗಳು ಇತ್ತಾದಿಗಳು ಇಡಕ್ಕೆ ಉದಾಹರಣೆಗಳು. ಕೇವೆಮ್ಮೆ ಒಂದು ರಾಜ್ಯದಲ್ಲಿ ಬಲವಾದ ಎಡು ಗುಂಪುಗಳ ಸ್ವಧೀ-

ಯಿಂದ ಅನಥ್ರವಾಗುವುದನ್ನು ತಡೆಯಲು ಒಂದು ಗುಂಪಿನ ನಾಯಕ ನನ್ನ ಪರಿಷ್ಟ ನಾಯಕರು—ಸಂಚೀವಯ್ಯ ಸವರನ್ನು ಮಾಡಿದಂತೆ—ಕೇಂದ್ರಕ್ಕೆ ಬಯ್ದು ಮಂತ್ರಿಯನ್ನಾಗಿಯೇ ಗವರ್ನರನನ್ನಾಗಿಯಾ ಮಾಡುವುದುಂಟು. ಆದರೆ ಇದೂ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವುದಿಲ್ಲ. ಕೆಲವೋಮ್ಮೆ ಸ್ವಪ್ರಕ್ಕೀಯನಾದರೂ ತಮ್ಮ ಗುಂಪಿಗೆ ಆಗದವನನ್ನು ಚುನಾವಣೆಯಲ್ಲಿ ಸೋಲಿಸಲು ಸರ್ವಪ್ರಯತ್ನ ಮಾಡುವುದೂ ಇದೆ.

ಎಲ್ಲಾ ಸ್ವಧೀನಗೂ ಆರಿಸಿಬಂಧುದೇ ಮುಖ್ಯವಾದ್ದರಿಂದ ಗುಂಪು ಕಟ್ಟುವವರು ಮತದಾರರಿಂದಲೇ ಗುಂಪುಗಾರಿಕೆ ಆರಂಭಿಸುತ್ತಾರೆ. ದೇಶದಲ್ಲಿರುವ ಜಾತಿ-ಧರ್ಮ, ಜಮಿನುದಾರ-ರೈತ ಮೊದಲಾದ ಆಧಿಕ್ಷಿತಸಂಬಂಧಗಳು, ಪ್ರಾದೇಶಿಕ ಭಾಷನೆಗಳು ಎಲ್ಲವೂ ರಾಜಕಾರಣೀಯ ಉಪಕರಣಗಳಾಗುತ್ತವೆ. ಡಾ. ಚೆನ್ನಾರೆಡ್ಡಿಯವರ ಗುಂಪಿನ ರಾಜಕೀಯ ನಿರಾತೆ ತೆಲಂಗಣಾ ಚಳುವಳಿಗೆ ಪ್ರಟಿಕೊಟ್ಟು ಅಂಥ್ರ ರಾಜ್ಯ ತತ್ತ್ವರಿಸುವುದಕ್ಕೆ ಸಹಾಯವಾಡಿದೆ; ಅಲ್ಲಿ ರೆಡ್ಡಿಗಳು ಕಾಂಗ್ರೆಸ್‌ಗೆ ಮತ ಕೊಟ್ಟಿದ್ದ ರಿಂದ ಕರ್ನಾಟಕಾಗಳು ಕರ್ಮಾನಿಸ್ಪರಿಗೆ ಹೆಚ್ಚಿಗೆ ಮತ ಕೊಡುವಂತೆ ಆಗಿದೆ. ಉತ್ತರ ಪ್ರದೇಶದಲ್ಲಿ ಸಿ. ಬಿ. ಗುಪ್ತ, ಚರಣಸಿಗೆ ಇವರ ಗುಂಪುಗಳು ಬೇರೆಬೇರೆ ಜಾತಿಗಳ ಬೆಂಬಲ ಪಡೆದು ಕಾಂಗ್ರೆಸ್‌ನು ಒಡೆಯುವಂತೆ ಮಾಡಿದವು. ಆಯಾ ಮಂತ್ರಿಯ ಗುಂಪಿಗೆ ಸೇರಿದ ಶಾಸಕರು ಕಾಂಗ್ರೆಸ್ ಸಂಸ್ಥೆಯಲ್ಲಿನ ಅವರ ಬೆಂಬಲಿಗರು, ಬೆಂಬಲಿಗ ಜಾತಿ ಆಧಿಕಾರಗಳ ಮುಖ್ಯಸ್ಥರು ಇವರೆಲ್ಲ ಸರಕಾರದ ನಾನಾಭಗೆಯು ಅನುಗ್ರಹಗಳಿಗೆ (ಪರಿಷತ್ತು, ವಿವಿಧ ಸಮಿತಿಗಳಿಗೆ ಸೇವೆ, ನೋಕರಿ ಜಾಕರಿ ಇತ್ಯಾದಿ) ಪೂತ್ರರಾಗುತ್ತಾರೆ; ಇದರಿಂದ ಭೃತ್ಯಾಚಾರ ಹೆಚ್ಚಿದೆ. ವ್ಯಾಪಾರಿಗಳು ಭೂಮಾಲಿಕರೇ ಮೊದಲಾದ ಹಿತಾಸಕ್ತಿ ಗುಂಪುಗಳು ಮಂತ್ರಿ-ಶಾಸಕರಿಗೆ ಅವರ ರಕ್ಷಾಂಕನ್ತುಕ್ಕಾಗಿ “ನಜರು ಕಾಣಿಕೆ” ಗಳನ್ನು ಲ್ಲದೆ ರಾಜಕೀಯ ಬೆಂಬಲ ವನ್ನೂ ಕೊಡುವುದರಿಂದ ಪಕ್ಷದ ಕಾರ್ಯಕ್ರಮಗಳನ್ನು ಪ್ರಮಾಣೀಕರಾಗಿ ಅನುಷ್ಠಾನಕ್ಕೆ ತರುವುದೂ ತಪ್ಪಿತಸ್ವರ್ಪನನ್ನು ದಂಡಿಸುವುದೂ ಅಸಾಧ್ಯ ಪೂರ್ಯವಾಗುತ್ತಿದೆ. ಅದು ಮುಖ್ಯವಾಗಿ ಕೆಲ ರಾಜ್ಯಗಳನ್ನು ಕೆಲಕೆಲ ಪ್ರಮಾಣಿ ಜಾತಿಗಳ ಗುತ್ತಿಗೆಯಾಗಿ ಮಾಡಿದೆ. ಅ. ಭಾ. ದಜ್ರೆಯ ಪರಿಷ್ಟರಲ್ಲಿಯಾಗಿ ಗುಂಪುಗಳಿರುವುದರಿಂದ ಕೆಳವಾಟ್ಟಿದಲ್ಲಿ ಗುಂಪುಗಾರಿಕೆ

ಯನ್ನು ನಿಗ್ರಹಿಸುವುದು ಪರಿಪ್ರೇಕೆಯಿಂದಲೂ ಆಗುತ್ತಿಲ್ಲ. ಕಾಗೆನ್ನು ರಷ್ಯಾರಮ್ಮೆ ಹೊತ್ತಿಗೆ ತೀರ ಅವನತಿ ಹೊಂದಲು ಗುಂಪುಗಾರಿಕೆ ಒಂದು ಕಾರಣ.

ದೇಶದ ಆಳಕೆಯಲ್ಲಿ ಹಳ್ಳಿಯಿಂದ ದಿಳ್ಳಿಯವರೆಗಿನ ಜನತೆಗೆ ಎಲ್ಲ ಮಟ್ಟಗಳಲ್ಲಿ ಪ್ರಜಾತಂತ್ರದ ತರಬೇತಿ ದೂರೆಯಬೇಕೆಂದೂ ಪ್ರತಿಮಟ್ಟಿದಲ್ಲಿ ತಕ್ಕ ಮುಂದಾಳ್ತನ ರೂಪ್ತಗೊಳ್ಳುತ್ತೆ ಹೋಗಬೇಕೆಂದೂ ಉದ್ದೇಶಿಸಿ ಪಂಚಾಯತರಾಜ್ಯದ ಪ್ರರಾತನ ಭಾರತೀಯ ಕಲ್ಪನೆಯನ್ನು ನವೀನ ಪರಿಸ್ಥಿತಿಗಳಿಗೆ ಹೊಂದಿಸುವ ಧೈಯ ನಿರ್ದೇಶಕತ್ವಗಳಲ್ಲಿ ಸೇರಿಸಲ್ಪಟ್ಟಿತ್ತು. ಮೈಸೂರನ್ನೂ ಇಗ್ನೇಂಡು ಹೆಚ್ಚಿನ ರಾಜ್ಯಗಳು ಪಂಚಾಯತಿ ರಾಜ್ಯದ ಬೆಳವಣಿಗೆಯಲ್ಲಿ ಉತ್ತಮವಾದಿಂದ ಮುಂದುವರಿದಿವೆ. ಚುನಾಯಿತ ಗ್ರಾಮಪಂಚಾಯತಿ, ಪಂಚಾಯತಿಗಳಿಂದ ಆರಿಸಲ್ಪಟ್ಟಿ ಬಾಕ್ಕೆ ಪಂಚಾಯತಿ ಸಮಿತಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಮಿತಿಗಳು ಪಂಚಾಯತಿ ರಾಜ್ಯದ ಮುಖ್ಯ ಉಪಕರಣಗಳಾಗಿವೆ. ಗ್ರಾಮ ಪಂಚಾಯತಿಗಳ ಕರ್ತವ್ಯ ಮತ್ತು ಅಧಿಕಾರಗಳೂ ಅವುಗಳ ಆದಾಯದ ಬಾಬುಗಳೂ ಮಿತವಾಗಿವೆ. ರಸ್ತೆ, ಕೆರೆಭಾವಿಗಳ ದುರಸ್ತಿ. ಸಾಧ್ಯವಾದರೆ ಶಿಕ್ಷಣ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ, ಚಿಕ್ಕಪ್ಪಟಿ ವ್ಯಾಜಗಳ ತೀವ್ರಾನಿ ಇವು ಪಂಚಾಯತಿಗಳ ಕಳೆಯಲ್ಲಿ ಬರುತ್ತವೆ. ಚುನಾವಣಾ ಹೋರಣಿಗಳ ಪ್ರಥಮ ಪಾಠ ಜನತೆಗೆ ಇಲ್ಲಿಯೇ ಸಿಗುತ್ತದೆ. ಯಾವಾಗಲೂ ಈ ಪ್ರಯೋಗ ಹಿತಕರವಾಗಿಯೇ ಫಲಿಸಿದೆಯೆನ್ನ ವಂತಿಲ್ಲ. ಕೆಲವೇಡೆ ಅತ್ಯಾರ್ಥ ಕಾರ್ಯವಾಗಿದೆ. ಅದರೆ ಜಾತಿ ವೈಷಯಕ್ಯದ ರಾಜಕಾರಣ, ಹರಿಜನ ಮೊದಲೇದ ದುರ್ಭಲ ವರ್ಗಗಳ ದಮನ ಇಂಥ ಚರ್ಯೆಗಳಿಂದ ವಾಸ್ತವಿಕವಾಗಿ ಪಂಚಾಯತಿ ಸ್ವರಾಜ್ಯವೆಂಬುದು ಸಂವಿಧಾನದ ಪವಿತ್ರ ಧೈಯಗಳಿಗೆ ವಿರುದ್ಧವಾದದ್ದನ್ನೇ ಸಾಧಿಸಿದ್ದುಂಟು. ಅವುಗಳ ಅಧಿಕಾರಗಳು ತೀರ ಮಿತವಾಗಿರುವುದರಿಂದ ಅರ್ಥಕ ಉದ್ದಾರದಲ್ಲಿ ಹೇಳಿಕೊಳ್ಳುವ ಪಾತ್ರವಹಿಸಲು ಅವುಗಳಿಗೆ ಸಾಧ್ಯವಾಗಿಲ್ಲ. ಬದಲಿಗೆ ಗುಂಪುಗಾರಿಕೆಗೆ ಅಲ್ಲೇ ಪ್ರಾರಂಭವಾಗುತ್ತದೆ.

ಚುನಾವಣಿಗಳು ಮತ್ತು ಅವುಗಳಿಂದ ಬರುವ ಅಧಿಕಾರದ ಕಚ್ಚಾಟಿದಿಂದ ಏನಾದರೂ ಒಳ್ಳಿಯಾದಾಗಿದೆಯೇ? ಅದು ವಿಶೇಷವಾಗಿ ಗ್ರಾಮಗಳಲ್ಲಿ ಬಣಗಳ ತೀವ್ರ ಹೋರಣಿಗಳಿಗೆ ಕಾರಣವಾಗಿರುವುದು ಇವು

ವಾದರೂ ರಾಜಕಾರಣಿಗಳನ್ನು ಪ್ರತಿಯೋಂದು ಲಭ್ಯ ಮತಕ್ಕೂ ಪ್ರಯತ್ನ ಮಾಡುವಂತೆ ನೋಡಿಕೊಂಡಿದೆ. ಎರಡು ಒಣಗಳಲ್ಲಿ ತೀವ್ರ ಸ್ವಫ್ರೇಯಿದ್ದು ಕೆಲವೇ ಮತಗಳಿಗೂ ಮಹತ್ವ ಬರುವ ಪ್ರಸಂಗದಲ್ಲಿ ತೀರ ಅಲ್ಲ ಸಂಖ್ಯಾಕೆರಾದವರನ್ನೂ ಹುರಿಯಾಳುಗಳು ಆರಾಧಿಸಬೇಕಾಗುತ್ತದೆ. ಇದಿಲ್ಲದಿದ್ದರೇ ಪ್ರಬಲ ಜಾತಿಗಳು ಚಿಕ್ಕ ಅಥವಾ ದುರ್ಬಲ ಜಾತಿಗಳನ್ನು ಕೆಂಪಡಿಸಬೇಕಾಗಿ ಕಾಣುತ್ತಿದ್ದರು. ಈಚೆಚೆಗೆ ಬ್ರಹ್ಮಾರೂ ಹರಿಜನರೂ ದಕ್ಷಿಣ ರಾಜ್ಯಗಳಲ್ಲಿ ಇದರಿಂದಾಗಿ ತಕ್ಕುಮಟ್ಟಿಗೆ ರಾಷ್ಟ್ರೀಯ ದೋಸೆಯಲ್ಲಿನ ತಮ್ಮ ಪಾಲು ಪಡೆಯಲು ಸಮರ್ಥರಾಗಿದ್ದಾರೆ.

ನಮ್ಮ ದೇಶದ ಚುನಾವಣಾಪದ್ಧತಿಯಿಂದಾಗಿ ಸಮಾಜದಲ್ಲಾದ ಬದಲಾವಣೆಗಳನ್ನೂ ಇಲ್ಲಿ ಅವಲೋಕಿಸಬಹುದು. ಸಕಲರಿಗೂ ಮತಾಧಿಕಾರವಿರುವುದರಿಂದ, ಈ ದೇಶದಲ್ಲಿ ರೂಡಿಗತವಾಗಿ ಬಂದ ಜಾತಿ ಪದ್ಧತಿಯಲ್ಲಿ ಬಂದು ಬಿರುಕುಬಿಟ್ಟಿದೆ. ಜಾತಿಗಳೇನೇರ್ ಉಳಿದಿವೆ; ಆದರೆ ಅವುಗಳ ಉಚ್ಚನೀಚ ಭೇದ ಹೋಗಿ ಎಲ್ಲವೂ ಸಮಾನವನಿಸಿವೆ—ಇದು ದೂರದ ಹಳ್ಳಿಗಳಲ್ಲಿ ಇನ್ನೂ ಕೇವಲ ಸ್ವೇಚ್ಛಾಂತಿಕ ಅವಸ್ಥೆಯಲ್ಲಿ ಉಳಿದಿದ್ದರೂ ನೀಚ ಜಾತಿಗಳನೀಡವರು ತಮ್ಮ ಹಕ್ಕುಗಳಾಗಿ ಹೋರಾಡುವ ಪ್ರವೃತ್ತಿಯನ್ನು ಈಗಾಗಲೇ ಸಂಪಾದಿಸಿದ್ದಾರೆ. ಈ ದೇಶದಲ್ಲಿ ನಾಗರಿಕ ಈಗ ತನ್ನ ಹಕ್ಕುಗಳನ್ನು ಪಡೆಯಲು ತನ್ನ ಹಿತಾಸಕ್ತಿಗಳ ಸಂಘಟನೆ ಮಾಡುತ್ತಿದ್ದಾನೆ. ಅದು ಜಾತೀಯವಿರಬಹುದಾಗಿ ವೃತ್ತಿ ಸಂಬಂಧ ವಾಗಿರಬಹುದು, ಭಾಷಾಸಂಬಂಧವಾಗಿರಬಹುದು. ಜಾತೀಯಕ್ಕಿಂತಲೂ ವರ್ಗೀಯ ಹಿತಾಸಕ್ತಿಗಳ ಮಹತ್ವ ಈಗ ಅರಿವಿಗೆ ಬರುತ್ತಿದೆ. ಒಸವಣ್ಣನವರ ಉತ್ಸವದಲ್ಲಿ ಸೇರಿದ ಯಾತಿಗಳ ಪರಿಪತ್ತಿನಲ್ಲಿ ಬ್ರಹ್ಮಾಣ ಸ್ವಾಮಿಗಳಿಂಬ್ಬರು ಭಾಗವತಿಸಿದರು. ಮತಗಳ ಆಸ್ತಿ ಅಪಹರಣದ ವಿರುದ್ಧ ಬೇರೆ ಬೇರೆ ಧರ್ಮಗಳ ಮತಾಧಿಪತಿಗಳು ಒದಾಗುತ್ತಿದ್ದಾರೆ. ನಾನ್ ಗಜಿಂದೆ ಸರಕಾರಿ ನೌಕರರು ಸಂಘಟಿತರಾದಾಗ ಅವರ ಸಂಬಳ ಸಾರಿಗೆ ಹೆಚ್ಚಿಸಿದ್ದ ಅವರ ಮುಷ್ಟರ ಪ್ರದರ್ಶನಗಳ ಭಯದಿಂದ ಮಾತ್ರವಲ್ಲಿ ಲಕ್ಷ್ಯಾಂತರ ಸಂಘಟಿತ ನೌಕರರ ಮತ್ತು ಅವರ ಕುಟುಂಬಗಳ ಮತ ಕಳಿದು ಕೊಳ್ಳುವ ಭಯವೂ ಅದರಲ್ಲಿ ಸೇರಿತ್ತು. ಮಹಾರಾಷ್ಟ್ರ ಏಕೀಕರಣ ವಾಗದೆ ಕಾಗ್ನಿಸ್ವಿಗೆ ವಾಹಾರಾಷ್ಟ್ರೀಯರು ಮತ ಕೊಡಲಾರೆಂಬ ಭಯ ಆ ಏಕೀಕರಣಕ್ಕೆ ಪ್ರೇರಕವಾಯಿತು. ಎಲ್ಲಾ ಮಟ್ಟಗಳಲ್ಲಿನೂ ಇದು

ನಡೆದಿರುವುದರಿಂದ ಭಾರತೀಯ ಸಮಾಜ ಒಂದು ಹೊಸ ಸಮತೋಲ ವನ್ನು ಹೊಂದುತ್ತಿದೆ. ಈ ಸಮತೋಲದಲ್ಲಿ ಯಾವ ವರ್ಗವನ್ನು ಸುಲಭವಾಗಿ ಹತ್ತಿಕ್ಕಲಾಗುವುದಿಲ್ಲ.

ಲೋಕಸಭೆ ಮತ್ತು ವಿಧಾನಸಭೆಗಳಿಗೆ ಪಕ್ಷಗಳು, ಅದರಲ್ಲಿಯೂ ಕಾಂಗ್ರೆಸ್, ಹುರಿಯಾಳುಗಳನ್ನು ಆರಿಸುವಾಗ ಅವರ ಯೋಗ್ಯತೆ, ಬೌದ್ಧಿಕ ಮಟ್ಟಗಳನ್ನು ಗಮನಿಸುತ್ತಿಲ್ಲ ಎಂಬ ಆಕ್ರೇಪವೇಂದಿದೆ. ಹಿಂದೆ ವರ್ಚಿಲರು ಡಾಕ್ಟರರೇ ಹೊದಲಾದ ಪಂಡಿತ ವೃತ್ತಿಯವರು ಸಂಖ್ಯೆಯಲ್ಲಿ ಪ್ರಥಾನರಾಗಿದ್ದರೆ ಈಗ ಕಡಿಮೆ ಶಿಕ್ಷಣದ, ಕಡಿಮೆ ಬೌದ್ಧಿಕ ಮಟ್ಟದ ಜನರ ಸಂಖ್ಯೆ ಹೆಚ್ಚಿತ್ತದೆ ಎಂದು ಒಂದು ಅಧ್ಯಯನದಿಂದ ತೋರಿ ಬಂದಿದೆ. ಇದು ಗಮನಿಸಲೇಬೇಕಾದ ಅಂಶ. ರಾಜ್ಯಕಾರ್ಯವನ್ನು ಮಂತ್ರಿಗಳೇ ನಿರ್ಧರಿಸುತ್ತಾರಾದರೂ ದೇಶ ಕೊಟ್ಟಂತಹ ವೆಚ್ಚಿದಿಂದ ಆರಿಸುವ ಪ್ರತಿನಿಧಿಗಳು ಕೇವಲ ಹೊದಪ್ಪ-ಅಲ್ಲಿಪ್ಪಗಳಾಗದೆ ನಿಣಯಗಳಲ್ಲಿ ಸುವಿಚಾರಿತವಾಗಿ ಪಾಲುಗೊಳ್ಳುವವರಾಗಬೇಕು. ಕೆಲ ಕ್ಷೇತ್ರಗಳಲ್ಲಿ ನಮ್ಮ ರಾಜಕಾರಣದಲ್ಲಿ ದೊಡ್ಡ ಬಿರುಕು ಇದೆ. ಒಂದು ಉದಾಹರಣೆಯೇಂದರೆ ಲೋಕಸಭೆಯಲ್ಲಿ ಆನುಭವನ್ನು ಏಲೆಟರಿ ತಜ್ಞರ ಕೊರತೆ. ೧೯೬೭ರಲ್ಲಿ ನಮ್ಮ ಲೋಕಸಭೆಯಲ್ಲಿ ಕೆಲವರಾದರೂ ನಿವೃತ್ತ ಆಧವಾ ರಾಜೀನಾಮೆ ಕೊಟ್ಟು ರಾಜಕಾರಣಕ್ಕೆ ಒಂದ ಏಲೆಟರಿ ಕನಫಲ್ಲರಿದ್ದಿದ್ದರೆ, ಹಿಮಾಲಯ ದಲ್ಲಿ ಚೀನೀಯರನ್ನು ತಕ್ಕ ಸನ್ನಾಹವಿಲ್ಲದೆ ಏಲೆಟರಿ ರೀತಿಯಲ್ಲಿ ಎದುರಿ ಸುವ ಒತ್ತಾಯ ಆ ಸಭೆಯಲ್ಲಿ ಸರಕಾರದ ಮೇಲೆ ಬರುತ್ತಿರಲಿಲ್ಲವೆಂದು ಬಿಗೇಡಿಯರೂ ದಳವಿಯವರ “ಹಿಮಾಲಯ ಪ್ರಮಾದ” ಪ್ರಸ್ತರವೋದಿ ದರೆ ಅನಿಸುತ್ತಿದೆ.

ಈ ಪರೆಗೆ ಜಂನಾವಣೆಗಳು, ಮತದಾರರು, ರಾಜಕಾರಣಗಳು ಇವರ ಮನೋವೃತ್ತಿಗಳ ಜಚ್ಚೆ ಆಯಿತು: ಆಯ್ದು ಹೊಂದಿದ ಸಂಸತ್ತು ವಿಧಾನಸಭೆಗಳು ಹೇಗೆ ವರ್ತಿಸುತ್ತಿವೆ? ಆಧುನಿಕ ಪ್ರಜಾತಂತ್ರಗಳಲ್ಲಿ ಸದಸ್ಯರು ವೈಯಕ್ತಿಕವಾಗಿ ಕಾನೂನು ಮನೂದೆಗಳನ್ನು ತುಂದು ಆಡಳಿತ ದಲ್ಲಿ ನೇರ ಭಾಗವಹಿಸುವ ಅವಕಾಶ ಕಡಿಮೆ. ಸಂಸತ್ತಿನ ಮತ್ತು ವಿಧಾನ ಮಂಡಳಗಳ ಹೆಚ್ಚಿನ ಸಮಯ ಸರಕಾರ ತರುವ ಮನೂದೆಗಳಿಗೇ ವ್ಯಯವಾಗುತ್ತದೆ. ಗೋಹತ್ಯಾ ನಿರೋಧದಂಥ ಸುಧಾರಣೆಗಳನ್ನು ಕುರಿತ ಕೆಲ ಮನೂದೆಗಳಷ್ಟೇ ಯಾಸಗಿಯವರಿಂದ ತರಲ್ಪಡುತ್ತವೆ. ಆದರೂ

ಸಂಸತ್ತು ಮತ್ತು ವಿಧಾನಮಂಡಲಗಳು ಯಾವಾಗಲೂ ರಚ್ಚಿರ್ ಮೊಹರಿ ನಂತೆ ವರ್ತಿಸಿವೆಯೆನ್ನಲು ಬಾರದು. ಪ್ರಶ್ನೋತ್ತರ ಸಮಯ ಖಾಸಗಿ ಸದಸ್ಯರ ಸ್ವಂತ ಸಮಯವಾಗಿದೆ. ಈ ಸಮಯವನ್ನು ಸದಸ್ಯರು— ವಿಶೇಷವಾಗಿ ವಿರೋಧಿ ಸದಸ್ಯರು— ಆಡಳಿತದಲ್ಲಿರುವ ಗಂಭೀರ ಹಣುಕು ಗಳನ್ನು ಹೊರಡಿಗೆಯಲು ಉಪಯೋಗಿಸಿಕೊಂಡಿದ್ದಾರೆ. ಎಲ್. ಐ. ಸಿ. ಯ ಗಂಭೀರ ಅವಾಪ್ತಾರಗಳ ವಿವರಗಳಲ್ಲಿ ಅನೇಕ ಹಿರಿಯ ಅಧಿಕಾರಿಗಳ ವಿಚಾರಣೆ ಮತ್ತು ಟಿ. ಟಿ. ಕೃಷ್ಣಮಾಚಾರಿಯವರ ರಾಜೀನಾಮೆಯಲ್ಲಿ ಪರ್ಯವಸಾನ ಹೂಡಿದ ಘಟನೆಗಳು ಸಂಸತ್ತಿನಲ್ಲಿನ ಪ್ರಶ್ನೋತ್ತರ ದಿಂದಲೇ ಚಾಲನೆ ಪಡೆದವೇ. ಜಗಜೀವನರಾಮರ ಆದಾಯ ಕರದ ಗಲಾಟಯೂ ಪ್ರಶ್ನೋತ್ತರ ಸಮಯದಿಂದಲೇ ಪ್ರಾರಂಭವಾದದ್ದು. ಇದನ್ನು ವಿರೋಧಿ ಪಕ್ಷಗಳು ಇನ್ನಾಗಿ ಬೆಂಬುಗಿ ತಮ್ಮ ಅನುಕೂಲಕ್ಕೆ ಏಕ ಉಪಯೋಗಿಸಿಕೊಳ್ಳಲ್ಲಿಲ್ಲವೆನ್ನು ವ್ಯಾಪಕವಾಗಿ ಅಂದು ಸಮಸ್ಯೆಯಾಗಿದೆ. ಸದಸ್ಯರು— ಆಕುವ ಪಕ್ಷ ಮತ್ತು ಎದರು ಪಕ್ಷ ವರಡರವರೂ— ತಮ್ಮ ಸ್ವಂತದ ಮತ್ತು ಬೆಂಬಲೀರ ನಾನಾ ಆಗತ್ಯತೆಗಳಾಗಿ ಮಂತ್ರಿಗಳ ಹತ್ತಿರ ವಶೀಲಿ ಹಚ್ಚಲು ಹೋಗುವ ಪ್ರಸಂಗ ಒರುವುದರಿಂದ ವ್ಯಯ ಕ್ಷಿಕವಾಗಿ ಮಂತ್ರಿಗಳನ್ನು ಶೀರ್ಷದಲ್ಕೀಡುಮಾಡುವ ಪ್ರಶ್ನೋತ್ತರನ್ನು ಎತ್ತಲು ಕೆಲವೇಮೈ ಸದಸ್ಯರಿಗೆ ಸಂಕೋಚವಾಗುತ್ತಿರಬಹುದು.

ಒಟ್ಟಿನ ಮೇಲೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಚುನಾಯಿತ ಸರ್ವ ಗಳು ಇಂಗ್ಲಿಂಡಿನಲ್ಲಿನಪ್ಪು ಅಲ್ಲಂದಿದ್ದರೂ ಫಾನ್ನಿನಲ್ಲಿಗಿಂತ ಕಡಿಮೆಯಲ್ಲಿದ ಲಿಷ್ಟು ಸಂಯುಕ್ತಗಳಿಂದ ಕಾರ್ಯಮಾಡುತ್ತಿವೆ. ಕೆಲವೇಮೈ ಸರಕಾರ ಸದಸ್ಯರ ಹಕ್ಕನ್ನು ಅತಿಕ್ರಮಿಸಿ ವರ್ತಿಸಲು ಯಾತ್ರಿಸಿದಾಗ, ಮತ್ತು ಕೆಲವೇಮೈ ಕೇವಲ ರೋಡ್‌ಪಡ್ಲಿ, ವಿರೋಧಿ ಸದಸ್ಯರು ಸಭಾಮಾರ್ಗದಲ್ಲಿ ಅಂಥ ಪ್ರಸಂಗದಲ್ಲಿ ಆಯಾ ಪಕ್ಷದ ಹಚ್ಚು ಅನುಭವಿ ಸದಸ್ಯರು ತಮ್ಮವರನ್ನು ದಾರಿಗೆ ತರಲು ನೇರವಾಗಿ ದಾರೆ. ಸದಸ್ಯನು ಕರ್ತವ್ಯಪ್ರಜ್ಞಯನ್ನು ಮರೆತು ಸ್ವಂತ ಪ್ರಯೋಜನ ಕಾಗಿ ಅನುಚಿತ ರೀತಿಯಲ್ಲಿ ವಿಶಿಷ್ಟ ಹಿತಸಂಬಂಧಗಳ ಪರವಾಗಿ ಕೆಲಸ ಮಾಡುತ್ತಿದ್ದಾಗ್ನೇದು ಸಿದ್ಧವಾದಾಗ ಅವನನ್ನು ಸಂಸತ್ತು ಕಿರುಹಾಕಿದ ಒಂದು ಘಟನೆಯೂ ನಡೆದಿದೆ. ಪಂ. ನೇಹರೂ ಜೀವಂತರಾಗಿದ್ದಾಗ ಸಂಸತ್ತನ್ನು ಅತ್ಯಂತ ಗೌರವದಿಂದ ಸದೆಸಿಕೊಂಡು ಸತ್ತಾಸಂಪ್ರದಾಯ

ವನ್ನು ಹಾಕಿಕೊಟ್ಟರು. ಆದರೆ ವಿರೋಧಿ ಪಕ್ಷದ ನಾಯಕರನ್ನು ವಿಶ್ವಾಸ ದಲ್ಲಿ ತೆಗೆದುಕೊಳ್ಳುವ ಸಂಪ್ರದಾಯವನ್ನು ಅವರು ಸಾಕಷ್ಟು ಬೆಳೆಸಲಿಲ್ಲ.

ಮೇಯಕ್ಕೆ ಕವಾಗಿ ಸದಸ್ಯರು ತಾವು ಯಾರನ್ನು ಪ್ರತಿನಿಧಿಸುವರೋ ಅ ಜನತೆಯ ಪರವಾಗಿ ವಿಶೇಷ ದೃಷ್ಟಿನ ಕಾರ್ಯವಾಡುವ ಹಾಗೆ ಕಾಣುವುದಿಲ್ಲ. ಬ್ರಿಟಿಶ್ ಪಾರ್ಲಿಮೆಂಟಿನಲ್ಲಿ, “ಹಿಂದಿನ ಬೆಂಚಿನ” ಸದಸ್ಯ ನೆನಿಸಿದವನೂ ತಿಂಗಳಲ್ಲಿ ತನ್ನ ಮತದಾರರ ಏರಡು ಸಾಮಿರ ಪತ್ರಗಳ ವಿಲೇವಾರಿ ಮಾಡಬೇಕಾಗುತ್ತದೆ. ನಮ್ಮ ಯಾವ ಸದಸ್ಯನಿಗೂ ಅಷ್ಟು ಕೆಲಸದ ಹೊರೆ ಇಲ್ಲವೇಂದು ನಂಬಲು ಕಾರಣಗಳಿವೆ.

ದೀರ್ಘಕಾಲಾಂದ ನಮ್ಮ ರಾಷ್ಟ್ರದಲ್ಲಿ ಒಂದೇ ಪಕ್ಷ ಆದ್ಲಿತ ಸಡೆಸಿದ್ದ ರಿಂದ ಪಾರ್ಲಿಮೆಂಟರಿ ಪದ್ಧತಿಗೆ ಅನಿಷ್ಟವಾದ ಕೆಲ ಬಲವುಗಳು ವ್ಯಕ್ತವಾಗುತ್ತಿವೆ. ಅಧಿಕಾರಕ್ಕೆ ಬರುವ ಆತ್ಮಸದ್ಯಕ್ತಂತೂ ಇಲ್ಲವೆನಿಸಿದ ಅನೇಕ ಪಕ್ಷಗಳು ಹತಾಶೆಯಿಂದ ಸಭೆಯ ಹೊರಗೆ ಮತಪ್ರದರ್ಶನ, ಅದರ ಪರಿಣಾಮವಾಗಿ ಹಿಂಸಾಚಾರ ಇವ್ವಗಳಿಗೆ ಕಾರಣರಾಗುತ್ತಿವೆ. ಸಭೆಯೋಳಗೂ ಸಭಾತಾಗ ಮೂಡಲಾದ ನಾಟಕೀಯ ಕ್ರಮಗಳನ್ನು ಅನುಸರಿಸುತ್ತಾರೆ. ಯಾವ ಕೆಲಸವಾಗಬೇಕಾದರೂ ಕೋಲಾಹಲಪೆಟ್ಟಿ ಸದೆ ಆಗುವುದಿಲ್ಲ ಎಂಬಪ್ಪು ಸರಕಾರಿ ಕೆಲಸದಲ್ಲಿ ಆಸಡ್ಡೆ ಕಾಣುವುದರಿಂದ ಜನ ಇಂಥ ಕ್ರಮಗಳಿಗೆ ಇಳಿಯಬಹುದು; ಆದರೆ ಆರಿಸಲ್ಪಟ್ಟ ಅವರ ಪ್ರತಿನಿಧಿಗಳು ಇಂಥವುಗಳಲ್ಲಿ ಭಾಗವಹಿಸುವುದೆಂದರೆ ಪಾರ್ಲಿಮೆಂಟರಿ ಪದ್ಧತಿಯಲ್ಲಿ ತಮಾಗೇ ನಂಬಿಕೆ ಇಲ್ಲವೇಂದೆಂದಿಟ್ಟಿದೆ. ಇಂಥ ಕೋಲಾಹಲಗಳಿಂದ ಸರಕಾರ ಒಂದೆಡೆ ತನ್ನ ವಿವೇಕಕ್ಕೆ ವ್ಯತಿರಿಕ್ತವಾಗಿ ರಿಯಾ ಯತ್ತಿಗಳನ್ನು ಕೊಡಬೇಕಾಗುತ್ತದೆ; ಹಾಗೆಯೇ ಕಾಯಿದೆ ಸುವ್ಯವಸ್ತೆ ಯನ್ನು ಎತ್ತಿಹುಡಿಯುವುದಕ್ಕಾಗಿ ಹೇಳೇಲೇಸುಬಲವನ್ನು ಹಚ್ಚಿ ಹಚ್ಚಿ ಉಪಯೋಗಿಸುವ ಪ್ರಸಂಗ ಒಂದು ಆ ಶಾಖೆಯಿಂದಾಗಿವ ಅನ್ಯಾಯಗಳ ಕಡೆ ಕಣ್ಣಮುಚ್ಚಿಕೊಳ್ಳಬೇಕಾಗುತ್ತದೆ. ಕೊನೆಯಲ್ಲಿ ಇಂಥ ಗಲಾಟ ಗಳಿಂದ ವಿರುದ್ಧ ಪಕ್ಷಗಳಿಗೆ ಆಗುವ ಲಾಭವೂ ಅಷ್ಟಕ್ಕಷ್ಟೇ. ಏಕೆಂದರೆ ಸರಕಾರ ಇಂದಲ್ಲ ನಾಳಿ ತಲೆವಾಗಿ ಬೇಡಿಕೆಗಳನ್ನು ಮನ್ನಿಸುತ್ತದೆ; ಅಮೇಲೆ ಜನ ಈ ಗಲಾಟೆಯನ್ನು ಸಂಘಟಿಸಿದವರನ್ನು ಮರೆತುಬಿಡುತ್ತದೆ. ಕಡೆಗೆ ಇದರಿಂದ ಉಳಿಯುವ ಪರಿಣಾಮವೆಂದರೆ ಜನರಿಗೆ ಪ್ರಪಂಚ ಅಳಿಕೆಯಲ್ಲಿ ಶ್ರದ್ಧೆ ಹೊರಡಿಸುವೋಗುವುದು.

ಪಾಲೀಮೆಂಟರಿ ಪ್ರಜಾತಂತ್ರಕ್ಕೆ ನಾವು ಹೊಂದಿಕೊಂಡಿದ್ದೇ ವೆಯೆ? ಅದು ಯಶಸ್ವಿಯಾಗಿ ನಮ್ಮಲ್ಲಿ ಶಾಶ್ವತಿಯನ್ನು ಪಡೆದಿತೆ? ಮೂದಲನೇ ಪ್ರಶ್ನೆಗೆ ಈ ಹಿಂದಿನ ಚರ್ಚೆ ಸುಮಾರಾಗಿ ಉತ್ತರಿಸಿದೆ: ಎಂಬೆಂದರೆ ಅನುಭವದಿಂದ ನಿರೀಕ್ಷೆಸಬಹುದಾದಷ್ಟು ಹೊಂದಿಕೊಂಡಿದ್ದೇವೆ. ಭಾರತೀಯರ ಸ್ವಭಾವದಲ್ಲಿ ತಮ್ಮ ಕವ್ಯಗಳನ್ನು ಕುರಿತು ಮಾತಾಡುವ, ಗೊಣಗುಡುವ ಪ್ರವೃತ್ತಿ ಬಲವಾಗಿದೆ. ಅದಕ್ಕೆ ಪೂರ್ವ ಅವಕಾಶಕೊಡುವ ಪಾಲೀಮೆಂಟರಿ ಪದ್ಧತಿ ಸಹಸ್ರ ವಿಫಲವಾಗಲಿಕ್ಕಿಲ್ಲ! ಆದರೂ ಎರಡನೇ ಪ್ರಶ್ನೆಗೆ ಇಥ್ತಂ ಎಂದು ಉತ್ತರ ಕೊಡುವುದು ಸ್ವಲ್ಪ ದುಡುಕಾದೀತು. ಈ ಪದ್ಧತಿಯ ಆಳಕೆಯಲ್ಲಿ ದೇಶಕ್ಕೆ ಈವರೆಗೂ ಅಂಥ ಮಹಾ ಸಂಕಟ ಬಂದಿಲ್ಲ. ಯುದ್ಧಗಳಿಂದ ಪೂರ್ವ ಅನಾಹತವಾದಲ್ಲಿ, ಸಾರ್ವಜನಿಕ ಅಭಿಪೂರ್ಯವನ್ನು ಆಳುವವರದು ತೀರ ಅಲಕ್ಷ್ಯ ಮಾಡಿದಲ್ಲಿ, ಮುಂಚಿತವಾಗಿ ತಕ್ಕು ಜನಾಭಿಪೂರ್ಯ ಸಂಘಟಿಸಿಕೊಳ್ಳಲ್ಲಿದೆ ಪ್ರಬುಲ ವರ್ಗಗಳ ಹಿತಸಂಬಂಧಗಳನ್ನು ಅಲ್ಲಾದಿಸುವ ಹವ್ಯಾಸಕ್ಕೆ ಸರಕಾರ ಇಂದಲ್ಲಿ ಮಾತ್ರವೇ ಪ್ರಜಾತಂತ್ರ ಕುಸಿದು ಬೀಳಿಪ್ರದೇಶದು ಹಚ್ಚಿನ ದೇಶಗಳಲ್ಲಿ ಕಾಡುಬಂದಿದೆ. ರಶಿಯು. ಚೇನ. ಜರ್ಮನಿ. ಸ್ವೇನ್‌ಗಳಲ್ಲಿ ಹೀಗಾಗಿಯೇ ಸರ್ವಾಧಿಕಾರ ಅಸ್ತಿತ್ವಕ್ಕೆ ಬಂತು. ಅಂಥ ಅನಾಹತವೋದಿದಾಗ ನಮ್ಮ ಜನ, ಒಬ್ಬ ಒಲಿಷ್ಟು ಸರ್ವಾಧಿಕಾರಿಯ ಕೈಯಲ್ಲಿ ಸದಸ್ಯಿವೇಕವನ್ನು ಮಾರಿಕೊಳ್ಳಲಿಕ್ಕಿಲ್ಲ ಎನ್ನ ವರ್ಣನ್ನು ಆಳವಾಗಿ ಪ್ರಜಾತಂತ್ರ ಬೇರೂ ರಿದೆ ಎನ್ನುವ ಧೈರ್ಯ ನನಗಿಲ್ಲ. ಇಂಗ್ಲೆಂಡೇ ಹನ್ನೆರಡು ಪರ್ಸಿಕಾರ್ಲಿವೆಲ್ಲನ ಸರ್ವಾಧಿಕಾರಕೊಳ್ಳಲಂತಹಿತ್ತೇಂದ ಮೇಲೆ ಇನ್ನೇನು? “ಗುಡಾಂತರ ದಶಗಳು” ಗುಂಧಾದ ಕರ್ಕ ಖಾಹಿಸಿದ ಹಾಗೆ ನೆಹರೂ ನಂತರ ಈ ದೇಶದಲ್ಲಿ ಕಮ್ಮುನಿಸ್ಯರ ಇಲ್ಲವೆ ಕಮ್ಮುನಲಿಸ್ಯರ (ಹಿಂದೂ ಜಾತಿಯ ವಾದಿಗಳು) ಸರ್ವಾಧಿಕಾರ ತಲೆಯೆತ್ತಬಹಳಿಂದು ಈ ವರೆಗಂತೂ ಸತ್ಯವಾಗಿಲ್ಲ. ಅದರೂ ಆ ಸಂಭವ ಲೀನಿಂ, ಮಾರ್ಪೂ ಅಂಥ ಮುಂದಾಳಿನ ಉದಯವನ್ನು ಅವಲಂಬಿಸಬಹುದು.

ಬರ್ಮಾ ಪಾಕಿಸ್ತಾನ ಮೂದಲಾದ ಸುತ್ತಲ ದೇಶಗಳಲ್ಲಿ ಏಲೀಟರಿ ಸರ್ವಾಧಿಕಾರ ಕೆಲಕಾಲ ಯಶಸ್ವಿಯಾಗಿ ಆಳಿದ್ದನ್ನು ನೋಡಿ ಇಲ್ಲಿ ಅಂಥಾ ಸರಕಾರ ಬೇಕೆಂದು ಕೆಲವರು ಆಶಿಸಿದ್ದುಂಟು. ಆದರೆ ಪಾಕಿಸ್ತಾನದ ಅಂಭವ ನೋಡಿದರೆ ಅಂಥವರಿಗೆ ಭ್ರಮ ನಿರಸನವಾಗಿರಲೇಬೇಕು.

೬. ಕಲ್ಯಾಣ ರಾಜ್ಯದತ್ತ

ಭಾರತದ ಸ್ವತಂತ್ರ್ಯ ಹೇರಾಟ ಕೇವಲ ಭಾವನಾತ್ಮಕ ಸ್ವತಂತ್ರ್ಯಪಿಹಾಸಯಿಂದ ಪ್ರೀರಿಸಲ್ಪಟ್ಟಿದ್ದಲ್ಲವೆಬೆ ಮಾತು ಅಗಲೇ ಬಂದಿದೆ. ಶ್ರೀಪ್ತಿ ನಾಯಕರಲ್ಲಿ ಅನೇಕರಿಗೆ, ವೀರಪವಾಗಿ ಗಾಂಧಿಜಿ ಮತ್ತು ನೇಹರು ಅವರಿಗೆ, ಭಾರತದ ಸ್ವತಂತ್ರ್ಯವು ಜನಕೋಟಿಗಳ ಅಭ್ಯರ್ಥಿ, ಅವರ ಅರ್ಥಿಕ ದುಃಸ್ಥಿತಿಯ ನಿವೃತ್ತಿ, ಸುಖ ಸಮೃದ್ಧಿ, ಶೈಷಣಿಗೆ ಆಸ್ತಿದವಿಲ್ಲದ ಅರ್ಥಕ-ಸಾಮಾಜಿಕ ವ್ಯವಸ್ಥೆ ಇವುಗಳಿಗೆ ಒಂದು ಉಪಕರಣ ಮಾತ್ರವಾಗಿತ್ತು. ಇಂಥ ಸಮಾಜದ ನಿರ್ವಾಣದ ಕಾದಿಯ ಬಗ್ಗೆ ಮಾತ್ರ ಉಭಯಶರಲ್ಲಿ ಮತಭೇದವಿತ್ತು. ಗಾಂಧಿಜಿಯ “ರಾಮರಾಜ್ಯ” ದ ಆದಶ್ರೀ ಪ್ರತಿ ಗ್ರಂಥವೂ ಸ್ವಾವಲಂಬಿಯಾಗಿ ತನ್ನ ಅನ್ನವಸ್ತುದಿಗಳನ್ನು ತಾನೇ ಉತ್ಪಾದಿಸಿಕೊಳ್ಳುವುದಾಗಿದ್ದರೆ ನೇಹರು ಅವರದು ಆಧುನಿಕ ಉತ್ಪಾದನಾ ಪದ್ಧತಿಗಳನ್ನು ಉಪಯೋಗಿಸಿ ಆಭಿವೃದ್ಧಿ ಹೊಂದುವ ಪಾಶ್ಚಾತ್ಯ ಮಾದರಿಯ ಕಲ್ಯಾಣ ರಾಜ್ಯವಾಗಿತ್ತು. ಗಾಂಧಿ ಕಲ್ಯಾಣ ರಾಜ್ಯದಲ್ಲಿನ ಉತ್ಪಾದನಾಪದ್ಧತಿ ಗ್ರಂಥೋದ್ಯೋಗ ವಲಂಬಿಯೂ ರಾಜಕೀಯ ಪದ್ಧತಿ ಜನರ್ಜಿವನದಲ್ಲಿ ಅತಿಕಡಿಮೆ ಹಸ್ತಕ್ಷೇಪ ಮಾಡುವಂಥದ್ದೂ ಆಗಿತ್ತು; ಅದರಲ್ಲಿ ಮೂಲಭೂತವಾಗಿ ಶೈಷಣಿಗೆ ಆವಕಾಶವೇ ಅತಿ ಕಡಿಮೆಯಾಗಿತ್ತು. ನೇಹರೂ ಕಲ್ಯಾಣರಾಜ್ಯದಲ್ಲಿ ಮಹಾಮಹಾ ಉದ್ಯಮಗಳ ಬೆಳವಣಿಗೆಯಾಗಬೇಕು; ಅವುಗಳ ಘಲರೂಪವಾಗಿ ಹುಟ್ಟಬಹುದಾದ ವ್ಯಕ್ತಿಸ್ವಾರ್ಥಮೂಲವಾದ ಶೈಷಣಿಯನ್ನು ತಡೆಗಟ್ಟಲು ಸರಕಾರಿ ನಿಯಂತ್ರಣ, ಸಮಾಜವಾದಿ ವಿಧಾನಗಳು ಮುಖ್ಯವಾಗಿದ್ದವು. ಆದರೆ ಕೆಲವೇ ಮುಂದಾಳುಗಳನ್ನು ಹೊರತು ಪಡಿಸಿದರೆ, ಗಾಂಧಿಜಿಯ ಕಲ್ಪನೆಗಳಿಗೆ ಕಾಂಗ್ರೆಸ್ ಕೇವಲ ಬಾಯಾಳಿನ ಚೆಬಲವನ್ನು, ಅವರ ಮೇಲಿನ ಗೌರವದಿಂದ, ವ್ಯಕ್ತಪಡಿಸುತ್ತಿತ್ತೇ

ಹೊರತು, ಅಧಿಕತರ ನಾಯಕರು ಅವು ಆಧುನಿಕ ಜಗತ್ತಿನ ಆಗತ್ಯಗಳಿಗೆ ಸಮರ್ಪಕ ಪರಿಹಾರವಲ್ಲವೆಂದೇ ಭಾವಿಸಿದ್ದರು. ಅವರು ಜೀದೋಗಿಕ ವಾಗಿ ಬಲಿಪ್ಪವಾದ ಭಾರತವನ್ನು ಬಯಸುತ್ತಿದ್ದರು ಹೀಗಾಗಿ, ಭಾರತದ ಮುಂದಿನ ಸಾಮಾಜಿಕಾರ್ಥಕ ನೀತಿಯ ಹೊಳವನ್ನು ಹಾಳಿಕೊಟ್ಟು ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ ಗಾಂಧಿ ಗೌರವಾರ್ಥವಾಗಿ ಪಾನಪ್ರತಿಬಂಧ ದಂಥ ಅಂಶಗಳು ಸೇರಿಸಲ್ಪಟ್ಟಿರೂ ನಿರ್ದೇಶಕ ತತ್ವಗಳ ಒಲವು ಆಧುನಿಕ ಯಂತ್ರಪ್ರಧಾನ ಬಲಿಪ್ಪ ರಾಷ್ಟ್ರದ ನಿರ್ವಾಳ ಮತ್ತು ಸಂಪತ್ತಿನ ಸಮ ವಿತರಣೆಗಾಗಿ ಸರಕಾರಿ ನಿಯಂತ್ರಣ ತಂತ್ರಗಳ ಪ್ರಯೋಗ—ಇವುಗಳ ಕಡೆಗೇ ಇತ್ತು. ಗ್ರಾಮೋದ್ಯಾಗಳನ್ನು ಸರಕಾರಗಳು ಬೆಂಬಲಿಸಿ, ಒಂದು ಅಯೋಗವನ್ನು ನೇಮಿಸಿದರೂ ಸಿಜವಾಗಿ ಅವುಗಳಲ್ಲಿ ಯಾರೂ ಮನಸು ಹಾಕಲಿಲ್ಲ; ಅವು ಕೆಲ ಮಂದಿ ಸಜ್ಜನ ಸ್ವಾತಂತ್ರ್ಯಯೋಧರಿಗೂ ಕೆಲ ಹೇಳುಗಾರ ರಾಜಕಾರಣಗಳಿಗೂ ಅವಕಾಶ ಕೊಡುವ ಸಾಧನಗಳಾಗಿ ಉಪಯೋಗಿಸಲ್ಪಟ್ಟವೇ ಹೊರತು ದೇಶದ ಆರ್ಥಿಕ ರಂಗದಲ್ಲಿ ಆರ್ಥಿಕತ್ವದ ಪಾತ್ರ ಘಾಸಿಸಲಿಲ್ಲ. ಪಾನಪ್ರತಿಬಂಧವನ್ನು ಜಾರಿಗೊಳಿಸಿದ ಕೆಲವೇ ರಾಜ್ಯಗಳು ಕೂಡ ಗಾಂಧಿ ಶತಮಾನೋತ್ಸವ ವರ್ಷದಲ್ಲೇ ಅದನ್ನು ಕೈಬಿಟ್ಟು ಗಾಂಧಿವಾದಕ್ಕೆ ಈಣಾಹೊಡೆದವು.

ನೇಹರೂ ನೇತ್ಯತ್ವದಲ್ಲಿ ಭಾರತದ ಮಹತ್ವಕುಂಕ್ಷೆ ಎತ್ತಿನ ಒಂದಿರುಗಳಿಂದ ಪರಮಾಣುಯುಗಕ್ಕೆ ಒಂದೇ ಜಿಗಿತದಿಂದ ಒಂದು ತಲುಪುವುದಾಗಿತ್ತು. ಬ್ರಿಟಿಷರು ಒಂದೂವರೆ ಶತಮಾನಗಳ ಆಳಕೆಯಲ್ಲಿ ಈ ದೇಶದ ಕೃಷಿಯನ್ನು ಪೂರ್ತಿ ಅಲಕ್ಷಿಸಿದ್ದರು; ಇಲ್ಲಿನ ಕುಶಲ ಕೈಗಾರಿಕೆಗಳನ್ನು ಹಾಳುಗೊಡಿಕೊಂಡರು. ಅವರ ಕಾಲದಲ್ಲಿ ಬೆಳೆದ ಅಲ್ಪಸ್ವಲ್ಪ ಯಾಂತ್ರಿಕ ಉದ್ಯಮಗಳಲ್ಲಿ ಬಹುಭಾಗ ಬ್ರಿಟಿಶ್ ಒಡತನದವುಗಳು. ಭಾರತೀಯ ಒಡತನದಲ್ಲಿ ಹೇಳಬಹುದಾದವು ಕೆಲ ಬಟ್ಟಿಗಿರಣಿಗಳು, ಎರಡು ಚಿಕ್ಕ ಉಕ್ಕಿನ ಕಾರಖಾನೆಗಳು ಮಾತ್ರ. ಉಳಿದ ಉದ್ಯಮಗಳು (ಗಣೆ ಇತ್ತಾದಿ) ಬಿಡುವಿನ ಕಾರಖಾನೆಗಳಿಗೆ ಕಚ್ಚಾಮಾಲು ಒದಗಿಸುವ ಮಟ್ಟೆನಷ್ಟು ಮಾತ್ರ. ಮೂಲಭೂತ ಸ್ವರೂಪದ, ರಾಷ್ಟ್ರವನ್ನು ಆಧುನಿಕ ದೃಷ್ಟಿಯಿಂದ ಬಲಿಪ್ಪಗೊಳಿಸಬಹುದಾದಂಥ ಉದ್ಯಮಗಳನ್ನು ಬೆಳೆಸಲು ಭಾರತೀಯ ವರ್ತಕರು ಮುಂದೆ ಬಂದಾಗೆಲ್ಲ ಬ್ರಿಟಿಶ್ ಸರಕಾರ ಆತಕ ವನ್ನೇ ತರುತ್ತಿತ್ತು. ವಾಲ್ಚೆಂಡ್ ಹೀರಾಚೆಂಡರ ಸಹಾಯದಿಂದ ಸರ್

ಎಂ. ವಿಶ್ವೇಶ್ವರಯ್ಯನವರು ಹೊದಲನೇ ಮಹಾಯುದ್ಧ ಕಾಲದಲ್ಲಿ ಮೈಸೂರಲ್ಲಿ ಹೋಟಾರ್ ಕಾರಿಬಾನೆ ಪ್ರಾರಂಭಿಸಬೇಕೆಂದು ನಡೆಸಿದ ಪ್ರಯತ್ನವನ್ನು ವೈಸರಾಯನು ಮೈಸೂರು ಮಹಾರಾಜರಿಗೆ ಬೆದರಿಕೆ ಪತ್ರ ಬರೆದು ತೊಡೆದುಹಾಕಿದ ಕಳೆಯನ್ನು ವಿಶ್ವೇಶ್ವರಯ್ಯನವರೇ ಬರೆದಿದ್ದಾರೆ.

ಈ “ಬಂಡವಾಳ”ದ ಅಧಾರದ ಮೇಲೆ ತ್ವರಿತವಾಗಿ ದೇಶವನ್ನು ಛೆದೋಗ್ಗಿಕ ಯಾಗಕ್ಕೆ ತಂದು ನಿಲ್ಲಿಸುವುದು ದೃತ್ಯ ಸಾಹಸವೇ ಎನಿಸಿತ್ತು. ಆದರೆ ಸ್ವತಂತ್ರ್ಯದ ಹೊಸ ಹುರುಪಿನಲ್ಲಿ ಅದು ಅಸಾಧ್ಯವೆಂದು ನಮ್ಮ ಭಾಗ್ಯವಿಧಾರಿಗೆ ಅನಿಸಲಿಲ್ಲ. ಈ ದೇಶದಲ್ಲಿ ಯಂತ್ರಯಾಗಕ್ಕೆ ಬೇಕಾದ ಹೆಚ್ಚುಕಡಿಮೆ ಎಲ್ಲಾ ಕಚ್ಚು ಸಾಮಗ್ರಿಗಳು ಇವೆ. ಗಂಗಾ ಸಿಂಧು ಸರಸ್ವತೀ ಎಂದು ಪ್ರಾಚೀನರು ಹೊಗಳಿದ ನದಿಗಳು ಆಪರಿಮಿತ ನೀರಾ ವರಿ ಸೌಲಭ್ಯವನ್ನೂ ವಿದ್ಯುತ್ತೊಕ್ಕಿಯನ್ನೂ ಕೊಡಬಲ್ಲವಾಗಿವೆ. ಇಂಥ ಯಾವ ವಿನಿಜ ಸಾಮರ್ಥ್ಯ ಇಲ್ಲದ ಜವಾನ್ ಜಗತ್ತಿನ ಪ್ರವಾಣಿ ಛಿದ್ರೋಗಿಕ ರಾಪ್ಪವಾಗಿ ಅರ್ಥ ಶತಮಾನಕ್ಕಿಂತ ಕಡಿಮೆ ಅವಧಿಯಲ್ಲಿ ಬೇಕೆಂದು ಬಂದಿರುವಾಗ ನಾವೇಕೆ ತ್ವರಿತ ಬೆಳವಣಿಗೆ ಹೊಂದಬಾರದು? ಬಂಡ ವಾಳದ ಕೂರತೆ ಇದೆ ನಿಜ; ಆದರೆ ಸೋವಿಯತ್ ರಶಿಯಾ ಇಂಥದೇ ಅವಸ್ಥೆಯಲ್ಲಿ ಕೆಲವೇ ಪ್ರಯತ್ನಿಸಿಕೊಂಡಿರುವುದು ಏಷಿಂದಿನ ಅತಿ ಪ್ರಬಲ ರಾಪ್ಪಗಳಿಗೆ ಒಂದೆನಿಸಿಲ್ಲವೇ?

ರಶಿಯ ಸರ್ವಾರ್ಥಿಕಾರಿ ಕರ್ಮನೀಸ್ಪರ್ಶ ರಾಪ್ಪ; ಜನಜೀವನದ ಸರ್ವ ಅಂಗಗಳನ್ನು ಅಲ್ಲಿ ಸರಕಾರ ನಿಯಂತ್ರಿಸುತ್ತದೆ; ವಿರೋಧವನ್ನು ಸಹಿಸುವುದಿಲ್ಲ; ವಾಕ್ ಸ್ವತಂತ್ರ್ಯ ವ್ಯಕ್ತಿಸ್ವತಂತ್ರ್ಯಗಳಿಲ್ಲ—ಎಂಬ ಅಂಶಗಳು ನಮ್ಮ ನಾಯಕರನ್ನು ಅಪ್ಪಾಗಿ ಅಂಜಿಸಲಿಲ್ಲ. ಪ್ರಜಾತಂತ್ರದ ಚೌಕಟ್ಟಿನಲ್ಲಿ ರಶಿಯ ಸಾಧಿಸಿದ್ದನ್ನು ಸಾಧಿಸಬಹುದು ಎಂದು ಜವಾಹರಲಾಲರ ನಿರೀಕ್ಷೆಯಾಗಿತ್ತು. ಖಾಸಗಿ ಬಂಡವಾಳಕ್ಕೂ ದೇಶದ ಸಂಪದಭಿವೃದ್ಧಿಯಲ್ಲಿ ಅವಕಾಶವಿತ್ತು. ಸರಕಾರ ನಿಯಂತ್ರಣವನ್ನು ಇಟ್ಟರೆ ಶೋಷಣೆ ನಿವಾರಿಸಬಹುದೆಂದು ಅವರೆಣಿಸಿದ್ದರು.

ದೇಶವನ್ನು ಛೆದೋಗ್ಗಿರಿಕರಣ ಮಾಡುವುದೊಂದೇ ಧೇಯವಾಗಿ ದ್ವರೆ ಕಷ್ಟವಿರಲಿಲ್ಲ. ಬಿಟನ್, ಜಮಾನಿ, ಅಮೇರಿಕಗಳು ಆದನ್ನು ಸಾಧಿಸಿದ ರೀತಿಯಲ್ಲಿ ಕಾರ್ಯಕರ ಅಷ್ಟಾನುಷ್ಟ ಶೋಷಣೆ ನಡೆದಿತ್ತು.

(ಸಾಮ್ರಾಜ್ಯಗಳ ಶೋಷನೆಯಿಂದ ಹರಿದುಬಂದ ಕೊಳ್ಳು ಬೇರೆ). ಇದು ರಿಂದೊದಗಿದ ಅಪರಿಮಿತ ಲಾಭ ಬಂಡವಾಳವಾಯಿತು; ಅದರಿಂದ ಜೀದೊ೦೯೧೫ ವಿಸ್ತುರಣೆ ಸುಲಭವಾಯಿತು. (ಈ ಅವಾನುಪ ಶೋಷನೆಯನ್ನು ಕಂಡೇ ಕಾಲ್‌F ಮಾರ್ಕ್‌F ತನ್ನ ಸಿದ್ಧಾಂತವನ್ನು ರೂಪಿಸಿದ್ದು). ಅಲ್ಲಿ ಕಾರ್ಮಿಕ ಕಾನೂನುಗಳು, ಜನಸಾಮಾನ್ಯರ ಕಲ್ಯಾಣ ಯೋಜನೆಗಳು ಬಂದದ್ದು ತಡವಾಗಿ. ಮೂಲತಃ ಮಾನವೀರುವಾದಿಗಳಾದ ನಮ್ಮ ನಾಯಕರು ಜೀದೊ೦೯೧೫ಕ್ಕೆತವಾದರೂ ಇಂಥ ಪ್ರಸವವೇದನೆಯಿಲ್ಲದ ಕಲ್ಯಾಣರಾಜ್ಯದ ಗುರಿ ಇಟ್ಟುಕೊಂಡಿದ್ದರು. ಕಲ್ಯಾಣ ರಾಜ್ಯದ ಧೇಯ, “ಅತಿ ಹೆಚ್ಚು ಜನರಿಗೆ ಅತಿ ಹೆಚ್ಚು ಸೌತ್ತಮ್ಮೆ”ವನ್ನು ಸಾಧಿಸುವುದು. ಅದರಲ್ಲಿ ಸಮೂಹಕ್ಕೂ ವೃತ್ತಿಗೂ ಕೆಲ ಕನಿಷ್ಠ ಪ್ರಮಾಣದ “ಜೀವನ ಮಟ್ಟು”ದ ವ್ಯವಸ್ಥೆಯನ್ನು ಸಮಾಜ (ಅಂದರೆ ಸರಕಾರ) ಒದಗಿಸಬೇಕು. ಅದರೆ ಸಮಾಜವಾದಿ ಅಧವಾ ಕಮ್ಯೂನಿಸ್ಟ್ ರೀತಿಯ ರಾಜಕೀಯ-ಸಾಮಾಜಿಕ ನಿರ್ಬಂಧಗಳಿರಕೂಡದು ಎಂಬುದು ಮಾರ್ಕ್‌S ಬೂರುಸನ ಹೇಳಿಕೆ. ಅದರಲ್ಲಿ ಸಾಮೂಹಿಕ ನಿರುದೊ೦ಗಕ್ಕೆ ಆಸ್ಪದ ಇರಕೂಡದ್ದು; ನಾಗರಿಕರಿಗೆ ಸಾಮಾಜಿಕ ಭದ್ರತೆ (ಉದಾ: ವೃದ್ಧಾವೃತ್ಯವೇತನ, ನಿರುದೊ೦ಗ ವೇತನ) ಇರಬೇಕು. ಉತ್ಪಾದನೆಯ ಉಪಕರಣಗಳು ಸರಕಾರಿ ಒಡೆತನಕ್ಕೂ ಖರ್ಚಬೇಕು. ಮತ್ತು ಅರ್ಥಕ ಜಟಿಲಾಟಕೆ ಯೋಜನಾ ಬದ್ದವಾಗಿರಬೇಕು. ವ್ಯಾಪಾರ ವ್ಯವಹಾರದ ಮೇಲೆ ಸರಕಾರಿ ನಿಯಂತ್ರಣ ಬೇಕು. ಅಂದರೆ ಮಾತ್ರ ಕಲ್ಯಾಣರಾಜ್ಯದ ಗುರಿ ಸಾಧ್ಯ ಎನ್ನ ವಸಮಾಜವಾದಿ ದೃಷ್ಟಿಕೋಣವೊಂದಿದೆ. (ಈ ಅಂಶವನ್ನು ಬಲವಾಗಿ ಪ್ರತಿಪಾದಿಸುವ ಗುಂಪು ಇದು ಕಾಂಗ್ರೆಸ್‌ನಲ್ಲಿ ತರುಣತ್ವಕರು ಎಂದು ಹೇಸರು ಪಡೆದಿದೆ). ವೃತ್ತಿ ಯಾವಾಗಲೂ ಸ್ವಾರ್ಥಕ್ಕಾಗಿಯೇ ದುಡಿಯುತ್ತಾನಾದ್ದು ರಿಂದ ನಿಯಂತ್ರಣಗಳನ್ನು ಈ ಅಭಿಪ್ರಾಯದವರು ಒತ್ತಿ ಹೇಳುತ್ತಾರೆ.

ಈ ದೃಷ್ಟಿಯಿಂದ ೧೯೫೦ ಮಾರ್ಚೆನಲ್ಲಿ ಭಾರತದ ಯೋಜನಾ ಬದ್ದ ಅರ್ಥಕ ಪ್ರಗತಿಯನ್ನು ಸಾಧಿಸಲು ರಾಷ್ಟ್ರೀಯ ಯೋಜನಾ ಆಯೋಗ ಅಷ್ಟುತ್ತಾಕ್ಕೆ ಬಂತು. ಅದಕ್ಕೂ ಮೊದಲೇ ಕೆಲ ಪ್ರಯೋಜನ ಯೋಜನೆಗಳಿಗೆ ಚಾಲನೆ ದೊರೆತಾಗಿತ್ತು. ೧೯೫೧ರಲ್ಲೇ ಆಗ ಜಗತ್ತಿನ ಅತಿ ಎತ್ತರದ ಅಣಕಟ್ಟು (೨೧೦ ಅಡಿ) ಎನಿಸಿದ್ದ ಭಾಕಡಾ ನೀರಾವರಿ

ವಿದ್ಯುತ್ ಯೋಜನೆ ಪ್ರಾರಂಭವಾಗಿತ್ತು. ವಿಭಜನೆಯಲ್ಲಿ ಪಡಜಾಬಿನ ನೀರಾವರಿ ಕಾಲುವೆ ಪ್ರದೇಶ ಬಹುತರವಾಗಿ ಪಾಕಿಸ್ತಾನಕ್ಕೆ ಹೋದದ್ದ ರಿಂದ ಪ್ರೋವೆಂಚಾಬಿನಲ್ಲಿ ೯೦ಫ್ ಒಂದು ಯೋಜನೆ ಆತ್ಮಪೂರ್ ಆಗಿತ್ತು.

೧೯೫೧ರಲ್ಲಿ ಪ್ರಥಮ ಪಂಚವಾರ್ಷಿಕ ಯೋಜನೆ ಜಾರಿಗೆ ಬಂತು. ಅಂದಿನಿಂದ ಮೂರು ಪಂಚವಾರ್ಷಿಕ ಯೋಜನೆಗಳು ಮುಗಿದು ನಾಲ್ಕನೇ ಯೋಜನೆಯಲ್ಲಿ ನಾವಿದ್ದೇವೆ; ೧೯೬೫-೬೬ ನಡುವೆ ಮೂರು ಏಕ ವಾರ್ಷಿಕ ಬಿಡಿ ಯೋಜನೆಗಳೂ ಆಗಿವೆ.

ಪ್ರಥಮ ಪಂಚವಾರ್ಷಿಕ ಯೋಜನೆ (೧೯೫१-೫೬) ಯಲ್ಲಿ ತೊಡಗಿ ಸಿದ್ ಧನ ರೂ. ೩,೬೬೦ ಕೋಟಿ. ಇದರಲ್ಲಿ ರೂ.೧,೬೬೦ ಕೋಟಿ ಸರಕಾರಿ ರಂಗದಲ್ಲಿ ಮತ್ತು ಖಾಸಗಿ ರಂಗದಲ್ಲಿ ೧,೮೦೦ ಕೋಟಿ ಧನ ವಿನಿಯೋಗಿ ಸಲು ಉದ್ದೇಶಿಸಲ್ಪಟ್ಟಿತು. ಈ ಯೋಜನಾವಧಿಯಲ್ಲೇ ರೂಕ್ಷೇಲದ ಹತ್ತು ಲಕ್ಷ ಟನ್ ವಾರ್ಷಿಕ ಗುರಿಯ ಪ್ರಥಮ ಸರಕಾರಿ ಉಕ್ಕನ ಕಾರಣಾನೆ ಕಟ್ಟಿಪುದು ಪ್ರಾರಂಭವಾದರೂ ಜೀದ್ಯೋಗಿಕ (ಕೃಗಾರಿಕ) ಬೆಳವಣಿಗೆಯ ಕ್ಷೇತ್ರವನ್ನು ಬಹುತರವಾಗಿ ಖಾಸಗಿ ಬಂಡವಳಗಾರರಿಗೇ ಬಿಡಲಾಗಿತ್ತು. ಆಹಾರ ವಸ್ತುಗಳ ಬೆಲೆ ಯುದ್ಧ ಮತ್ತು ವಿಭಜನೆಯ ಘಳವಾಗಿ ಗನನಕ್ಕೇರುತ್ತಿದ್ದ ದರಿಂದ ಸರಕಾರ ಕೃಷಿಕ್ಷೇತ್ರದ ಮೇಲೆಯೇ ಕೇಂದ್ರಿಕರಿಸಿತ್ತು. ಸರಕಾರಿ ರಂಗದ ವೆಚ್ಚದಲ್ಲಿ ಸೇಕಡಾ ೪೫ರಷ್ಟನ್ನು ಕೃಷಿ, ನೀರಾವರಿ ಮತ್ತು ವಿದ್ಯುತ್, ಮತ್ತು ಸಮಾಜವಿಕಾಸ ಕಾರ್ಯಕ್ರಮಗಳಿಗೆ ಮೇಸಲಿಟ್ಟಿದ್ದರೂ. ಸಮಾಜವಿಕಾಸ ಕಾರ್ಯಕ್ರಮ ಗ್ರಾಮಾಂತರಕ್ಕೆ ಸರಕಾರದ ಆರ್ಥಿಕ ಯತ್ನಗಳ ಸಂದೇಶವನ್ನು ಒಯ್ಯಿಸ ಪ್ರಪ್ರಥಮ ಸಾಹಸವಾಗಿತ್ತು. ಒಟ್ಟಿನಮೇಲೆ ಪ್ರಥಮ ಪಂಚವಾರ್ಷಿಕ ಯೋಜನೆ ಯಶಸ್ವಿಯಾಯಿತ್ತೆನ್ನಬೇಕು. ಕೃಷಿ ಉತ್ಪಾದನೆ ಸೇಕಡಾ ೨೨೮ ಮೈ ಏಕಾರ ಸಮಸ್ಯೆ ಹಿಡಿತಕ್ಕೆ ಬಂತು. ರಾಷ್ಟ್ರೀಯ ಆದಾಯ ಸೇಕಡಾ ೧೮.೪ ರಷ್ಟು ಏರಿತು.

ಈ ಯಶಸ್ವಿನಿಂದ ಧೈರ್ಯಗೇಣದು ರೂ. ೨,೭೦೦ ಕೋಟಿಯ ಎರಡನೇ ಪಂಚವಾರ್ಷಿಕ ಯೋಜನೆ ೧೯೫೬ ರಲ್ಲಿ ಜಾರಿಗೆಳಿಸಲ್ಪಟ್ಟಿತು. ವಾಸ್ತವಿಕ ಅಜರಣೆಯಲ್ಲಿ ಇದು ರೂ. ೩,೬೬೨ ಕೋಟಿಗೇರಿತು. ಈ ಯೋಜನೆಯಲ್ಲಿ ಸಮಾಜವಾದಿ ಒಳವೂ ಬೃಹದ್ ಉದ್ಯಮಗಳ ಒಳವೂ ಏಕಕಾಲದಲ್ಲಿ ಕಣಣಿಸಿಕೊಣದವು. ಸರಕಾರಿ ರಂಗದಲ್ಲಿ ತೊಡಗಿಸಲ್ಪಟ್ಟ

ರೂ. ೪,೬೨೨ ಕೋಟಿಯಲ್ಲಿ ಸೇಕಡಾ ೨೪.೧ ರಪ್ಪು ಮತ್ತು ಖಾಸಗಿ ವಲಯದ ರೂ. ೩,೮೦೦ ಕೋಟಿಯಲ್ಲಿ ಸೇಕಡಾ ೨೨ರಪ್ಪು ಕಾರಣಾನೆ-ಗಳೇ ಉದ್ದುಮಗಳಿಗೆ ವಿನಿಯೋಗವಾಯಿತು. ಕೃಷಿರಂಗಕ್ಕೆ ಸಿಕ್ಕ ಹಣ ಕಡಿಮೆಯಾಯಿತು. ಈ ಅವಧಿಯಲ್ಲಿ ದುರ್ಗಾಫ್ಲಿರ, ಭಿಲಾಯಿ, ರೂಕ್ಷೆಲ ಉಕ್ಕಿನ ಕಾರಣಾನೆಗಳ ನಿರ್ಮಾಣವಾದದ್ದು. ದೇಶದಲ್ಲಿ ಖಿನಿಜ ತೈಲ ಶೋಧನೆಯ ಸಾಹಸ, ಎರಡೆ ಕುಲಮೇ, ಯಂತ್ರನಿರ್ಮಾಣ, ವಿದ್ಯುತ್ ಯಂತ್ರೋಪಕರಣ ಕಾರಣಾನೆಗಳ ಸ್ಥಾಪನೆ ಇದೇ ಕಾಲದ್ದು. ಎರಡನೇ ಯೋಜನೆಯಲ್ಲಿ ರಾಷ್ಟ್ರೀಯ ಆದಾಯ ಸೇಕಡಾ ೨೦.೪ ರಪ್ಪು ಏರಿತು. ಈ ಕೋಟಿ ರೂಪ ಲಕ್ಷ ಟನ್ ಆಹಾರೋತ್ವದನೆಯ ಗುರಿ ಸ್ವಲ್ಪ ಹೆಚ್ಚಿಗಿಯೆ ಪೂರ್ತಿಯಾಯಿತು; ಆದರೆ ಜೈದ್ಯೋಗಿಕ ಉತ್ಪಾದನೆ ಅನೇಕ ವಲಯಗಳಲ್ಲಿ ಗುರಿ ಮುಟ್ಟಿದ್ದ ರಿಂದ ರಾಷ್ಟ್ರೀಯ ಆದಾಯವೂ ನಿರೀಕ್ಷಿಸಿದ ಸೇಕಡಾ ೨೫.೧ ಏರಿಕೆಯ ಗುರಿ ಮುಟ್ಟಿಲ್ಲ.

೧೯೪೧ ರಲ್ಲಿ ಆರಂಭವಾದ ಮೂರನೇ ಪಂಚವಾರ್ಷಿಕ ಯೋಜನೆ ಒಟ್ಟು ರೂ. ೧೨,೬೦೦ ಕೋಟಿಯಾಗಿತ್ತು. ಸಮಾಜವಾದಿ ಒಲವು ಇನ್ನೂ ಹೆಚ್ಚಿ, ಯೋಜನಾ ವೆಚ್ಚಿದಲ್ಲಿ ಖಾಸಗಿಯವರ ಪಾಲು ರೂ. ೪,೮೦೦ ಕೋಟಿಗಳಿದ್ದತ್ತು. ಎರಡನೇ ಯೋಜನೆಯ ಅನುಭವವನ್ನು ಗಳಿಸದೆ ಜೈದ್ಯೋಗಿಕರಣವನ್ನು ಇನ್ನೂ ರಭಸದಿಂದ ಮುಂದೊತ್ತ ಲಾಯಿತು. ಕೃಷಿಯನ್ನು ಗೌಣವಾಗಿಯೆ ಇರಿಸಲಾಯಿತು. ಆದರೂ ರಾಷ್ಟ್ರೀಯ ಆದಾಯ ಈ ಅವಧಿಯಲ್ಲಿ ಸೇಕಡಾ ೩೧ ರಪ್ಪು ಏರುವುದೆಂದೂ ಧಾನ್ಯೋತ್ಪಾದನೆ ರ.೨೦ ಕೋಟಿಯಿಂದ ೧೦.೮೦ ಕೋಟಿ ಟನ್ನಿಗೇರುವುದೆಂದೂ ಅಂದಾಜಿಸಲಾಗಿತ್ತು.

ಆದರೆ ಯೋಜನೆಗೆ ಭಾರಿ ಅಫಾತ ಕಾದಿತ್ತು. ಧಾನ್ಯೋತ್ಪಾದನೆ ೧೨.೦೦ ಕೋಟಿ ಟನ್ ಬದಲಿಗೆ ೨.೨೦ ಕೋಟಿ ಟನ್ ಮಾತ್ರ ಆಯಿತು; ಅಂದರೆ, ೧೯೪೧ ಕ್ಕಿಂತ ಒಂದು ಕೋಟಿ ಟನ್ ಇಳಿದಿತ್ತು! ಸರಕಾರಿ ಉದ್ದುಮಗಳು ನಿರೀಕ್ಷಿಸಿದ ಲಾಭ ಕೊಡಲಿಲ್ಲ. ಯಾವ ಮಹತ್ವದ ಉದ್ದುಮವೂ ನಿರೀಕ್ಷಿಸಿದ ಉತ್ಪಾದನಾ ಗುರಿಮುಟ್ಟಿಲ್ಲ. ರಾಷ್ಟ್ರೀಯ ಆದಾಯ ನಿರೀಕ್ಷಿಸಿದ್ದ ಕ್ಕಿಂತ ಸೇಕಡಾ ೧೨ ರಪ್ಪು ಕಡಿಮೆಯಾಗಿತ್ತು. ಬೆಲೆಯೇರಿಕೆಯಿಂದ ಯೋಜನಾವೆಚ್ಚಿ ನಿರೀಕ್ಷೆಮಿಸಿರೂ ಇಲ್ಲಿ ಕೋಟಿಗೆ ಹೆಚ್ಚಿತು. ಯೋಜನಾ ವೆಚ್ಚಿ ತುಂಬಿಕೊಳ್ಳಲು ಪ್ರಚಂಡ ತೆಂಗೆ ಮತ್ತು ಕೂರತೆ

ಧನವಿನಿಯೋಗಕ್ಕೆ ಶರಣಹೋಗಬೇಕಾಯಿತು. ಇದರಿಂದ ಬೆಲೆಗಳು ಮತ್ತೂ ಏರಿದವು. ಈ ಅವಧಿಯಲ್ಲಿ ಎರಡು ಪ್ರಥಾನಮಂತ್ರಿಗಳ ನಿಧನ, ಎರಡು ಯುದ್ಧಗಳು (೧೯೪೨: ಬೀನ, ೧೯೪೫: ಪಾಕಿಸ್ತಾನ) ರಾಷ್ಟ್ರದ ಆರ್ಥಿಕ ಆತ್ಮವಿಶ್ವಾಸವನ್ನು ಕೆಳಮಟ್ಟಿಕ್ಕೆಂದಿನ ದ್ವಾರಾ ರೂಪಾಯಿ ಅವಚೋಲ್ಯನವಾಗಿತ್ತು. ಇದರಿಂದೆಲ್ಲ ನುಗ್ಗಾದ ಸರಕಾರ ರೂ. ೬,೭೫೯ ಕೋಟಿ ಸರಕಾರಿ ಧನವಿನಿಯೋಗದ ಮೂರು ವಾರ್ಷಿಕ ಯೋಜನೆಗಳನ್ನು ಮಾರ್ಗಿಸಿ ಈಗ ನಾಲ್ಕನೇ ಪಂಚವಾರ್ಷಿಕ ಯೋಜನೆ (೧೯೪೯-೭೪) ಯ ಮಧ್ಯದಲ್ಲಿದೆ.

ನಾಲ್ಕನೇ ಪಂಚವಾರ್ಷಿಕ ಯೋಜನೆ ಮೂರನೆಯದರ ಇವ್ಯತ್ಯಾಗಾತ್ಮದ್ವಾರಾ. (ರೂ. ೨೪,೮೮೨ ಕೋಟಿ) ಅದರ ಸರಕಾರಿ ಅಂಶ ರೂ. ೧೫,೬೦೨ ಕೋಟಿ, ಖಾಸಗಿ ರೂ. ೮,೬೮೦ ಕೋಟಿ. ರಾಷ್ಟ್ರೀಯ ಆದಾಯ ಪ್ರತಿವರ್ಷ ಸೇಕಡಾ ೫.೫ ರಪ್ಪು ಏರಬೇಕಂಬುದು ಗುರಿ. ಹೊದಲ ಎರಡು ವರ್ಷಗಳಲ್ಲಿ ಈ ಗುರಿ ನಿರೀಕ್ಷೆಗಿಂತ ಸ್ವಲ್ಪ ಕಡಿಮೆ ಸೇಕಡಾ (ಶಿರಪ್ಪು) ಸಾಧಿಸಿದೆ; ೧೯೭೦-೭೧ರಲ್ಲಿ ಅದು ಸೇಕಡಾ ೪ಕ್ಕೆಂಬುದಿನುವರೆ ಕಾಣುತ್ತದೆ. ಆದರೆ ಆಹಾರ ಧಾನ್ಯೋತ್ಪಾದನೆ ನಿರೀಕ್ಷೆ ಮೀರಿ ೧೦.೬೦ ಕೋಟಿ ಟನ್‌ಗೇರಿರುವುದರಿಂದ ಮೂರನೇ ಯೋಜನೆಯ ಕೊನೆಯಲ್ಲಿ ಅತ್ಯಂತ ವೀಕರಣಿಸಿದ್ದ ಆಹಾರಸ್ಥಿತಿ ಈಗ ಸುಧಾರಿಸಿದೆ.

ಇಪ್ಪತ್ತೆಂದು ವರ್ಷಗಳ ಸ್ವತಂತ್ರ್ಯ ಮತ್ತು ಇಪ್ಪತ್ತು ವರ್ಷಗಳ ಯೋಜನಾಬದ್ದು ಆರ್ಥಿಕ ನಿರ್ದೇಶನದ ನಂತರ ನಮಗೆ ಕಾಣಿಸುವ ಚಿತ್ರ ವೇನು? ಅದು ಸ್ವಾಭಾವಿಕವಾಗಿಯೆ ಕಷ್ಟ-ಬಿಳಿ ಮಿಶ್ರವಾದ ಚಿತ್ರ ವಾಗಿದೆ.

ಅರ್ಥಪೂರ್ಣ ಆರ್ಥಿಕ ಸಾಧನೆಗಾಗಲಿ ಪ್ರಜಾತಂತ್ರದ ಯಶಸ್ವಿಗಾಗಲಿ ಪ್ರಥಮ ಅವಶ್ಯಕತೆ ಶಿಕ್ಷಣದ್ವಾರಾ. ಸೇಕಡಾ ೧೨ ಅಕ್ಷರಸ್ಥರಿಂದ ನಾವು ಸ್ವತಂತ್ರ್ಯವನ್ನು ಪೂರಂಬಿಸಿದ್ದೇವು. ಎರಡೂವರೆ ದಶಕಗಳ ನಂತರ ಇಂದು ಜನಸಂಖ್ಯೆಯಲ್ಲಿ ಸೇಕಡಾ ೨೫.೪ ಮಾತ್ರ ಅಕ್ಷರಸ್ಥರಿಂದ್ವಾರ್ದಾರೆಂದು ತಿಳಿಯುತ್ತದೆ. ಇಳಿ ಕೋಟಿ ಜನಸಂಖ್ಯೆಯಲ್ಲಿ ಇಂ ಕೋಟಿ ಇನ್ನೂ ನಿರಕ್ಷುರಿಗಳು. ನಮ್ಮ ಯೋಜನೆಗಳಿಗೆ ಮಾದರಿಯಾದ ಸೋವಿಯಂತ್ರ ರಷಿಯ ಇದಕ್ಕಿಂತ ಕಡಿಮೆ ಅವಧಿಯಲ್ಲಿ ಸೇಕಡಾ ಸುಮಾರು

ನೂರರಪ್ಪು ಸಾಕ್ಷರತೆಯನ್ನು ಸಾಧಿಸಿತ್ತು. ಭಾರತದಲ್ಲಿ ೧೯೬೧ರೊಳಗೆ ರಳಿ ವರ್ಯಸ್ವನೋಳಿಗಿನ ಮಕ್ಕಳಿಗೆಲ್ಲ ಪ್ರಕ್ಕಟಿ ಪಾರ್ಥಮಿಕ ಮಾಧ್ಯಮಿಕ ಶಿಕ್ಷಣ ಸಿಗಬೇಕೆಂಬ ನಿದರ್ಶನಕ ತತ್ವದ ಗುರಿಯಾಗ ಸಾಧಿಸಿಲ್ಲ. ಆದರೂ ೬-೧೧ ವರ್ಯಸ್ವನವರಲ್ಲಿ ೧೯೬೪-೬೫ರಲ್ಲಿ ಜಿ.ಆಿ.ಎಂಟಿ (ಸೇಕಡಾ ೩೨) ಮಕ್ಕಳು ಶಾಲೆಗೆ ಹೋಗುತ್ತಿದ್ದರು. ೧೦-೧೪ ವರ್ಯಸ್ವನವರಲ್ಲಿ ೧.೨೫ ಕೋಟಿ (ಸೇ. ೩೨) ಶಿಕ್ಷಣ ಹೊಂದುತ್ತಿದ್ದರು. ಈ ಸಂಖ್ಯೆ ೧೯೫೦-೫೧ ರಲ್ಲಿದ್ದುದಕ್ಕಿಂತ ನಾಲ್ಕು ಪಟ್ಟು ಅಗಿದೆ. ನಾಲ್ಕನೇ ಯೋಜನೆಯ ಕ್ಷೇತ್ರಗೆ ೬-೧೪ ವರ್ಯಸ್ವನವರಲ್ಲಿ ಸೇಕಡಾ ೮೫.೬೮ ಮಕ್ಕಳಿಗೆ ಶಿಕ್ಷಣ ಸಿಗುವ ನಿರೀಕ್ಷೆ ಇದೆ. ೧೯೬೪-೬೫ರಲ್ಲಿ ೪೫.೬ ಲಕ್ಷ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹೈಸ್ಕೂಲುಗಳಿಗೆ ಹೋಗುತ್ತಿದ್ದರು, ಮೃಸೂರು ಸಹಿತ ಹೆಚ್ಚಿನ ರಾಜ್ಯಗಳು ಪಾರ್ಥಮಿಕ ಮಾತ್ರವಲ್ಲ, ಮಾಧ್ಯಮಿಕ ಶಿಕ್ಷಣವನ್ನು ಧರ್ಮಾರ್ಥವಾಗಿ ಮಾಡಿವೆ. ಇವೆಲ್ಲ ಕ್ಷೇತ್ರಗಳಲ್ಲಿಯಾಗ ಹೆಚ್ಚು ಮಕ್ಕಳು ಶಾಲೆಗೆ ಹೋಗುವುದು ಹುಡುಗರಿಗಿಂತ ಬಹಳ ಕಡಿಮೆ. ಅದರೆ ಭಾರತದ ಬಡ ಕುಟುಂಬಗಳಿಗೆ ಸ್ತ್ರೀಶಿಕ್ಷಣ ಅಸಾಧ್ಯವಾದ “ವಿಲಾಸ”ವೇ ಆಗಿಲ್ಲಾದಿದೆ.

ವಿಶ್ವವಿದ್ಯಾಲಯ ಶಿಕ್ಷಣದ ಅಂತೆ ಸಂಖ್ಯೆಗಳು ಇನ್ನೂ ಗಮನಾರ್ಹವಾಗಿವೆ. ವಿಶ್ವವಿದ್ಯಾಲಯಗಳ ಸಂಖ್ಯೆ ೨೦೧೦ರ ಇಂಕ್ಷೇರಿದೆ. ಅವುಗಳಿಗೆ ಸೇರಿದ ಸುಮಾರು ೨೨,೨೦೦ ಕಾಲೇಜಗಳು ಸುಮಾರು ೨೦ ಲಕ್ಷ ವಿದ್ಯಾರ್ಥಿಗಳಿಗೆ ತಾಂತ್ರಿಕವನ್ನೊಳಗೊಂಡು ಹೆಚ್ಚು ಕಡಿಮೆ ಎಲ್ಲಾ ಆಧುನಿಕ ವಿದ್ಯೆಗಳಲ್ಲಿ ಶಿಕ್ಷಣ ಕೊಡುತ್ತಿವೆ.

ಶಿಕ್ಷಣದ ಪ್ರಗತಿ ನಿರೀಕ್ಷೆತ ಮಟ್ಟು ಸಾಧಿಸಿದ್ದರೂ ಶಿಕ್ಷಣದಿಂದ ಹುಟ್ಟಿದ ಕೆಲ ಅನಿಷ್ಟ ಲಕ್ಷಣಗಳು ಈಗಾಗಲೇ ಕಾಣಿಸುತ್ತಿವೆ. ವೇಗವಾದ ವಿಸ್ತೃತಣೆಯೊಡನೆ ಶಿಕ್ಷಣ ಮಟ್ಟಗಳು ಇಳಿಮುಖಿವಾಗಿಯೇಂಬ ದೂರುಗಳು ಕೇಳಿಸುತ್ತಿವೆ. ಇಂದು ಶಿಕ್ಷಣ ವ್ಯವಸೂಯಕ್ಕೆ ಒರುವವರ ಯೋಗ್ಯತೆಯಾಗ ಕಡಿಮೆಯಾಗಿದೆ; ಹಣಕಾಸಿನ ಕಾರಣಗಳಾಗಿ ಸಾರಪ್ಪು ಶಿಕ್ಷಣ ರನ್ನು ನೇರುಹಿಸಿಕೊಳ್ಳುವುದೂ ಅಸಾಧ್ಯವಾಗಿದೆ. ಕಲ್ಯಾಣ ರಾಜ್ಯದಲ್ಲಿ ವಿಚಿತ್ರವೆನಿಸುವಂತೆ ಶಿಕ್ಷಣ ಗೌರವ ಬಹಳ ಕುಗ್ಗಿದೆ. ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಸರಕಾರಿ ಖಚಿತನಿಂದ ಪ್ರೇರಣಕ್ಕಿರುತ್ತಿರುತ್ತಿದೆ ಅಥವಾ ಗುಂಪುಗಳ ರಾಜಕೀಯ ಪ್ರಭಾವ ಹೆಚ್ಚಿಸಿಕೊಳ್ಳುವ ಉಪಕರಣವಾಗಿರಬೇಕಾದ ಶಿಸ್ತನ್ನು

ಕಾಪಾಡಿಕೊಳ್ಳಲುವುದು ಅನಾಧ್ಯವೇ ಆಗಿದೆ. ವಿದ್ಯಾರ್ಥಿ ದಂಗಿಗಳು ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ನಿಶ್ಚಯ ಕುತ್ತವಾಗಿವೆ. ಕಾಲೇಜು ಬಿಟ್ಟು ಹೀಲೆ ಮುಂದೇನೇಱಿ ಸಮಸ್ಯೆ ಇರುವುದರಿಂದ ವಿದ್ಯಾರ್ಥಿಗಳಿಗೆ ಏದ್ಯಾ ಯಲ್ಲಿ ಅಷಕ್ತಿ ಇಲ್ಲ. ಕಲಿಯುವ ವಿಷಯಗಳು ನಾಳೆ ಅವಲಂಬಿಸಬೇಕಾದ ಉದ್ದೇಶ್ಯಗಳ್ಕೆ ಏನೂ ಉಪಯೋಗವಿಲ್ಲವೆಂಬ ತಿಳಿಪಳಿಕೆ ಅನಾ ಸಕ್ರಿಯನ್ನು ಹೆಚ್ಚಿಸುತ್ತಿದೆ. ಸ್ವತಃ ವಿಶ್ವವಿದ್ಯಾಲಯ ಆಡಳಿತಗಳೂ ಸಚ್ಚಾರಿತ್ಯದ, ನಿಷ್ಪತ್ತಪಾತ್ರದ ವಾದರಿಗಳಾಗಿಲ್ಲವಾದ್ದರಿಂದ ಶಿಸ್ತ ಸ್ಥಾಪಿಸುವ ನೈತಿಕ ಸಾಮಾಧ್ಯ ಅವರಿಗಿಲ್ಲವಾಗಿದೆ. ಶಿಕ್ಷಣಮಟ್ಟ ಏರಿ ಸುವ, ಶಿಕ್ಷಣವನ್ನು ಜೀವನೋಪಾಯ ದೃಷ್ಟಿಯಿಂದ ವಿವಿಧೀಕರಿಸುವ ಮೂದಲಾದ ಸುಧಾರಣೆಗಳ ಮತ್ತುಗಳೂ ವರದಿಗಳೂ ಅಸಂಖ್ಯಾವಾಗಿ ಬಂದಿವೆ; ಬದಲಾವಣೆಗಳಾಗಿವೆ; ಮತ್ತೆ ಪರಿಸ್ಥಿತಿ ಮೂದಲಿದ್ದಲ್ಲಿಗೇ ಬಂದು ನಿಂತಿದೆ. ನಿಜವಾದ ಬದಲಾವಣೆಗೆ ಎಲ್ಲರೂ ಭಯಪಡುತ್ತಾರೆ. ಮುಂದಿನ ಹತ್ತು ವರ್ಷಗಳಲ್ಲಿ ಯಾವ ಯಾವ ರಂಗಗಳಲ್ಲಿ ಎಷ್ಟೆಷ್ಟು ನೌಕರರು ಬೇಕೆಂಬ ಲೆಕ್ಕಾಚಾರವಿಲ್ಲದೆ ಉಚ್ಚ ಶಿಕ್ಷಣ ವಿಸ್ತರಣೆ ನಡೆಯುತ್ತಿದೆ. ಹೀಗಾಗಿ ಎಂ. ಎಸ್.ಎಸ್.ಎಎಸ್. ಕಾರಕೂನರಾಗಬೇಕಾಗಿದೆ.

ಬ್ರಿಟಿಶರು ಕಾಲದಲ್ಲಿ ಕಾರಕೂನನಿಂದ ಹಿಡಿದು ಎಲ್ಲ ಸರಕಾರಿ ನೌಕರರು “ಪ್ರಭು”ಗಳನಿಸಿ ಸಮಾಜದಲ್ಲಿ ಗೌರವಾಸ್ತಾದರಾಗಿದ್ದರು; ಈಗ ಸ್ವರಾಜ್ಯದಲ್ಲಿಯೂ ಹಾಗೇ ಉಳಿದದ್ದರಿಂದ ಸರಕಾರಿ ನೌಕರಿ, ಟೇಬಲ್ ಕೆಲಸ ಹೊರತು ಮತ್ತು ಶ್ರಮಸಾಧ್ಯ ಕೆಲಸ ಸುತ್ತಿಕ್ಕಿತರಿಗಿರಲಿ, ಅರ್ಥಶಿಕ್ಷಿತರಿಗೂ ಆಕರ್ಷಕವೇನಿಲ್ಲ. ಯಾವುದು ಹೆಚ್ಚು ಲಾಭದಾಯ ಕರ್ವೋ “ಪ್ರತಿಮಾ” ದಾಯಕರ್ವೋ ಆ ಕೋಸಿಗೆ ಜನ ಮುತ್ತುತ್ತಾರೆ. ಅಂಥ ಕಾಲೇಜುಗಳನ್ನು ತಮ್ಮಲ್ಲಿ ಪ್ರಾರಂಭಿಸಲು ಎಲ್ಲ ಡೆಯಿಂದ ಒತ್ತಾಯ ಬರುತ್ತದೆ. ಮಂತ್ರಿಗಳು ಇದಕ್ಕೆ ರಾಜಕೀಯ ಕಾರಣಗಳಿಂದ ಮಣಿಯುತ್ತಾರೆ. ಪರಿಣಾಮವಾಗಿ ದೇಶದಲ್ಲಿ ೧,೫೪,೦೦೦ ಗ್ರಾಮ ಯೋಣೆ ಎಂಜಿನಿಯರರ “ಸ್ವಾಕ್ಷರ್” ಇದೆ. ಡಾಕ್ಟರರು ಕೂಡ ನಿದು ದೋಷಗ ಸಮಸ್ಯೆ ಎದುರಿಸತ್ತಿದ್ದಿದ್ದಾರೆ. ಇದೆಲ್ಲದರ ಪರಿಣಾಮ ಏದ್ಯಾಯ ಬಗ್ಗೆ ತಿರಸ್ತಾದ—ಅದರೂ ನೌಕರಿಯ ಸಲಃವಾಗಿ ಏದ್ಯಾ ಬೇಕೆಂದು ಶಾಲೆಗೆ ಹೋಗುವುದು; ಶ್ರಮಪಟ್ಟು ಕಲಿಯದೇ ಇಗ್ನಿ ಗಳ ಸಲು ವಾಮಪೂರ್ವ ಹಿಡಿಯುವುದು.

ಭಾರತೀಯ ಶೈಕ್ಷಣಿಕ ರಂಗದ ಮುಖ್ಯ ಕೌರತೆಯೇಂದರೆ ಅದಕ್ಕೆ ದಿಕ್ಕು ಇಲ್ಲದಿರುವುದು. ಬ್ರಿಟಿಷರು ಸ್ಥಾಪಿಸಿದ ಕಾರಕನಿಕೆ ಶೈಕ್ಷಣಿಕ ಪದ್ಧತಿಯಿಂದ ನಿಜವಾಗಿ ನಾವಿನ್ಯ ಹೊರಬಂದಿಲ್ಲ. ವೈಚಾಳಿನಿಕ ಸಂಶೋಧನಾ ರಂಗದಲ್ಲಿ ಕೂಡ ನಮ್ಮ ಅವಶ್ಯಕತೆಗಳ ದೃಷ್ಟಿಯಿಂದ ಸಂಶೋಧನಾವಿಷಯಗಳ ಅಯ್ಯ ಆಗುವುದಿಲ್ಲ. ನಮ್ಮ ಪರಮಾಣು ಸಂಶೋಧನಾರಂಗದ ವಿಚಾಳಿನಿಗಳು ಜಗತ್ತಿನ ಶೈವ್ಯ ಯೋಗ್ಯತಾವಂತ ರಲ್ಲಿ ಗಣಿಸತಕ್ಕವರು. ಅತಿ ಕಡಿಮೆ ವಿದೇಶಿ ತಾಂತ್ರಿಕ ಸಹಾಯದಿಂದ ಅವರು ಸಂಪೂರ್ಣ ಆತ್ಮನಿಭರವಾಗಿ ಪರಮಾಣು ರಂಗದಲ್ಲಿ ನಮ್ಮನ್ನ ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿ ತಂದು ನಿಲ್ಲಿಸಿದ್ದಾರೆ. ಪರಮಾಣು ಬಾಂಬಾಗಳನ್ನು ಕೆಲವೇ ತಿಂಗಳಾಗಳಲ್ಲಿ ಆಗತ್ಯವಾದರೆ ನಿರ್ಮಿಸುವ ತಾಂತ್ರಿಕ ಪರಿಚಾಲನ ಆವರಲ್ಲಿದೆ. ಕೃಷಿರಂಗದಲ್ಲಿ ಹಸಿರು ಕ್ರಾಂತಿಗೆ ಅವರು ನೇರವಾಗಿದ್ದಾರೆ. ನಮ್ಮ ರಾಜಕಾರಣಗಳಿಗೆ ನಮ್ಮ ವಿಚಾಳಿನಿಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ತಿಳಿವಳಿಕೆ ಇದ್ದಾರೆ ಎಲ್ಲಾ ರಂಗಗಳಲ್ಲಿ ನಾವು ದೇಶದ ಉದ್ದಾರಕ್ಕೆ ಅವರನ್ನು ಪಯೋಗಿಸಿಕೊಳ್ಳಬಹುದು. ಆದರೆ ಒಂದೆಡೆ ನಮ್ಮವರಿಗೆ ವಿದೇಶಿ ತಂತ್ರಜ್ಞರ ವೇಹ, ಇನ್ನೊಂದೆಡೆ ವಿಚಾಳಿನಿಗಳಲ್ಲಿ ಒಳರಾಜಕಾರಣ ಇವ್ವಾಗಳಿಂದ ನಮ್ಮ ವೈಚಾಳಿನಿಕ ಯೋಗ್ಯತೆ ಹೊರಡೇಶಗಳಿಗೆ ಹರಿದುಹೋಗುತ್ತಿದೆ.

ಕಲ್ಯಾಣ ರಾಜ್ಯದ ದಿಕ್ಕನಲ್ಲಿ ಆದ ಒಂದು ಮಹತ್ವದ ಸಾಧನೆ ಯೇಂದರೆ ಅರೋಗ್ಯ ರಂಗದಲ್ಲಿ. ಹೂತತ್ತು ವರ್ಷಗಳಲ್ಲಿ ಭಾರತೀಯನ ಸರಾಸರಿ ಅರ್ಥುದಾರಿಯ ಇಲಿ ರಿಂದ ಇಳಿಕ್ಕೇರಿದೆ. ಮಾಲೆಜ್ಞರ ದಂಧ ಭೀಕರ ಸಾಂಕೃತಿಕರೀತಿಗ ಹೆಚ್ಚು ಕಡಿಮೆ ನಿರ್ವಾಮವಾಗಿದೆ. ಮೈಸೂರಿನ ಮಾಲೆನಾಡು ಜಿಲ್ಲೆಗಳಲ್ಲಿ ಒಮ್ಮೆಂದೊಮ್ಮೆ ಜೀವನೋತ್ಸಹ ಚಿಮ್ಮಿಹರಿಯುತ್ತಿರುವುದು ಈ ಯಾತ್ಸ್ವಿನ ನಿದರ್ಶನವಾಗಿದೆ. ಪ್ಲೇಗ್, ಮೈಲಿಬೇನೆ, ಕಾಲರಾದಂಧ ಸಾಮೂಹಿಕ ಕೊಲೆಗಡಕ ರೋಗಗಳು ನಮ್ಮ ಸಾರ್ವಜನಿಕ ಅರೋಗ್ಯ ಇಲಾಖೆಗಳ ದಕ್ಷತೆಯಿಂದ ತಮ್ಮ “ಮಾರಿ” ತನ ವನ್ನು ಕಳೆದುಕೊಂಡಿವೆ. ಹಳ್ಳಿಹಳ್ಳಿಗೆ ಇಂದು ವೈದ್ಯಕೀಯ ಸಹಾಯ ಲಭ್ಯವಾಗುತ್ತಿದೆ. ಶಿಶುಮರಣ ಪ್ರಮಾಣ ಬಹಳ ಕಡಿಮೆಯಾಗಿದೆ. ವಾಸ್ತುವಿಕವಾಗಿ ಇಂದು ಭೂತಾಕಾರವಾಗಿ ತಲೆಯೆತ್ತಿರುವ ಜನಸಂಖ್ಯೆ ಸಮಸ್ಯೆ ಜನನ ಪ್ರಮಾಣದ ಏರಿಕೆಂಬುಂದಲ್ಲ, ಮರಣ ಪ್ರಮಾಣದ ಇಳಿಕೆ

ಯಿಂದಾದದ್ದು. (ಜನನ ಪ್ರಮಾಣ ಯೋಜನಾವಧಿಯಲ್ಲಿ ಸಾಮಿರಕ್ಕೆ ೪೦.೬ ರಿಂದ ೫೮.೬ ಕ್ಕಿಳಿದರೆ ಮರಣಪ್ರಮಾಣ ಸಾಮಿರಕ್ಕೆ ೨೨.೮ ರಿಂದ ೧೪ ಕ್ಕಿಳಿದಿದೆ.) ಸಾರ್ವಜನಿಕ ಅರೋಗ್ಯ ಸುಧಾರಣೆಯಿಂದಾದ ಲಾಭ ದಲ್ಲಿ ಬಹಳ ದೊಡ್ಡ ಪಾಲು ಬಡವರಿಗೆ ಸಿಕ್ಕಿದೆ; ಏಕೆಂದರೆ ಪಿಡುಗಿನ ಸ್ವಭಾವದ ರೋಗಗಳಿಗೆ ಬಲಿಯಾಗುವವರಲ್ಲಿ ಹಿಂದೆ ಅವರೇ ಅಧಿಕಾಂಶ ವಾಗಿದ್ದರು.

ಮಹಿಳೆಯರಿಗೆ ಸ್ವತಂತ್ರ, ಸಮರದಲ್ಲಿ ಪುರುಷರೊಡನೆ ಹೆಗಲಿಗೆ ಹೆಗಲಿತ್ತು ಹೋರಾಡಲು ಗಾಂಧಿಜಿ ಮಾಡಿಕೊಟ್ಟು ಅವಕಾಶದಿಂದಾ ರಂಭಿಸಿ, ಕನಿಷ್ಠಪಷ್ಟ ನಗರ ಕ್ಕೇತ್ತರಗಳಲ್ಲಿ ಅವರ ಪರಿಸ್ಥಿತಿ ಸುಧಾರಿಸಿದೆ. ಹಿಂದೂ ಕಾನೂನು ಸುಧಾರಣೆಗಳಿಂದ ಆಸ್ತಿ ಮೊದಲಾದ್ದರಲ್ಲಿ ಅವರು ಪುರುಷರೊಡನೆ ಸಮಾನ ಹಕ್ಕುಗಳಿಗೆ ಬಾಧ್ಯರಾಗಿದ್ದಾರೆ. ಶಿಕ್ಷಣದಲ್ಲಿ, ಅದೂ ಗ್ರಾಮಾಂತರ ಪ್ರದೇಶದಲ್ಲಿ ಅವರಿನ್ನೂ ಹಿಂದಿದ್ದರೂ (೧೯೬೫-೬೬ ರಲ್ಲಿ ಇನ್ನೂ ೬-೧೪ ವಯೋಮಾನದ ಹುಡುಗಿಯರಲ್ಲಿ ಸೇಕಡಾ ೪೪.೬ ಜನ ಮಾತ್ರ ಶಾಲೆಗಳಿಗೆ ಹೋಗುತ್ತಿದ್ದರು) ಅವರು ವೇಗವಾಗಿ ಮುಂದುವರಿಯುತ್ತಿದ್ದಾರೆ. ಪುರುಷರ ಸ್ವಂತ ಕ್ಕೇತ್ತರವನಿಸಿದ ವಕೀಲಿ, ನ್ಯಾಯಾಧೀಶತ್ವ, ಎಂಜಿನಿಯರಿಂಗ್, ಸಿವಿಲ್ ಸರ್ವಿಸ್, ವ್ಯಾಪಾರರಂಗಗಳಲ್ಲಿ ಕೂಡ ಅವರು ಪ್ರವೇಶಿಸುತ್ತಿದ್ದಾರೆ. “ನ ಸ್ತ್ರೀ ಸ್ವತಂತ್ರ, ಮಹಿಳೆ” ಎಂದು ಶಾಸ್ತ್ರ ಬರೆದ ಭಾರತದಲ್ಲಿ ಇಂದು ಪ್ರಧಾನಮಂತ್ರಿ ಮಹಿಳೆಯಾಗಿದ್ದಾರೆ. ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ರಾಯಂಕು ಗಿಟ್ಟಿಸುವ ಹುಡುಗಿಯರ ಸಂಖ್ಯೆ ಹೆಚ್ಚಿತ್ತಿದೆ. ಆದರೆ ಸಮಾನತ್ವದ ಹೊಣೆಗಳೂ ಅವರ ಹೆಗಲುಗಳ ಮೇಲೆ ಭಾರವಾಗಿ ಕೂಡುತ್ತೂದ ಗಿವೆ. ಲಕ್ಷ್ಯಾಂತರ ಸುಶೀಲಿತ ಸ್ತ್ರೀಯರು ಕಚೇರಿಗಳಲ್ಲಿ ದುಡಿಯಬೇಕಾಗಿದೆ; ಮನೆಗೆಲಸಗಳನ್ನೂ ಮಾಡಬೇಕಾಗಿದೆ.

ಸಾಮಾಜಿಕ ಕಲ್ಯಾಣ ಯೋಜನೆಗಳಿಗಾಗಿ ದೇಶ ಇಪ್ಪತ್ತು ವರ್ಷಗಳಲ್ಲಿ ಸುಮಾರು ನಱರು ಕೋಟಿ ವೆಚ್ಚ ಮಾಡಿದೆ. ಇದರಲ್ಲಿ ಅಂಗಡಿನರ, ಬಾಲಾಪರಾಧಿಗಳ ಶಿಕ್ಷಣ ಪ್ರನ್ಯಾಸನಗಳಿಂದ ಹಿಡಿದು ಗುಡ್ಡಗಾಡು ಜನರ ಸುಧಾರಣೆಯ ವರೆಗೆ ಅನೇಕಾನೇಕ ಕ್ಕೇತ್ತರಗಳಲ್ಲಿ ಕೆಲಸವಾಗುತ್ತಿದೆ, ಸೂಳಿಗಾರಿಕೆಯನ್ನು ನಿರ್ವಾರಿಸುವ ಅನೇಕ ಕ್ರಮಗಳೂ ಇದರಲ್ಲಿ ಸೇರಿವೆ.

ಹರಿಜನಕಲ್ಯಾಣ ಗಾಂಧಿಜಿಯ ಹೃದಯಕ್ಕೆ ಅತ್ಯಂತ ಸಮೀಪ

ವಾಗಿದ್ದ ಧೈಯ. ಅಸ್ಪೃಶ್ಯತೇಯನ್ನು ಹಿಂದೂ ಸಮಾಜದ ಪಾಪವೆಂದು ಅವರು ಬರೆದಿದ್ದರು. ಗಾಂಧಿಜಿ ಹರಿಜನೋದ್ಧಾರ ಕಾರ್ಯವನ್ನು ಕೈಕೊಳ್ಳುವ ಮೂಲಕೆಲೇ ಅನೇಕ ಸರ್ವಣೀಯ ಹಿಂದುಗಳು ಅತ್ಯ ಗಮನಕೊಟ್ಟಿದ್ದರು. ಸ್ವತಃ ಹರಿಜನ ಸಮಾಜದಲ್ಲೀ ಜಾಗೃತಿ ಕಳೆದ ಶತಮಾನದಲ್ಲಿ ಪ್ರಾರಂಭವಾಗಿತ್ತು. ಕೇರಳದ ಈಳವ (ಕುಳಿಗಳ) ಚಾತಿಯವರ ನಾರಾಯಣ ಗುರುಗಳು ಆ ಸಮಾಜವನ್ನು ಸ್ವಾಭಿಮಾನದ ದಾರಿಯಲ್ಲಿ ಮುನ್ನಡಿಸಿದ್ದರು. ಹರಿಜನರ ನೇರಳು ಬಾರಹ್ಯಣ ಮೇಲೆ ಬೀಳಬಾರದೆಂದಿದ್ದ ತಿವಾಂಕೂರಿನಲ್ಲಿ ಬಾರಹ್ಯಣ ದಿವಾನ ಸಿ. ಪಿ. ರಾಮಸ್ವಾಮಿ ಅಯ್ಯಾರರು ಹರಿಜನರಿಗೆ ದೇವಸ್ಥಾನ ಪ್ರವೇಶಾಧಿಕಾರವಿತ್ತು ಸನಾತನಿಗಳಲ್ಲಿ ಅಲ್ಲೊಲ ಕಲ್ಲೊಲವನ್ನೆಬ್ಬಿಸಿದ್ದರು. ಡಾ. ಬಿ. ಆರ್. ಅಂಬೇಡಕರರು ಗಾಂಧಿಜಿಯ ಹರಿಜನೋದ್ಧಾರ ಕಾರ್ಯದಿಂದ ಅಸಂತ್ಯಷ್ಟರಾಗಿ ಎಬ್ಬಿಸಿದ ಅಂದೋಲ ಹರಿಜನ ವರಗೆಕ್ಕೆ ಕೆಲ ರಾಜಕೀಯ ಸೌಲತ್ತುಗಳನ್ನು ದೂರಕೊಳ್ಳಿತ್ತು.

ಸಹಜವಾಗಿಯೆ ನಮ್ಮ ಸಂವಿಧಾನದಲ್ಲಿ ಅಸ್ಪೃಶ್ಯತೇಯ ಆಚರಣೆಯನ್ನು ಶಿಕ್ಷಾಹರ ಅಪರಾಧವಾಗಿ ಮಾಡಲು ಅವಕಾಶ ಕಲ್ಪಿಸಲಾಯಿತಲ್ಲದೆ, ಅಸ್ಪೃಶ್ಯವರ್ಗದವರಿಗೆ ಸಂಸತ್ತು. ವಿಧಾನ ಸಭೆಗಳಲ್ಲಿ ಸಾಫಾನಗಳನ್ನು ಕಾಯ್ದಿರಿಸಿದ್ದಾಯಿತು. ಸರಕಾರಿ ನೌಕರಿಗಳಲ್ಲಿ ಕೂಡ ಅವರಿಗೂ ಗಿರಿಜನರಿಗೂ ಏತೇವ ಸಾಫಾನಗಳನ್ನು ಕಾದಿರಿಸಲಾಗುತ್ತಿದೆ.

ಅದರೆ ದುರ್ದ್ರವದಿಂದ ಹರಿಜನರಿಗೆ ದೇಶದ ಇತರ ವರಗಳ ಸಮೀಪಕ್ಕೆ ಏರಿಬರಲು ಸಾಧ್ಯವಾಗಿಲ್ಲ—ಮಾತ್ರವಲ್ಲ, ಹೇಗೆಟೆಲುಗಳಿಂದ ದೇವಾಲಯಗಳ ವರೆಗೆ ಅವರಿಗೆ ಮುಕ್ತ ಪ್ರವೇಶಕ್ಕೆ ನಾಯಾಯದತ್ತ ಅಧಿಕಾರವಿದ್ದರೂ ದೇಶದ ಹಳ್ಳಿಗಾಡಿನಲ್ಲಿ ಇಂದೂ ಅಸ್ಪೃಶ್ಯತೇ ಬಹು ವಂಟ್ಟಿಗೆ ಉಳಿದುಕೊಂಡಿದೆ. ಅಸ್ಪೃಶ್ಯರ ಮೇಲಿನ ಅತ್ಯಾಚಾರಗಳ ಕಢಿಗಳು ಆಗಾಗ್ಗೆ ಪತ್ತಿಕೆಗಳಲ್ಲಿ ಬರುತ್ತಿವೆ. ಅಸ್ಪೃಶ್ಯತಾನಿವಾರಣೆಯಂದ ಪ್ರಗತಿಯಿಂದ ರೋಸಿಹೋಗಿ ಡಾ. ಅಂಬೇಡಕರರು ತಮ್ಮ ಕೊನೆಯ ದಿನಗಳಲ್ಲಿ ತಮ್ಮ ವಹಾರಾಷ್ಟ್ರೀಯ ಮಹಾರಾಜನಾಂಗದೊಡನೆ ಬೋಧ್ಯ ಘರ್ಮಣ್ಣ ಸ್ವೀಕರಿಸಿದರು.

ಹಿಂದೂ ಸಮಾಜದ ಒಂದು ಕ್ಷೇತ್ರ ಪ್ರವೃತ್ತಿ ಅಸ್ಪೃಶ್ಯತಾ ನಿವಾರಣೆಗೆ ಮುಖ್ಯ ಅರ್ಥಂಕವಾಗಿದೆ. ರಾಜ್ಯಶಕ್ತಿಯಿಂದಾಗಲಿ ವಿಭೂತಿ ಪುರುಷ

ನಿಂದಾಗಲಿ ಬೆಂಬಲಿಸಲ್ಪಟ್ಟ ಧಾರ್ಮಿಕ-ಸಾಮಾಜಿಕ ಸುಧಾರಣಾ ಕ್ರಮ ಗಳನ್ನು ಒಹಿರಂಗವಾಗಿ ವಿರೇಳಿಸುವ ಗೋಚಿಗೆ ಹಿಂದಂಗಳು ಹೇಗೆಗೂ ವ್ಯಾಧಿಲ್ಲ. ಅದಕ್ಕೆ ತಲೆವಾಗಿದ ಹಾಗೆ ಮಾಡಿ ಅಂತರಂಗದಲ್ಲಿ ಮತ್ತೂ ವೊದ ಲಿನಂತೆ ಅವನ್ನು ಆಚರಿಸುತ್ತಾರೆ; ಕಾನೂನಿನ ಕ್ಷೇತ್ರಮ್ಯಾನ್ನು ಹಿಡಿಯಲು ಬಂದರೆ ತಮ್ಮ ನೈತಿಕ ವಿಶ್ವಾಸದ (ಅದು ಇದ್ದರೆ) ನೆಲೆಯಿಂದ ಅದನ್ನು ಎದುರಿಸುವ ಬದಲು ಅನ್ನಾತದ ಬಲದಿಂದ ತಪ್ಪಿಸಿಕೊಳ್ಳುತ್ತಾರೆ.

ಈ ಧಾರ್ಮಿಕ ವೋಧ್ಯ ಸಾಲದ್ದುಕ್ಕೆ ಸ್ವತಂತ್ರ್ಯದ ಅನಂತರದ ಸಾಮಾಜಿಕಾಧಿಕ ಸ್ಥಿತ್ಯಂತರಗಳು ಹರಿಜನರನ್ನು ಪೀಡಿಸಲು ಬಂದು ಹೆಚ್ಚಿನ ಪ್ರೇರಣೆ ನೀಡುತ್ತವೆ. ದೀಘಾರ್ಮಿಕಾಲದಿಂದ ಅವರು ಕೃಷಿ ರಂಗದಲ್ಲಿ ಅಗ್ಗದ—ಕೆಲವೇಳೆ ಬರಿ ಅನ್ನ ವಸತಿಗಾಗಿ — ಕೊಲಿಗಳೆಂದು ಲಭ್ಯ ರಾಗಿದ್ದವರು. ದೇಶದಲ್ಲಿ ಆದ ಭೂಸುಧಾರಣೆಗಳ ಹೆಚ್ಚುಂತೆ ಲಾಭವನ್ನು ಪಡೆದ, ರಾಜಕೀಯ ಬಲವೂ ಉಳ್ಳ, ಮಧ್ಯಮ ಜಾತಿಗಳು ಇಂದು ಕೃಷಿಯಿಂದ ಹಣದ ಕುಯ್ಯಲ್ಲ ಕೊಯ್ಯುತ್ತಿವೆ. ಹರಿಜನರ ಸಾಫ್ತನಮಾನದಲ್ಲಿ ಏರಿಕೆಯಾದರೆ ಅವರನ್ನು ಅಗ್ಗಕ್ಕೆ ದುಡಿಸಲು ಸಾಧ್ಯವಿಲ್ಲೆಂಬ ಭಯ ದಿಂದ ಈ ಜನರು ಅವರನ್ನು ಕೆಳಗೇ ಉಳಿಸಲು ಬಯಸುತ್ತಾರೆ. ಅಸ್ಪೃಶ್ಯತೆಯೊಂದು ನೇವ ಮಾತ್ರ. ಅನೇಕ ಕಡೆ ಹರಿಜನರ ಹತ್ತಿರ ಇದ್ದ ಬಿದ್ದ ಜಮೀನೂ ಅವರ ಕ್ಷೇತ್ರದಲ್ಲಿ ಅವರಿಗೆ ಸಿಗುತ್ತಿದ್ದ ಕೆಲಸವೂ ಯಾಂತ್ರಿಕ ಕೃಷಿಯಿಂದಾಗಿ ತಪ್ಪಿಕೊಗೊಂಡಿದೆ. ಅವರಲ್ಲಿ ಸೇಕಡಾ ೩೪.೫ ಜನ ಕೃಷಿ ಕಾರ್ಮಿಕರು. ರೈತರೆನಿಸಿದವರಲ್ಲಿಯೂ ಅಧಕ್ಕಿಂತ ಹೆಚ್ಚು ಕುಟುಂಬಗಳು ಎರಡುವರೆ ಎಕರೆಗಿಂತ ಕಡೆಮೆ ಜಮೀನುಳ್ಳವುಗಳು. ಇದು ಅವರನ್ನು ಸಂಪೂರ್ಣವಾಗಿ ಸರಣೀಯರ ಮೇಲೆ ನಿರ್ಭರರಾಗಿ ವ್ಯಾಢಿಯಾಗಿದೆ.

ಹರಿಜನರಲ್ಲಿ ಸಾಕ್ಷರತೆ ತೀರ ಮಂದಗತಿಯಲ್ಲಿ ಪ್ರಗತಿಹೊಂದುತ್ತಿದೆ. (ಇಂದಿರಾ ರಲ್ಲಿ ಸೇಕಡಾ ೧೦). ಕೇಂದ್ರ ಮತ್ತು ರಾಜ್ಯಸರ್ಕಾರಗಳಲ್ಲಿ ಸುಮಾರಾಗಿ ಅವರ ಜನಸಂಖ್ಯಾನುಗುಣವಾಗಿ ಅವರಿಗೆ ನೌಕರಿಗಳನ್ನು ಕಾದಿರಿಸಿದೆ. ಆದರೆ ಇಂದಿರಾ ರಲ್ಲಿ ಕೇಂದ್ರ ಸರಕಾರದ ಬಂದನೇ ದರ್ಜೆಯ ಅಧಿಕಾರಿಗಳಲ್ಲಿ ಅವರ ಸೇಕಡಾ ಕೇವಲ ೧೯; ಎರಡನೇ ದರ್ಜೆಯ ಅವರಲ್ಲಿ ಸೇಕಡಾ ೩. ನಾಲ್ಕನೇ ದರ್ಜೆಯಲ್ಲಿ ಮಾತ್ರ ಆ ವರ್ಷದಲ್ಲಿ ಅವರ ಸೇಕಡಾ ೧೮.೨ ಇತ್ತೂ. ಮೈಸೂರು ಸರಕಾರ ಅವರಿಗಾಗಿ

ಕಾದಿಟ್ಟು ಸೇಕಡಾ ಒಲ್ಲ ರಪ್ಪು ಒಂದನೇ ಮತ್ತು ಎರಡನೇ ದಿಕ್ಕೆ ನೈಕರಿಗಳಲ್ಲಿ ಕೇವಲ ಸೇಕಡಾ ಇರಪ್ಪು ಮಾತ್ರ ತುಂಬಲ್ಪಟ್ಟಿವೆ. ಉಳಿದ ನೈಕರಿಗಳು ತಕ್ಕು ಉಮೇದಾಷ್ಟಾರರನ್ನು ಇನ್ನಾಗಿ ಅರಸುತ್ತಿವೆ. ಹರಿಜನರ ನಿರಾಶೆ ಹತಾಶಾರೂಪ ತಾಳುವ ಲಕ್ಷ್ಯಣಗಳು ಕಾಣಿಸುತ್ತಿವೆ. ಬಿಹಾರದ ಕೆಲಭಾಗಗಳಲ್ಲಿ ಭೂಹೀನ ಹರಿಜನರು ನಕ್ಷಲವಾದಿ ಕರ್ಮ್ಯನಿಸ್ತರ ಮೇಲೆ ವಿಶ್ವಾಸ ತಾಳತೊಡಗಿದ್ದಾರೆಂದು ಸರ್ವೋದಯ ಕಾರ್ಯಕರ್ತರು ಪರದಿ ಮಾಡಿದ್ದಾರೆ; ಗಿರಿಜನರಲ್ಲಿ ಕರ್ಮ್ಯನಿಸ್ತರ ಅನುಯಾಯಿಗಳು ಇನ್ನಾಗಿ ಹೆಚ್ಚಿಗಿರಬಹುದು. ಸುಶೀಲಿತ ಹರಿಜನರಲ್ಲಿ ಡಾ. ಅಂಬೇದಕರರಂಥ ಸಂಖ್ಯೆದಾಯಕ ನಾಯಕರು ಇಂದು ಕಾಣಿರು; ಸರ್ವಣೀಯರಲ್ಲಿ ಗಾಂಧಿಜಿಯಂಥವರೂ ಇಲ್ಲ. ಇಂದಿರಾ ಗಾಂಧಿಯವರ ಮೇಲೆ ಹಿಂದು ಇದ ವರ್ಗಗಳಿಟ್ಟು ವಿಶ್ವಾಸ ಅವರು ಸರ್ವಣೀಯರಿಗಿತ್ತು ಕೊನೆಯ ಅವ ಕಾಶವಾಗಿ ಪರಿಣಿಮಾಸುವಂತೆ ಕಾಣಿತ್ತದೆ. ಅದೂ ವಿಘಳವಾದರೆ ಭಾರತ ಕಹಿಘಳವನ್ನು ಎದುರಿಸಬೇಕಾದೀತು. ಹಸಿದ, ಅವಮಾನವನ್ನು ಅನು ಭವಿಸಿದ ಜನರಿಗೆ ಸಹನೆಯನ್ನು ಬೇಕೋಧಿಸಿ ಘಳವಿಲ್ಲ.

ಪಂಚವಾರ್ಣಿಕ ಯೋಜನೆಗಳ ಸಿಂಹಾವಲೋಕನವನ್ನು ಆಗಲೇ ಮಾಡಿದೆ. ಅವುಗಳಿಂದಾಗಿ ರಾಷ್ಟ್ರೀಯ ಆದಾಯ ನಿರೀಕ್ಷಿಸಿದಷ್ಟುಲ್ಲ ದಿದ್ದರೂ ಒಳ್ಳಿಲ್ಲ ರೊದನೆ ಹೋಲಿಸಿದರೆ ಇಪ್ಪುಡಿಗಿಂತಲೂ ಹೆಚ್ಚಿದೆ. ತಲ್ಲಾ ಆದಾಯ ರೂ. ೨೪೯ ರಿಂದ ೩೪೨ ಕ್ಕೇರಿದೆ. ಆದರೆ ಈ ಅಂಕ ಸಂಖ್ಯೆಗಳು ಕಣ್ಣಸಕದವು. ನಗರಗಳಲ್ಲಿನ ಜನ ವೇಳದಲಿಗಿಂತ ಚೆನ್ನಾಗಿ ವೇಷಭೂಷಣ, ಮನೋರಂಜನ ಮಾಡಿಕೊಳ್ಳುತ್ತಿರುವುದನ್ನಾಗಲಿ ಹೆಚ್ಚು ಜನ ಶಹರುಗಳಿಗೆ ಒಂದು ನೀರಿನಂತೆ ಹಣ ಖಚು ಮಾಡುವುದನ್ನಾಗಲಿ ನೋಡಿ ದೇಶದ ಸುಭಿಕ್ಷಯನ್ನು ಅಳಿಯುವುದು ಭಾರ್ತಿಯಾದೀತಂ. ಬೇರೆ ಬೇರೆ ತಜ್ಞರು ನಡೆಸಿದ ಬೇರೆಬೇರೆ ಆಧಾರದ ಎಲ್ಲಾ ಲೆಕ್ಕಾಚಾರಗಳಿಂದ, ಒಂದಡೆ ಶ್ರೀಮಂತರ ಶ್ರೀಮಂತಿಕೆ ಹೆಚ್ಚುತ್ತಿದ್ದರೆ ಇನ್ನಾಗಿಂದಡೆ ದಟ್ಟ ದರಿದ್ರರ ದಾರಿದ್ರ್ಯ ಹೆಚ್ಚುತ್ತಿರುವುದು ಖಚಿತಪಟ್ಟಿದೆ. ಒಂದಂ ಅಂದಾಜನ ಪ್ರಕಾರ ಕನಿಷ್ಠ ಪ್ರಮಾಣದ ಅನ್ನಕ್ಕಾಗಿ ಗತಿ ಇಲ್ಲದ ಹೆಚ್ಚು ಗರು ಒಟ್ಟಿ-ಒಲ್ಲ ರಲ್ಲಿ ೨೬ ಕೋಟಿ (ಗ್ರಾಮವಾಸಿಗಳಲ್ಲಿ ಸೇಕಡಾ ೨೦) ಜನ ಇದ್ದರೂ. ಸೇಕಡಾ ಇ ಜನ ಗ್ರಾಮವಾಸಿಗಳ ತಲ್ಲಾ ವಾರ್ಣಿಕ ಆದಾಯ ಒಟ್ಟಿ-ಒಲ್ಲ ರ ನಡುವೆ ರೂ. ೩೫೯.೬ (ದಿನಕ್ಕೆ ೨೦.೬ ಪ್ರೇಸೆ)

ಯಿಂದ ರೂ. ೬೪.೮ (ದಿನಕ್ಕೆ ೨೦.೫ ಪ್ರೇಸ್)ಗೆ ಇಳಿಯಿತು. ೧೯೬೧-೬೨ ರಲ್ಲಿ ಸೇ. ೪೦ ಜನ ಹಳ್ಳಿಗರು ತಿಂಗಳಿಗೆ ರೂ. ೧೫ ಕ್ಕಿಂತ ಕಡಿಮೆಯಲ್ಲಿ ಜೀವಿಸುತ್ತಿದ್ದರು; ಸೇಕಡಾ ೩೦ ಜನ ನಗರವಾಸಿಗಳೂ ಅದೇ ಮಟ್ಟದಲ್ಲಿ ಜೀವಿಸುತ್ತಿದ್ದರು. ಹಳ್ಳಿ ಪಟ್ಟಣಗಳೆರಡರಲ್ಲಿಯೂ ಸೇಕಡಾ ೨೦ ಜನರು ರಾಷ್ಟ್ರೀಯ ಸರಾಸರಿ ತಲಾ ಆದಾಯಮಟ್ಟಕ್ಕಿಂತ ಕೆಳಗೆ ಜೀವಿಸುತ್ತಿದ್ದಾರೆ.

ಹೆಚ್ಚು ಅಂತೆ ಸಂಖ್ಯೆಗಳ ಗೊಡವೆಗೆ ಹೋಗಬೇಕಾಗಿಲ್ಲ. ೨೦ ವರ್ಷಗಳ ಕಾಲ ಸಾಮಾಜಿಕ ನ್ಯಾಯ, ಸಮಾಜವಾದ, ಕಲಾಜ್ಞ ರಾಜ್ಯಗಳ ಮಾತಾಡುತ್ತೆಲ್ಲದ್ದ ದೇಶದಲ್ಲಿ ಸಾಮಾಜಿಕ ಅಸಮಾನತೆ ಹೆಚ್ಚುತ್ತಿದೆ. ಈಗ ಕಾಣಿಸುವ ಸಮಾಜವಾದದ ಒಂದೇ ಲಕ್ಷಣವೆಂದರೆ ಹೆಚ್ಚು ಹೆಚ್ಚು ರಾಷ್ಟ್ರೀಕರಣವನ್ನು ಕೇಂದ್ರಪೂರ್ವ ರಾಜ್ಯಗಳೂ ಕೃಕೋಳ್ಳತ್ತಿರುವುದು. ಕೆಲವೊಂದು ಜನ “ಬೌದ್ಧಿಕ” ಸಮಾಜವಾದಿಗಳನ್ನು ಬಿಟ್ಟರೆ, ರಾಷ್ಟ್ರೀಕರಣದಲ್ಲಿ ಹೆಚ್ಚಿನ ರಾಜಕಾರಣಗಳಿಗೆ ಆಸಕ್ತಿಗೆ ಮೂಲ ಕಾರಣ ವೆಂದರೆ, ಶತಕೋಟಿಗಳ ಬಂಡವಾಳ ಮತ್ತು ಕೋಟಿಗಳ ಆವರ್ತ ವೆಚ್ಚೆದ ಮೇಲೆ ತಮಗೆ ಪ್ರತ್ಯಕ್ಷ ಅಪ್ರತ್ಯಕ್ಷ ಅಧಿಕಾರ ಸಿಗುವುದು. ಅಖಿಲ ಭಾರತ ಕ್ಷೇತ್ರದಲ್ಲಿ ಉಕ್ಕಿನ ಉದ್ಯಮ ಹೆಚ್ಚು ಕಡಿಮೆ ಪೂರ್ಣ ಸರಕಾರಿ ರಂಗದಲ್ಲಿದೆ. ಅದರ ಮೂರು ಉಕ್ಕಿನ ಕಾರಣಾನೆಗಳಲ್ಲಿ ೧೯೬೧ರ ವರೆಗೆ ರೂ. ೧೦೨೬ ಕೋಟಿ ಹಣ ತೇರಿಗಿಸಲಾಗಿದೆ; ೧೯೬೧ ವರೆಗೆ ಅವುಗಳನ್ನು ನಡೆಸುವ ಹಿಂದುಸ್ತಾನ ಸ್ಟೀಲ್ ಕಂಪನಿ ರೂ. ೧೨೮ ಕೋಟಿ ನಷ್ಟಹೊಂದಿದೆ. ಭಾರ ಎಂಜಿನಿಯರಿಂಗ್ ಉದ್ಯಮದಲ್ಲಿ ಸರಕಾರ ರೂ. ೫೫೫೫ ಕೋಟಿ ಬಂಡವಾಳ ತೊಡಗಿಸಿದೆ; ಈ ವರೆಗಿನ ನಷ್ಟ ರೂ. ೬೪.೮೦ ಕೋಟಿ. ಸರಕಾರ ಸುಮಾರು ೧೮ ಭಾರಿ ಉದ್ಯಮಗಳನ್ನು ತಾನೇ ನಡೆಸುತ್ತಿದೆ. ಅವುಗಳಲ್ಲಿ ಚೆನ್ನಾಗಿ ಲಾಭಗಳಿಸುವವರುಗಳೂ ಇವೆಂದು ಹೇಳಿದಿದ್ದರೆ ಅನ್ಯಾಯವಾದಿತ್ವ. ಅದರ ಒಟ್ಟಿನಲ್ಲಿ ಸರಕಾರಿ ಉದ್ಯಮಗಳು ದಕ್ಕತೆಯ ವಾದರಿಗಳಾಗಿಲ್ಲ. ಒಂದು ರಾಷ್ಟ್ರೀಕರಣ ವಿಫಲವಾದರೆ ಇನ್ನೊಂದು ರಾಷ್ಟ್ರೀಕರಣದಿಂದ ಅದನ್ನು ಸುಧಾರಿಸಬಹುದೆಂಬ ಕರುಣಾಜನಕ ನಂಬಿಕೆ ನಮ್ಮ ರಾಜಕಾರಣಗಳಿಗೂ ಅವರಿಗೆ ಸಲಹೆ ನೀಡುವ ಸರಕಾರಿ ಅಧಿಕಾರಿಗಳಿಗೂ ಇರುವಂತೆ ಕಾಣುತ್ತದೆ.

ಅದರೆ ಸರಕಾರದ ಈ ಮನೋವೃತ್ತಿಯನ್ನು ಟೀಕಿಸುವಾಗ ಖಾಸಗಿ ಉದ್ಯಮವಾದರೂ ದಕ್ಕತೆಯ ಪ್ರತೀಕವಾಗಿದೆಯೊಂದು ಹೇಳು

ವಂತಿಲ್ಲ. ಒಂದು ಉದ್ಯಮದಲ್ಲಿ ನಷ್ಟವಾಗೆತೋಡಿಗಿದರೆ ಬಂಡವಳಿಗಾರರು ಕೂಡಲೇ ಸರಕಾರದ ಕಡೆ ಓಡುತ್ತಾರೆ; ಕಾರಬಿನೆ ನಿಂತರೆ ನಿರುದ್ಯೋಗ ಹೆಚ್ಚುತ್ತದೆಂದು ಹೇಡರಿ ಸರಕಾರ ಅದಕ್ಕೆ ಹೆಗೆಲು ಕೊಡಬೇಕು. ಉತ್ತರ ಭಾರತದ ಸಕ್ಕರೆ ಕಾರಬಿನೆಗಳು ಖಾಸಗಿ ಉದ್ಯಮದ ಅ-ದಕ್ಷತೆಯು ಉಜ್ಜುಲ ನಿರಶನಗಳಾಗಿವೆ.

ಭಾರತದಲ್ಲಿ ಕಲ್ಯಾಣರಾಜ್ಯ, ಸಾಮಾಜಿಕ ನ್ಯಾಯ, ಯೋಜನಾಬಧ್ಯ ಪ್ರಗತಿ, ಸಮಾಜವಾದ ಇವು ಹಿಂದೆಟು ತಿನ್ನಲು ಅನೇಕ ಕಾರಣಗಳಿವೆ. ಮೂಲನೆಯದಾಗಿ, ನಮ್ಮ ಸರಕಾರಿ ಅಧಿಕಾರಿಗಳು ಈ ಬಗೆಯ ಕಾರ್ಯ ನಿರ್ವಹಣೆಗೆ ತರಬೇತಾದವರೇ ಅಲ್ಲ. ಅವರು ಕಾನೂನು ಸುವ್ಯವಸ್ಥೆಯ ರಕ್ಷಣೆ, ಆಡಳಿತದ ವಿಧಿನಿಯಮಗಳ ಸರಿಯಾದ ಪಾಲನೆ ಇಂಥಾ ಕಾರ್ಯ ಗಳಿಗೆ ಬ್ರಿಟಿಷರಿಂದ ತರಬೇತಾದವರು. ನಮ್ಮ ನಾಯಕರು ಸ್ವರಾಜ್ಯ ಬಂದ ಮೇಲೆ ಈ ಮನೋವೃತ್ತಿಯನ್ನು ಬಡಲಿಸಿ ಅಧಿಕಾರಿಗಳಲ್ಲಿ ಯೋಜನೆಯಂಥ, ಜನಕಲ್ಯಾಣದಂಥ ವಿಧಾಯಕ ಕಾರ್ಯಗಳಿಗೆ ಬೇಕಾದ ಜನಸಂಪರ್ಕ, ಶ್ವಿಪ್ರ ನಿಣಯ, ಧೈರ್ಯ, ನಿಯಮ ನಿಬಂಧನೆಗಳ ಅಕ್ಷರ ಪಾಲನೆಗಂತ ಫಲಿತಾರ್ಥಗಳ ಕಡೆ ದೃಷ್ಟಿ-ಇಂಥ ಗುಣಗಳ ಬೆಳವಣಿಗೆ ಯುಂಟುವಾಡಲು ಯತ್ನಿಸಲೇ ಇಲ್ಲ. ನೇಮಕ ಬಡತಫೀಗಳಲ್ಲಿ, ಕಾರಬಿನೆ ಕಚೇರಿಗಳ ಶಿಸ್ತ, ಪಾಲನೆಯಲ್ಲಿ (ಅಳುವ ಮತ್ತು ವಿರೋಧಿ ಎರಡೂ ಪಕ್ಷಗಳ) ರಾಜಕೀಯ ಅಧಿಕವ್ಯಸಂಗಿಗಳ ಹಸ್ತಕ್ಷೇಪ ನಿರಂತರ ವಾಗಿರುತ್ತದೆ. ನಾವು ಯೋಜನೆಗಳಿಗೆ ಸೂಕ್ತಿಕ ಪಡೆದದ್ದು ಮುಖ್ಯವಾಗಿ ರಶಿಯಾದಿದೆ. ಆದರೆ ರಶಿಯನ್ನು ಯೋಜನೆಗಳನ್ನು ಜಾರಿಗೆ ತರಲು ನೇಮಿಸಲ್ಪಟ್ಟವರಿಗೆ ಧೈರ್ಯತ್ವಕ್ಕಾಗಿ ಕೊಡಲ್ಪಟ್ಟಿತ್ತು. ಆ ತರಹದ ಸೂಕ್ತಿಕ ನಮ್ಮ ಅಧಿಕಾರಿಗಳಿಗಿರಲ್ಲಿ; ಗುರಿ ಸಾಧಿಸಲ್ಪಡದಿದ್ದರೆ ಸಿಗಬಹುದಾದ ಶಿಕ್ಷೆಯ ಭಯವೂ ಇರಲಿಲ್ಲ. ನಮ್ಮ ಸಮಾಜವಿಕಾಸ, ರಾಷ್ಟ್ರೀಯ ವಿಸ್ತರಣ ಇಂಥ ಕಾರ್ಯಗಳಿಗೆ ನೇಮಿಸಲ್ಪಟ್ಟ ಲಕ್ಷ್ಯಗಳಿಂದ ನೊಕರಿಗೆ ಗಾಮ ಸುಧಾರಣೆಗಂತ ನಗರಗಳ ಆಕರಣೆ ಬಲವಾಗಿರುವುದರಿಂದ ಅವರು ಒಂದಲ್ಲಿ ಒಂದು ನೆವಡಿದ ನಗರಗಳಲ್ಲಿ ಹೆಚ್ಚುಕಾಲಕಳಿಯುತ್ತಾರೆ. ಹೇಳಿಗೆ ರಶಿಯಾದಲ್ಲಿ ಅಳುವ ಕಮ್ಮುನಿಸ್ಪ್ರೋ ಪಕ್ಷದ ಸದಸ್ಯರಿಗೆ ಅಪರಿಮಿತ ಅಧಿಕಾರದೊಡನೆ ಯೋಜನೆಯ ಯಶಸ್ವಿನ ಹೊಣೆಯನ್ನು ಹೊರಿಸಲಾಗುತ್ತದೆ. ಕೃಂತಿಕಾಲೀನ ರಶಿಯಾದ ಜನ

సామాన్యాన హాగే భారతద జనసామాన్యాన్‌లో తానాగి సాఫజనిక హితద కార్బగళల్లి సహకరిసువ స్వభావవన్ను ఎడోలే మరేతు బిట్టిద్దానే. రతీయదల్లి కమ్మనిస్ట్ కార్కెటఫరు ప్రతి నిట్టిన ల్లియూ “జెళవళి” మాలక సరకారి నౌకరనన్నా జనసామాన్యా నన్నా హచ్చినయత్కుక్కాగి ప్రజీందిసుత్తలే ఇద్దరు. ఇల్లి కాంగ్రెస్ పెక్కద జన ఆ కాయి నివాహిసువ హోణె హోరలిల్ల. ఇందిరా గాంధీయవరు, పెక్కద సంఘటనాగదవరు కెల్చాణి రాజ్యద సందేశవన్ను జనతేగి ముట్టిసబేకెన్న వాగ్ ఇదన్నో సూచిసుత్తారే. ఆదరే ఆ పార ఆలువ కాంగ్రెస్‌నల్లి కూడ ఇన్నా గంటలింద కేళగే ఇళిద హాగే కాణలిల్ల. “సాఫజనిక మనోభావ” ఇందు కూడ భారతీయనల్లి సాకష్య మాలిల్ల.

యోజనాగళ వెళ్ళ అందాజు ఏఱిద్ద రింద, అప్రత్క్ష తేరిగే గళ విపరీత హచ్చే భవాయితు. ఎరడనే యోజనాగే రూ. 1,0లం కేసాఁ, మారనేయదక్కే 1.లోం కేసాఁ హచ్చిన తేరిగే హాకిద్దా సాలదే, మారనేయదక్కే రూ. 1,1లిలి కేసాఁ కేంరతే ధనవిని యోగే మాడిద్ద రింద అనివార్యవాగి బేలెగళు గగనక్కే ఏరిచవు. ఎరడనే యోజనాయ కొనేగే ఆహార పరిస్థితి సుమారాగి హిదితక్కే బందంతే కండద్ద రింద మారనే యోజనయల్లి కృషియన్ను దుల్ఫాస్టిసిద్దా మారువ వఫ్ బెన్నుబెన్నుగే దుభిక్ష బందద్దా భయంకర పరిణామ బీరిదవు. బరగాలదింద జన సాయుష్యదన్ను తట్టిసలు అమేరికదింద మారువ వఫ్కాల ప్రజండ ప్రమాణదల్లి ధాన్యసహాయ బందద్ద జీవగళన్ను ఉళిసితు; ఆదరే సులభవాగి బంద ఈ 1.8లం కేసాఁ టన్ ధాన్య నమ్మ రైతన ఉత్సవక్కే ప్రొఫెషన్ కూడలిల్ల. బేలే ఏరికేయింద కృషికను కొళ్ళువ పదాధిగళ బేలే ఏరిత్తు. ఆదరే ఆవన ఉత్సవనేగే (ఏదేశి గోది బంద ద్ద రింద) తక్క బేలే బరలిల్ల. హీగే ఆవనల్లి ఉత్సవ కసిగ్గితు. 20ర దతకద కొనేకొనేగే ఇదన్ను గమనిసి బేలెగళన్ను ఏరగొట్టు ద్ద రింద మత్తు కృషిగే సుధారిసిద బీజ, రాసాయనిక గోబ్బురగళ నేరపు కొట్టుద్ద రింద, హసురః క్రూంతి సాధ్యవాగి ఆహారాభావద

ಭಯ ಸದ್ಯಕ್ಕೆ ಹೋಗಿದೆ. ಅದರೆ ಏರುವ ಬೆಲೆಗಳು ಕೃಷಿಕೇಶರರ ಆದಾಯದ ಮೇಲೆ ಡೊಗರು ಹೊಡೆಯುತ್ತಲೇ ಇವೆ. ಬಡವರ ಬಡತನ ಹೆಚ್ಚು ಲು ಇದೊಂದು ದೊಡ್ಡ ಕಾರಣವಾಗಿದೆ.

ಭೂಸುಧಾರಣೆ ಸ್ವತಂತ್ರಪೂರ್ವದಿಂದಲೂ ಕಾಂಗ್ರೆಸ್‌ನ ಮುಖ್ಯ ನಿತಿಯಾಗಿತ್ತು. ದೊಡ್ಡ ಜಮೀನಾರಿಗಳನ್ನು ಒಡೆಯುವ ಕಾರ್ತ್ಯ ಕಾಂಗ್ರೆಸ್‌ನಿಂದ ಸ್ವತಂತ್ರಪೂರ್ವದ ಪ್ರಾಂತಿಕ ಸ್ವಯಂತ್ರತಾಯುಗ ದಲ್ಲೀ ಪೂರಂಭವಾಗಿ ಸ್ವತಂತ್ರೋತ್ತರದಲ್ಲಿ ಪೂರ್ತಿಗೊಳಿಸಲ್ಪಟ್ಟಿತು. ಕಾಂಗ್ರೆಸ್‌ನ ಬೆಂಬಲಿಗರಲ್ಲಿ ಭಾರೀ ಜಮೀನಾರು ಸೇರಿರಲಿಲ್ಲ. ಅದರೆ ಮುಂದೆ ಉಳುವವನಿಗೇ ಜಮೀನು ಕೊಡಿಸುವ ಕೆಲಸವಾಗಿಲ್ಲ, ಒಬ್ಬ ವ್ಯಕ್ತಿ ಅಥವಾ ಕುಟುಂಬ ಇಟ್ಟುಕೊಳ್ಳಬಹುದಾದ ಭೂಮಿಗೆ ಏತಿ ಹೇರುವುದಾಗಿಲ್ಲ ಸುಲಭವಾಗಲಿಲ್ಲ. ಸೇಕಡಾ ೨೦ ಗ್ರಾಮವಾಸಿಗಳಿಗೆ ಭೂಮಿಯ ತುಣುಕೂ ಇರಲಿಲ್ಲ; ಸೇಕಡಾ ೧೦ರಷ್ಟು ಹಿಡುವಳಿಗಳು ಇ ಎಕರೆಗಿಂತ ಚಿಕ್ಕವಾಗಿದ್ದವು; ತಂಜಾವೂರಿನಂಥ “ಭತ್ತದ ಕಣಜ” ಪ್ರದೇಶದಲ್ಲಿ ದೊಡ್ಡ ಭೂಮಾಲಿಕರು ಸೇಕಡಾ ೪೫ರಷ್ಟು ಜಮೀನಿನ ಒಡೆಯುರಾಗಿ ದ್ದರು. ಗೇಣಿ ದರ ಉತ್ತಮಿಯ ಸೇಕಡಾ ೬೦ರಿಂದ ೧೦ರವರೆಗೂ ಇತ್ತು. ಸ್ವತಂತ್ರಾನಂತರ ಭೂಮಾಲಿಕರು ಕಾಂಗ್ರೆಸ್‌ನ್ನು ಸೇರಿದರು; ಹಳ್ಳಿಗಳಲ್ಲಿ ಅದರ ಬೆನ್ನೆಲುಬೆನಿಸಿದರು. ತಮ್ಮ ಹಿತಗಳನ್ನು ಕಾಪಾಡಿ ಕೊಳ್ಳುವ ಉಪಾಯ ಅವರಿಗೆ ಗೊತ್ತಾಗಿತ್ತು; ಹೀಗಿರುವಾಗ ಭೂಸುಧಾರಣೆಗಳು ಬಡ ಒಕ್ಕುಗಳಿಗೆ ನೆರವಾಗುವ ಬದಲು ಅವನನ್ನು ಕಂಗೆಡಿಸಿದವು. “ಉಳುವವಗೇ ಭೂಮಿ” ಕೊಡಿಸುವ ಕಾನೂನುಗಳನ್ನೇನೋ ಮಾಡಿದರು; ಅದರೆ “ಸ್ವತ ಸಾಗುವಳಿ” ಗಾಗಿ ಭೂಮಾಲಿಕನು ಒಕ್ಕುಲಿನಿಂದ ಜಮೀನು ಬಿಡಿಸಿಕೊಳ್ಳಬಹುದೆಂಬ ಕಲಮು ಸೇರಿಸಿದ್ದ ರಿಂದ ಲಕ್ಷ್ಯಗಟ್ಟಳೆ ಕುಟುಂಬಗಳನ್ನು ಒಕ್ಕುಲೆಬ್ಬಿಸಲಾಯಿತು; ಭೂಮಿತಿ ಕಾನೂನುಗಳಲ್ಲಿ ಬಗೆಬಗೆಯ ರಂಧ್ರಗಳನ್ನು ಬ್ರಾಹ್ಮಿಸಿದ್ದಿರಿಂದ ಬಿನಾಮೆ ವರ್ಗಾವಣೆಗಳು, ಕುಟುಂಬದ ಸದಸ್ಯರಲ್ಲಿ ಜಮೀನಿನ ಸುಳ್ಳು ಹಂಡಿಕೆ ಇತಾಯಾದಿಗಳಿಗೆ ಅನುಕೂಲವಾಯಿತು. ಹೆಚ್ಚು ಭೂಮಿ ಇದ್ದವರು ಅವುಗಳನ್ನು ತಮ್ಮ ಕೈಲೇ ಉಳಿಸಿಕೊಂಡರು. (ಒಬ್ಬರು ನಾಯಿಯ ಹೆಸರಲ್ಲಿ ಭೂಮಿ ವರ್ಗಾವಣಿಸಿದ್ದರಂತೆ!) ಘುರುಹಂಚಿಕೆಗೆ ದೊರೆತದ್ದು ಇಂದ ಲಕ್ಷ್ಯ ಎಕರೆ ಜಮೀನು ಮಾತ್ರ. ಅಮೇಲೆ “ಹಸಿರು ಕ್ರಾಂತಿ” ಯಿಂದ ಕೃಷ್ಣ ಬೇರೆ ಲಾಭದಾ

ಯಕವಾಯಿತು; ಇದರ ಫಲವಾಗಿ ದೊಡ್ಡ ಭೂಮಾಲಿಕರ ಭೂದಾಹ ಹೆಚ್ಚಿಯಿತೇ ಹೊರತು ಕಡಿಮೆಯಾಗಲಿಲ್ಲ. ಇದೀಗ ಹೇರಬೇಕೆಂದಿರುವ ೧೦-೧೮ ವರೆಗೆ ಭೂಮಿತಿಯ ಕಾನೂನುಗಳಲ್ಲಿಯೂ ರಂಧ್ರಗಳು ಇದ್ದೇ ಇವೆ. ಭೂಮಾಲಿಕವರು ಪ್ರಬುಲ “ಲಾಬಿ” ಯೋಂದು ಕಾಂಗ್ರೆಸ್‌ನಲ್ಲಿ ಇದೆ. ಭೂಮಿತಿ ಇಳಿಸಿದರೆ ಹಸಿರು ಕಾರಂತಿಯಲ್ಲಿ ಹಿನ್ನಡೆಯಾಗುವ ದೆಂಬ, ಅಪ್ಪು ನಿರಾಧಾರವಲ್ಲದ, ಕೂಗೂ ಕೇಳಿಸತ್ತೊಡಗಿರುವುದರಿಂದ ಇಂದಿರಾಗಾಂಥಿಯವರೂ ಯೋಚಿಸಿ ಹೆಚ್ಚೆ ಇಡಬೇಕಾಗಿದೆ,

ಕೊನೆಯದಾಗಿ ಸಮಾಜವಾದದ ಧೈಯವನ್ನು ಕುರಿತು ನಾಲ್ಕು ಮಾತುಹೇಳಬಹುದು. ಸಮಾಜವಾದವನ್ನು, ಅದೂಹಿಂದುಇದರೇಶದಲ್ಲಿ, ವಿದ್ಯಾವಂತರಲ್ಲಿ ಕೂಡ ಕರ್ತವ್ಯ, ನಾಗ್ಯಯದಪ್ರಜ್ಞ ಕಡಿಮೆಯಾಗಿರುವಲ್ಲಿ, ಪ್ರಜಾತಂತ್ರಾತ್ಮಕ ವಿಧಾನಗಳಿಂದ ಜಾರಿಯಲ್ಲಿ ತರಬೇದು ಬಲು ಕಷ್ಟದ ಕೆಲಸ. ಶಾಂತಿ ಅವಿಭಾಜ್ಯವಾದದ್ದು ಎಂದ ಹಾಗೇಯೆ, ಬಡದೇಶಗಳಲ್ಲಿ, ಸಮಾಜವಾದವೂ ಅವಿಭಾಜ್ಯವೆನಿಸುತ್ತದೆ. ಭಾರತದಲ್ಲಿ ನಾವು “ಮಿಶ್ರಾಧಿಕಾರದ ಪದ್ಧತಿ”ಯನ್ನನುಸಿರಿಸುತ್ತೇವೆ. ಖಾಸಗಿ ಬಂಡವಾಳ, ಸರಕಾರಿ ಬಂಡವಾಳ ಎರಡಕ್ಕೂ ಅಸ್ವದ ಕೊಟ್ಟಿದ್ದೇವೆ. ನಾಲ್ಕನೇ ಯೋಜನೆಯಲ್ಲಿ ಕೂಡ ಸರಕಾರಿ ರಂಗದ ೨/೩ ಅಂಶದಪ್ಪು ಖಾಸಗಿ ರಂಗಕ್ಕೆ ಬಂಡ ವಳ ವಿನಿಯೋಗಕ್ಕೆ ಅಸ್ವದವಿದೆ. ಖಾಸಗಿಯವರಿಗೆ ನೀಗಲಾರದಪ್ಪು ಬಂಡವಳ ಚೇಕಾದಲ್ಲಿ ಮಾತ್ರವೇ (ಉದಾಹರಣೆಗೆ ಉಕ್ಕಿನ ಕಾರಬಾನೆ) ಸರಕಾರ ಪ್ರವರ್ತಿಸಿದೆ. ಚಿಕ್ಕ ಉದ್ದಿಮೆಗಳೂ ಮಧ್ಯಮ ತರದವೂ ಖಾಸಗಿ ರಂಗದಲ್ಲಿ ಇವೆ. ಉದ್ದಮ ಸಾಫ ಪನೆಗೆ ಸರಕಾರಿ ಲ್ಯೂಸನಿನ ಪದ್ಧತಿಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ಅನುಸರಿಸುವುದರಿಂದ ಖಾಸಗಿ ಸಾಹಸಿಗಳಿಗೆ ಬೇಸರಬರುವಪ್ಪು ತೊಡಕಂಟಾಗಿದೆಯಲ್ಲದೆ ರಾಜಕೀಯ ವರ್ತಿಲಿಯಿಂದ ಕಾರಬಾನೆ ಉದ್ದಮಗಳು ಬಿದಾರು ಪ್ರಬುಲ ಉದ್ದಮಕಾರ ಗುಂಪುಗಳ ಕ್ಷೇತ್ರದಲ್ಲಿ ಒಂದು ತರಹದ ಗುತ್ತಿಗಾರಿಕೆ ಬೆಳೆದಿದೆ. ಇದು ನಿಜವಾಗಿ ಅನಿಷ್ಟ ಸಂಗತಿ. ನಿಯಂತ್ರಣಗಳಿಂದಾಗಿ ಕಳ್ಳಪೇಟೆ, ಕಳ್ಳಹಣ ಅತಿಯಾಗಿ ಹೆಚ್ಚಿತು ಎಂಬದು ಅದಕ್ಕಿಂತಲೂ ಅನಿಷ್ಟ.

ಬಡದೇಶಕ್ಕೆ ರಭಸದ ಪ್ರಗತಿ ಸಾಧಿಸಲು ಎರಡೇ ಹಾದಿಗಳು; ಧಾರಾಳ ವಿದೇಶಿ ಬಂಡವಾಳದ ಪ್ರವೇಶ ಅಧಿವಾ ಬಡವನು ಇನ್ನಪ್ಪು ಬಿಗಿಯಾದ ನಡುವಟ್ಟಿ ಬಿಗಿಯುವುದು. ವಿದೇಶಿ ಬಂಡವಾಳದಿಂದ ಆನೇಕ

ತೊಡಕುಗಳು ಉದ್ದ್ವಿಸುತ್ತವೆ. ಅದರೊಡನೆ ಅದೃಶ್ಯ ರಾಜಕೀಯ ಸೂತ್ರಗಳಿರುತ್ತವೇ: ದೇಶೀಯರ ಸಾಹಸರ್ಕ್ಯ ಅನ್ಯಾಯದ ಸ್ವರ್ಥ ಯಿಂದ ಅಡ್ಡಗಾಲು ಹಾಕಲು ಯತ್ನಿಸಲಾಗುತ್ತದೆ; ಭಾರತದಲ್ಲಿ ಅವಕಾಶಪಡೆದ ಅಲ್ಪಸ್ವಲ್ಪ ವಿದೇಶಿ ಬಂಡವಾಳ (ಉದಾ: ಎಣ್ಣು ಉದ್ದುಮದಲ್ಲಿ) ಇದನ್ನು ಈಗಾಗಲೆ ಪ್ರತೀತಿಗೆ ತಂದಿದೆ. ಇನ್ನು ದೇಶಿ ಬಂಡವಾಳ ಸರಕಾರಿ ಇರಲಿ, ಖಾಸಗಿ ಇರಲಿ ಉಲ್ಲಿತಾಯ ದಿಂದಲೇ ಸಾಧಿಸತಕ್ಕದ್ದು. ಉಳಿತಾಯ ಎಂದರೆ ಲಾಭ; ಲಾಭ ವೆಂದರೆ ದುಡಿಯಾವವನಿಗೆ ಅವನ ನಿಜವಾದ ಪಾಲೀಗಿಂತ ಕಡಿಮೆ ಪ್ರತಿಫಲ ಕೊಡುವುದು ಅಥವಾ ಸರಕನ್ನು ಅದರ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಗೆ ಮಾರುವುದು. ರಶಿಯದ ಅದ್ಭುತ ಸಾಧನೆಯನ್ನು ನಾವೆಲ್ಲ ಹೊಗಳುತ್ತೇವೆ. ಅದರೆ ನಲುವತ್ತು ವರ್ಷ ಕಾಲ ರಶಿಯನ್ನ ಕಾಮಿಕೆನಿಗೆ ಹೊಟ್ಟೆತುಂಬ ಅನ್ನ ಹೊರತು ಮತ್ತಾವ ಸುವಿಸೋಕರ್ಯವೂ ಸಿಗಲಿಲ್ಲವೆಂದೂ ಭಾರಿ ಮೂಲ ಉದ್ದುಮ ಮತ್ತು ಯಾದೊ೽ದ್ದುಮ ಗಳಾಗಿ ರಶಿಯನ್ನ ಜನಸಾಮಾನ್ಯ ಅತ್ಯಂತ ಕಷ್ಟಜೀವನ ಮಾಡ ಬೇಕಾಯಿತೆಂದೂ ಗಳಿ ಮತ್ತು ಮಹಾ ಆಣಕಟ್ಟಿಗಳಿಂಧ ಕಾರ್ಯಗಳಿಗೆ ರಾಜಕೀಯ ಕೈದಿಗಳ (ಅವರ ಸಂಖ್ಯೆ ದಶಲಕ್ಷಗಳಲ್ಲಿತ್ತು!) “ಗುಲಾಮ” ದುಡಿಪುರುನ್ನು ಒಳಗೊಳಿಸಿತ್ತೇವೆ. ನಿಜವಾದ ಸಮಾಜವಾದವು ಸಮೃದ್ಧ. ಸುಶೀಲಿತ, ಸುವಿಚೇಕಿ ಸಮಾಜಗಳು ಅನುಭವಿಸಬಹುದಾದ “ವಿಲಾಸ” ಹೊರತು, ನಿಷ್ಣಂಚನರ ಪಾಲಿಗೆ ಅದು ಬೆವರು ಕಣ್ಣೀರುಗಳ ಕಥೆ—ಧಾರ್ಮಿಕವೇಸಬಹುದಾದ ಶ್ರದ್ಧೆಯಿಂದ ದೂರ ಭವಿಷ್ಯತ್ತಿನ ಸೌಖ್ಯಕ್ಕಾಗಿ ಇಂದು ಮಾಡಬೇಕಾದ ಬಲಿದಾನ. ಆ ಶ್ರದ್ಧೆ ಕುದುರಿಸಲು ತಜ್ಜಿದ್ದೇ ನಮ್ಮು ಅತಿದೊಡ್ಡ ಸೋಲು.

ಇಷ್ಟೆಲ್ಲ ಹೇಳಿದ ನಂತರ ಕಾಲು ಶತಮಾನದ ಭಾರತದ ಸಾಧನೆ ಖಾಡಿತವಾಗಿ ತಜ್ಜಿವಾಗಿಲ್ಲ. ನಮ್ಮ ರಾಷ್ಟ್ರೀಯ ಆದಾಯ ಇಮ್ಮಡಿ ಗಂತಲೂ ಹೆಚ್ಚಾಗಿದೆ— ಜನಸಂಖ್ಯೆಯು ಶ್ರೀ ಕೊಟಿ ಹೆಚ್ಚಾಗಿರುವುದರಿಂದ ಅದರ ಫಲಗಳು ನಮಗೆ ಏದ್ದು ಕಾಣಿಸಬೇಕಿಲ್ಲ. ಅಷ್ಟೇ. ಯೋಜನಾಪರಿಸ್ಥಿತಿ ಆಹಾರ ಉತ್ಪಾದನೆ ಇಮ್ಮಡಿಸಿದೆ; ವಸ್ತ್ರತ್ವದ ಇಮ್ಮಡಿಗಿಂತಲೂ ಹೆಚ್ಚಿದೆ. ಏದ್ದು ಉತ್ಪಾದನೆ ಏಳುಪಟ್ಟಿ ಹೆಚ್ಚಾಗಿದೆ: ಸಿಮೆಂಟ್ ಉತ್ಪಾದನೆಯೂ ಇಮ್ಮಡಿಯಾಗಿದೆ; ಡಾಕ್ಟರುಗಳು

ಸಂಖ್ಯೆ ೫೬,೦೦೦ ದಿಂದ ದ್ವಿಗುಣಿಸಿದೆ. ಉಕ್ಕಿನ ಉತ್ಪಾದನೆ ೧೦ ಲಕ್ಷ ಟನ್ನಿನಿಂದ ೬೦ ಲಕ್ಷ ಟನ್ನಿಗೇರಿದೆ. ನಮ್ಮ ಶಿಲಾಜ ತೈಲೋದ್ಯಮದ ಉತ್ಪಾದನೆ ೪೦ ಲಕ್ಷ ಟನ್ ಕಚ್ಚು ಎಣ್ಣೆಯಷ್ಟಿದೆ.

ಯಂತ್ರ ನಿರ್ಮಾಣಕೋಂಡ್ಯಮ ಭಾರತದಲ್ಲಿ ಶೂನ್ಯಪ್ರಯವಾಗಿತ್ತು. ಇಂದು ದೇಶ ಸೈಕಲ್‌, ಹೊಲಿಗೆಯಂತ್ರಗಳುಂಫಲ್ವನ್ನಷ್ಟೇ ಅಲ್ಲ, ರೈಲ್‌ ಎಂಬಿನ್ನು ಗಳನ್ನೂ ವ್ಯಾಗನ್ನು ಗಳನ್ನೂ ವಿದ್ಯುತ್ ವಾಹಕ ಗೊಳಿಸುವ ಗಳನ್ನೂ ವಿದೇಶಗಳಿಗೆ—ಕೆಡಾ ಅವೇರಿಕಗಳಿಂಫಲ್ ದೇಶಗಳಿಗೆ ಕೂಡ— ರಘ್ತ ಮಾಡುತ್ತಿದೆ. ೧೯೬೮-೭೯ ರಲ್ಲಿ ಯಂತ್ರಸಾಮಗ್ರಿಗಳ ರಫ್ತಿನ ಬೆಲೀ ರೂ. ೨೦೪ ಕೋಟಿಯಷ್ಟಿತ್ತು. ಭಾರತ ಆ ವರ್ಷ ೫೫,೦೦೦ ಪೋಟಾರು ವಾಹನಗಳನ್ನು ಉತ್ಪಾದಿಸುತ್ತಿತ್ತು. ಶಬ್ದಾತ್ಮಿತ ವೇಗದ ಘ್ಯಟರ್ ವಿಮಾನಗಳನ್ನು ಅದಿಗ ಸಿದ್ಧಪಡಿಸುತ್ತಿದೆ. ತನಗೆ ಬೇಕಾದ ಯುದ್ಧ ಸಾಮಗ್ರಿಗಳನ್ನು ಭಾರತ ಒಹಳ ಮಟ್ಟಿಗೆ ತಾನೇ ಉತ್ಪಾದನೆ ಮಾಡುತ್ತಿರುವುದಾಲ್ಲದೆ, ಈಗ ವಿದೇಶಗಳೂ ರಘ್ತ ಮಾಡತ್ತೋಡಿದೆ.

ಭಾರತದ ಕೆಲ ಸಮಸ್ಯೆಗಳು ಅದರ ಯಶಸ್ವಿನ ಪರಿಣಾಮಗಳೇ ಆಗಿವೆ. ಜನಸುಖ್ಯಾವೃದ್ಧಿಯ ಮಾತ್ರ ಆಗಲೆ ಬಂದಿದೆ. ವಿದ್ಯೆಯ ಪ್ರಗತಿ ಸುಶೀಲಿತ ನಿರುದ್ಯೋಗಕ್ಕೆ ದಾರಿ ಮಾಡಿದೆ. ಶಿಕ್ಷಣ ಹಳ್ಳಿಗಳೂ ಹಬ್ಬಿ ರಾಜಕೀಯ ಜಾಗ್ರತ್ತಿಯಾಗಿರುವುದರಿಂದ ಜನರ ನಿರೀಕ್ಷೆಗಳು ಏರಿವೆ; ಅವುಗಳನ್ನು ಪೂರ್ಯಸುವುದು ಕಷ್ಟವಾಗಿದೆ. ಸುಶೀಲಿತರು ಕೃಷಿರಂಗವನ್ನು ಪ್ರವೇಶಿಸುವುದಿಲ್ಲಿಂದು ಇದ್ದ ದೂರು ಈಗ ಹೋಗಿದೆ; ಆದರೂ ಅದರೂಂದಿಗೆ ಹಸಿರು ಕೃಂತಿಯ ಈ ಅಧ್ಯಾರ್ಥಗಳು ತಮ್ಮ ಹಿತಸಂಬಂಧಗಳಾಗಿ ಸಂಘಟಿತರಾಗಿ ಪ್ರಜಾತಂತ್ರದ ಉಪಕರಣಗಳನ್ನು ಬಳಸಲು ಕೆಲೆತ್ತಿದ್ದಾರೆ.

ಭಾರತದ ನಿಸರ್ಗ ಸಂಪತ್ತು ಅಗಾಧವಾಗಿದೆ. ಇಲ್ಲಿ ೨,೨೧೦ ಕೋಟಿ ಟನ್ ಶೈವ್ಯ ಕಬ್ಬಿಣಿ ಅದಿರಿನ ನಿಕ್ಷೇಪವಿದ್ದು ಇದು ಜಗತ್ತಿನಲ್ಲಿ ಅತ್ಯಧಿಕವೆಂದು ಭಾವಿಸಲಾಗಿದೆ. ಮೆಂಗನೀಸ್, ಸಿಸ್, ಸತುವಿನ ನಿಕ್ಷೇಪಗಳೂ ಧಾರಾಳ ಇವೆ. ನಮ್ಮ ಜಲವಿದ್ಯುತ್ತಿನ ಉತ್ಪಾದನಾ ಸಾಧ್ಯತೆ (೪೧೦ ಲಕ್ಷ ಕೆಲೋವಾಟ್) ಯಲ್ಲಿ ನಾವಿನ್ನೂ ಮೂಲರಲ್ಲಿಂದು ಭಾಗ ಬಳಸುತ್ತಿದ್ದೇವಷ್ಟೇ. ನಮ್ಮಲ್ಲಿ ಆಸಾನ್ನಲ್ಲಿ ಹೋರಣು ಬೇರೆ ಶಿಲಾಜ ತೈಲ ಇಲ್ಲ ಎಬುದು ವಿದೇಶಿ “ತಡ್ಡರ” ಅಭಿಮುಕವಾಗಿತ್ತು. ರಶಿಯನ್ ತಡ್ಡರ ನೇರವಿನಿಂದ ಅನ್ನೇವಣ ಆರ್ಥಿಕಿಸಿದ ವೇಲೆ ಹತ್ತು ಲಕ್ಷ ಚದರ

ಕಿರೀವೀಇಟರುಗಳಷ್ಟು ಪ್ರದೇಶ ತೈಲಗಭಿರತವಾಗಿರಬಹಂದೆಯ ಕಂಡು ಬಂದಿದೆ. ನಮ್ಮ ಜನಸಂಖ್ಯೆ ಸಮಸ್ಯೆ ಮಾತ್ರ (ಅದು ಹೀಗೇ ಸಾಗಿದರೆ ಶತಮಾನಾಂತ್ಯದಲ್ಲಿ ನಾರು ಕೋಟಿಗೇರಬುಹುದು), ಗಂಡಾಂತರ ಮಟ್ಟ ಮುಟ್ಟಿದೆ. ಆದರೆ ಇದು ಕೂಡ ತೀರ ಶುದ್ಧ ಶಾಪವನ್ನು ಪಂತಿಲ್ಲ. ಜನಸಂಖ್ಯೆಯಲ್ಲಿ ತರುಣರ ಪ್ರಮಾಣ ಅಧಿಕವಾಗಿರುವುದರಿಂದ ದುಡಿಯುವ ಚೈತನ್ಯ ದೇಶದಲ್ಲಿ ಅಧಿಕವಾಗಿದೆ. ಈಗ ನಮಗೆ ಬೇಕಾಗಿರುವುದು ಯೋಜಕರು; ಈ ನಿಸರ್ಗ ಮತ್ತು ಜನಸಂಪತ್ತಿಯನ್ನು ತ್ವರಿತದಲ್ಲಿ ಉಪಯೋಗಕ್ಕೆ ತರುವಂತೆ ನಾಡನ್ನು ನಡೆಸುವ ದೂರದೀರ್ಘ ಮತ್ತು ಸ್ವಾತ್ಮದಾಯಕ ಮುಂದಾಳುಗಳು.

೨. ಭಾರತ ಮತ್ತು ಜಗತ್ತು

ವಿದೇಶಗಳೊಡನೆ ರಾಯಭಾರ ಸಂಪರ್ಕ ಭಾರತದ ರಾಜ್ಯಗಳನ್ನು ದಲ್ಲಿ ಬಹಳ ಪ್ರಾಚೀನ ಕಾಲದಲ್ಲೇ ಮಹತ್ವದ ಸ್ಥಾನ ಪಡೆದಿತ್ತು. ರಾಜ ಧೂತನ ರಕ್ಷಕೆಯ ನಿಯಮಗಳ ವಿಚಾರ ರಾಮಾಯಣದಲ್ಲೇ ಬರುತ್ತದೆ. ಜಾಲುಕ್ಕು ರಾಜಾಸಾಫಾ ನದಲ್ಲಿ ಪರೀಯಾದ ರಾಯಭಾರಿ ತನ್ನ ಅಧಿಕಾರಪತ್ರ ವನ್ನು ಅರ್ಥಸುವುದನ್ನು ಅಜಂತಾ ಚಿಕ್ಕಪ್ರೋಂದು ಸೂಬಿಸುತ್ತದೆಂದು ಹೇಳಲಾಗಿದೆ. ಪರರಾಜ್ಯಗಳನ್ನು ಶತ್ರುವಿತ್ತು ಉದಾಹಿಸರಾಗಿ ನಮ್ಮ ರಾಜನೀತಿಶಾಸ್ತ್ರಜ್ಞರು ವಿಭಾಗಿಸಿದ್ದಾರೆ. ಆದರೆ ಹನ್ನೆರಡನೇ ಶತಮಾನ ದಷ್ಟು ಹೊತ್ತಿಗೆ ಭಾರತದ ರಾಜರು ಹಿಮಾಲಯದಾಬೆಗಿನ ದೇಶಗಳಲ್ಲಿ ಅನೆಕೆಂಬರು ಕೆಂದುಕೊಂಡಿದ್ದಂತೆ ಕಾಣಿತ್ತದೆ ಬ್ರಿಟಿಷರು ಭಾರತವನ್ನು ಗೆದ್ದು ಕೊಂಡವೇಲೆ, ಅವರ ವಿದೇಶನೀತಿ ಭಾರತವನ್ನು ತಮಾಗಿ ರಕ್ಷಿಸಿ ಕೊಳ್ಳುವುದಕ್ಕಾಗಿ ರೋಜಿಸಲ್ಪಡುತ್ತಿತ್ತೇ ಹೊರತು ಭಾರತದ ಸ್ವಂತ ಹಿತದೃಷ್ಟಿಯಂದಲ್ಲ. ಅವರ ವಿದೇಶನೀತಿಯ ಗ್ರಹಿಕೆಗಳಲ್ಲಿ ಕೆಲವು ಇಂದಿಗೂ ನಮಗೆ ಗ್ರಾಹಕವಾಗಬೇಕು ಎಂಬ ಮಾತು ಬೇರೆ. ಏನೇ ಇರಲಿ, ಭಾರತೀಯರಿಗೆ ಅವರ ಆಳಕೆಯಲ್ಲಿ ವಿದೇಶನೀತಿಯಲ್ಲಿ ಏನೂ ಪಾಲಿರಲಿಲ್ಲ. ತೀರ ಕಡಿಮೆ ಭಾರತೀಯ ಅಧಿಕಾರಿಗಳಿಗೆ ಈ ದಿಕ್ಕಿನಲ್ಲಿ ತರಬೇತಿ ಆಗಿತ್ತು. ಸ್ವಾತಂತ್ರ್ಯ ಬಂದಾಗ ಭಾರತ ತನ್ನ ವಿದೇಶನೀತಿಯನ್ನು ತಾನೇ ಹೊಸದಾಗಿ ರೂಪಿಸಿಕೊಳ್ಳಬೇಕಾಯಿತಲ್ಲದೆ ಐದಕ್ಕೆ ಬೇಕಾದ ರಾಯಭಾರ ವರ್ಗಗಳನ್ನೂ ವಿದೇಶನೀತಿ ತಜ್ಞರನ್ನೂ ತರಬೇತು ಗೊಳಿಸಬೇಕಾಯಿತು.

ಭಾರತೀಯ ಸ್ವಾತಂತ್ರ್ಯ ಅಂದೋಲನದ ನಾಯಕರಲ್ಲಿ ವಿದೇಶನೀತಿಯ ಅಸ್ವಷ್ಟ ಕಲ್ಪನೆಯಾದರೂ ಇದ್ದಂತ್ಯ ಪಂಡಿತ ನೆಹರು ಒಬ್ಬರಿಗೆ. ಎರಡನೇ ಮಹಾಯುದ್ಧ ಕಾಲದಲ್ಲಿ ಕಾಗ್ರೇಸ್ ಮಾಡಿದ ವಿದೇಶನೀತಿ

ಗೊತ್ತುವಳಿಗಳಲ್ಲಿ ಅವರ ಕೈವಾಡವೇ ಇರುತ್ತಿತ್ತು. ಕೆಲ ವಿದೇಶಿ ಪ್ರಮುಖರೊಡನೆ ಮೊದಲೇ ಅವರ ಸಂಪರ್ಕ ಸ್ನೇಹಪರವಾಗಿತ್ತು. ಉದಾಹರಣೆಗೆ, ಚೀನದ ಚಿಯಾಂಗ್ ಕೈಶೇಕ್ ಮತ್ತು ಅವರ ಪತ್ತಿ ಪಂಡಿತಜಿಯವರ ನಿಕಟ ಮಿಶ್ರರಾಗಿದ್ದರು. ನೆಹರೂ ಪ್ರೇರಣೆಯಿಂದ ಚೀನ ಜಪಾನ್ ಯುದ್ಧ ಕಾಲದಲ್ಲಿ ಚೀನೀ ಗಾಯಾಳಿಗಳ ಸಹಾಯಾರ್ಥಿ ಒಂದು ಭಾರತೀಯ ವೈದ್ಯಕೇಯ ಪಥಕವನ್ನೂ ಕಳಿಸಲಾಗಿತ್ತು. ಪ್ರತಿ ಯಾಗಿ ಭಾರತದ ಸ್ವಾತಂತ್ರ್ಯಕ್ಕೆ ಚೀನದ ನಾಯಕರು—ಅವರ ಯುದ್ಧ ಕಾಲದ ಮಿಶ್ರರಾದ ಬ್ರಿಟಿಶರ ವಿರೋಧವಿನ್ನರೂ—ತಮ್ಮ ಸಹಾನು ಫೊತಿಯನ್ನು ಮುಚ್ಚಿಟ್ಟಿರಲಿಲ್ಲ. ಈ ಎಲ್ಲ ಪೂರ್ವಚರಿತ್ರೆಯ ಕಾರಣ ದಿಂದ ನೆಹರೂ ಪ್ರಧಾನ ಮಂತ್ರಿಯಾದಾಗ ವಿದೇಶನೀತಿಯನ್ನು ತಮ್ಮ ವಿಶೇಷ ಹಕ್ಕನ ಸ್ನೇಹಕ್ಕೆಯೆಂದು ಭಾವಿಸತ್ತಾಡಿದರು. ಸರದಾರ ಪಟೇಲಿಗೆ ಇದು ಸ್ವಲ್ಪ ಕೆಡಕೆನಿಸುತ್ತಿತ್ತೇಂದು ಭಾವಿಸಲು ಆಧಾರವಿದ. ನೆಹರೂ ಅಂತರಿಕ ನೀತಿಯ ವಿಷಯದಲ್ಲಿಯೂ (ಉದಾಹರಣೆಗೆ ಹೈದರಾಬಾದ ಮತ್ತು ಕಾಶ್ಮೀರ ಪ್ರಶ್ನೆ) ವಿದೇಶಿ ಪ್ರತಿಕ್ರಿಯೆಯ ಬಗ್ಗೆ ಅತಿಯಾದ ಮಹತ್ವ ಕೊಡುತ್ತಾರೆಂದು ಸರದಾರರ ಭಾವನೆಯಾಗಿತ್ತು. ಸ್ವತಃ ಬಲಿಪ್ಪನಾಗದವನನ್ನು ವಿದೇಶಗಳು ಲಕ್ಷ್ಮಿಸುವುದಿಲ್ಲಿಂಬ ಸತ್ಯ ವಾಸ್ತವ ವಾದಿಗಳಾದ ಪಟೇಲಿಗೆ ಗೋಚರಿಸುತ್ತಿತ್ತು. ಆದರೂ ವಿದೇಶನೀತಿಯನ್ನು ಅವರು ಪ್ರಧಾನಮಂತ್ರಿಗಳಿಗೆ ಸಂಪೂರ್ಣ ಬಿಟ್ಟುಕೊಟ್ಟಂತೆ ಕಾಣುತ್ತದೆ.

ಜವಾಹರರು ಈ ವಿಷಯದಲ್ಲಿ ಬೇರಾರಿಗಿಂತಲೂ ಹೆಚ್ಚಾಗಿ ವಿ. ಕೆ. ಕೃಷ್ಣಮೇನನ್ನರ ಸಲಹೆಗಳನ್ನು ಗೌರವಿಸುತ್ತಿದ್ದರು. ಮೇನನ್ನರು ದಿಂಫಾರ್ಕಾಲ ಬ್ರಿಟಿಷ್ನನಲ್ಲಿದ್ದ ಸಮಾಜವಾದಿ ಮತ್ತು ಕಮ್ಯೂನಿಸ್ಟ್ ಚಳವಳಿಗಳ ಸಂಬಂಧ ಇಟ್ಟುಕೊಂಡವರಾದ್ದರಿಂದ ಭಾರತದ ವಿದೇಶ ನೀತಿಗೆ ಒಂದು ವಿಶ್ವ ಪಾಶ್ಚಾತ್ಯ ವಿರೋಧಿ ಧ್ವನಿ ಬಂತು. ಬೇರಾವ ವಿದೇಶಮಂತ್ರಿ, ಆಧವಾ ಸಲಹಾಗಾರನಿದ್ದರೂ ನಮ್ಮ ವಿದೇಶನೀತಿಯ ರೂಪ ಈಗಿಂತ ಬಹಳ ಭಿನ್ನವಾಗುತ್ತಿರಲಿಲ್ಲ; ಪರಿಸ್ಥಿತಿಯ ಒತ್ತುದ ಗಳೇ ಯಾಗಿದ್ದವು. ಆವರೆ ಮೇನನ್ ಧ್ವನಿಯಿಂದಾಗಿ ಭಾರತದ ಬಗ್ಗೆ ಕೆಲ ಸುದರ್ಶನಗಳಲ್ಲಿ ಸ್ವಲ್ಪ ತತ್ವ ಶಿಳಾವಳಿಗಳು ಹುಟ್ಟಲು ಆಸ್ತಿದ ವಾಯಿತು. ಆದರೆ ಮೇನನ್ ಇಲ್ಲದಿದ್ದರೂ ಭಾರತದ ಬಗ್ಗೆ ಪಾಶ್ಚಾ-

ತ್ಯಾರ ನಿಲುಮೆಯಲ್ಲಿ ಬಹಳ ಅಂತರ ಇರುತ್ತಿರಲ್ಲ.

ನಮ್ಮ ವಿದೇಶ ನೀತಿಯ ಮೂಲಭೂತ ಗ್ರಹಿಕೆಗಳಿಗೆ ಕೆಲವೊಂದು ತಧ್ಯಗಳು ಹೇತುಗಳಾದವೆಂಬುದನ್ನು ನಾವು ಪ್ರಫರುತ್ತಾರೆ ಅರಿತುಕೊಳ್ಳುವೇಕು. ಮೊದಲನೆಯದು, ಪಾಕಿಸ್ತಾನದ ಉದಯ ಮತ್ತು ಅದು ನವಗೆ ಸ್ನೇಹಿತನಾಗಿರುವುದು ಹೋಗಲಿ, ಉದಾಸೀನವಾಗಿ ಕೂಡ ಇರಲಾರದು ಎಂಬುದು ಬಹುಬೇಗ ಪ್ರತೀತಿಗೆ ಒಂದದ್ದು. ಸಂಸ್ಥಾನಿಕರನ್ನು ಎತ್ತಿಕಟ್ಟಲು ಜಿನ್ನಾ ಸಾಹೇಬರ ಪ್ರಯತ್ನ, ಸ್ವತಂತ್ರ್ಯ ಒಂದ ಕೇಲ ವಾರಗಳಲ್ಲೇ ಅವರು ಕಾಶ್ಮೀರದ ಮೇಲೆ ದಾಳಿ ಕೈಕೊಂಡದ್ದು, ಸ್ವತಂತ್ರ್ಯ ಕಾಲದ ಹಿಂದೂ-ಮುಸ್ಲಿಂ ಹತ್ತುಕಾಂಡದ ಸಹಂಯದಲ್ಲಿ ಭಾರತದ ನಾಯಕರು ಭಾರತೀಯ ಮಂಸ್ಲಿಮರ ರಕ್ಷಣೆಗೆ ಶತಪ್ರಯತ್ನ ಮಾಡುತ್ತಿದ್ದರೂ ಪಾಕಿಸ್ತಾನದ ಅಧಿಕಾರಿಗಳು ತಮ್ಮ ಅಲ್ಪಸಂಖ್ಯಾಕರ ವಿಷಯದಲ್ಲಿ ತೋರಿಸಿದ ಅಸದ್ದೆ ಇವೆಲ್ಲವೂ ಪಾಕಿಸ್ತಾನದ ಇರಾದೆಗಳ ಸೂಚಕವಾಗಿದ್ದವು. ಎರಡನೆಯದು, ಮುಂದಿನ ಬಾಗಿಲಿನಿಂದ ಹೋರಟು ಹೋದ ಪಾಶ್ಚಾತ್ಯ ಸಾಮಾಜಿಕವಾದ ಹಿಂಬಾಗಿಲಿನಿಂದ ಬೇರೊಂದು ವೇಷದಲ್ಲಿ ಪ್ರವೇಶಿಸಬಹುದೆಂಬ ಭಯ. ಬಿಟನ್ನಿನ ಲೇಬರ್ ಸರಕಾರದ ಮಾತೇನೇ ಇರಲಿ, ಅಲ್ಲಿನ ಪ್ರಭಾವಶಾಲೆ ವರ್ಗಗಳು ಇನ್ನೂ ಭಾರತವಿರೋಧಿಗಳಾಗಿದ್ದ ಪಾಕಿಸ್ತಾನಕ್ಕೆ ಸಹಾನುಭೂತಿಪರವಾಗಿದ್ದವೆಂಬುದು ನಿಸ್ಪಂಥಯ. ಕಾಶ್ಮೀರದಾಳಿಯ ಹಿಂದೆ ಕೂಡ ಬ್ರಿಟಿಶ್ ಸೈನ್ಯಾಧಿಕಾರಿಯಾಭಿನ ಯೋಜಕತ್ವವಿತ್ತು. ಮೂರನೆಯದು, ನಮ್ಮ ಜಾತ್ಯೇತ ದೇಶದಲ್ಲಿ ಸೇಕಡಾ ಹತ್ತು ಮುಸ್ಲಿಮರಿದ್ದದ್ದು ಮತ್ತು ಅವರ ಸಹಾಯ ಪಾಕಿಸ್ತಾನ ಅಸ್ತಿತ್ವಕ್ಕೆ ಬರಲು ಒಂದು ಕಾರಣವಾದನ್ನು. ಭಾರತೀಯ ಮಂಸ್ಲಿಮರನ್ನು ತನ್ನ ಕಡೆ ಸೆಳೆದುಕೊಂಡು ನಮ್ಮ ತೊಂದರೆಗಳನ್ನು ಹೆಚ್ಚಿಸಲು ಪಾಕಿಸ್ತಾನ ಯತ್ನಸುತ್ತಿತ್ತು. ಇದನ್ನು ಆದಷ್ಟುಮಾಟ್ಟಿಗೆ ಪ್ರತೀರೋಧಿಸಲು ನಾವು ಪಾಕಿಸ್ತಾನೇತರಮುಸ್ಲಿಂದೇಶಗಳ ಸ್ನೇಹಬೆಳಸಬೇಕಾಗಿತ್ತು. ಪಶ್ಚಿಮ ಏಶಿಯದ ನಮ್ಮ ವ್ಯಾಪಾರಿ ಸಂಪರ್ಕ ಮಾರ್ಗಗಳಿಲ್ಲ ಮಧ್ಯಪೂರ್ವದ ಈ ಮುಸ್ಲಿಂ ದೇಶಗಳ ಮೂಲಕ ಹಾಯ್ದು ಬರುತ್ತವೆಂಬುದು ಇದನ್ನು ಇನ್ನೂ ಮಹತ್ವದ್ದಾಗಿ ಮಾಡಿತ್ತು. ನಾಲ್ಕು, ಭಾರತ ಬಡದೇಶವಾಗಿದ್ದ ಶಾರಿ ಜನತೆ ಸಮಾಜವಾದಿ ಮಾತ್ರವಲ್ಲ, ಕರ್ಮಾನಿಸ್ತ್ ಆದರ್ಶಗಳಿಗೆ ಸುಲಭವಾಗಿ ಆಕರ್ಷಿಸಲ್ಪದಬಹುದಾಗಿದ್ದದು. ಭಾರತೀಯ ಕರ್ಮ

ನಿಸ್ಪ್ರ ಕೃಂತಿವಾದಿಗಳು ಸ್ವತಂತ್ರ ಸಿಕ್ಕಿದ ಕೆಲ ತಿಂಗಳುಗಳಲ್ಲೇ ತೆಲಂ ಗಾಣಾದಲ್ಲಿ ಹಿಂಸಾತ್ಮಕ ಕೃಂತಿಯಬ್ಬಿಸಲು ಹವಣಿಸಿದ್ದರು. ವಾಯಂವ್ಯ ದಲ್ಲಿ ರತ್ನಯ, ಉತ್ತರ ಈಶಾನ್ಯಗಳಲ್ಲಿ ಚೀನ ಇವೆರಡು ದೃತ್ಯ ಕರ್ಮ್ಯ ನಿಸ್ಪ್ರ ಸತ್ತಿಗಳು ಭಾರತೀಯ ಕರ್ಮ್ಯನಿಸ್ಪ್ರಿಗೆ ಕೊಡಬಹುದಾದ ಪ್ರಚೋದನೆಯನ್ನೂ ಸಹಾಯವನ್ನೂ ಅಲಕ್ಷಿಸುವಂತಿರಲಿಲ್ಲ. ಕರ್ಮ್ಯ ನಿಸ್ಪ್ರ ರಾಷ್ಟ್ರಗಳೊಡನೆ ಸ್ವೀಕರಿಸಿದಿದ್ದರೆ ಸ್ಥಾಯಿ ಕರ್ಮ್ಯನ್ನಿರನ್ನ ಸ್ವಲ್ಪವಾದರೂ ನಿರಾಯುಧಗೋಳಿಸಿದಂತಾಗಬಹುದಿತ್ತು. ಇವೆಲ್ಲದರ ಮೇಲೆ ಭಾರತ ಜಗತ್ತಿನಲ್ಲಿ ಜನಸಂಖ್ಯಾದೃಷ್ಟಿಯಲ್ಲಿ ಎರಡನೇ ಅತಿ ದೊಡ್ಡ ರಾಷ್ಟ್ರವಾಗಿದ್ದು ಅದರ ಕರ್ಮ್ಯಗಳನ್ನು ಕಡಿಮೆ ಮಾಡುವಂಥಾದ್ದಾಗಿರಲಿಲ್ಲ. ಅದರ ಸುತ್ತಮುತ್ತಲಿನ ದೇಶಗಳಲ್ಲಿ ಚಿಕ್ಕಪ್ರಟ್ಟವು. ಭಾರತ ವೇನೋ ಸದ್ಯಕ್ಕೆ ಇನ್ನೂ ಅರೆನಿದ್ರೆಯಲ್ಲಿರಂವ “ದೃತ್ಯ” ನಾಗಿತ್ತು. ಆದರೆ ಅದು ಮೈಮಂದಿರದ್ದು ಸ್ವಾಯು ಸಾಧನೆ ಮಾಡತೋಡಿದರೆ ನೆರೆಹೊರೆಯವರಿಗೆ ಏನು ಗಂಡಾಂತರ ಬಂಡಿತೇಶೇ ಎನ್ನುವ ಭಯ ಅವರಿಗೆ ಇದ್ದದ್ದು. ಇಂದಿಗೂ ಇರುವುದು ಅಸ್ವಾಭಾವಿಕವಲ್ಲ. ಇದೂ ಸಾಲದ್ದಕ್ಕೆ ಭಾರತದ ಸುತ್ತಮುತ್ತಲಿನ ಸಿಂಹಳ, ಸಿಂಗಾಪುರ, ಮಲಯ ದೇಶಗಳಲ್ಲಿ ಮಾತ್ರವಲ್ಲ, ದೂರದ ಕಿನ್ಯ, ಉಗಾಂಡ ವೇದಲಾದ ಏಶಿಯನ್—ಆಫ್ರಿಕನ್ ದೇಶಗಳಲ್ಲಿಯೂ ಭಾರತೀಯ ವಲಸೆಗಾರರು ಮತ್ತು ಭಾರತೀಯ ಮಾಲಾದ ನಾಗರಿಕರಂ ಲಕ್ಷಗಟ್ಟಳೆಯಲ್ಲಿದ್ದರು. ಇವರು ಭಾರತದ ಪಕ್ಷಪಾತಿಗಳಾಗಬಹುದೇದೂ ತಾವಿರುವ ದೇಶಕ್ಕೆ ನಿಪ್ಪರಾಗಿ ಉಳಿಯಲಿಕ್ಕಿಲ್ಲವೆಂದೂ ಭಯ ಆ ದೇಶಗಳಿಗಿತ್ತು; ಕೆಲ ದೇಶಗಳಲ್ಲಿ ಭಾರತೀಯ ನಿವಾಸಿಗಳ ಅರ್ಥಿಕ ಪ್ರಾಬಲ್ಯದಿಂದ ಸ್ಥಾಯಿ ಜನರಲ್ಲಿ ಉಂಟಾಗಿದ್ದ ಈಷೆಯೂ ಈ ದೇಶಗಳೊಡನೆ ನಮ್ಮ ಸಂಬಂಧದ ವಿವಯದಲ್ಲಿ ತೊಡಕುಗಳನ್ನು ಉತ್ಪಾದಿಸುತ್ತಿತ್ತು. ಸ್ವತಃ ಮಿಲಿಟರಿ ದೃಷ್ಟಿಯಿಂದ ಬಲಿಪ್ಪವಲ್ಲದ ಮತ್ತು ಅರ್ಥಿಕವಾಗಿ ಸಂಪನ್ಮೂಲದ ಭಾರತ ದಂಡದಿಂದಾಗಲಿ ದಾನದಿಂದಾಗಲಿ ನೆರೆಹೊರೆಯ ದೇಶಗಳನ್ನು ಅಂಕೆಯಲ್ಲಿಟ್ಟಿರುವುದೂ ಸಾಧ್ಯವಿರಲಿಲ್ಲ. ಆದ್ದರಿಂದ ಪಂಡಿತ ನೆಹರು ಅವರು ಮಿತವಾದ ಸಲಕರಣೆಗಳಿಂದ ತಮ್ಮ ವಿದೇಶ ನೀತಿಯನ್ನು ಯೋಚಿಸಬೇಕಾಗಿತ್ತು.

ಭಾರತ ದೊಡ್ಡ ರಾಷ್ಟ್ರ. ಅದಕ್ಕೆ ಜಗತ್ತಿನ ಆಗುಹೋಗಳಲ್ಲಿ

ಉದಾಹಿಸಿನ ಭಾವ ತಳುವುದು ಸಾಧ್ಯವಿರಲಿಲ್ಲ. ಪೆಡಿತ ನೇಹರು ಅವರಂತಿಗೆ ತಾನೆ ಜನ್ಮತಾಳಿದ ಸಂಯುಕ್ತ ರಾಷ್ಟ್ರ ಸಂಘದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬೇಕೆಂದು ನಿರ್ಧರಿಸಿದ್ದ ಸ್ವಭಾವಿಕವಾಗಿತ್ತು. ಶಾಂತಿಸೌಕಾರ್ಥಸ್ವತಂತ್ರಗಳ ಯುಗವೊಂದನ್ನು ಯುದ್ಧದಿಂದ ನೋಡಿ ಜಗತ್ತಿನಲ್ಲಿ ನೆಲೆಗೊಳಿಸಬೇಕೆಂಬ, ಅದು ಸಾಧ್ಯವೆಂಬ ನಂಬಿಕೆ ಅವರಲ್ಲಿತ್ತು. ಆಗಲೇ ಜಗತ್ತು ಯುದ್ಧದಲ್ಲಿ ಗೆದ್ದ ಎರಡು ಪ್ರಾಬೀಲ ರಾಷ್ಟ್ರಗಳಾದ ಅಮೇರಿಕ ಮತ್ತು ರಶಿಯ ಇವುಗಳ ಸುತ್ತ ಎರಡು ಬಣಗಳಾಗಿ ವಿಂಗಡಿ ಹೊಂದುವ ಲಕ್ಷ್ಯಗಳು ಎದ್ದು ಕಾಣುತ್ತಿದ್ದವು. ಭಾರತ ಈ ಎರಡೂ ಬಣಗಳಿಂದ ಹೊರಗುಳಿದು ತನ್ನ ಪಾತ್ರ ಆಡಲು ನಿರ್ಧರಿಸಿತು. ಯಾವುದಾದರೊಂದು ಬಣದಲ್ಲಿ ಸೇರಿದರೆ ಭಾರತಕ್ಕೆ ಯಾವ ಪ್ರಾಧಾನ್ಯವೂ ಸಿಗುತ್ತಿರಲಿಲ್ಲ.

ನೇರಿ-ಹೊರಿ

ಪಶ್ಚಿಮದಲ್ಲಿ ಭಾರತದ ಪಾತ್ರ ಸಾಕಷ್ಟು ಯತ್ಸ್ವಿಯಾಗಿಯೇ ಪ್ರಾರಂಭವಾಯಿತು. ಬಿಟ್ಟನ್ನು ಭಾರತವನ್ನು ಬಿಟ್ಟು ಹೋದರೂ ಯುರೋಪಿಯನ್‌ ಸಾಮಾಜ್ಯವಾದ ಇನ್ನೂ ಸಾಯಲು ಸಿದ್ಧವಿರಲಿಲ್ಲ. ಡಚ್‌ರೂ ಜಪಾನಿ ದಾಳಿಯಿಂದ ಇಂಡಿಯನೇಶಿಯವನ್ನು ರಕ್ಷಿಸಲಾರದೆ ಓಡಿಹೋಗಿದ್ದರೂ ಕೊನೆಗೆ ಏತ್ತಪಕ್ಷ ಜಯಹೊಂದಿದೊಡನೆ ಅಲ್ಲಿ ತಮ್ಮ ಸಾಮಾಜ್ಯವನ್ನು ಪುನರುಜ್ಞೀವನಗೊಳಿಸಲು ಸತ್ಸ್ವಿವಾಗಿಯೇ ಪ್ರವೇಶಿಸಿದರು. ಇಣ್ಳಿ ರಲ್ಲಿ ಇಂಡೋನೇಶಿಯದ ರಾಷ್ಟ್ರೀಯ ನಾಯಕರನ್ನೇಲ್ಲ ಸೇರಿಹಿಡಿಯಲಾಯಿತು. ಅಮೇರಿಕ ಸ್ವತಃ ಸಾಮಾಜ್ಯವಾದಿಯಲ್ಲಿ ದಿದ್ದರೂ ತನ್ನ ಯುದ್ಧಕಾಲದ ಏತ್ತರ ಈ ಪ್ರಯತ್ನಕ್ಕೆ ಸಮ್ಮತಿಯಿತ್ತಿತ್ತು. ಸಾಮಾಜ್ಯವಾದದ ಈ ಪುನರುಜ್ಞೀವನ ಪ್ರಯತ್ನದ ವಿರುದ್ಧವಾಗಿ ಭಾರತ ಕೈಕೊಂಡ ಪ್ರಚಾರ ಮತ್ತು ಸಂಯುಕ್ತರಾಷ್ಟ್ರ ಸಂಘದಲ್ಲಿ ಅದು ನಡೆಸಿದ ಸಂಧಾನಗಳಿಂದಾಗಿ ಕೊನೆಗೆ ಡಚ್‌ರೂ ಇಂಡೋನೇಶಿಯಕ್ಕೆ ಸ್ವಾತಂತ್ರ್ಯ ಕೊಡಲೇಬೇಕಾಯಿತು. ಇಂಡೋನೇಶಿನದಲ್ಲಿ ಪ್ರೀಂಚರ ಇದೇ ರೀತಿಯ ಪ್ರಯತ್ನದ ವಿರುದ್ಧವೂ ಭಾರತ ಸಾಕಷ್ಟು ಶ್ರಮಪಟ್ಟಿತು. ಫ್ರೀಂಚರ ಸ್ವಾತಂತ್ರ್ಯವಾದಿಗಳ ಕೈಯಲ್ಲಿ ಸೈನಿಕ ಸೇರಾಲನ್ನು ಅನುಭವಿಸಿ ಇಂಡೋನೇಶಿನವನ್ನು ಬಿಟ್ಟು ಹೋಗಬೇಕಾದಾಗೆ

ಅದರ ಭಾಗವಾದ ವಿಯತ್ತೆ ನಾಂ ಸಮಸ್ಯೆಯನ್ನು ಬಗೆಹರಿಸಲು ನೇಮಕ ಹೊಂದಿದ ತಟಸ್ಥ ರಾಷ್ಟ್ರಗಳ ಮಂಡಲಿಗೆ ಭಾರತ ಅಧ್ಯಕ್ಷನೆಂದು ಆರಿಸಲ್ಪಟ್ಟಿತು. ಇದು ಭಾರತ ಅಗಲೇ ದೊರಕಿಸಿಕೊಂಡಿದ್ದ ಅಂತಾ ರಾಷ್ಟ್ರೀಯ ಪ್ರತಿಷ್ಠೆಗೆ ಸಾಕ್ಷಿಯಾಗಿತ್ತು. ಅದರೆ ಇಂಡೋಚೈನ ಯುದ್ಧ ವನ್ನು ಅಮೇರಿಕ ವಹಿಸಿಕೊಂಡಿದ್ದರಿಂದ ಇಂದಿಗೂ ಆ ಸಮಸ್ಯೆ ಹಾಗೆಯೆ ಉಳಿದಿದೆಯಂಬ ಮಾತು ಬೇರೆ. ಅದಕ್ಕೂ ಮೊದಲು ಇಂಡಿಗಿರಲ್ಲಿ ಕಮ್ಯೂನಿಸ್ಟ್ ಅಳಿಕೆಗೊಳಿಸಿಟ್ಟ ಉತ್ತರ ಕೋರಿಯಕ್ಕೂ ಅಮೇರಿಕದ ರಕ್ಷಣೆ ಪಡೆದ ದಕ್ಷಿಣ ಕೋರಿಯಕ್ಕೂ ಪ್ರಾರಂಭವಾದ ಹೊರಾಟದಲ್ಲಿ ಅಮೇರಿಕ ಮತ್ತು ಅದರ ಏಂತ್ರರಾಷ್ಟ್ರಗಳಿಂದ ದೇಡೆ ಮತ್ತು ಕಮ್ಯೂನಿಸ್ಟ್ ಚೀನಪ್ರೌಂದೆದೆಡೆ ನೇರವಾಗಿ ಹಸ್ತಕ್ಷೇಪ ಮಾಡಿ ಫೋರೆ ಜಾಗತಿಕ ಸಂಗ್ರಹ ಮತ್ತೆ ರೂಪುಗೊಳ್ಳುತ್ತಿದ್ದಾಗ ಭಾರತ ನೇರವಾಗಿ ಚೀನ ಮತ್ತು ಅಮೇರಿಕಗಳ ಸಂಗಡ ಮಾತ್ರವಲ್ಲ, ಸಂಯುಕ್ತರಾಷ್ಟ್ರ ಸಂಘದಲ್ಲಿ ಕೂಡ ನಡೆಸಿದ ಸಂಧಾನದಿಂದ ಅಲ್ಲಿ ಶಾಂತಿ ಸಾಫ್ತಾಪನೆಯಾಗಿತ್ತು.

ಒಟ್ಟಿನಲ್ಲಿ ಏತಿಯದಲ್ಲಿ ಮಾತ್ರವಲ್ಲ, ಅಭಿರುಕ ಮತ್ತು ಇತರರು ಪಾಶ್ಚಾತ್ಯ ಸಾಮಾಜಿಕವಾದದ ಪ್ರಸರಣಜ್ಞವನದ ವಿರುದ್ಧ ಭಾರತ ಯಾವಾಗಲೂ ದಾನಿಯಿತ್ತಿದೆ. ಅಭಿರುಕದ ಅನೇಕ ದೇಶಗಳು ಬೃಟಿಶ್, ಫ್ರೆಂಚ್, ಬೆಲ್ಜಿಯಂಗಳ ಸಾಮಾಜಿಕವಾದಿ ಹಿಡಿತದಿಂದ ಬಿಡಿಸಿಕೊಳ್ಳಲು ಯತ್ತಿಸಿದಾಗೆಲ್ಲ ಭಾರತ ಸಲ್ಲಿಸಿದ ನೇವೆ ಗಮನಾರ್ಹವಾಗಿದೆ.

ಅರಬರಾಷ್ಟ್ರಗಳು ಪಾಶ್ಚಾತ್ಯ ಸಾಮಾಜಿಕವಾದದ ವಿರುದ್ಧ ಹೂಡಿದ ಹೊರಾಟದಲ್ಲಿಯೂ ಭಾರತ ನಿರಂತರವಾಗಿ ತನ್ನ ಬೆಂಬಲ ವನ್ನು ಕೊಡುತ್ತು ಬಂದಿದೆ. ಇಂಡಿಯಾ ರಲ್ಲಿ ಬೃಟನ್, ಪ್ರಾನ್, ಇಸ್ರೇಲ್ ಸೇರಿ ಸುಯೋಚ್ ಕಾಲುವೆ ವಿಷಯದಲ್ಲಿ ಇಜೆಟಿನಲ್ಲಿ ಸೈನಿಕ ಹಸ್ತಕ್ಷೇಪ ಮಾಡಿದಾಗ ಭಾರತ ಇದನ್ನು ಆಕ್ರಮಣವೆಂದು ಖಂಡಿಸಿದ್ದೂ ಅನಂತರ ಅದು ಕೈಕೊಂಡ ಕ್ರಮಗಳೂ ಈ ಶ್ರಿರಾಷ್ಟ್ರಗಳು ಹಿಂದೆಗೆಯಲೇಬೇಕಾದ ಪರಿಸ್ಥಿತಿಯನ್ನುಂಟುಮಾಡಲು ನೇರವಾದವು. ಇದು ಭಾರತಕ್ಕ ಇಜೆಟಿನ ಸುದೀರ್ಘ ಸೈನಿಕ ಕೂಡ ಸಂಯುಕ್ತರಾಷ್ಟ್ರ ಸಂಘದಲ್ಲಿ ಸಾಫ್ತಾನ ದೊರಕಿಸಿ ಕೊಡಲು ಭಾರತ ಉದ್ದಕ್ಕೂ ಪ್ರಯತ್ನ ನಡೆಸಿತು.

ಭಾರತ ಸಂಯುಕ್ತರಾಷ್ಟ್ರ ಸಂಘದ ಕಾರ್ಯದಲ್ಲಿ ತನಗೊಪ್ಪತ್ವವಾದ

ಸ್ವತಂತ್ರ ಭಾರತ

ಅನೇಕ ಹೊಣೆಗಳನ್ನು ಪ್ರಮಾಣೀಕ ಮತ್ತು ನಿಪ್ಪಕ್ಕಬಾತ ರೀತಿಯಲ್ಲಿ ನಿರ್ವಹಿಸಿದೆ. ಕೊರಿಯ ಯುದ್ಧದ ಚೀನಿ ಕೈದಿಗಳು ಯಾವ ಕಡೆ (ಕಮ್ಯೂನಿಷ್ಟ್ ಅಥವಾ ಚೆಯಾಂಗ್) ಹೋಗಬಿಯಾಸುತ್ತಾರೆಂದು ಕಂಡು ಹಿಡಿದು ಅವರ ವಿಶರಣೆ ಮಾಡಲು ಭಾರತ ಆರಿಸಲ್ಪಟ್ಟು ನಮ್ಮ ಸ್ವನ್ಯಾಧಿಕಾರಿಗಳು ಈ ಹೊಣೆಯನ್ನು ಜಗತ್ತು ಮೆಚ್ಚುವಂತೆ ನಿರ್ವಹಿಸಿದರು. ಮುಂದೆ ಕಾಂಗೋವಿನಲ್ಲಿಯಾಗ ಪಾಲೆಸ್ಟ್ರೀನಿನಲ್ಲಿಯಾಗ ಶಾಂತಿ ರಕ್ಷಕ ತಟಸ್ಯ ಪಡೆಗಳಾಗಿ ಭಾರತೀಯ ಸ್ವನಿಕರು ತಮ್ಮ ಪಾತ್ರವನ್ನು (ತಮ್ಮ ಜೀವಕ್ಕೆ ಇದ್ದ ಅಪಾಯವನ್ನು ಲೆಕ್ಕಿಸದೆ) ಸರಿಯಾಗಿ ಆಡಿದರು. ಸಂ. ರಾ. ಸಂಘದಲ್ಲಿ ಜಾಗತಿಕ ಶಾಂತಿ ರಕ್ಷಣೆಗಾಗಿ ಅನೇಕ ತೆರೆವಾರೆಯ ಸಂಧಾನಗಳಲ್ಲಿ ಭಾರತ ಭಾಗವಹಿಸಿದೆ.

ನಮ್ಮ ನೆರೆಯವರ ಕಷ್ಟಗಳಲ್ಲಿ ನೆರವಾಗುವ ನಮ್ಮ ನೀತಿಯಲ್ಲಿ ನಮ್ಮ ರಾಷ್ಟ್ರಹಿತ ದೃಷ್ಟಿಯಿಂದ ದೊರೆತ ಫಲಗಳೇನು? ಲಾಭದೃಷ್ಟಿಯಿಂದ ಅವು ಸ್ವಲ್ಪ ನಿರಾಶಾದಾಯಕವಾಗಿವೆ. ಇಂದೊನೇತಿಯಕ್ಕಾಗಿ ನಾವು ಎಷ್ಟೆಲ್ಲ ಮಾಡಿದ್ದೇವೆ. ಆದರೆ ಕೆಲವೇ ವರ್ಷಗಳಲ್ಲಿ ಅದು ನಮ್ಮ ಸಹಾಯವನ್ನು ಮರೆತು ಅಧ್ಯಕ್ಷ ಸುಕನೋರ್‌ಕೆ ಕೊನೆ ದಿನಗಳಲ್ಲಿ ಒಂದೆಡೆ ಕಮ್ಯೂನಿಷ್ಟ್ ಚೀನದೊಡನೆಯಾಗ ಇನ್‌ಶೌಂದೆಡೆ ಪಾಕಿಸ್ತಾನದೊಡನೆಯಾಗ ಸೇರಿಕೊಂಡು ನಮ್ಮ ಮೇಲೆ ಬಹಿರಂಗ ವಿರೋಧವನ್ನೇ ಪ್ರಕಟಿಸಿತು. ಅರಬ ರಾಷ್ಟ್ರಗಳಾಗಿ ನಾವು ಮಾಡಿದ್ದನ್ನಲ್ಲಿ ಮರೆತು ಅವು, ಇಂಗ್ಲೀಸರಲ್ಲಿ ಪಾಕಿಸ್ತಾನದೊಡನೆ ನಮಗೆ ಹೋರಾಟಪ್ಪೆದಿದಾಗ ನಮ್ಮನ್ನು ಖಂಡಿಸುವ ವರೆಗೂ ಮುಂದುವರಿದವು. ೧೯೭೧ ರ ಬಂಗಾೱ ಯುದ್ಧದಲ್ಲಿ ಕೂಡ ಅವುಗಳ ವರ್ಣನೆ ಭಿನ್ನವಾಗಿರಲಿಲ್ಲ. ತುಕ್ಕ ಮತ್ತು ಇರಾಣಗಳೊಡನೆ ನಮಗಾವ ಮತ-ಹಿತ ಭೇದವಿಲ್ಲದಿದ್ದರೂ ಅವು ಎರಡೂ ಯುದ್ಧಗಳಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸಹಾಯ ಮಾಡಿದವು. ಬಂಗಾೱ ಹೋರಾಟಕ್ಕಿಂತ ಕೆಲವೇ ತಿಂಗಳಾಗಳ ಹಿಂದೆ ಸಿಂಹಳದಲ್ಲಿ ಸರಕಾರವನ್ನು ಉರುಳಿಸುವ ಉದ್ದೇಶದಿಂದ ದಂಗೆಗಳು ಎದ್ದಾಗ ಅವನ್ನು ಹತ್ತಿಕ್ಕುಲು ಭಾರತವು ಪ್ರಥಾನಮಂತ್ರಿ ಶ್ರೀಮತಿ ಬಂಡಾರನಾಯಕೆಯವರಿಗೆ ಸಹಾಯ ನೀಡಿತು; ಇದಾಗಿ ಕೆಲವೇ ವಾರ ಕಳೆಯುವುದರೊಳಗೆ ಬಂಗಾೱ ದೇಶಕ್ಕೆ ಶಸ್ತ್ರಾಸ್ತ್ರ ಸಾಗಿಸುವುದಕ್ಕೆ ಅದೇ ಶ್ರೀಮತಿ ಬಂಡಾರನಾಯಕೆಯವರು ಪಾಕಿಸ್ತಾನಕ್ಕೆ ಸೌಕರ್ಯಗಳನ್ನು ಕೊಟ್ಟಿರು; ಉತ್ತರದ ನಮ್ಮ ನೆರೆ ರಾಷ್ಟ್ರ

ವಾದ ನೇಪಾಳದಲ್ಲಿ ದೊರೆ ಶ್ರಭುವನರನ್ನು ಹೆಚ್ಚು ಕಡಿಮೆ ಸೀರೆಯಲ್ಲಿಟ್ಟು ಅಡಳಿತ ನಡೆಸುತ್ತಿದ್ದ ರಾಜಾ ಕುಟುಂಬದವರಿಂದ ಅವರನ್ನು ಪಾರು ಮಾಡಿ ಅಥಿಕಾರದಲ್ಲಿ ಪ್ರತಿಷ್ಠಿಸಲು ಭಾರತ ಸಹಾಯಮಾಡಿತು; ಅನಂತರ ನೇಪಾಳದ ಅರ್ಥಿಕ ಅಭಿವೃದ್ಧಿಗಾಗಿ ಹತ್ತಾರು ಕೋಟಿ ಹಣವನ್ನು ಸುರಿಯಿತು. ಅದರೂ ಶ್ರಭುವನರ ಮಾರ್ಗ ಮಹೇಂದ್ರರು ಭಾರತದೊಡನೆ ಸ್ನೇಹದಿಂದ ವರ್ತಿಸಲಿಲ್ಲ. ಅವರು ಚೀನದೊಡನೆ ಸ್ನೇಹ ಬೆಳ್ಸಿದರು. ಪಾಕಿಸ್ತಾನದೊಡನೆ ನಮ್ಮ ಯುದ್ಧಗಳ ವಿಷಯ ಸಂಯುಕ್ತ ರಾಷ್ಟ್ರ ಸಂಘದಲ್ಲಿ ಒಂದು ಗೌತ್ಮಾಂಜಲಿನೇಪಾಳ ತಟಸ್ಥಾವಾಗಿ ಉಳಿಯಿತು. ಅಭಿಕ್ರದ ರಾಷ್ಟ್ರಗಳಲ್ಲಿಯೂ ನಮ್ಮ ಪ್ರತಿಷ್ಠೆ ವಿಸ್ತೃರಿಸಿಲ್ಲ. ಉದ್ದಕ್ಕೂ ಸಾಮಾಜಿಕವಾದಿಗಳ ಪಕ್ಷದಲ್ಲಿ ಕೆಲಸ ಮಾಡಿದ ಪಾಕಿಸ್ತಾನಕ್ಕೆ ಆ ನೀತಿಯಿಂದ ಯಾವ ಹಾನಿಯಾಗಿ ಆದದೆ ಅದು ಎರಡೂ ಕಡೆಗಳ ಸ್ನೇಹ ಹೆಚ್ಚಿಸಿಕೊಂಡಿದೆ!

ಇದಕ್ಕೆಲ್ಲ ಒಂದಕ್ಕೊಂತ ಹೆಚ್ಚು ಕಾರಣಗಳಿವೆ. ನಮ್ಮ ವಿದೇಶ ನೀತಿ ಪ್ರಾರಂಭದಲ್ಲೇ ವಿವರಿಸಿದಂತೆ ಸರಿಯಾದ ತತ್ವಗಳನ್ನೇ ಅನುಸರಿಸಿದ್ದರೂ ಅದು ಹಂ. ಜವಾಹರಲಿಗೆ ವಿದೇಶಿ ನಾಯಕರೊಡನೆದ್ದ ಸ್ನೇಹವನ್ನು ಹೆಚ್ಚಾಗಿ ಅವಲಂಬಿಸಿದ್ದು ಅದಕ್ಕೊಂತ ಕೆಳಮಣಿದಲ್ಲಿ ಸಂಪರ್ಕ ಶ್ರೇಣಿಯನ್ನು ಬೆಳೆಸಲು ಸರಿಯಾದ ಯತ್ನವಾಗಿಲ್ಲವೆಂದು ವಿದೇಶ ವ್ಯವಹಾರದಲ್ಲಿ ಪಳಗಿದವರು ಹೇಳುತ್ತಾರೆ. ವಿದೇಶಿಯರೊಡನೆ ಅತ್ಯೇಯತೆಯನ್ನು ಬೆಳ್ಳಿಸಿಕೊಳ್ಳಲು ಭಾರತೀಯರಿಗೆ ಸುಲಭವಾಗುವುದಿಲ್ಲ.

ಅರಬ ಮತ್ತು ಮುಸ್ಲಿಂ ದೇಶಗಳ ಮಟ್ಟಿಗೆ ಪಾಕಿಸ್ತಾನದೊಡನೆದ್ದ ಧಾರ್ಮಿಕ ಬಾಂಧವ್ಯ ಭಾರತ ಮಾಡಿದ ಸೇವೆಗಳಿಗಿಂತ ಹೆಚ್ಚು ತೂಕ ದ್ವಾರಾ ಯಿತ್ತೆನ್ನಬಹುದು. ಕಮ್ಯೂನಿಸ್ಟ್ ಒಲವಿನ ಮುಸ್ಲಿಂ ನಾಯಕರು ಕೊಡೆ ಇಸ್ಲಾಂನ ಕರೆಯನ್ನು (ಇಷ್ಟಪಟ್ಟರೂ) ನಿರಾಕರಿಸುವ ಧೈರ್ಯ ಮಾಡುವುದಿಲ್ಲವೆಂಬುದು ಮಧ್ಯಪೂರ್ವದ ಅನುಭವವಾಗಿದೆ. ಅದರೂ ದಿನೇಶ ಸಿಂಗರು ಈಚೆಗೆ ಒಂದೆಡೆ ಬರೆದಂತೆ, ಮೂರೊಕ್ಕೂ ಏನಿಂದ ಪಾಕಿಸ್ತಾನದ ವರೆಗಿನ ಇಸ್ಲಾಂ ರಾಷ್ಟ್ರಗಳನ್ನೆಲ್ಲ ಒಂದು ಸರ್ಕಾರ ಇಸ್ಲಾಂ ಕಾಟವಾಗಿ ಮಾಡಿಕೊಂಡು ಭಾರತದ ಮೇಲೆ ಕತ್ತಿ ಮನಸೆಯಾವ ಪಾಕಿಸ್ತಾನದ ಯತ್ನವನ್ನು ನಮ್ಮ ಅರಬಪರನೀತಿ ವ್ಯಧರ್ಫಗೊಳಿಸಿದೆಯೆಂಬುದು ಗಮನಿಸತಕ್ಕ

ಸ್ವತಂತ್ರ ಭಾರತ

ವಿಷಯ.

ನೇಪಾಳ, ಸಿಂಹಳ ಮತ್ತು ಕೆಲಮಟ್ಟಿಗೆ ಬರ್ಮಾದ ನೀತಿಯಲ್ಲಿ ಭಾರತದ ಮೇಲಿನ ಭಯವೂ ಕೆಲಸಮಾಡುತ್ತಿದೆ. ಸಿಂಹಳದಲ್ಲಿದ್ದ ಹತ್ತು ಲಕ್ಷ ಭಾರತೀಯ ವಲಸ್‌ಗಾರರು ಎಂದಾದರೊಂದು ದಿನ ಸಿಂಹಳ ದಲ್ಲಿ ಬಹುಸಂಖ್ಯಾ ಕರಾಗಿ ಸಿಂಹಳೀಯರನ್ನೇ ಹತ್ತಿಕ್ಕೆ ಬಹುದೆಂಬ ಭಯ ದಿಂದ ಸಿಂಹಳ ಭಾರತೀಯರನ್ನು ಮರಳಿ ಕಳಿಸಲು ಹವಣಿಸಿತು, ಭಾರತ ಅವರ ದೃಷ್ಟಿಕೋನವನ್ನು ಕೆಲಮಟ್ಟಿಗೆ ಒಷ್ಟಿಕೊಂಡರೂ ಅವರು ಹೇಳಿ ದಷ್ಟು ಜನರನ್ನು ಮರಳಿ ಕರೆಸಿಕೊಳ್ಳಲು ಸಿದ್ಧವಾಗಿಲ್ಲ. ಲಾಲ್‌ಬಹಾದುರ್‌ಶಾಸ್ತ್ರಿಗಳು ಕೇವಲ ಮೂರು ಲಕ್ಷ ಚಿಲ್ಲರೆ ಭಾರತೀಯ ಮೂಲದವರಿಗೆ ಸಿಂಹಳದ ನಾಗರಿಕತ್ವ ಕೊಟ್ಟಿರೆ ಉಳಿದವರನ್ನು ಹಿಂದೆ ಸ್ವೀಕರಿಸುವ ವಾಗಿ ಒಪ್ಪಂದ ಮಾಡಿಕೊಂಡರೆ ಮೇಲೆ ಪರಿಸ್ಥಿತಿ ಸುಧಾರಿಸಿತು. ಆದರೂ ಈ ಸಮಸ್ಯೆ ಇನ್ನೂ ಸಮಾಧಾನಕರವಾಗಿ ತೀವ್ರಾನವಾಗಿಲ್ಲ. ವಾಸ್ತವಿಕ ವಾಗಿ ಸಿಂಹಳ, ಬರ್ಮಾ, ಇಂಡೋಚೈನ, ಮಲಯ, ಸಿಂಗಾಪುರ, ಪೂರ್ವ ಆಫ್ರಿಕ ವೊದಲಾದ ಯಾವೆದೆಯಲ್ಲಿದ್ದ ಭಾರತೀಯ ಮೂಲದವರ ಹಿತ ರಕ್ಷಣೆಯನ್ನೂ ಮಾಡಲು ನಮಗೆ ಸಾಧ್ಯವಾಗಿಲ್ಲವೆಂಬುದೊಂದು ನಮ್ಮ ದೊಡ್ಡ ಸೋಲು. ಎಲ್ಲೆಡೆ ಅವರು ಒತ್ತಡಗಳಿಗೆ ತಾತ್ಪರಿಗಾಗಿದ್ದಾರೆ. ಬ್ರಿಟಿಶರ ಕಾಲದಲ್ಲಿ ಅಲ್ಲಿ ಕೂಲಿಯಾಳುಗಳಾಗಿಯೋ ವ್ಯಾಪಾರಿಗಳಾಗಿಯೋ ಹೇಳಿದ ವರು ಅಥವಾ ಅವರ ಸಂತತಿಯವರು ಇವರು. ಸ್ಥಳೀಯರು ಗೌರವಿಸಬಹುದಾದ ಅಥವಾ ಟೀರ್ತಿಸಬಹುದಾದ ಅಥವಾ ಕೊನೆಗೆ ಅಂಜಬಹುದಾದ ವ್ಯವಸಾಯಗಳು ಇವರವಾಗಿರಲಿಲ್ಲ! ಭಾರತವನ್ನು ಒಂದು ಮಾತು ಕೇಳಿದೆ ಇವರ ನಾಗರಿಕತ್ವ, ಆಸ್ತಿಗಳನ್ನು ಆಯ್ದಾ ದೇಶಗಳ ಸರಕಾರಗಳು ಅಪಹರಿಸಿವೆ.

ಎಲ್ಲಕ್ಕೂ ಹೆಚ್ಚಾಗಿ ಭಾರತ ತನ್ನ ವಿಶ್ವರಿಗೆ ವಾಟಿನ, ಪ್ರಚಾರದ ಅಥವಾ ಸಂಧಾನದ ಸೇವೆಯ ಹೊರತು ದೊಡ್ಡ ಪ್ರಮಾಣದಲ್ಲಿ ಆಧಿಕ ಅಥವಾ ವಿಲಿಟರಿ ಸಹಾಯವನ್ನು ನೀಡುವ ಸ್ಥಿತಿಯಲ್ಲಿಲ್ಲ. ಇಂಥ ಸಹಾಯವೇ ಇಂದು ಎಲ್ಲೆಡೆ ಪ್ರಬಲ ರಾಷ್ಟ್ರಗಳ ಪ್ರತಿಷ್ಠೆಯನ್ನು ಕಾಪಾಡುತ್ತಿದೆ. ಅವೇರಿಕ, ರಶಿಯ ಮತ್ತು ಇತರ ಸಮೃದ್ಧ ಯೂರೋಪಿಯನ್ ರಾಷ್ಟ್ರಗಳಲ್ಲಿದೆ ಕರ್ಮ್ಯನಿಸ್ಸ್ ಚೇನ ಕೂಡ ಆಧಿಕ ಮತ್ತು ಮಿಲಿಟರಿ ನೆರವಿನ ಅವಿಷವನ್ನು ದೊರದ ಆಫ್ರಿಕದಲ್ಲಿ ತೋರಿಸುತ್ತಿವೆ;

ನಮಗೆ ಅಂಥಾ ಸಹಾಯ ಸಾಧ್ಯವಾಗಿಲ್ಲ, ಆದ್ದರಿಂದಲೇ ಭಾರತದ ಸೈಹಕ್ಕೆ ಅವು ಬೇಕೆ ಕೊಟ್ಟಿಲ್ಲ. ದಾನ-ದಂಡಗಳ ಬೆಂಬಲಗಳಿಲ್ಲದೆ ಸಾಮಾಜಿಕ ನೀತಿಗಳು ಇವ್ವತ್ತನೇ ಶತಮಾನದಲ್ಲಿಯಾ ಬಹಳ ದೂರ ಹೋಗಲಾರವೆಂದೇ ನಮಿತ್ತ ಅನುಭವಕ್ಕೆ ವಾಚಿಕ್ಕೆ ಮಾಡಬೇಕಷ್ಟೇ.

ಪಾಕಿಸ್ತಾನ

ನಮ್ಮ ನೇರೆಹೊರೆಯಲ್ಲಿ ನಮಗೆ ಮೊದಲಿಂದಲೂ ಹೊರೆಯಾಗಿಯೆ ಪರಿಣಾಮಿಸಿದ್ದು ಪಾಕಿಸ್ತಾನ. ಕಾಶ್ಮೀರ ಪ್ರಶ್ನೆಯಂದೇ ನಮ್ಮ ಪಾಕಿಸ್ತಾನದ ಮನಃಕಷಾಯಕ್ಕೆ ಕಾರಣವೆಂದು ಭಾವಿಸಿದರೆ ಆದು ತಪ್ಪಿ. ಅದಿಲ್ಲದಿದ್ದರೆ ಬೇರೆ ನೆವಗಳು ಬೇಕಾದಷ್ಟು ಇದ್ದವು, ಭಾರತೀಯ ನಾಯಕರು ಮನಃಪೂರ್ವಕ ಪಾಕಿಸ್ತಾನದ ಬೇಡಿಕೆಯನ್ನು ಒಪ್ಪಲಿಲ್ಲ; ಹಿಂದುಗಳು ಪ್ರಸಾ ಎಂದಾದರೂ “ಅವಿಂಡ ಭಾರತ” ವನ್ನು ಸಾಧಿಸಲು ಯತ್ತಿಸಬಿಹಬು ಎಂಬ ಭಯ ಅಡಕ್ಕಿದ್ದಿತು. ಭಾರತವನ್ನು ಸದಾ ದುರ್ಬಲವಾಗಿದುವುದರಲ್ಲೇ ತನ್ನ ಹಿತ ಅಡಕವಾಗಿದೆಯೆಂದು ಪಾಕಿಸ್ತಾನ ಭಾವಿಸುತ್ತಿತ್ತು.

ಕಾಶ್ಮೀರ ಭಾರತದಲ್ಲೇ ಸೇರ್ವೆಡೆ ಹೊಂದಬೇಕೆಂಬ ಆತುರ ಭಾರತೀಯ ನಾಯಕರಿಗಿದ್ದಿಲ್ಲ. ಪಾಕಿಸ್ತಾನ ಸರಕಾರದ ಬೆಂಬಲದಿಂದ ಗುಡ್ಡಗಾಡು ಜನರು ದಾಳಿ ಮಾಡಿದ ಮೇಲೆ ಮಹಾರಾಜ ಹರಿಸಿಂಗರು ಕೇಳಿಕೊಂಡದ್ದರಿಂದ, ಆದೂ ಲೇಖಿ ಅಬ್ದುಲ್ಲಾರ ಒತ್ತಾಯಕ್ಕೆ, ನೆಹರೂ ಕಾಶ್ಮೀರ ಸೇರ್ವೆಡೆಗೆ ಒಪ್ಪಿದರು. ಕಾನೂನುಪ್ರಕಾರ ಕಾಶ್ಮೀರದ ಸೇರ್ವೆಡೆ ಪಂಪ್ರೋವಾಗಿತ್ತು. ನಮ್ಮ ಸೈನ್ಯ ಖಂಡಿತವಾಗಿ ಕಾಶ್ಮೀರವನ್ನು ದಾಳಿಗಾರಿಂದ ಮಾತ್ರವಲ್ಲ, ಪಾಕಿಸ್ತಾನಿ ಸೈನ್ಯದಿಂದಲೂ ಮುಕ್ತಗೊಳಿಸಲು ಸಮರ್ಥವಿತ್ತು. ಆದರೆ ಭಾರತದೂನನ್ನು ಸಂ. ರಾ. ಸಂಫೌತ್ಕೆ ಒಯ್ದು ರಾಜಕೀಯ ತಪ್ಪಿ ಮಾಡಿತು. ಅಲ್ಲಿ ಅಮೇರಿಕ ಮೊದಲಾದ ರಾಷ್ಟ್ರಗಳು ರಾಜಕೀಯ ವಿರುದ್ಧ ತಮ್ಮ ಪಕ್ಷ ಬಲಪಡಿಸಿಕೊಳ್ಳಲು ಪಾಕಿಸ್ತಾನಕ್ಕೆ ರಾಜಕೀಯ ಬೆಂಬಲ ಕೊಟ್ಟು ದೂರನ್ನು ನಂಗಿಂದಿಗೆ ಹಾಕಿದ್ದಿಲ್ಲದೆ ಭಾರತವೇ ಆಕ್ರಮಣ ಮಾಡಿದೆಯೋ ಎಂಬುತೆ ಆದರ ಮೇಲೆ ಒತ್ತಡ ತಂದವು. ಹೇಳಿಗೆ ಗುರಿಯಾದ ಭಾರತ ಬೆಂಬಲಕಾಗಿ ರಾಜಕೀಯ ಮೂಲಿ ನೋಡಬೇಕಾಯಿತು. ಹೀಗೆ ನಮ್ಮ ತಾಟಿಸ್ಥಳಿವನ್ನು ಇರಬೇಕಾದಷ್ಟು

ತಟಸ್ಥವಾಗುಳಿಸಲು ಸಾಧ್ಯವಾಗಲಿಲ್ಲ. ೧೯೪೬ ರಲ್ಲಿ ಕಾಶ್ಮೀರ ಕೊಳ್ಳುಕ್ಕೆ ಪಾಕಿಸ್ತಾನ ಗುಪ್ತದಾಳಿಗಾರರನ್ನು ಕಳಿಸಿದ್ದ ರಿಂದ ನೇರ ಯುದ್ಧವೇ ಆಗಿ ಮಾನೋಕವಾಯ ಇನ್ನುಷ್ಟು ಬೆಳೆಯಿತು.

ಪಾಕಿಸ್ತಾನದೊಡನೆ ರಾಜೀ ಮಾಡಿಕೊಳ್ಳುವ ಸಾಧ್ಯತೆ ಇದ್ದಿಲ್ಲ ವೆಂದಲ್ಲ. ಅದು ಆಕ್ರಮಿಸಿಕೊಂಡಿದ್ದ ಕಾಶ್ಮೀರ ಭಾಗವನ್ನು ಅದಕ್ಕೇ ಬಿಡುವುದಾದರೆ ಪ್ರಾರಂಭದಲ್ಲಿ ಪಾಕಿಸ್ತಾನ ಅದಕ್ಕೆ ಸಿದ್ಧವಿತ್ತೆಂದು ನಂಬಿ ಲಾಧಾರಗಳಿವೆ. ಆಗ ನಾವು ಅದಕ್ಕೆ ಸಿದ್ಧರಿರಲಿಲ್ಲ. ಅದರೆ ಅಂತಾರಾಷ್ಟ್ರೀಯ ರಂಗದಲ್ಲಿ ಮಿಶ್ರರನ್ನು ಸಂಪಾದಿಸಿದ ಮೇಲೆ ಮತ್ತು ಶೇಖಿ ಅಬ್ದುಲ್ಲರು ಬಣ್ಣ ಬದಲಿಸಿದ ಮೇಲೆ ಇಡೀ ಕಾಶ್ಮೀರವನ್ನೇ ಕಸಿದು ಕೊಳ್ಳುವ ಮಹತ್ವಕಾಂಕ್ಷೆಯನ್ನು ಪಾಕಿಸ್ತಾನ ಬೆಳೆಸಿಕೊಂಡಿತು. ಅದು ಈ ತರಹದ ರಾಜೀವುಲ್ಲಿ ಆಸಕ್ತಿ ಕಳೆದುಕೊಂಡಿತು. ಮೇಲಾಗಿ ಎರಡೂ ದೇಶಗಳಲ್ಲಿ ರಾಜಿಗೆ ಪ್ರಬಲ ರಾಜಕೀಯ ವಿರೋಧ ಬೆಳೆಯುತ್ತ ಬಂತು.

ಬಹುಶಃ ನೆಹರೂ ನಮಗೆ ದೊರೆತ ಹಾಗೆ ವಿವೇಕ ಮತ್ತು ಇಡೀ ದೇಶದ ನಿಷ್ಪೇಗೆ ಪಾತ್ರನಾದ ನಾಯಕನೇಷಬ್ಬ ಪಾಕಿಸ್ತಾನವನ್ನು ದೀರ್ಘಕಾಲ ಆಳಿದ್ದರೆ ರಾಜೀ ಸುಲಭವಾಗಬಹುದಿತ್ತು. ಅದರೆ ಜಿನ್ನಾರ ಆಕಾಲ ಮಾರಣ, ಲಿಯಾಕತ್ ಖಾನರ ಹತ್ಯೆ, ಅನಂತರದ ಅಸ್ಥಿರ ಆಳಕೆಗಳು ಪಾಕಿಸ್ತಾನಕ್ಕೆ ರಾಜೀಯನ್ನು ರಾಜಕೀಯವಾಗಿ ಅಸಾಧ್ಯಗೊಳಿಸಿದವು. ಇಸ್ಲಾಂ ಹೊರತು ಬೇರಾವ ಸಮಾನ ಗುಣಸ್ವಭಾವಗಳೂ ಇಲ್ಲದ ಪರ್ಪಿಟೆ ಮತ್ತು ಪ್ರಾರಂಭವಾಗಿದ್ದವು. ಪಾಕಿಸ್ತಾನದ ಈ ಎರಡು ಅಂಗಗಳನ್ನು ಒಂದಾಗಿಡಲು “ಹಿಂದೂ” ಭಾರತದ ದ್ವೇಷಪೂರ್ವದೇ ಸಾಧನವೆಂದು ರಾಜಕಾರಣೆಗಳು ಎಣಿಸಿದರು. ಪಾಕಿಸ್ತಾನದಲ್ಲಿ ಪ್ರಬಲವಾಗಿದ್ದ ಪ್ರತಿ ಗಾಮಿ ಜಮೀನಾಂತರ ವರ್ಗಗಳಿಗೆ ಭಾರತದ ಪ್ರಗತಿಪರ ಪ್ರಚಾರಂತ್ರದ “ವಿಷ” ತಮ್ಮಲ್ಲಿಗೂ ಹಬ್ಬಿಬಹುದೆಂಬ ಭಯವಿತ್ತು. ಅಮೇರಿಕದ ಶಾಸ್ತ್ರಸ್ಥ ಸಹಾಯ ಬಂದ ಮೇಲಂತೂ ಭಾರತವನ್ನು ಸೇರಾಲೀಸಿ ಇಡೀ ಕಾಶ್ಮೀರವನ್ನು ತೆಗೆದುಕೊಳ್ಳುವೆವೆಂಬ ಸುಳ್ಳ ಧೈರ್ಯ ಅವರಿಗೆ ಬಂತು.

ಅದರೂ ಸೌಹಾದರ ಸ್ವಾಪನೆಗೆ ಅನುಕೂಲ ಕ್ಷೇತ್ರಗಳೂ ಇದ್ದಿಲ್ಲ ವೆಂದಲ್ಲ. ೧೯೫೮ ರಲ್ಲಿ ಸಿಂಧೂ ನದಿ ನೀರಿನ ವಿವಾದದಲ್ಲಿ ಭಾರತ ದ್ವಿದಾರ್ಯ ದಿಂದ ವರ್ತಿಸಿದಾಗ ಕೆಲಕಾಲ ಹಿತಕರ ಪಾತಾವರಣ ಇತ್ತು. ಜನರಲ್ ಕಾಶ್ಮೀರವನ್ನು ತೆಗೆದುಕೊಳ್ಳುವೆವೆಂಬ ಸುಳ್ಳ ಧೈರ್ಯ ಅವರಿಗೆ ಬಂತು.

ಆಯುಂಬರು ಏಲಿಟರಿ ಸರ್ವಾಧಿಕಾರಿಯಾದ ಮೇಲೂ ಸೌಹಾದ್ರೆದ ಮೂತ್ತಿನಿಂದಾರಂಭಿಸಿದರು. ೧೯೪೨ ರಲ್ಲಿ ಚೀನ ಭಾರತದ ಮೇಲೆ ದಾಳಿ ಮಾಡಿದಾಗ ಭಾರತದ ಕಷ್ಟಕಾಲದ ಉಪಯೋಗ ಪಡೆದು ಭಾರತದ ಮೇಲೆ ಕೀಟಲೆಯೆಬ್ಬಿಸಬಾರದೆಂಬ ಅಮೇರಿಕದ ಅಧ್ಯಕ್ಷ ಕನ್ಸೈದಿಯವರ ಸಲಹೆಯನ್ನು ಅಧ್ಯಕ್ಷ ಆಯುಂಬರು ಒಟ್ಟಿಕೊಂಡರು; ಆಗ ಇನ್ನೊಂದು ಸಂದರ್ಭ ಒದಗಿತ್ತು. ಆದರೆ ಇವೆಲ್ಲ ಕ್ಷೇತ್ರ ಅವಕಾಶಗಳು. ಪಾಕಿಸ್ತಾನ ದಲ್ಲಿ ಪ್ರಬುಲ ಭಾರತದ್ದೇಇ ಶಕ್ತಿಗಳು ಯಾವಾಗಲೂ ಶಾಂತಿವಾದಿಗಳ ವಿರುದ್ಧ ಕೊನೆಗೆ ಗೀಲ್ಲುತ್ತಿದ್ದವು. ಭಾರತ-ಚೀನ ಯುದ್ಧದ ನಂತರ ಅಮೇರಿಕದ ಸ್ವೀಕ ಕಳೆದುಕೊಳ್ಳದೆನೇ ಚೀನದ ಸಹಾಯ ಪಡೆಯಲು ಪಾಕಿಸ್ತಾನಕ್ಕೆ ಸಾಧ್ಯವಾದದ್ದರಿಂದ ಶಾಂತಿ ವಿರೋಧಿಗಳ ಕ್ಷೇತ್ರ ಇನ್ನೊಂದು ಬಲವಾಯಿತು. ೧೯೪೫ ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತದ ಏಲಿಟರಿ ಶಕ್ತಿಯ ಪರಿಚಯ ಪಾಕಿಸ್ತಾನಕ್ಕಾಯಿತಾದರೂ ಬುದ್ಧಿ ಬರು ವಹ್ವ ಪ್ರಜಂಡ ಪೆಟ್ಟಿ ಅದಕ್ಕೆ ಬಿದ್ದಿರಲಿಲ್ಲ.

ಕಟ್ಟಕಡೆಗೆ ಪಂಜಾಬಿ ಪಾಕಿಸ್ತಾನಿಗಳು ಯಾವಾಗಲೂ ಬಲ ಪ್ರಯೋಗದಲ್ಲಿ ಇಟ್ಟಿ ಅತಿಯಾದ ವಿಶ್ವಾಸವೇ ಪಾಕಿಸ್ತಾನಕ್ಕೆ ಮುಳು ವಾದದ್ದು. ಪೂರ್ವಪಾಕಿಸ್ತಾನದ ಬಂಗಾಲಿ ಸ್ವಾಭಿಮಾನವನ್ನು ಹಿಂದೂ ಪಕ್ಷಪಾತವೆಂದು ಬಗೆದು ಅದನ್ನು ಸಂಪೂರ್ಣ ಮೆಟ್ಟಿಹಾಕುವುದರೊಡನೆ, ಬಂದು ಕೋಟಿ ನಿರಾಶ್ರಿತರನ್ನು ಭಾರತಕ್ಕೆ ಅಟ್ಟಿವ ಮಾಲಕ ಭಾರತ ವನ್ನು ತಾಳಲಾರದ ಆರ್ಥಿಕ-ರಾಜಕೀಯ ಗೊಂದಲಕ್ಕೆ ಈಡುಮಾಡುವ ರಾಕ್ಷಸೀ ಹಿಂಸೆಯ ಯೋಜನೆಯನ್ನು ಕೃತಿಗಳಿಸಲು ಹೋಗಿ ಪಾಕಿಸ್ತಾನ ದೊಡ್ಡ ವಿಪತ್ತನ್ನು ತಂದುಕೊಂಡಿತು. ಪಾಕಿಸ್ತಾನದ ದುರ್ದ್ರವಕ್ಕೆ ಭಾರತದಲ್ಲಿ ದೃಢಾರ್ಥಿತ್ವದ ನಿರುದ್ದೇಗಿ, ನಿಭರ್ಯ ಮತ್ತು ಅಂತಾ ರಾಷ್ಟ್ರೀಯ ಅಭಿಪ್ರಾಯಕ್ಕೆ ಹೆದರದ ಪ್ರಥಾನವುಂತ್ತಿಗಳು ಆಳುತ್ತಿದ್ದರು. ಬಂಗಾಲದೇಶದಲ್ಲಿ ಕಳೆದ ಡಿಸೆಂಬರದಲ್ಲಿ ಭಾರತದ ಏಲಿಟರಿ ಕ್ರಮದ ಶಿಫ್ಟ್ ಮತ್ತು ಸಂಪೂರ್ಣ ವಿಜಯದಿಂದ ಪೂರ್ವ ಪಾಕಿಸ್ತಾನ ಸ್ವತಂತ್ರವಾಯಿತಲ್ಲದೆ ಉಳಿದ ಪಾಕಿಸ್ತಾನವನ್ನು ಭಾರತದ ಒಂದು ಸಾಮಾನ್ಯ ಗಾತ್ರದ ರಾಜ್ಯದಮ್ಮ ಚಿಕ್ಕ ರಾಷ್ಟ್ರವಾಗಿಬಿಟ್ಟಿತು. ಈ ಏಲಿಟರಿ ವಿಜಯದ ನಂತರವೂ ಪಾಕಿಸ್ತಾನವನ್ನು ಭಾರತ ಜೀದಾರ್ಥಿ ದಿಂದ ನಡೆಸಿಕೊಳ್ಳಲು ಮುಂದಾದದ್ದಕ್ಕೆ ಸಿಮ್ಮಾಲ್ ಒಪ್ಪಂದ ನಿದರ್ಶನ

ವಾಗಿದೆ. ಆದರೆ ಇದು ಕಾಶ್ಮೀರ ಸಮೇತವಾಗಿ ಭಾರತ-ಪಾಕಿಸ್ತಾನ ಸಮಸ್ಯೆಗಳನ್ನುಲ್ಲ ಬಿಡಿಸುವ ಮೂದಲ ಹೆಚ್ಚೆಯಾದೀತೇ ಎಂಬುದು ಕಾಲವೇ ನಿರ್ಧರಿಸಬೇಕಾದ ವಿಷಯ. ಪಾಕಿಸ್ತಾನದಲ್ಲಿ ಇನ್ನೊಯುದ್ದು ತ್ವರಿತವಾಗಿ ಗೆಳಿದ್ದೇ ಇದ್ದಾರೆ. ಅವರಿಗೆ ಅಂತಾರಾಷ್ಟ್ರೀಯ ಏತರೂ ಇದ್ದಾರೆ. ಈ ಕಷ್ಟದ ಗಳಿಗೆಯಲ್ಲಿ ನಮ್ಮ ಬೆಂಬುಕಟ್ಟಿದ ರಾಷ್ಟ್ರಗಳಾದರೂ ಭಾರತ ಏತಿಯದಲ್ಲಿ ಎರಡನೇ ಅತ್ಯಂತ ಬಲಿಪ್ಪ ರಾಷ್ಟ್ರವಾಗುವ ಸಂಭವವನ್ನು ಎಷ್ಟು ಮೆಚ್ಚುವವೋ ನೋಡಬೇಕಷ್ಟೇ. ಸ್ವತಂತ್ರ ಬಂಗಾ೦ದೇಶ ಕೂಡ ನಮಗೆ ಎಷ್ಟು ತಲೆನೋವುಗೆಳನ್ನು — ಅರ್ಥಿಕ, ರಾಜಕೀಯ — ತರುವುದೋ ನೋಡಬೇಕು.

ಚಿನ

ಭಾರತದ ವಿದೇಶ ಸಂಬಂಧಗಳಲ್ಲಿ ಅತ್ಯಂತ ನಿರಾಶಾಯಕವೂ ಹೃದಯಭೇದಕ್ಕೂ ಆದದ್ದುಂದರೆ ಚೀನದ್ದು. ಚೀನದ ಹಿಂದಿನ ಅಧ್ಯಕ್ಷ ಜಿಯಾಂಗ್ ಕೈಶೇಕರೊಡನೆ ತುಂಬಾ ಸೌಹಾದರ್ರದ ಸಂಬಂಧ ಪಂಡಿತ ಜವಾಹರಲಾಲರಿತ್ತು. ಆದರೂ ಇಂಡಿಯಾ ರಲ್ಲಿ ಕರ್ಮನ್ನಿಸ್ತರು ಜಿಯಾಂಗರ ಸೈನ್ಯವನ್ನು ಪೂರ್ವ ಸೋಲಿಸಿ ಪೆಕಿಂಗಿನಲ್ಲಿ ತಮ್ಮ ಆಳಿಕೆಯನ್ನು ಸಾಫಿಸಿದಾಗ ಹೊಸ ಸರಕಾರಕ್ಕೆ ಉಂಡಲೆ ಮನ್ನಣಿಕೊಟ್ಟಿರಾಷ್ಟ್ರಗಳಲ್ಲಿ ಭಾರತ ಎರಡನೇಯದಾಗಿತ್ತು. ನಮ್ಮ ನೇರೆಯ ಈ ಪ್ರಚಂಡ ರಾಷ್ಟ್ರದ ಹೊಸ ಸರಕಾರದೊಡನೆ ವಾಸ್ತವ ಸಂಬಂಧ ಸಾಫಿಸುವುದ ರಿಂದ ಭಾರತಕ್ಕೂ ಹಿತವಿದೆಯೆಂಬುದನ್ನು ಮನಗಂಡ ಜಾತೀಯ ಕ್ರಮ ಅದಾಗಿತ್ತು. ಇದಾದನಂತರ ಭಾರತ ಇಂಡಿಯಾ ರ ಪರಿಗಳ ನಿರಂತರ ವಾಗಿ ಸಂಯುಕ್ತರಾಷ್ಟ್ರ ಸಂಘದಲ್ಲಿ ಚೀನಕ್ಕೆ ಪ್ರವೇಶ ದೊರಕಿಸಿಕೊಡ ಬೇಕೆಂಬುದಕ್ಕಾಗಿ ಒಹಳ್ಳವಾಗಿ ಕೆಲಸ ಮಾಡಿತು.— ಈ ಅತ್ಯಾಸಕ್ತಿಗಾಗಿ ಅವೇರಿಕದ ಟಿಕೆಗಳನ್ನೂ ಪ್ರತೀಕಾರಗಳನ್ನೂ ಸಹಿಸಿತು. ಪ್ರಬಲ ಪಾಶ್ಚಾತ್ಯ ರಾಷ್ಟ್ರಗಳು ಚೀನವನ್ನು ಅಂತಾರಾಷ್ಟ್ರೀಯ ಅಸ್ವಲ್ಯತ್ವ ನಂತೆ ಮಾಡಿಟ್ಟಿದ್ದಾಗ ಇಂಡಿಯಾ ರಲ್ಲಿ ಬಾಂಡುಗಿನಲ್ಲಿ ನೇರೆದ ಅಷ್ಟೇಲ್ಲಿ-ಏತಿಯನ್ ಪರಿಪತ್ತಿನಲ್ಲಿ ಚೀನಿ ಪ್ರಧಾನಮಂತ್ರಿ ಚೌ-ಎನ್-ಲೈಯವರನ್ನು ಜವಾಹರಲಾಲರು ಕರೆತೆಂದರು. ಕೋರಿಯ ಯುದ್ಧದಲ್ಲಿ ಚೀನ ತೊಡಕೊಂಡಾಗಲೂ ಭಾರತ ತನ್ನ ಮಧ್ಯಸ್ಥಕೆಯ ಮೂಲಕ ಚೀನಕ್ಕೆ

ನೇರವಾಯಿತು. ಪ್ರಾರಂಭದಲ್ಲಿ ಪಂ. ನೇಹರೂ ಅವರನ್ನು “ಸಾಮಾಜಿಕ ವಾದದ ಬಗಲಬಚ್ಚು” ಎನ್ನುತ್ತಿದ್ದ ಚೀನದ ಪತ್ರಿಕೆಗಳು ಬರಬರುತ್ತ ಹೆಚ್ಚು ಸ್ನೇಹಪರವಾಗಿ ಬರೆಯತ್ತೊಡಗಿದ್ದರಿಂದ ಈ ಸ್ನೇಹಕ್ಕೆ ಪ್ರತಿ ಸ್ನೇಹ ಲಭ್ಯವಾಗುತ್ತಿದೆ ಎನಿಸತ್ತೊಡಗಿತ್ತು. ೧೯೫೪ ರಲ್ಲಿ ಚೌ-ಎನ್-ಲ್ಯೆಯವರು ಭಾರತಕ್ಕ ಭೇಟ್ಟಿಕೊಟ್ಟಾಗ್ ಆದ ಹಂಚೆಶೀಲ ಒಪ್ಪಂದದ ಸದುಯದಲ್ಲಿನ “ಹಿಂದೀ-ಚೀನಿ ಭಾಯಿಭಾಯಿ” ಫೋಟಣಿಗಳ ನಂತರ ವಂತೂ ಉಭಯ ದೇಶಗಳ ನಡುವೆ ಸಹಸ್ರ ವರ್ಷಗಳ ಮೈತ್ರಿ ಸ್ಥಾಪಿತ ಅಂತಿಮ ಭಾವನೆ ಬೆಳೆಯಿತು. ಅದೇ ಜೀದಾರ್ಥದಿಂದ ಟಿಬೇಟಿನಲ್ಲಿ ಭಾರತಕ್ಕಿಂತಿರುತ್ತಿದ್ದ ಕೆಲ ವಿಶೇಷ ಹಕ್ಕುಗಳನ್ನು ಭಾರತ ಬಿಟ್ಟುಕೊಟ್ಟಿತ್ತು. ಆದರೂ ೧೯೫೨ ಅಕ್ಷೂಧರ್-ನವಂಬರ ತಿಂಗಳಿಗಳಲ್ಲಿ ಭಾರತ ತನ್ನ ದೆಂದು ಪರಂಪರಾಗತವಾಗಿ ಭಾವಿಸುತ್ತ ಬಂದಿದ್ದ ವಾಯವ್ಯ-ಕ್ಷಾಶಾನ್ಯ ಪ್ರದೇಶಗಳ ಮೇಲೆ ಚೀನ ಪ್ರಬಲ ದಾಳಿ ಮಾಡಿತು. ೧೦ಫ ದಾಳಿಗೆ ಸಿದ್ಧವಿರದಿದ್ದ ಭಾರತದ ಸೈನ್ಯಗಳ ಪ್ರತಿಭಟನೆ ಕುಸಿದುಬಿದ್ದ ಆಸಾಂ ಪ್ರಾಂತಕ್ಕೇ ಗಂಡಾಂತರ ಕಂಡಾಗ ನೇಹರು ಅವರು ತಮ್ಮ ಜೀವನದ ಅತ್ಯಂತ ಹೃದಯವಿದ್ವರುವರು ಹೇಳಿಕೆಗಳನ್ನು ಆಕಾಶವಾಸಿ ಮೂಲಕ ಮತ್ತು ಸಂಸ್ತಿನಲ್ಲಿ ಕೊಡಬೇಕಾಯಿತು.

ಈ ಯುದ್ಧದಲ್ಲಿ ನಮಗೊಡಗಿದ ಸೋಲಿಸ ಕಾರಣಗಳ ಬಗ್ಗೆ ಬೇರೆಬೇರೆ ಜನರಿಂದ ಸಾವಿರಗಟ್ಟಿಳೆ ಪ್ರಬ್ರಹ್ಮಗಳು ಬರೆಯಲ್ಪಟ್ಟಿವೆ. ಇವುಗಳಲ್ಲಿ ತಪ್ಪು ಬೇರೆಬೇರೆ ರೀತಿಗಳಲ್ಲಿ ಹಂಚಲ್ಪಟ್ಟಿದೆಯೇ ಏನಾ ಮೂಲ ಸತ್ಯದಲ್ಲಿ ಮತಭೇದವಿಲ್ಲ. ಚೀನೀಯರು ರಭಸದ ದಾಳಿ ಮಾಡುವರೆಂದು ನಮ್ಮ ಸಾಯಕರು ನಿರೀಕ್ಷಿಸಿದ್ದಿಲ್ಲ. ಅದನ್ನೇದುರಿಸುವ ಸಿದ್ಧತೆಗಳನ್ನೂ ಮಾಡಿದ್ದಿಲ್ಲ. ಮಿಲಿಟರಿ ಸಾಗಾಣಕೆಗೆ ರಸ್ತೆಗಳು ಕೂಡ ಇದ್ದಿಲ್ಲ. ೧೦ಫ ಸ್ಥಿತಿಯಲ್ಲಿ, ಚೀನೀಯರು ತಮ್ಮದೆಂದು ವಾದಿಸುತ್ತಿದ್ದ ನಮ್ಮ ಆಯಕಟ್ಟಿನ ಸ್ಥಳಗಳಲ್ಲಿ ಅವರು ಮಾಡಿದ ಆತಿಕ್ರಮಣಗಳನ್ನು ಹೊಡೆದೋಡಿಸಲು ಸೈನ್ಯಕ್ಕೆ ಅಪ್ಪಣಿ ಕೊಡಲಾಯಿತು. ಚೀನೀಯರು ಮೊದಲೇ ಸಿದ್ಧಪಡಿಸಿ ಕೊಂಡಿದ್ದ ಪ್ರಬಲ ಸೈನ್ಯ ನಮಗೆ ಸಹಜವಾಗಿಯೆ ಬಲವಾದ ಪೆಟ್ಟು ಕೊಟ್ಟಿತು. ಇದಕ್ಕೆ ಕಾರಣ ಎಷ್ಟು ಮಾಟ್ಟಿಗೆ ನೇಹರೂ, ಎಷ್ಟು ಮಾಟ್ಟಿಗೆ ಜನರಲ್ ಕೌಲ್ ಅಥವಾ ಜನರಲ್ ಧಾಪರ್ ಅಥವಾ ಹಿಮಾಲಯ ಪ್ರದೇಶದ ನಮ್ಮ ಗುಪ್ತಚಾರ ದಳ, ಅಥವಾ ಪೆಕಂಗಿನಲ್ಲಿದ್ದ ನಮ್ಮ

ರಾಜದೂತರು, ಅಥವಾ ಕೃಷ್ಣ ಮೆನ್ನೊ ಎಂಬುದು ಇನ್ನೂ ಅನಿಶ್ಚಯದೆ.

ಚೀನೀಯರು ತಮ್ಮದೆಂದು ಸಾಧಿಸುವ ಮತ್ತು ನಾವು ನಮ್ಮದೆಂದು ಸಾಧಾರವಾಗಿ ನಂಬುವ ಹಿಮಾಲಯ ಪ್ರದೇಶದ ೫೦,೦೦೦ ಚದರ ಮೈಲುಗಳ ವಿವಾದದಲ್ಲಿ ಯಾರದೆಪ್ಪು ಸರಿ ಎಂಬುದೂ ವಿದೇಶೀ “ತಜ್ಞ” ರಲ್ಲಿ ಚರ್ಚೆಯ ವಿಷಯವಾಗಿದೆ. ಈಶಾನ್ತ ಪ್ರದೇಶದಲ್ಲಿ ಬ್ರಿಟಿಶರ ಕಾಲದಲ್ಲಿ ಭಾರತಕ್ಕೂ ಟಿಬೇಟಿಗೂ ನಡುವೆ ಗಡಿರೇಖೆಯೆಂದು ಗೊತ್ತುಪಡಿಸಲ್ಪಟ್ಟ “ಮೆಕ್‌ಮಹೋನ್ ರೇಖೆ”ಗೆ ಟಿಬೇಟಿನ ಆಗಿನ ಸರಕಾರ ಅಂತಿತ ಹಾಕಿದ್ದರೂ ಟಿಬೇಟಿನ ಮೇಲೆ “ಅಧಿರಾಜತ್ವ” ಹೊಂದಿದ್ದ ಚೀನಿಸಮಾರ್ಟನು ಈ ಒಡಂಬಡಿಕೆಯನ್ನು ಒಪ್ಪಿರಲಿಲ್ಲ. ಆದರೆ ವಾಯವ್ಯ ಭಾಗದಲ್ಲಿ ಕಾಶ್ಮೀರಕ್ಕೂ ಟಿಬೇಟಿನ ಆಗಿನ ಸರಕಾರಕ್ಕೂ ಆದ ಕಳಿದ ಶತಮಾನದ (ಆಕ್ಷಯಿಚನ್ ಪ್ರದೇಶದ) ಗಡಿ ಒಪ್ಪಂದದಲ್ಲಿ ಆಗಿನ ಚೀನಿ ಸಮಾರ್ಟನೂ ಭಾಗಿಯಾಗಿದ್ದ. ಏನೇ ಇದ್ದರೂ ನಿರ್ಮತ್ವರ ವಾಗಿ ವಿಚಾರಿಸುವ ಯಾವುದೇ ಸಮಿತಿಗೂ ಕೆಲ ಚಿಕ್ಕಪುಟ್ಟ ಪ್ರದೇಶಗಳ ವಿಷಯದಲ್ಲಿ ಹೊರತು ಭಾರತದ ವಾದ ಗ್ರಾಹಕವಾಗಬೇಕೆಂದು ಅವೇರಿಕದ ಜಾನ್ ಕಾಲಂಡ್ ಬರೆಯುತ್ತಾರೆ.

ಭಾರತ ಚೀನ ಸಂಬಂಧದಲ್ಲಿ ಭಾರತ ಚೀನವನ್ನು ನಂಬಿದ್ದ ಹೆಚ್ಚಿಯಂದು ಕೆಲವರು ಹೇಳುತ್ತಾರೆ. ಆದರೆ ಚೀನಿ ಗಂಡಾಂತರದ ಎಚ್ಚರಭಾರತಕ್ಕಿಂತಿದ್ದಲ್ಲ ಎನ್ನುವುದು ತಪ್ಪು. ಹಿಮಾಲಯ ರಾಜ್ಯಗಳಾದ ಸಿಕ್ಕಿಂ, ಭೂತಾನ, ನೇಪಾಳಗಳೊಡನೆ ಸಂರಕ್ಷಣ ಒಪ್ಪಂದ, ನೇಘಾ ಪ್ರದೇಶದ ಗುಡ್ಡಗಾಡುಗಳಲ್ಲಿ ನೇರ ಆಡಳಿತದ ಪ್ರಾರಂಭ ಇವುಗಳು ಜವಾಹರರು ನಿದ್ರಿಸಿದ್ದ ಲಕ್ಷ್ಯಗಳಲ್ಲ. ಟಿಬೇಟನ್ನು ಚೀನೀಯರು ನೇರವಾಗಿ ಆಕ್ರಮಿಸಬಹುದು, ಆದರಿಂದ ಭಾರತಕ್ಕ ಅಪಾರಾವುಂಟೆಂದು ಆರಿತು ಟಿಬೇಟಿನ ಸೈನ್ಯವನ್ನು ಬಲವಡಿಸಲು ಸಹಾಯಪ್ರೋದಿಸುವ ಸೂಚನೆಯನ್ನು ಭಾರತ ಮಾಡಿತ್ತು. ಆದರೆ ದಲಾಯಿ ಲಾಮಾರ ಸಲಹೆಗಾರರು ಇದರಲ್ಲಿ ಆಸಕ್ತಿ ತೋರಿಸಲಿಲ್ಲ. ಇಡೀ ಜಗತ್ತು ಟಿಬೇಟಿನ ಮೇಲೆ ಚೀನದ ಅಧಿರಾಜತ್ವವನ್ನು ಒಪ್ಪಿಕೊಂಡಿತ್ತು. ಟಿಬೇಟಿಗೆ ಪರಂಪರಾಗತವಾಗಿ ಬಂದಿದ್ದ ಸ್ವಾಯತ್ತತೆಯನ್ನು ಭಂಗಿಸಿ ಚೀನಿ “ವಿವೋಚನಾ” ಸೈನ್ಯ ಪ್ರವೇಶಿಸಿದಾಗ ಸಂ. ರಾ. ಸಂಫಾರದಲ್ಲಿ ಟಿಬೇಟಿನ ದೂರನ್ನು ಮಂಡಿಸಲಂ

ಯಾವ ಪ್ರಮುಖ ರಾಷ್ಟ್ರವೂ ಒಪ್ಪಲಿಲ್ಲ. ಆದ್ದರಿಂದ ಈ ಬಗ್ಗೆ ಚೀನಕ್ಕೆ ನಾವು ಮಾತಿನ ಪ್ರತಿಭಟನೆ ಸಲ್ಲಿಸಿ ಸುಮೃದ್ಧಾಗಿಯಾಗಿರುತ್ತು. ಆದರೂ ಚೀನಕ್ಕೆ ಭಾರತದ ಸ್ವೇಹದ ಅಗತ್ಯವಿದ್ವಾಗಲೆ, ಟಿಬೇಟಿನಲ್ಲಿದ್ದ ನಮ್ಮ ವಿಶೇಷ ಹಕ್ಕುಗಳನ್ನು ಬಿಟ್ಟುಕೊಡುವ ಮುಂಚೆ, ಮೇಕ್‌ಮಹಿಳೆನ್‌ ಮತ್ತು ಅಕ್ಷಯಿಚೆನ್ ಗಡಿರೇಖೆಗಳ ಬಗ್ಗೆ ಚೀನದಿಂದ ಖಚಿತ ಆಶ್ವಸನ ಗಳನ್ನು ಪಡೆಯಲು ಯತ್ನಿಸಬಹುದಿತ್ತು. ಮೇಕ್‌ಮಹಿಳೆನ್ ಗಡಿರೇಖೆಯ ಬಗ್ಗೆ ಜಾಗ್ರತ್ವಾಗಿದ್ದ ಭಾರತ ಅಕ್ಷಯಿಚೆನ್ ಗಡಿಯಲ್ಲಿ ಕಾಯಂ ತಾಣೆ ಗಳನ್ನು ಸಾಫ್ತಿಸಿದಿದ್ದು ದರಿಂದ ಕಾಶ್ಮೀರದ ಪ್ರದೇಶವೆಂದು ಚೀನ ಸಮಾರಂಭನು ಒಟ್ಟಿದ್ದ ಸ್ಥಳದಲ್ಲೇ ಚೀನೀಯರು ಟಿಬೇಟಿನಿಂದ ಸಿಂಕಿಯಾಂಗಿಗೆ ಕಟ್ಟಿದ್ದ ರಸ್ತೆಯ ಸುದ್ದಿ ಮರುವರ್ಷದವರೆಗೂ ಭಾರತಸರಕಾರಕ್ಕೆ ತಿಳಿಯಂತಿಲ್ಲ. ಚೀನರದಲ್ಲಿ ತಮ್ಮ ಆಳಕೆ ಭದ್ರವಾಗಿ ಭಾರತದ ಸ್ವೇಹದ ಅಗತ್ಯತ್ವಿದಮೇಲೆ ಚೀನ ಭಾರತೀಯ ಪ್ರತಿಭಟನೆಗಳಿಗೆ ಧಾರ್ಷ್ಯದ ಉತ್ತರಕೊಡತೊಡಗಿತು. ಆದರೂ ಜಗತ್ತೆಲ್ಲ ಬೆರಗಾಗುವ ಹಾಗೆ ಚೀನ ಭಾರತದ ಮೇಲೆ ಱೆಂಟಲ್ಲಿ ಅಮ್ಮು ಭಾರಿ ದಾಳಿ ಮಾಡಿದ್ದೇಂಕೆ ಮತ್ತು ಅನಂತರ ಹಿಂದೆ ಸರಿದು ಹೋದದ್ದೇಂಕೆ ? ಅಂತಾರಾಷ್ಟ್ರೀಯ ರಂಗದಲ್ಲಿ, ವಿಶೇಷವಾಗಿ ಚೀನಕ್ಕೆ ಆಸಕ್ತಿಯಾಳ್ಳ ಏಶಿಯದಲ್ಲಿ ಭಾರತದ ಪ್ರತಿಷ್ಠಾತೆಯನ್ನು ನೋಡಿ ಭಾರತವನ್ನು ಅವಮಾನಗೊಳಿಸಿ ಅದರ ಗೌರವವನ್ನು ಇಳಿಸುವ ಉದ್ದೇಶದಿಂದಲೇ ? ಅಥವಾ ಭಾರತದಲ್ಲಿ ಬೇರಳರುತ್ತಿರುವ ಪ್ರಚಾರತಯರನ್ನು ಅಲುಗಿಸಿ ಕಮ್ಯೂನಿಸ್ಟ್ ಕ್ರಾಂತಿಯನ್ನು ಪ್ರಚೋದಿಸುವುದಕ್ಕಾಗಿಯೆ? ಅವರು ನಿರೀಕ್ಷಿಸದಂತೆ ಈ ಯುದ್ಧದಿಂದ ಭಾರತ ಕುಸಿದುಬೀಳುವ ಬದಲು ಎಂದೂ ಇಲ್ಲದ ಐಕ್ಯ ತೋರಿಬಂದದ್ದರಿಂದ ಅವರು ಅವಸರದಿಂದ ಹಿಂದೆ ಸರಿದುಹೋದರೆ ?

ಮೋದಲನೆಯದು ಅವರ ಇರಾದೆಯಾಗಿದ್ದರೆ ಅದನ್ನು ಅದನ್ನು ತತ್ತ್ವಾಲಕ್ಕೆ ಸಾಧಿಸಿದರೆಂದೇ ಹೇಳಬೇಕು. ಭಾರತದ ಮುಖಿಭಂಗ ಸಂಪೂರ್ಣವಾಗಿ ಆಯಿತು. ಅದೂ ಅವರೆಗೆ ತಿರಸ್ಕರಿಸಿದ್ದ ಅಮೇರಿಕದ ಶಸ್ತ್ರಸ್ತು ಸಹಾಯಕ್ಕೆ ತಾನಾಗಿ ಕ್ಯಾರೊಡ್ಡಿ ಬೇಕಾಯಿತು.

ಆದರೆ ಅದು ನಮ್ಮನ್ನು “ಕನೆನರಾಜ್ಯ”ದಿಂದ ವಾಸ್ತವ ಪ್ರಪಂಚಕ್ಕೆ ಇಳಿಸಿ ತಂದು ಒಳಿತನ್ನೂ ಮಾಡಿತು. ನಮ್ಮ ಸ್ವೇನ್ತಕ್ಷಾದ ಅವಮಾನದಿಂದ ಆದರಲ್ಲಿ ಮಹತ್ವದ ಸುಧಾರಣೆಗಳಾದವು. ಹಿಮಾಲಯ

ಗಡಿ ರಕ್ಷಣೆಗೆ ಹೆಚ್ಚು ಗಮನ ಸಿಕ್ಕಿತು. ನಮ್ಮ ಸೈನ್ಯ ಕಳೆದುಕೊಂಡ ಪ್ರತಿಷ್ಠೆ ಇಟ್ಟಿ ರ ಪಾಕಿಸ್ತಾನ ಯುದ್ಧದಲ್ಲಿ ಅಂಶತಃ ತಿರುಗಿ ಗೋಪನೀಯ ಬ್ರಿಟಿಷ್ ಟೈಟ್ ಮತ್ತು ದೇಶದ ಪ್ರತಿಷ್ಠೆಯನ್ನು ಹಿಂದೆಂದೂ ಇಲ್ಲದಷ್ಟು ಎತ್ತರಕ್ಕೆ ಪರಿಸಿತು. ಮಾರ್ಪಾತ್ನಿ ತುಂಗರು ಯಾವಾಗಲೂ ಪುನರುಚ್ಛರಿಸುತ್ತಿದ್ದ “ಬಂದೂಕಿನ ಕೊಳೆವೆಯಲ್ಲಿ ಅಧಿಕಾರ ಬೆಳೆಯುತ್ತದೆ”, ಎಂಬ ಮಾತಿನ ಸತ್ಯವೂ ನಮಗೆ ಮನಗಾಣತ್ವದೆ. ನಮ್ಮ ಸಂರಕ್ಷಣಾ ಪೆಚ್ಚ ಮಾರುಪಟ್ಟು ಹೆಚ್ಚಿ ಅಗತ್ಯ ಅಧಿಕ ವಿಕಾಸಕ್ಕೆ ತೋದರೆಯೂ ಆಗುತ್ತಿದೆ.

ಬಂಗಾೱುದೇಶದ ಉದಯವನ್ನು ಸಾಧಿಸಿದ್ದ ರಿಂದ ಭಾರತಕ್ಕೆ ಪ್ರಬಲ ರಾಷ್ಟ್ರಗಳ ಸಾಲಿನಲ್ಲಿ ಸ್ಥಾನ ದೊರೆಯುವ ಸಂಭವ ಹೆಚ್ಚಿದುದನ್ನು ಚೆನ್ನೀ ಕೆಮ್ಮುನಿಸ್ಪರು ಸಮಾಧಾನದಿಂದ ಕಾಣುವರೆದು ನಿರೀಕ್ಷಿಸಲಾಗದು. ಅಮೇರಿಕದೊಡನೆ ಅವರ ಸಂಬಂಧ ಸುಧಾರಿಸಿದ್ದ ರ ಫಲವಾಗಿ ನಮ್ಮ ಮೇಲೆ ಅವರ ಒತ್ತುಡ ಹೆಚ್ಚಿಲೂ ಬಹುದು. ಹಿವಾಲಯ ರಾಜ್ಯಗಳಾದ ಭೂತಾನ ಮತ್ತು ಸಿಕ್ಕಿಂ ಮೇಲೆ ಭಾರತದ ನಿಯಂತ್ರಣವನ್ನು ಅವರು ಒಟ್ಟಿಕೊಂಡಿಲ್ಲ. ನೇರಾಳದೊಡನೆ ನಮಗೆ ಪರಸ್ಪರ ಸಂರಕ್ಷಣಾ ಒಪ್ಪಂದವಿದ್ದರೂ ಅಲ್ಲಿ ಅವರು ತಮ್ಮ ಕಾಲು ಚಾಚಲು ಯತ್ನಿಸುತ್ತಿಲೇ ಇದ್ದಾರೆ. ಅಲ್ಲಿ ಅವರಿಂದ ಇನ್ನೂ ಕುತಂತ್ರಗಳನ್ನು ನಿರೀಕ್ಷಿಸಬಹುದು. ಪಾಕಿಸ್ತಾನಕ್ಕೆ ಅವರು ಏಕಪ್ರಕಾರವಾಗಿ ಪ್ರೌತ್ತಾಹವೀಯುತ್ತಿದ್ದಾರೆ. ಸಿಂಹಳದಲ್ಲಿ ನೌಕಾನೆಲೆಗಾಗಿ ಯತ್ನಿಸುತ್ತಿದ್ದಾರೆ. ಚೆನೆದೊಡನೆ ಸಂಬಂಧ ಸುಧಾರಿಸುವುದಕ್ಕೆ ಭಾರತ ತೋರಿಸಿದ ಆಸಕ್ತಿಯ ಒಗ್ಗೆ ಈವರೆಗಂತೂ ಎದುರುಗಡೆಯಿಂದ ವಿಶೇಷ ಪ್ರತಿಕ್ರಿಯೆ ಕಾಣಿಸುತ್ತಿಲ್ಲ.

*

ಇತರ ದೇಶಗಳ ಪೈಕಿ ಭಾರತಕ್ಕೆ ಅಷ್ಟಿಷ್ಟು ತಾಕಲಾಟ ಬಂದವು ಗಳಿಂದರೆ ಘೂನ್ನ ಮತ್ತು ಪೋತ್ತಾಗಾಲ್. ಭಾರತದಲ್ಲಿ ಒಂದು ಕಾಲದಲ್ಲಿ ಪ್ರಭುತ್ವಕ್ಕಾಗಿ ಬ್ರಿಟಿಶರೊಡನೆ ಈ ರಾಷ್ಟ್ರಗಳು ಸ್ವಧಿಸಿದ್ದ ರ ಕುರುಹಾಗಿ ಪಾಂಡಿಚೆರಿ, ಮಾಹೆ ಮೊದಲಾಗಿ ಇದು ಚಿಕ್ಕ ಕರಾವಳಿ ಸ್ಥಳಗಳಲ್ಲಿ ಪ್ರೇರಿತ ಮತ್ತು ಕೊಂಕಣ ಕರಾವಳಿಯ ಗೋವಾ ಮತ್ತು ಗ್ರಾಜರಾಫ್ ಪ್ರದೇಶದೊಳಗಿನ ದೀವ್, ದಮನ್ ಎಂಬ ಚಿಲ್ಲರೆ ಪ್ರದೇಶ ರಳಲ್ಲಿ

ಪ್ರೋತ್ಸಾಹಿಸರ ಅಳಿಕೆ ಉಳಿದಿತ್ತು. ಬಿರಟಿರು ಬಿಟ್ಟು ಹೋದರೂ ಪ್ರೇರಣಾಗಲಿ ಪ್ರೋತ್ಸಾಹಿಸರಾಗಲಿ ಈ ಚಿಕ್ಕ ವಸಾಹತುಗಳನ್ನು ತ್ಯಜಿಸುವ ಬಲವನ್ನು ತೋರಿಸಲಿಲ್ಲ. ಆದರೂ ಕಾಲಾಂತರದಲ್ಲಿ ಪ್ರೇರಣಾ ಸುಧಾನದಿಂದ ತಮ್ಮ ಭಾರತೀಯ ಬಸ್ತಿಗಳನ್ನು ಭಾರತಕ್ಕೆ “ಮಾನ್ಯವಿಕ ವರ್ಗಾವಳಣೆ” ಮಾಡಿ ಹೋದರು. ಪ್ರೋತ್ಸಾಹಿಸರು ಗತ ಆದರೆ ಹತೆವೈಭವಕ್ಕೆ ಅಂಟಿಕೊಳ್ಳುವ ಭಾವನಾಪರ ಜನರಾಗಿದ್ದು ದರಿಂದ ಮಾತುಕ್ಕೆ ಗಳಿಗೇ ಒಪ್ಪಲಿಲ್ಲ. ಈ ವಿದೇಶಿ ವಸಾಹತುಗಳು ಭಾರತದಲ್ಲಿ ಸೇರದೆನಮ್ಮೆ ಸ್ವಾತಂತ್ರ್ಯ ಪ್ರಾಣವಾಗದು ಎಂಬ ಭಾವನೆ ಭಾರತದಲ್ಲಿ ಪ್ರಬಿಲವಾಗಿತ್ತು. ಯಾವುದೇ ಭಾವ ಯುದ್ಧದಲ್ಲಿ ಪಾಶ್ಚಾತ್ಯ ರಾಷ್ಟ್ರಗಳು ಪ್ರೋತ್ಸಾಹಾರ ವಶದಲ್ಲಿದ್ದ ಗೋವಾದ ಒಂದರನ್ನು ಭಾರತದ ವಿರುದ್ಧ ಸೈನಿಕ ಕ್ರಮಕ್ಕೆ ಉಪಯೋಗಿಸುವ ಭಯ ಇಲ್ಲಿರಲಿಲ್ಲ. ಆದ್ದರಿಂದ ಭಾರತ ಇಂಡಿಯಾ ರ ಚುನಾವಣೆಗಳಿಗೆ ಕೆಲವೇ ವಾರಗಳಿರುವಾಗ ಗೋವಿಗೆ ಸೈನ್ಯ ಕಳಿಸಿ ಆದನ್ನು ವಶಪಡಿಸಿಕೊಂಡಿತು. ಇದು ಅನವಶ್ಯಕ ಕ್ರಮವಾಗಿತ್ತೇಂದೂ ಸಂರಕ್ಷಣ ಮಂತ್ರಿ ಕೃಷ್ಣಮೇನನ್ನರ ಚುನಾವಣಾ ಗತ್ತಾಗಿತ್ತೇಂದೂ ಭಾರತದಲ್ಲಿಯೇ ಟೀಕೆಗಳು ಕೇಳಬಂದವು. ವಿದೇಶಗಳ ಲ್ಲಿಂತೂ ಇದು ನಿಷ್ಘಾರಣ ಆಕ್ರಮಣವೆಂಬ ಕೋಲಾಹಲವೆದ್ದು ನಮ್ಮ ಹೇಳಿ ಸಂ. ರಾ. ಸಂಘದಲ್ಲಿ ಆಕ್ರಮಣದ ದೂರೂ ಸಲ್ಲಿಸಲ್ಪಟ್ಟಿತು. ಆದರೆ ಗೋವಯನ್ನು ಆಗ ವಿಮೋಚನೆಗೊಳಿಸಿರದಿದ್ದರೆ ಬಹುಶಃ ಮುಂದೆ ಅದು ಸಾಧ್ಯವಾಗುತ್ತಿರಲಿಲ್ಲವೆಂದು ಕೃಷ್ಣಮೇನನ್ನರ ವಿರೋಧಿಗಳೂ ಈಗ ಒಪ್ಪಬಹುದು. ಏಕೆಂದರೆ ಇಂಡಿಯಾ ರ ಕೊನೆಯಲ್ಲಿ ಜೀನಿದಾಳಿಯಾಯಿತು. ಆಮೇಲೆ ಅಂತಾರಾಷ್ಟ್ರೀಯ ಪ್ರತಿಕ್ರಿಯೆಗಳಿಗೆ ನಾವು ಹೊದಲಿಗಿಂತಲೂ ಹಚ್ಚು ಅಂಜಬೇಕಾಗುತ್ತಿತ್ತು.

ಬಿಟ್ಟನ್ನಿಂದ ಸ್ವತಂತ್ರವಾದ ಹೇಳಿ ನಾವು ಸರ್ವತಂತ್ರಸ್ವತಂತ್ರ ಗಣರಾಜ್ಯವೆಂದು ಫೋಷಿಸಿಕೊಂಡರೂ ರಾಜಸತ್ಯಯಾದ ಬ್ರಿಟಿಶ್ ಕಾಮನ್‌ಪೆಲ್ತಿನಲ್ಲಿ ಉಳಿದದ್ದು ಅಪ್ರೋವ್ ಕಾರ್ಯವೇ ಆಗಿತ್ತು. ಬ್ರಿಟನ್ ಕೂಡ ಗಣರಾಜ್ಯವೊಂದನ್ನು ಕಾಮನ್‌ಪೆಲ್ತಿನಲ್ಲಿ ಉಳಿಸಿಕೊಳ್ಳಲು ಬೇಕಾದ ಕಾನೂನು ಮಾಡಿತು. ಇದು ಉಭಯಶರಿಗೂ ಅಧಿಕ ದೃಷ್ಟಿಯಿಂದ ಅನುಕೂಲವಾಗಿತ್ತು. ಕಾಮನ್‌ಪೆಲ್ತಿನಲ್ಲಿರುವ ರಾಷ್ಟ್ರಗಳಿಗೆ ಬಿಟ್ಟನ್ನಿನಲ್ಲಿ ಕೆಲ ವಾರ್ಡಾರ ಸೌಲತ್ತುಗಳು ಇದ್ದವು. ನಾವು ಕಾಮನ್-

ವೆಲ್ತಿನಿಂದ ಹೊರಬಿದ್ದ ಪಾಕಿಸ್ತಾನ ಅದರಲ್ಲಿ ಉಳಿದಿದ್ದರೇ ಅಂತಾ ರಾಷ್ಟ್ರೀಯ ಸಂಸ್ಥೆಗಳಲ್ಲಿ ಪಾಕಿಸ್ತಾನದ ಪರವಾಗಿ ನಮ್ಮ ವಿರುದ್ಧ ಮತ್ತ ಕೊಡಲು ಬಿಟ್ಟನ್ನಿಗೆ ಒಳ್ಳೇ ನೆವ ಸಿಗುತ್ತಿತ್ತು. ಸುಯೋಜ್ ಬಿಕ್ಕಟ್ಟಿನಲ್ಲಿ ನಾವು ಬಿಟ್ಟನ್ನನ್ನು ಬಹಿರಂಗವಾಗಿ ಖಿಡಿಸಿದ್ದು, ಇಂಡಿಯಾ ಭಾರತ-ಪಾಕ್ ಯುದ್ಧದಲ್ಲಿ ಭಾರತ ಆಕ್ರಮಣಕಾರಿಯೆಂದು ಬಿಟ್ಟನ್ನನ ಲೇಬರ್ ಪ್ರಧಾನಮಂತ್ರಿ ವಿಲ್ಸನ್‌ರು ಟೇಕಿಸಿದ್ದು, ಮೊದಲಾದ ಕಟು ಪ್ರಸಂಗ ಗಳು ಜರುಗಿದ್ದರೂ ಬಿಟ್ಟನ್ನು ಇಂದಿಗೂ ಭಾರತದಲ್ಲಿ ಅತ್ಯಂತ ಜನಪ್ರಿಯ ವಾದ ದೇಶವಾಗಿದೆ.

ರಶಿಯ ಮತ್ತು ಅನೇರಿಕೆ

ಅನೇರಿಕೆ ಮತ್ತು ರಶಿಯದೊಡನೆ ಭಾರತದ ಸಂಬಂಧಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ವಿಚಾರಿಸಲಾರದಪ್ಪು ಆವು ಒಂದಕ್ಕೊಂದು ತೊಡಕೆಕೊಂಡಿವೆ ಎನ್ನಬೇಕು. ಈ ಎರಡು ಸಂಬಂಧಗಳು ಹಿಡಿದ ದಾರಿಗಳೂ ವಿರೋಧಾಭಾಸಗಳಿಂದ ತುಂಬಿವೆ. ಇಂಳಿಗಲ್ಲಿ ಭಾರತಕ್ಕೆ ಸ್ವತಂತ್ರ್ಯಕೆಂಡಿಸಲು ಅನೇರಿಕದ ಅಧ್ಯಕ್ಷರಾದ ಫ್ರಾಂಕ್ಲಿನ್ ರೂಜ್ ವೆಲ್ಪುರು (ಅಸಫಲವಾಗಿ) ಪ್ರಯತ್ನಿಸಿದ್ದರು; ತದ್ವಾರುದ್ವಾಗಿ ಭಾರತದ ಸ್ವತಂತ್ರ್ಯ ಪಿಪಾಸೆಯ ಬಗ್ಗೆ ರಶಿಯದ ಸರ್ವಾಧಿಕಾರಿ ಸ್ವಾಲಿನ್ ಕಿರಿಬೆರಳು ಕೂಡ ಎತ್ತಿರಲಿಲ್ಲ. ಭಾರತ ಸ್ವತಂತ್ರವಾದ ಮೇಲೆ ರಶಿಯದ ಪ್ರಚಾರ ಮಾಡ್ಯಾಮಾಗಿಲ್ಲ ಭಾರತದ ನಾಯಕರನ್ನು ಬಂಡವಳಿಶಾಹಿಗಳು, ಸಾಮೃಜ್ಯವಾದಿಗಳ ಕೈಗೊಂಬಡಿಗಳು ಇತ್ತಾದಿಯಾಗಿಯೇ ಬಹುಕಾಲ ನಿಂದಿಸುತ್ತಿದ್ದವು. ಅನೇರಿಕದಂತೆ ಭಾರತವೂ ಪ್ರಜಾತಂತ್ರರಾಜ್ಯಪದ್ಧತಿಯನ್ನು ಸ್ವೀಕರಿಸಿ ರಶಿಯದ ಸರ್ವಾಧಿಕಾರಿ ಮಾದರಿಯನ್ನು ನಿರಾಕರಿಸಿತ್ತು. ಇವ್ವಾದರೂ ಕೆಲವೇ ವರ್ಷಗಳಲ್ಲಿ ಭಾರತ-ಅನೇರಿಕ ಸಂಬಂಧ ಕೆಡುತ್ತ ಹೊರಟಿದ್ದ್ವಾ ಭಾರತ ರಶಿಯ ಸಂಬಂಧ ಸ್ವೇಕಪರವಾಗುತ್ತ ಹೋದದ್ವಾ ಅಶ್ವರ್ಯಕರ ತಿರುವಾಗಿ ಕಾಣಿಸುತ್ತದೆ.

ಇದರ ತಪ್ಪು ಭಾರತ ಅನೇರಿಕ ಎರಡೂ ಕಡೆಗಳಲ್ಲಿದೆ. ಎರಡೂ ರಾಷ್ಟ್ರಗಳು ತಮ್ಮ ಜಾಗತಿಕ ಧೈರ್ಯಕೌಶಲ್ಯಗಳಲ್ಲಿ ನೈತಿಕ ನಿಲುಮೆಗಳನ್ನು ತಾಳಿದ್ದವು. ಮತ್ತು ಆ ಪ್ರಕಾರ ನಡೆದುಕೊಳ್ಳಲಿಲ್ಲ. ಅನೇರಿಕ ಜಗತ್ತಿನಲ್ಲಿಲ್ಲ ಸ್ವತಂತ್ರ್ಯದ ರಕ್ಷಣೆಗಾಗಿ, ಪ್ರಜಾತಂತ್ರದ ಸುರಕ್ಷಿತೆಗಾಗಿ ಎರಡನೇ ಮಹಾಯಾದ್ವದ್ದಲ್ಲಿ ಪಾಲುಗೊಂಡದಾಗಿತ್ತು. ಈ ಕಾರಣಕ್ಕಾ

ಗಿಯೆ ಸಂಯುಕ್ತ ರಾಷ್ಟ್ರ ಸಂಖ್ಯಾದ ಸಾಫ್ತ್ವ ಪನೆಗೆ ಅದು ಬೆಂಬಲವಿತ್ತಿತ್ತು. ಅದರೆ ವಾಸ್ತುವಿಕತೆಯನ್ನು ದುರಿಸುವಾಗ ಅಮೇರಿಕದ ಈ ನೈತಿಕ ನಿಲು ಮೆಯ ತಿರುಳಿಗೆ ಒಹುಮಟ್ಟಿಗೆ ಗೆದ್ದಲು ಹತ್ತಿದಂತಾಗಿಹೊಳೆಯಿತು. ಯುದ್ಧ ಮುಗಿಯುವ ಮೊದಲೇ ರಶಿಯಕ್ಕೂ ಅದರ ಪಾಠ್ಯತ್ವ ಮೀತ್ತು ರಿಗೂ ಮತಭೇದಗಳು ತೀವ್ರವಾಗ ತೊಡಗಿದ್ದವು. ಯಂದ್ದದ ಕೊನೆ ಯಲ್ಲಿ ರಶಿಯ ಪ್ರವೇಶಿಸಿದ್ದ ಪ್ರದೇಶಗಳಲ್ಲಿ—ಪೂರ್ವ ಯುರೋಪಿನಲ್ಲಿ ಪೂರ್ವಜಮುನಿಯವರಿಗೆ ಮತ್ತು ಏಶಿಯದಲ್ಲಿ ಕೊರಿಯದ ಉತ್ತರ ಭಾಗ ಇವ್ರೆಗಳನ್ನೊಳಗೊಂಡು ಹಿಂದೆ ಜಪಾನ್ ವಶಪಡಿಸಿಕೊಂಡಿದ್ದ ಅನೇಕ ಪ್ರದೇಶಗಳಲ್ಲಿ—ರಶಿಯ ಕರ್ಮ್ಯನಿಸ್ಪಾ ಸತ್ಯೀಯನ್ನು, ಯಾವ ಪ್ರಚಾರಾಂತರಿಕ ವಿಧಾನಗಳೂ ಇಲ್ಲದ ಸಾಫ್ತ್ವಿಸಿತ್ತು. ಹಾಗೇ ಬಿಟ್ಟರೆ ಎಲ್ಲೆಲ್ಲಿಯೂ ಸರಕಾರಗಳನ್ನು ಉರುಳಿಸಿ ಕರ್ಮ್ಯನಿಜಂ ಸಾಫ್ತ್ವ ಪನೆಗೆ ರಶಿಯ ಸಹಾಯ ಮಾಡಿತೆಂದು ಪಾಠ್ಯತ್ವರು ಭಾವಿಸಿದರು. ಅಮೇರಿಕದ ಅಭಿ ಪ್ರಾಯದಲ್ಲಿ ಕರ್ಮ್ಯನಿಜಂ ಜಗತ್ತಿಗೆ ಬರಬಹುದಾದ ಅತಿ ಭಯಂಕರ ಗಂಡಾಂತರಪಾಗಿತ್ತು; ಅದರ ಮುಂದೆ ಉಳಿದೆಲ್ಲವೂ ಗೌಣವಾಗಿ ಕಾಣಿಸುತ್ತಿತ್ತು. ಅದನ್ನು ಎದುರಿಸುವುದಕ್ಕೆ ದೊರಕಬಹುದಾದ ಎಂಥಾ ಮಿತ್ತ ರನ್ನೂ ಸ್ವೀಕರಿಸಲು ಅಮೇರಿಕ ಸಿದ್ಧವಾಗಿತ್ತು. ಹೀಗಾಗಿ ಪಶ್ಚಿಮ ಯುರೋಪಿನ ತನ್ನ ಯುದ್ಧಕಾಲದ ಮಿತ್ರರು ಏಶಿಯದಲ್ಲಿನ ತಮ್ಮ ಸಾಮಾಜಿಕಗಳನ್ನು ಅಮೇರಿಕದ ಬೆಂಬಲದಿಂದ ಪ್ರನಃ ಸಾಫ್ತ್ವಿಸಲು ಹವಣಿಸಿದರು. ಕರ್ಮ್ಯನಿಸ್ಪಾರು ಚೇನದಲ್ಲಿ ಸಂಪೂರ್ಣ ವಿಜಯಿಗಳಾದ ಮೇಲಂತೂ ಕರ್ಮ್ಯನಿಸ್ಪಾ ವಿರುದ್ಧ ಸಂಘಟನೆಗೆ ಇನ್ನುಷ್ಟು ತುರುತ್ತಿತನ ಬಿಂತು. ಇಂಡೋಚೀನ ಮೊದಲಾದೆಡೆಗಳಲ್ಲಿ ಸಾಮಾಜಿಕವಾದಿ ಪ್ರನರುಜ್ಞೀವನ ವನ್ನು ವಿರೋಧಿಸುವ ಸಾಫ್ತ್ವರಂತ್ರೀ ಹೊರಾಟಗಾರರಲ್ಲಿ ಕರ್ಮ್ಯನಿಸ್ಪಾರು ಮುಂಚೊಣಿಯಲ್ಲಿದ್ದ ದರಿಂದ ಕರ್ಮ್ಯನಿಜಂ ವಿಸ್ತರಣೆಯನ್ನು ತಡೆಯಲು ಸಾಮಾಜಿಕವಾದಿಗಳನ್ನು ಬೆಂಬಲಿಸುವುದು ಅಮೇರಿಕಕ್ಕೆ ಅವಶ್ಯವಾಗಿ ಪರಿಣಮಿಸಿತು.

ಇತ್ತು ಭಾರತಕ್ಕ ಕರ್ಮ್ಯನಿಸ್ಪಾರ ತಂತ್ರಗಳು ಮೆಚ್ಚಿಕೆಯಾಗದಿದ್ದ ರೂ ಕರ್ಮ್ಯನಿಸ್ಪಾ ಅಲ್ಲದ ದೇಶಗಳೆಲ್ಲವೂ “ಸ್ವತಂತ್ರ ಜಗತ್ತು” ಎನ್ನುವ ಅಮೇರಿಕದ ನಿಲುಮೆ ಒಟ್ಟಿತವಾಗಲಿಲ್ಲ. ಏಶಿಯ ಮತ್ತು ಆಫ್ರಿಕದಲ್ಲಿ ಪಾರಮಾಣ್ಯ ಗಂಡಾಂತರ ಸಾಮಾಜಿಕವಾದವೇ ಹೊರತು ಕರ್ಮ್ಯನಿಸಿ

ಎಂದು ನಮಗೆ ಏನಿಸಲಿಲ್ಲ. “ಸ್ವತಂತ್ರ್ಯ”ದ ಅರ್ಥರ್ಯಗಳೆಂದು ಹೇಳಿ ಕೊಳ್ಳುವ ಅರ್ಥ ರ್ಯಾಕನ್ಸ್‌ರು ಫೈರಿಂಟ್, ಡೆಚ್ ಸಾಮಾಜಿಕವಾದಿಗಳನ್ನಲ್ಲದೆ ಸ್ನೇನ್, ಪ್ರೋತ್ಸಂಗಾಲ್‌ಗಳಂಥ ಸರ್ವಾರ್ಥಿಕಾರಿಗಳ ಸಾಮಾಜಿಕವಾದ ವನ್ನೂ ಬೆಂಬಲಿಸುವುದನ್ನು ನೋಡಿ ಭಾರತೀಯರಿಗೆ ಅಶ್ವಯರ್ವಾಯಿತು. ಅರ್ಥಾದ್ಯಾದರೇ ಭಾರತದ ವಾಯವ್ಯ (ರಶಿಯ) ಉತ್ತರ (ಚೀನ) ಗಳಲ್ಲಿ ಬೆಳೆಯುತ್ತಿರುವ ಕರ್ಮ್ಯನಿಸ್ಪ್ರ ಶಕ್ತಿಯಿಂದ ಭಾರತದ ಸ್ವತಂತ್ರ್ಯಕ್ಕೆ ಬರಬಹುದಾದ ಗೆಡಾಂತರವನ್ನು ಭಾರತದ ನಾಯಕರು ಏಕ ಅರ್ಥ ಮಾಡಿ ಕೊಳ್ಳುವುದಿಲ್ಲಿದ್ದು ಅಷ್ಟೇ ಸೋಜಿಗವಾಗುತ್ತಿತ್ತು. ಶ್ರೀಮಂತ ಅರ್ಥಾದ್ಯಾದ ಕೆಕ್ಕಿ ಬೆಂಬಲಿವಿತ್ತರೆ ಬಡತನದಿಂದ ಬಳಲುವ ಭಾರತಕ್ಕೆ ಬೇಕಾದಮ್ಮು ನೆರವು ಸಿಕ್ಕಬಲ್ಲದೆಂಬ ಆಸೆಯಿಂದಾದರೂ ಭಾರತ ಅರ್ಥಾದ್ಯಾದ ನೀತಿಯಲ್ಲಿನ ವಿರೋಧಾಭಾಸಗಳ ಬಗ್ಗೆ ಕರ್ಮ್ಯಚ್ಚಿಕೊಳ್ಳುವುದಿಲ್ಲವಲ್ಲ ಎಂಬುದು ಅರ್ಥಾದ್ಯಾದನ್ನು ಕೆರಳಿಸುತ್ತಿತ್ತು. ಇಂಡೋನೇಶಿಯದ ಸ್ವತಂತ್ರ್ಯ ಸಮರದ ವಿಷಯದಲ್ಲಿ ಪಾರಂಭವಾದ ಮತಭೇದ ಕೋರಿಯ ಯುದ್ಧದಲ್ಲಿನ ಭಾರತದ ತಾಟಸ್ಥಿದಿಂದ ಬಲಿಯಿತು.

ಕಾಶ್ಮೀರ ವಿಷಯದಲ್ಲಿ ಭಾರತ ಪಾಕಿಸ್ತಾನಗಳಿಗೆ ಹತ್ತಿದ ಜಟಾಪಟಿ ಅರ್ಥಾದ್ಯಾದಕ್ಕೆ ಆಕರ್ಷಕ ಸಂಧಿಯನಿಸಿದ್ದು ಸ್ವಾಭಾವಿಕವೇ. ಅದು ಪಾಕಿಸ್ತಾನಕ್ಕೆ ಸಂಘರ್ಷದಲ್ಲಿ ಕಾಶ್ಮೀರ ವಿಷಯದಲ್ಲಿ ರಾಜಕೀಯ ನೆರವನ್ನು ನೀಡಿದ್ದ ಮಾತ್ರವಲ್ಲದೆ ಶಸ್ತ್ರಾಸ್ತ್ರ ನೆರವನ್ನೂ ಕೊಟ್ಟಿತು. ಈ ಶಸ್ತ್ರಾಸ್ತ್ರ ನೆರವು ಇತ್ತೀರ ವರೆಗೆ ೧೫೦ ಕೋಟಿ ಡಾಲರುಗಳಷ್ಟಾಗಿತ್ತು. ಇದು ತೋರಿಕೆಗೆ ಕರ್ಮ್ಯನಿಸ್ಪ್ರ ಅಕ್ರಮಣದ ವಿರುದ್ಧ ನೀಡಿದ ನೆರವಾಗಿತ್ತು. ಅದರೆ ಸಹಾಯ ಕೊಡುತ್ತಿದ್ದವರಿಗೂ ತೆಗೆದುಕೊಳ್ಳುತ್ತಿದ್ದವರಿಗೂ ಅದು ಭಾರತಕ್ಕೆ ಬುದ್ಧಿಕಲಿಸುವ ಉದ್ದೇಶದಿಂದಲೇ ಕೂಡಿತ್ತೆಂಬುದು ಚೆನ್ನಾಗಿ ಗೊತ್ತಿತ್ತು. ಕೊರಿಯದ ಯುದ್ಧದಲ್ಲಿ ಚೀನೀಯರು ಪ್ರವೇಶಿಸಿದ್ದರೆ ವಿರುದ್ಧ ಸಂ. ರಾ. ಸಂಘರ್ಷದಲ್ಲಿ ಬಂದ ಖಂಡನಾಗೊತ್ತುವಳಿಗೆ ಭಾರತವು ವಿರುದ್ಧ ಮತ ಕೊಟ್ಟಿದ್ದೇ ಮೊದಲಾದ ಕ್ರಮಗಳಿಗಾಗಿ ಅರ್ಥಾದ ಪ್ರತೀಕಾರ ಮಾಡತೂಡಿತ್ತು. ಈ ಶಸ್ತ್ರಾಸ್ತ್ರ ಸಹಾಯ ಭಾರತದ ವಿರುದ್ಧವೇ ಪ್ರಯೋಗಿಸಲ್ಪಡುವುದೆಂಬ ಭಾರತದ ಎಚ್ಚರಿಕೆ ಪ್ರತಿ ಭೂಟನೆಗೋಗೆ—ಅದರ ಉದ್ದೇಶ ಅದಲ್ಲ, ಭಾರತಕ್ಕೂ ಬೇಕಾದರೆ ಶಸ್ತ್ರಾಸ್ತ್ರ ಸಹಾಯ ಕೊಡುತ್ತೇವೆ—ಎಂದು ಉತ್ತರ ಬರುತ್ತಿತ್ತು. ಅದರೆ

ಇಂಥ ಸಹಾಯ ಸ್ವೀಕರಿಸಲು ಭಾರತದ ಸ್ವಾಭಿಮಾನವೂ ತಟಸ್ಕ ನೀತಿಯೂ ಅಡ್ಡಬಂದವು. ಕರ್ಮಾನಿಜಂ ಸ್ವತಂತ್ರಗಳ ನಡುವೆ ತಾಟಸ್ಕ ವೆಂಬುದೇ ಪಾಪ ಎಂಬುದಾಗಿ ಅಮೇರಿಕದ ವಿಶೇಶವಂತಿ ಡಲೇಸರು ಫೋಷಿಸಿದರು. ಪಾಕಿಸ್ತಾನಕ್ಕೆ ರಾಜಕೀಯ ಮತ್ತು ಶಸ್ತ್ರಸ್ತ ಸಹಾಯವನ್ನು ಅಮೇರಿಕ ಕೊಡಲು ಮುಂದಾದ್ದರ ಪರಿಣಾಮ ಅಮೇರಿಕ ಸೆನೆದರ್ಡರ ವಿರುದ್ಧವಾಯಿತು. ನಾವು ರಶಿಯದತ್ತ ಸರಿಯ ಲಾರಂಭಿಸಿದೆವು.

ಕರ್ಮಾನಿಜಂ ವಿರುದ್ಧ ಅಮೇರಿಕ ಸಂಘಟಿಸಿದ ಅಟ್ಟಾಂಟಿಕ್ ರಾಷ್ಟ್ರಗಳ ಏಲಿಟರಿ ಕೂಟ, ಮಧ್ಯಪೂರ್ವ ಮತ್ತು ಅಗ್ನೀಯ ಏಶಿಯ ಏಲಿಟರಿ ಕೂಟಗಳಿಂದ ರಶಿಯಕ್ಕೂ ಭಯವಾಗಲೊಡಗಿತ್ತು. ಅದೂ ಏತರನ್ನ ಹುಡುಕುತ್ತಿತ್ತು. ಮೊದಲು ಭಾರತವನ್ನು ತುಚ್ಚವಾಗಿ ಬಗೆಯುತ್ತಿದ್ದ ಸ್ವಲ್ಪಿನ್ನರು (ನಜರೂ ತಂಗಿಯೇ ಆದ ವಿಜಯಲಕ್ಷ್ಯವರು ಮಾನ್ಯೋವಿನಲ್ಲಿ ರಾಯಭಾರಿಯಾಗಿದ್ದಾಗ ಒಮ್ಮೆ ಕೂಡ ಸ್ವಲ್ಪಿನ್ನರು ಅವರಿಗೆ ಭೇಟ್ಟಿ ದಯಪಾಲಿಸಿರಲಿಲ್ಲ) ಕೂಡ ಪೆತ್ತಗಾಗಲೊಡಗಿದರು. ಅವರು ಅನಂತರದ ರಾಯಭಾರಿ ರಾಧಾಕೃಷ್ಣನ್ನರಿಗೆ ಸಂದರ್ಶನ ಕೊಟ್ಟಿರು. ಸ್ವಲ್ಪಿನ್ನರು ಐಜಿರಲ್ಲಿ ಮರಣ ಹೊಂದಿದ ನಂತರ ಕುಶ್ಚೀವರ ಕಾಲದಲ್ಲಿ ಇನ್ನಪ್ಪು ಮೈತ್ರಿ ಬೇಳೆಯಿತು. ಕಾಶ್ಮೀರ ವಿಷಯದಲ್ಲಿ ಸಂ. ರಾ. ಭದ್ರತಾಮಂಡಲದಲ್ಲಿ ಅಮೇರಿಕ ಮತ್ತು ಅದರ ಏತರ ಬಹಂಪತವಿತ್ತು. ಅವರು ಪಾಕಿಸ್ತಾನಿ ದೃಷ್ಟಿಕೋಣಕ್ಕೆ ಬೆಂಬಲಕೂಡ ತೊಡಗಿದ್ದ ರಿಂದ ಭದ್ರತಾಮಂಡಲದಲ್ಲಿ ನಮ್ಮ ಪಕ್ಷದಲ್ಲಿ ಪ್ರತಿಷೇಧಾದಿ ಕಾರಪುಳ್ಳ ಶಾಶ್ವತ ಸದಸ್ಯರೂಬ್ಬಿರಾದರೂ ನಮಗೆ ಚೇಕೇ ಆಗಿದ್ದರು. ರಶಿಯ ಆ ರಾಷ್ಟ್ರವಾಯಿತು. ಕಾಶ್ಮೀರದಲ್ಲಿ ಜನಮತಗಳನ್ನೆ ಮಾಡಬೇಕೆಂಬ ಗೊತ್ತುವಳಿಗಳು ಭದ್ರತಾ ಮಂಡಲದಲ್ಲಿ ಪಾಸಾದಾಗ ರಶಿಯ ತನ್ನ ಪ್ರತಿಷೇಧಾಧಿಕಾರ ಉಪಯೋಗಿಸಿ (ಐಜಿಇ ಮತ್ತು ಐಇಎ) ಒಂದಕ್ಕಿಂತ ಹೆಚ್ಚು ಸಲ ನಮ್ಮ ಮಾನ ಉಳಿಸಿತು. ಐಇಆರಲ್ಲಿ ಗೋವಾ ವಿಷಯದಲ್ಲಿ ನಮ್ಮ ಮೇಲೆ ದೂರು ಬಂದಾಗಲೂ ಈಚೆಗೆ ಬಂಗಾಳದೇಶದ ಪ್ರಶ್ನೆಯಲ್ಲಿಯಾ ರಶಿಯಾ ಭದ್ರತಾ ಮಂಡಲದಲ್ಲಿ ನಮಗೆ ಬಲವಾದ ಬೆಂಬಲವಿತ್ತಿದೆ. ನಾವಾದರೂ ರಶಿಯದ ಹಿತರಕ್ಷಣೆಗಾಗಿ ನಮ್ಮ “ತಾಟಸ್ಕ”ವನ್ನು ಅಷ್ಟಪ್ಪು “ಅನುಕೂಲಸಿಂಧು”ವಾಗಿ ಮಾಡಿಕೊಳ್ಳು

ಬೇಕಾಯಿತು. ೧೯೫೪ರಲ್ಲಿ ಘ್ರಾನ್ಸ್, ಇಸ್ರೇಲ್, ಬ್ರಿಟನ್ ಸೇರಿ ಸುಯೋಜೋಮೇಲೆ ಆಕ್ರಮಣ ಮಾಡಿದಾಗ ನಾವು ಅದನ್ನು ಒಹಿರಂಗ ವಾಗಿ ಖಂಡಿಸಿದ್ದೇವೆ; ಆದರೆ ಅದೇ ಹೊತ್ತಿನಲ್ಲಿ ರಶಿಯ ಹಂಗರಿಯ ಮೇಲೆ ದಾಳಿ ಮಾಡಿದ್ದನ್ನು ಅಪ್ಪು ಉಗ್ರವಾಗಿ ಪ್ರತಿಭಟಿಸಲಿಲ್ಲ; ಮಾತ್ರ ವಲ್ಲ, ಹಂಗರಿಯಲ್ಲಿ ಜನಮತಗಳನೇ ನಡೆಸಬೇಕೆಂಬ ಗೊತ್ತುವಳಿ ಬಂದಾಗ ಸಂ. ರಾ. ಸಂಘದಲ್ಲಿ ಅದಕ್ಕೆ ಬೆಂಬಲ ಕೊಡಲಿಲ್ಲ—ಈ ಎರಡು ಆಕ್ರಮಣಗಳ ವಿಷಯದಲ್ಲಿ ನಾವು ಬೇರೆಬೇರೆ ರಿಂತಿ ವರ್ತಿಸಿದವೆಂಬ ಬಗ್ಗೆ ಅಮೇರಿಕ ಯಾವಾಗಲೂ ನಮ್ಮನ್ನು ನ್ಯಾಯವಾಗಿಯೆ ಹಂಗಿಸುತ್ತಿದೆ.

ಹಾಗೆ ನೋಡಿದರೆ ನಮಗೆ ರಶಿಯ ಕೊಡುತ್ತೆ ಬಂದ ರಾಜಕೀಯ ಬೆಂಬಲ ನಾವು ಕೊಟ್ಟಿದ್ದರಷ್ಟು ಪ್ರಾಂಜಲವಾಗಿರಲಿಲ್ಲ. ೧೯೬೨ರಲ್ಲಿ ಚೀನದ ದಾಳಿಯ ಕಾಲದಲ್ಲಿ, ಆಗಲೇ ಚೀನ-ರಶಿಯ ಮನಸ್ತಾಪ ತೀಕ್ಷ್ಣವಾಗುತ್ತಿದ್ದರೂ, ರಶಿಯ ತಾಟಸ್ಥಾ ವಹಿಸಿತು; ಅಪ್ಪೇ ಅಲ್ಲ, ನಮಗೆ ಕೊಡುವುದಾಗಿ ಮೂದಲೇ ಒಟ್ಟಿಕೊಂಡಿದ್ದ ಟ್ರಾಂಕುಗಳ ರವಾನೆಯನ್ನು ತಡೆಹಿಡಿಯಿತು. ಚೀನ ಹಿಂದೆ ಸರಿದುಹೋದ ಕೆಲ ದಿನಗಳ ನಂತರ ತಾನೆ ರಶಿಯನ್ನು ಪತ್ರಿಕೆಗಳು ಚೀನ ವಿಷಯದಲ್ಲಿ ಭಾರತಕ್ಕ ಅನುಕೂಲವಾಗಿ ಬರೆಯತೋಡಿದ್ದು. ಈ ಸಮಯದಲ್ಲಿ ಅಮೇರಿಕದ ಅಧ್ಯಕ್ಷ ಕೆನ್ನಡಿಯವರು ಭಾರತಕ್ಕ ಸಹಾಯ ಮಾಡಲು ಮುಂದೆ ಬಂದದ್ದರಿಂದ ಅಮೇರಿಕದ ಬಗ್ಗೆ ತುಂಬಾ ಸೌಹಾದರ್ಭಾವ ಭಾರತದಲ್ಲಿ ಹಟ್ಟಿತ್ತು. ಕೆನ್ನಡಿ ಭಾರತದಲ್ಲಿ ಅತ್ಯಂತ ಜನಪ್ರಿಯರಾದರು. ಆದರೆ ೧೯೬೫ರಲ್ಲಿ ಅಮೇರಿಕದ ಪ್ರಾಟನ್ ಟ್ರಾಂಕ್ ಮುಂತಾದವುಗಳೇಡನೆ ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿಮಾಡಿದ್ದು ಅಮೇರಿಕದ ಜನಪ್ರಿಯತೆಯನ್ನು ಪೂರ್ಣ ತೊಡೆದುಹಾಕಿತು.

ರಶಿಯ ಭಾರತ ಮೃತ್ಯುಲ್ಲಿಯೂ ಈ ಸಮಯದಲ್ಲಿ ಬದಲಾವಣೆಯ ಲಕ್ಷ್ಯಗಳು ಕಾಣಿಸಿದವು. ೧೯೬೫ರ ಭಾರತ ಪಾಕಿಸ್ತಾನ ಕಲಹದಲ್ಲಿ ರಶಿಯ ತನ್ನ ಹಿಂದಿನ ನಿಲುಮೆ ಬದಲಿಸಿ ನಮಗೆ ಪ್ರತಿಕೂಲವಲ್ಲದಿದ್ದರೂ ತಾಟಸ್ಥಾದ ಒಲವನ್ನು ಪ್ರದರ್ಶಿಸಿದ್ದು ಗಮನಾರ್ಹವಾಗಿದೆ. ಲಾಲಬಹಾದೂರ ಶಾಸ್ತ್ರಗಳು ಈ ಯುದ್ಧದಲ್ಲಿ ವಿಜಯಿಯಾದ ನಂತರ, ಜಯಿಸಿಕೊಂಡ ಪ್ರದೇಶಗಳನ್ನು ಪಾಕಿಸ್ತಾನಕ್ಕೆ ತಿರಂಗಿ ಕೊಡುವ ಒಡಂಬಡಿಕೆಗೆ ಒಪ್ಪಿದ್ದು ರಶಿಯನ್ ಪ್ರಥಾನಿಯ ಒತ್ತುಯಂದಲೇ

ಎಂಬುದರಲ್ಲಿ ಸಂದರ್ಭವಿಲ್ಲ. ರಶಿಯನ್ನರ ಒತ್ತಾಯವನ್ನು ಧಿಕ್ಕರಿಸುವ ಸ್ಥಿತಿಯಲ್ಲಿ ನಾವಿರಲ್ಲ. ೧೯೬೫ರ ಸಂತರ ಚೀನದೊಡನೆ ಪಾಕಿಸ್ತಾನ ಮೈತ್ರಿ ಬೆಳಸಿದ್ದು ರಶಿಯವನ್ನೂ ಪಾಕಿಸ್ತಾನದ ಕಡೆ ಲಕ್ಷ್ಯ ಹರಿಸಲು ಪ್ರಚೋದಿಸಿರಬೇಕು. ೧೯೬೧ರ ಭಾರತ ಪಾಕಿಸ್ತಾನ ಸಮರದ ಮುಂಚೆ ಅದ ಭಾರತ-ರಶಿಯ ಮೈತ್ರಿ ಒಪ್ಪಂದ ನಮ್ಮನ್ನು ರಶಿಯಕ್ಕೆ ಪುನಃ ಹತ್ತಿರ ತಂದಿದೆ. ರಶಿಯದ ರಾಜತಾಂತ್ರಿಕ ಮತ್ತು ಶಸ್ತ್ರಸ್ತ ಸಹಾಯದ ಅವಲಂಬನ ಹೆಚ್ಚಿಗಿದೆ. ಸಿಮಾನ್ ಒಪ್ಪಂದದ ಪ್ರಕಾರ ಪಾಕಿಸ್ತಾನಕ್ಕೆ ನಾವು ಕೊಟ್ಟಿ ರಿಯಾಂತಿಗಳಲ್ಲಿ ರಶಿಯದ ಕೈವಾಡ ಇಲ್ಲವೆಂದು ಹೇಳಲು ಬಾರದು.

ನಮ್ಮ ವಿದೇಶ ಸಂಬಂಧಗಳ ವಿಷಯ ಹೇಳುವಾಗ ವಿದೇಶಗಳಿಂದ ದೊರೆತ ಆರ್ಥಿಕ ನೆರವನ್ನು ಉಲ್ಲೇಖಿಸದೆ ಇರಲಾಗದು. ಬ್ರಿಟನ್, ಜರ್ಮನಿ, ಜಪಾನ್ ಮೂಲಕ ಅನೇಕ ಮುಂದುವರಿದ ದೇಶಗಳು ಈ ನೆರವಿನಲ್ಲಿ ಭಾಗಿಗಳಾಗಿವೆ. ಅದರೆ ಅಮೇರಿಕ-ರಶಿಯಗಳ ನೆರವು ಒಹಳ್ಳಿದೊಡ್ಡ ಪ್ರಮಾಣದಲ್ಲಿ ಬಂದಿದೆ. ೧೯೬೧ ರ ವರೆಗೆ ಅಮೇರಿಕ ಒಟ್ಟು ೬೦೦ ಕೋಟಿ ಡಾಲರುಗಳ ನೆರವನ್ನು ಸೀಡಿದೆ. ೧೯೫೦ ರಿಂದಾರಂಭಿಸಿ ಅಮೇರಿಕ ಭಾರತದ ಆಹಾರ ಸಮಸ್ಯೆಯ ಪರಿಹಾರಕ್ಕಾಗಿ ೪೯೦ ಕೋಟಿ ಡಾಲರು ಬೆಲೆಯ ಗೋದಿಯನ್ನು ಕೊಟ್ಟಿತು. ೧೯೫೫-೬೫ ರ ಬರಗಾಲದಲ್ಲಿ ಲಕ್ಷ್ಯಾಂತರ ಜನರ ಜೀವ ಉಲ್ಲಿಸಿದ್ದು ಅಮೇರಿಕ ಕೊಟ್ಟು ೧.೨೦ ಕೋಟಿ ಟನ್ ಧಾನ್ಯಗಳೇ. ಇದರ ಬೆಲೆಯ ಬಹುಭಾಗ ಟಿ. ಎಲ್. ೪೮೦ ಪ್ರಕಾರ ಭಾರತದಲ್ಲೇ ಅದರ ಆರ್ಥಿಕ ಉದ್ದಾರಕ್ಕೆ ಉಪಯೋಗಿ ಸಲು ಒಟ್ಟುಕೊಳ್ಳಲಾಯಿತು. ಕೃಷಿ ಸುಧಾರಣೆಯಿಂದಾರಂಭಿಸಿ ಅನೇಕ ಕ್ಷೇತ್ರಗಳಲ್ಲಿ ಇದನ್ನು ವೆಚ್ಚಿ ಮಾಡಲಾಗಿದೆ.

ಇದರೊಡನೆ ಹೋಲಿಸಿದರೆ ರಶಿಯದ ಸಹಾಯ (೧೪೦ ಕೋಟಿ ಡಾಲರು) ಅತ್ಯಲ್ಪವೆಂದೂ ಆದರೂ ಅಮೇರಿಕಕ್ಕೆ ಭಾರತ ಕೃತಜ್ಞವಾಗಿ ಲ್ಲಿಂದೂ ಆಕ್ಷೇಪಗಳು ಬರುತ್ತಿವೆ. ಅಮೇರಿಕನ್ ಜನತೆಯ ಜೀದಾರ್ಥ ಯಾವಾಗಲೂ ವಿಶಾಲವೂ ಸ್ವಯಂಪ್ರೇರಿತವೂ ಆಗಿದೆಯೆಂದು ಒಪ್ಪಬೇಕು. ಅದರೆ ಅಮೇರಿಕವೇ ಇರಲಿ, ರಶಿಯವೇ ಇರಲಿ, ಕೇವಲ ಜೀದಾರ್ಥ ದಿಂದ ಪ್ರೇರಿತವಾಗಿಯೇ ಪರರಾಷ್ಟ್ರಗಳಿಗೆ ಸಹಾಯ ಮಾಡುವುದಿಲ್ಲ. ಸಹಾಯದಿಂದ ತಮ್ಮ ದೇಶಗಳ ಪ್ರಭಾವ ಆ ದೇಶಗಳಲ್ಲಿ ಹೆಚ್ಚಿತ್ತದೆ;

ಇಲ್ಲದಿದ್ದರೆ ಕುಂದುತ್ತದೆ. ಅಮೇರಿಕದ ಸಹಾಯನೀತಿಯಲ್ಲಿ ಒಂದು ದೋಷವೆಂದರೆ ಸರಕಾರಿ ರಂಗದ ಕೃಗಾರಿಕೆಗಳಿಗೆ ನೆರವಾಗಲು ಹಿಂಜರಿ ಯುವುದಾ; ಭಾರತದ ಖಾಸಗಿ ಬಂಡವಾಳಗಾರರೊಡನೆ ಪಾಲಿನಲ್ಲಿ ಅಮೇರಿಕನ್ ಖಾಸಗಿ ಬಂಡವಾಳದ ವಿನಿಯೋಗವನ್ನು ಪ್ರೌತ್ತಾಹಿಸಬೇಕೆನ್ನು ಪ್ರಧಾನ. ಹೀಗಾಗಿ ಸರಕಾರಿ ರಂಗದಲ್ಲಿ ಬೊಖಾರೆಂಬ ಉಕ್ಕಿನ ಕಾರಖಾನೆ ಯೋಜನೆಗೆ ಅಮೇರಿಕನ್ ನೆರವಿನ ಆಶ್ಚರ್ಯಸ್ನೇ ಮೊದಲು ಸಿಕ್ಕಿದರೂ ಮುಂದೆ ಆದು ಹಿಂದೆಗೆಯಲ್ಪಟ್ಟಿತು. ಬತ್ತಿಯ ಭೀಲಾಯಿ ಉಕ್ಕಿನ ಕಾರಖಾನೆಯನ್ನು ಕಟ್ಟಲು ನೆರವು ನೀಡಿದುದಲ್ಲದೆ ಕೊನೆಗೆ ಬೊಖಾರೆಂಬ ಕಾರಖಾನೆ ಯೋಜನೆಯನ್ನು ಉಳಿಸಲಿಕೊಂಡ ನೆರವಾಯಿತು. ಹೀಗೆ ಎದ್ದು ಕಾಣುವ ಬೃಹದ್ದು ಯೋಜನೆಗಳಿಂದಾಗಿ ರಶಿಯಾದ ಕಡಿಮೆ ಸಹಾಯವೂ ದೊಡ್ಡಾದಾಗಿ ಕಾಣಿತ್ತದೆ. ಭಾರತದಲ್ಲಿನ ಖಿನಿಜ ತೈಲ ಶೋಧಕಾರ್ಯದಲ್ಲಿ ರಶಿಯಾದ ಸಕ್ರಿಯ ತಾಂತ್ರಿಕ ನೆರವು, ಏಗ್ ವಿಮಾನ ಕಾರಖಾನೆಗಳನ್ನು ಸ್ಥಾಪಿಸಲು ನೆರವು—ಇಂಥಾ ಅರಿಸಿದ, ಆಯಾಕಟ್ಟಿನ ರಂಗಗಳಲ್ಲಿ ರಶಿಯ ನೀಡಿದ ಸಹಕಾರ ಭಾರತವನ್ನು ಪೂರ್ಣಾಂಶಿಕಾವಾಗಿ ಮಾಡುವ ದಿಶೆಯಲ್ಲಿದ್ದರೆ, ಅಮೇರಿಕದ ನೆರವು ನೀರಾವರಿ, ಕೃಷಿ ಸುಧಾರಣೆ ಮತ್ತು ಮಾರ್ಕೆಟ್‌ಗಳಲ್ಲಿ ನೆರವು ನೀಡಿದೆ. ಅದು ಅವಕಾಶಕೊಟ್ಟಿದೆ.

ಬಂಗಾಳ್ ದೇಶದ ಸಂಬಂಧದಲ್ಲಿ ಅವಾಸುಷ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಪಾಕಿಸ್ತಾನವೇ ನಿರ್ಮಿಸಿದ್ದರೂ ಅಮೇರಿಕನ್ ಸರಕಾರ ಪಾಕಿಸ್ತಾನದ ಮಾಲಿಟರಿ ಅಡಳಿತಕ್ಕ ನೀಡಿದ ರಾಜಕೀಯ ಬೆಂಬಲ ಮತ್ತು ಬಂಗಾಲ ಅಖಾತಕ್ಕ ಅಮೇರಿಕನ್ ನೋಕಾಪಡೆಯನ್ನು ಕಳಿಸಿ ನೆಮ್ಮೆನ್ನು ಹೆದರಿಸಲಿಕ್ಕೆ ಯಾತ್ರಿಸಿದ್ದು, ಅಲ್ಲದೆ ಭಾರತಕ್ಕ ನೀಡುತ್ತಿದ್ದ ಆರ್ಥಿಕ ಸಹಾಯವನ್ನು ತಡೆಹಿಡಿದದ್ದು ಇಂದು ಅಮೇರಿಕ-ಭಾರತ ಸಂಬಂಧವನ್ನು ಹಿಂದೆಂದೂ ಇಲ್ಲದಷ್ಟು ಕಲುಪಿತಗೊಳಿಸಿದೆ. ಅಂತಾರಾಷ್ಟ್ರೀಯ ರಾಜಕಾರಣದ ತೀರುವುಗಳಿಂದಾಗಿ ಜಗತ್ತಿನ ಅತಿ ಪ್ರಬಲ ಪ್ರಜಾತಂತ್ರರಾಷ್ಟ್ರ ಅತಿದೊಡ್ಡ ಪ್ರಜಾತಂತ್ರವಾದ ಭಾರತವನ್ನು ವಿರೇಣಿಸಿ ಪಶಿಯ-ದಕ್ಷಿಣ ಅಮೇರಿಕಗಳಲ್ಲಿನ ಅತ್ಯಂತ ಕ್ಷುರ ಮಿಲಿಟರಿ ಸರ್ವಾಧಿ

ಕಾರಿ ಪ್ರಭುತ್ವಗಳಿಗೆ ಬೆಂಬಲಕೊಡುತ್ತ ಬಂದಿರುವುದು ಒಂದು ವಿಧಿ ವಿಲಾಸ; ಅದೇ ಪ್ರಕಾರ ಜಗತ್ತಿನ ಅತಿದೊಡ್ಡ ಕರ್ಮ್ಯನಿಸ್ಪ್ರಾ ರಾಷ್ಟ್ರ ಪಾಕಿಸ್ತಾನದಂಥ ಅತಿ ಪ್ರತಿಗಾಮಿ ಪ್ರಾಡಲ್—ಬಂಡವಾಳಶಾಹಿ ಪ್ರಭುತ್ವಕ್ಕೆ ಸಹಾಯವಾಡುತ್ತಿರುವುದು ಅಷ್ಟೇ ವಿಚಿತ್ರ ದೈವ ದುರ್ವಿಪಾಕ ವಾಗಿದೆ.

ಅದರೂ ಏಶಿಯಾದ ರಾಜಕಾರಣದಲ್ಲಿ ಬದಲಾವಣೆಯು ಗಾಳಿ ಬೀಸುತ್ತಿದೆ. ಅಮೇರಿಕ ಚೇಸಕ್ಕೆ ಹತ್ತಿರ ಸರಿಯುತ್ತಿದೆ. ರತ್ನಯಕ್ಕೂ ಚೇಸಕ್ಕೂ ದ್ವೇಷ ಹೆಚ್ಚುತ್ತಿದೆ. ಮಧ್ಯಪೂರ್ವದಲ್ಲಿ ಇಜಿಟ್ಟಿಗೆ ನೀಡುತ್ತಿದ್ದ ಏಲಿಟರಿ—ಸಹಾಯವನ್ನು ರಶಿಯ ಪ್ರನವಿಚಾರಿಸುತ್ತಿದೆ. ಬಂಗಾಳು ದೇಶ ಸ್ವತಂತ್ರವಾದದ್ದರಿಂದ ಪಾಕಿಸ್ತಾನ ಭಾರತಕ್ಕೆ ಬಹುದೊಡ್ಡ ಗಂಡಾತರವಾಗಿ ಉಳಿಯುವ ಸಂಭವ ಕಡಿಮೆಯಾಗಿದೆ. ಬಂಗಾಳ ಯಾದ್ದರಲ್ಲಿ ಚೀನ ಪಾಕಿಸ್ತಾನಕ್ಕೆ ನಿರೀಕ್ಷಿತ ಸಹಾಯ ಮಾಡಲಿಲ್ಲವಾದ್ದರಿಂದ ಅದರ ನಿಲುಮೆಯಾಗಿ ಮೆಲ್ಲನೆ ಬದಲಾಗುತ್ತಿರಬಹುದು. ಹೀಂದೂ ಸಾಗರದಲ್ಲಿ ರಶಿಯ—ಅಮೇರಿಕಗಳ ನಡುವೆ ನೌಕಾ ಸ್ವಧೇಯೋಂದು ಪ್ರಾರಂಭವಾದಂತೆ ಕಾಣುತ್ತದೆ. ಆಷ್ಟಿಕದ ನವೋದಿತ ರಾಷ್ಟ್ರಗಳು, ಭಾರತವು ನಿರೀಕ್ಷಿಸಿದಂತೆ ಪ್ರಗತಿ ಮಾರ್ಗದಲ್ಲಿ ಸಾಗದೆ. ಅಂತರಿಕ ಜನಾಂಗ ಕಲಹಗಳಲ್ಲಿ ಮೈ ನವರೇಣಿಸುವಂಥ ರಕ್ತಪಾತ ಮಾಡುತ್ತಿವೆ. ಬಂಗಾಳ ಬಿಕ್ಕಣಿನ ಕಾಲದಲ್ಲಿ ಮಧ್ಯಪೂರ್ವದ ನಮ್ಮ ವಿಶ್ವರು ನಡೆದುಕೊಂಡ ರೀತಿ ಅರಬ ರಾಷ್ಟ್ರಗಳೊಡನೆ ನಮ್ಮ ಸಂಬಂಧವನ್ನು ಕುರಿತು ಪ್ರನಃ ಯೋಚಿಸುವಂತೆ ಮಾಡಿದೆ. ಪಾಕಿಸ್ತಾನದೊಡನೆ ನಮ್ಮ ಸಂಬಂಧ ಸುಧಾರಿಸುವ ಯತ್ನಗಳು ಸಫಲವಾದರೆ ಏಶಿಯಾದಲ್ಲಿ ಅಮೇರಿಕನ್ ಯೂರೋಪಿಯನ್ ತಂತ್ರಗಳನ್ನು ಕೊನೆಗೊಳಿಸುವುದಕ್ಕೆ ಆದು ನಾಂದಿಯಾಗಬಹುದು. ಆಗ ಚೀನ, ಜಪಾನ್, ಭಾರತ ಮತ್ತು ರಶಿಯ ಇವು ಏಶಿಯಾದಲ್ಲಿನ ಅಂತಾರಾಷ್ಟ್ರೀಯ ಸಂಬಂಧಗಳನ್ನು ತೊಡಕುಗಳ ತಮ್ಮಾಳಗೇ ಬಿಡಿಸಿಕೊಳ್ಳಬೇಕಾಗುವುದು.

ಲ. ಬದಲಾವಣೆಗಳು : ಆಶೀಗಳು, ಆಶಂಕೆಗಳು

ಇಪ್ಪತ್ತೆಲ್ಲದು ವರ್ಷಗಳ ಸ್ವಾತಂತ್ರ್ಯದಲ್ಲಿ ಭಾರತೀಯ ಅನೇಕ ಬದಲಾವಣೆಗಳನ್ನು ಕಂಡಿದ್ದಾನೆ : ಕೆಲ ಇಪ್ಪತ್ತೆ ಬದಲಾವಣೆಗಳು, ಕೆಲವು ಅನಿಷ್ಟ. ಕೆಲ ವಿಷಯಗಳಲ್ಲಿ ನಿರೀಕ್ಷಿಸಿದ ಬದಲಾವಣೆಗಳನ್ನು ಕಂಡಿಲ್ಲ.

ಎದ್ದು ಕಾಣಿಸ ಬದಲಾವಣೆಗಳಲ್ಲಿ ಹೊದಲು ಹೇಸರಿಸಬೇಕಾದ್ದು ಭಾವಾವಾರು ರಾಜ್ಯಗಳ ನಿರ್ಮಾಣದಿಂದ ಭಾರತದ ಸಂಕಾಶೆ ಪೂರ್ತಿ ಬದಲಾದದ್ದು. ಈ ಬದಲಾವಣೆ ಭಾರತದ ಮಾನಸಿಕ ಏಕ್ತುಕ್ಕೆ ಅಪಾಯ ಕರವೆಂದು ಭಾವಿಸುವವರು ಈಗಲೂ ಇದ್ದಾರೆ. ಆಂಧ್ರದ ಪ್ರೌಟ್ಟಿ ಶ್ರೀರಾಮುಲು ಅವರ ಉಪವಾಸ ಮತ್ತು ಆತ್ಮಹಕ್ತಿಯಿಂದ ಎದ್ದು ಗಲಭಿಗಳಿಂದ ಗಾಬಿರಿಯಾಗಿ ಪ್ರಧಾನಮಂತ್ರಿ ಜವಾಹರಲಾಲರು ಪ್ರಧಾನಮಂತ್ರಿ ಆಂಧ್ರರಾಜ್ಯದ ನಿರ್ಮಾಣಕ್ಕೆ ಒಟ್ಟಿದ್ದೇ ತಪ್ಪಾಯಿತೆಂದೂ ಅನಂತರ ಇತರ ಭಾವಾರಾಜ್ಯಗಳ ನಿರ್ಮಾಣವನ್ನು ತಪ್ಪಿಸಲು ಉಪಾಯವೇ ಇರಲಿಲ್ಲವೆಂದೂ ಭಾವಾರಾಜ್ಯಗಳ ಏರೋಡಿಗಳು ಹೇಳಿತ್ತಾರೆ. ಸ್ವಾತಂತ್ರ್ಯಪೂರ್ವದಲ್ಲೇ ಕಾಗ್ನೇಸ್ನು ಭಾವಾರಾಜ್ಯ ನಿರ್ಮಾಣಕ್ಕೆ ಬಧ್ವಾಗಿದ್ದರೂ ಅನಂತರ ಭಾರತದ ಮಾನಸಿಕ ಏಕ್ತುಕ್ಕೆ ಇಂಥ ಪ್ರತ್ಯೇಕತಾಭಾವನೆ ತರಬಹುದಾದ ಗಂಡಾಂತರವನ್ನು ಮನಗಂಡಃ ಜವಾಹರರು ಅವುಗಳ ನಿರ್ಮಾಣವನ್ನು ತಪ್ಪಿಸಲು ಸಾಧ್ಯವಿದ್ದಷ್ಟು ಹೇಣಿದರು. ಕೊನೆಗೆ ರಕ್ತಪಾತವಾಗುತ್ತಿರುವುದನ್ನು ಕಂಡು ಒಟ್ಟಿದರು.

ಭಾರತದಲ್ಲಿ ಭಾವಾವೈಧ್ಯವಿದ್ದು ಪ್ರತಿಭಾವೆಯ ಜನರೂ ಅದರ ಬಗ್ಗೆ ಮತ್ತು ತಮ್ಮ ಪುರಾತನರ ಶ್ರೀಪತ್ತೆಯ ಬಗ್ಗೆ ಅಭಿವೂನ ತಾಳಿರುವಾಗ್ಗೆ ಭಾವಾರಾಜ್ಯಗಳ ನಿರ್ಮಾಣ ಮಾಡಿರದ್ದಿದ್ದರೆ ಆಗಬಹಃದಾಗಿದ್ದ ಅನ್ಯಾಯವನ್ನು ಈ ಏಕಭಾರತವಾದಿಗಳು ಮರೆಯುತ್ತಾರೆ. ಕಲಸು ಮೇಲೋಗರವಾಗಿದ್ದ ಬಹುಭಾವಾರಾಜ್ಯಗಳಲ್ಲಿ ದಂಬಾಲ ಸಂಪೂರ್ಣ

ಪ್ರಮಾಣವುಳ್ಳ ಭಾವೆಗಳ ಬಗ್ಗೆ ಮಾತ್ರವಲ್ಲ, ಅವುಗಳನ್ನಾಡುವ ಜನರ ಬಗ್ಗೆ ಕೂಡ ಅಲಕ್ಷ್ಯವಾಗುತ್ತಿದ್ದದೇ ಪ್ರಾರಂಭದಲ್ಲಿ ಭಾಷಾಭಿಮಾನಿಗಳು ಹೂಡಿದ ಚಳುವಳಿಗೆ ಜನರಿಂಬಲ ದೂರೆಯಲು ಕಾರಣವಾದದ್ದು. ಇಂಗ್ಲೀಷನ್ನು ತಮ್ಮದಾಗಿಸಿಕೊಂಡು ಇಡೀ ಭಾರತದ ಸಾಗರದಲ್ಲಿ ತಿಮಿಗಿಲಗಳಾಗಿ ಈಸುತ್ತಿದ್ದವರಿಗೆ ಇದರ ಕಷ್ಟ ತಿಳಿಯಂತ್ತಿರಲ್ಪಿತ್ತಲ್ಲ. ಇಂಗ್ಲೀಷು ಬಾರದ, ಪರಭಾವೆಯ ಮೇಲೆ ಪ್ರಭುತ್ವ ಗಳಿಸಲಾರದ ಸೇಕಡಾ F F ಜನರ ಗತಿಯೇನು? ಇಡೀ ಭಾರತದ ಜನರೆಲ್ಲ ಇಂಗ್ಲೀಷನ್ನಾಗಲಿ ಅಥವಾ ಹಿಂದಿಯನ್ನೇ ಆಗಲಿ ಅರಿಸಿಕೊಂಡು ತಮ್ಮ ಭಾವೆ, ಗತಾಭಿಮಾನಗಳನ್ನು ತೋರೆದು, ಮಾನಸಿಕ ಅವಿಂಡತ್ವವನ್ನು ಸಂಪಾದಿಸುವುದು ಶತಮಾನಗಳ ನಂತರವಾದರೂ ಸಾಧ್ಯವಿತ್ತೆ?

ಭಾಷಾಭಿಮಾನಜಾಗೃತಿಗೆ ಬಹುಮಟ್ಟಿಗೆ ಆಯಾಭಾವೆಯ ಸಾಂಪಿಗಳು, ಇತಿಹಾಸಜ್ಞರು ಮೂಲ ಪ್ರೇರಕರಾಗಿದ್ದರು; ಆ ಬೇಡಿಕೆಗಳಲ್ಲಿ ರಾಜಕಾರಣದ ಪ್ರವೇಶವಾದ ಮೇಲೆ ಅದರ ಪರಿಶುದ್ಧತೆಯಲ್ಲಿ ಕೆಸರುಗಳು ಸೇರಿದವೆಂಬುದನ್ನು ಅಲ್ಲಾಗಳೆಯಲಾಗುವುದಿಲ್ಲ. ಒಂದನೇಯದಾಗಿ ಜಾತೀಯ ಭಾವನೆಗಳು ಭಾಷಾಭಿಮಾನದ ಜಾತ್ಯತೀತ ಸೋಗನ್ನು ಸಂತೋಷದಿಂದ ಧರಿಸಿದವು. ಭಾಷಾಪ್ರದೇಶಗಳೂ ಕೆಲ ಜಾತಿಗಳ ಸಂಖ್ಯಾಬಿಲದ ಪ್ರದೇಶಗಳೂ ಒಂದೇ ಆಗಿದ್ದುದರಿಂದ ಭಾವೆಯ ಹೆಸರಲ್ಲಿ ಪ್ರತ್ಯೇಕ ರಾಜ್ಯವನ್ನು ಗಳಿಸಿ ಜಾತಿಪ್ರಭುತ್ವಗಳನ್ನು ಸಾಫ್ತಾಪಿಸಲು ಅನುಕೂಲವಂತಿತು. ಪಂಚಭಿಭಾವೆಯ ಹೆಸರಲ್ಲಿ ಸೀಬಿರ, ತೆಲಗುವಿನ ಹೆಸರಲ್ಲಿ ರೆಡ್ಡಿಗಳ, ಮಹಾರಾಷ್ಟ್ರದಲ್ಲಿ ಮರಾಠಾ ಜಾತಿಯ, ಮುಂದಾಳ್ತನಕ್ಕೆ ಭಾಷಾ ರಾಜ್ಯಗಳು ನೇರವಾಗಬಹುದಿತ್ತು. ಭಾಷಾ ರಾಜ್ಯಗಳ ಸಾಫ್ತಾಪನೆಯಾದ ಮೇಲೆ ಕೆಲಕಾಲ ಹೀಗೆ ನಡೆದದ್ದೂ ನಿಜ. ಆದರೆ ಅನ್ಯಾಯಕ್ಕೆ ಮತ್ತು ಅಸಂಘರ್ಷಗೆ ಒಳಗಾದ ಜಾತಿಗಳು ಅಥವಾ ಪ್ರದೇಶಗಳು ಪ್ರಜಾಪ್ರಭುತ್ವದಲ್ಲಿ ಸುಮೃಸಿರುವುದಿಲ್ಲ. ಯಾವುದೇ ರಾಜ್ಯದಲ್ಲಿ ಒಂದೇ ಜಾತಿಗೆ ಸಂಪೂರ್ಣ ಬಹುಮತ ವಿಲ್ಲದ್ದರಿಂದ ಜಾತೀಯ ಆಟ ಬಹಳ ಕಾಲ ಯಂತಸ್ಸಿಯಾಗುವುದಿಲ್ಲ. ಅಂಥದಲ್ಲಿ ತೆಲಂಗಣಾ ಕೋಲಾಹಲ, ಮೈಸೂರಿನಲ್ಲಿ ಒಕ್ಕಲಿಗರ ಕ್ಷೋಧ, ಎಲ್ಲ ಕಡೆಗೂ ಹರಿಜನ ಹೊದಲಾದ ದಲಿತ ಜಾತಿಗಳ ಪ್ರತಿಭಟನೆ ಭಾಷಾ ರಾಜ್ಯಗಳಾದ ರಿಜಿ ವರ್ಷಗಳೊಳಗೆ ಅಧಿಕಾರದ ಹಂಚಿ

ವಿಕೆಯ ರೂಪವನ್ನೇ ಬದಲಿಸಿಹೆ.

ಆದರೆ ಇದಕ್ಕಿಂತ ಗಂಭೀರವಾದದ್ದೀರ್ದರೆ ರಾಜ್ಯಗಳು ತಾವು ಭಾರತದ ಅಂಗಗಳಲ್ಲ, ನೇರೆಯವರೊಡನೆ ಹೇಣಗುವ ಸ್ವತಂತ್ರ ದೇಶಗೆ ಓಂಬಂತೆ ವರ್ತಿಸುತ್ತಿರುವುದು. ಗಡಿ ಕಲಹಗಳನ್ನು ವಿವೇಕರಹಿತವಾಗಿ ಮುಂದುವರಿಸುತ್ತಿರುವುದು ಇದಕ್ಕೆ ಒಂದು ಉದಾಹರಣೆ. ನೇರೆ ರಾಜ್ಯಗಳೊಡನೆರುವ ನೆದೀ ನೀರಿನ ಜಗತ್ತಾಗಳು ನಮ್ಮ ರಾಜ್ಯಗಳಿಗೆ ಭಾರತ ಪಾಕ್ ಸಿಂಧೂ ಜಲವಿವಾದಕ್ಕಿಂತಲೂ ಮಹತ್ವದವೆನಿಸುತ್ತಿವೆ. ಮುಂದಿನ ಉಕ್ಕನ ಕಾರಣಾನೆ ಅಂಥ್ರದಲ್ಲಾಗಬೇಕೆಂಬ ಬಗ್ಗೆ ಅಲ್ಲಿ ಹಿಂಸಾಚಾರ ಗಳಾದದ್ದು, ತೈಲಶಾಧಿಕರಣ ಕಾರಣಾನೆಗಳ ಬಗ್ಗೆ ಉತ್ತರ ಭಾರತ ದಲ್ಲಿನ ಕಲಹಗಳು ಇತರ ನಿದರ್ಶನಗಳಾಗಿವೆ. ಭಾರತದಲ್ಲಿ ವಿಶಾಲ ಪ್ರದೇಶಗಳಲ್ಲಿ ಬರಗಾಲ ಬಿದ್ದು ವಿದೇಶೀಯರು ನಮ್ಮ ಮೇಲೆ ದಯೆ ಯಿಂದ ಧಾನ್ಯ ಕಳಿಸುತ್ತಿದ್ದಾಗೆ ಪಂಜಾಬ ತನ್ನಲ್ಲಿದ್ದ ಗೋದಿಯನ್ನೂ ಅಂಥ್ರ ತನ್ನಲ್ಲಿದ್ದ ಆಕ್ಷಯನ್ನೂ ಮಧ್ಯಪ್ರದೇಶ ತನ್ನಲ್ಲಿದ್ದ ಬೇಳಿಕಾಳುಗಳನ್ನೂ ಕೊಡಲು ನಿರಾಕರಿಸಿದ್ದನ್ನು ವಿದೇಶೀಯರು ಕೊಡ ಗಮನಿಸಿದ್ದಾರೆ. ಇದಲ್ಲಿದೆ ರಾಜ್ಯಗಳು ಇತರ ರಾಜ್ಯಗಳಿಂದ ಬರುವವರ ವಿರುದ್ಧ ನೌಕರಿ, ಶೈಕ್ಷಣಿಕರ್ಯ ಇತ್ಯಾದಿ ವಿವರಿಸಿದ್ದ ಪ್ರಕ್ರಿಯೆಗಳಲ್ಲಿ ಪ್ರಕ್ರಿಯೆಗಳಲ್ಲಿ ಪ್ರಾಣಾರಾಜ್ಯತ್ವದ ತಲೆಗೇ ಕಟ್ಟಿಸುವುದು ಸರಿಯಲ್ಲ. ಯಾವ ತರಹದ ರಾಜ್ಯಗಳಿಂದ ರೂ ಸ್ವಾಯ ತ್ತತ್ವ ಸ್ವಲ್ಪವಾದರೂ ಇದ್ದಾಗ ಇಂಥ ಸ್ವಾಧ್ಯಾಗಳು ತಲೆಯೆತ್ತದೆ ಇರುತ್ತಿರಲಿಲ್ಲ. ಈ ಪ್ರತ್ಯೇಕತಾ ಭಾವನಗಳು ದೇಶದ ಪ್ರಾದೇಶಿಕ ಐಕ್ಯಕ್ಕೇ ಘಾತಕವಾಗಬಹುದೆಂಬ ನಂಬಿಕೆಗೆ ಈವರೆಗೆ ಏನೂ ಆಧಾರವಿಲ್ಲ; ನಾವೆ ಲ್ಲಿರೂ ಹೀಗಲೂ ರಾತ್ರಿ ದೂಡಿಸುವ ಜಾತಿಭೇದಗಳೂ ಜಾತಿವೈಷಮ್ಯಗಳೂ ದೇಶ ಒಡೆಯಿದೆ ನೇರೆಡಿಕೊಳ್ಳುವುದವು. ಕೇಂದ್ರದ ಅಸ್ತಿತ್ವವೇ ದುರ್ಬಲ ಜಾತಿಗಳಿಗೆ ರಕ್ಷಿಯಾಗಿರುತ್ತದೆ. ಈಶಾನ್ಯದಲ್ಲಿನ ನಾಗಾ, ಮಿಡ್ಲೇ ಮುಂತಾದ ಜನಾಂಗನಿಷ್ಟ ರಾಜ್ಯಗಳು ಈ ಭಾಷಾನಿಷ್ಟ ರಾಜ್ಯಗಳಿಗಿಂತ ಹೇಚ್ಚು ಅಪಾಯಕಾರಿಗಳಿನ್ನು ಬೇಕು.

ದೇಶದ ಪ್ರಾದೇಶಿಕ ಐಕ್ಯಕ್ಕಾಲಿದ್ದರೂ ಸುಲಭ ಆಡಳಿತಕ್ಕ ತೊಡಕು ತರಬುದ್ದಾದೆ ಭಾಷಾರಾಜ್ಯಗಳ ಭಾಷಾನೀತಿ. ಭಾಷಾ ರಾಜ್ಯಗಳಾದಮೇಲೆ ಆಯಾ ಭಾಷೆ ಅಲ್ಲಿ ಇಂದಲ್ಲ ನಾಳಿ ಆಡಳಿತ ಮತ್ತು

ಶಿಕ್ಷಣದ ಭಾಷೆಯನಾಗುವುದು ಅನಿವಾರ್ಯ. ಹೀಗಾದಲ್ಲಿ ರಾಜ್ಯರಾಜ್ಯಗಳ ನಡುವೆ ಜನಸಂಚಾರ ಮತ್ತು ಆಡಳಿತ ಕೌಶಲದ ವಿನಿಮಯ ಕಷ್ಟವಾಗುತ್ತದೆ. ಇದಕ್ಕೂ ಹೆಚ್ಚಾಗಿ, ಕೇಂದ್ರ ಸರಕಾರದ ನೌಕರಿಗಳಿಗೆ ಭತ್ತಿ ಮಾಡುವಾಗ ಆಯಾ ಪ್ರಾದೇಶಿಕ ಭಾಷೆಗಳಲ್ಲೇ ಪರೀಕ್ಷೆಗಳನ್ನು ಮಾಡ ಬೇಕೆಂಬ ಬೇಡಿಕೆಗಳು ಬರುತ್ತಿವೆ. ಇದಕ್ಕೆ ಸಂಪೂರ್ಣ ತಲೆವಾಗಿದರೆ ಮಾತ್ರ ಅಶೀಲ ಭಾರತ ಸರ್ವೀಸುಗಳ ಏಕನಿಷ್ಠೆಗೆ ಅಪಾಯ ಬರಬಹುದಾಗಿ ಅವು ಕೌಶಲ್ಯಗಳನ್ನು ಆಯಾ ರಾಜ್ಯದಲ್ಲೇ ಕಟ್ಟಿಹಾಕಬಹುದು. ಅಶೀಲ ಭಾರತ ಸರ್ವೀಸುಗಳಲ್ಲಿ ಇಂಗ್ಲೀಸುವಿಚಕ್ಕಣರಾದ ದಾಖ್ಯಾತ್ಮಕರ ಪ್ರಾಧಾನ್ಯದಿಂದ ಮತ್ತು ರಗೊಂಡ ಉತ್ತರ ದೇಶೀಯರಿಗೆ ಇಂಗ್ಲೀಸಿನ ನಿರ್ಗಮನ ಪಥ್ಯವಾದರೂ ಅದು ದಕ್ಷಿಣದಲ್ಲಿ ಪ್ರತ್ಯೇಕತಾ ಭಾವನೆಯನ್ನು ಪ್ರೋತ್ಸಾಹಿಸುವ ಭಯ ಬಲವಾಗಿದೆ.

ಅಶೀಲಭಾರತ ಭಾಷೆಯೊಂದು ನಮಗೆ ಬೇಕೇಬೇಕು; ಇಂಗ್ಲೀಸಿನ ಬದಲು ಆದಕ್ಕಾಗಿ ಹಿಂದಿಯನ್ನು ತರಬೇಕೆಂಬ ನಿರ್ಣಯವನ್ನು ಕಾಂಗ್ರೆಸ್‌ನು ಬಹಳ ಹಿಂದೆಯೇ ಮಾಡಿತ್ತು. ಅದಕ್ಕೆ ತಮಿಳರಿಂದಲೂ ಬಂಗಾಲಿಗಳಿಂದಲೂ ಅಮ್ಮು ಸ್ವಾಗತ ಸಿಕ್ಕಿರಲಿಲ್ಲ. ಸ್ವಾತಂತ್ರ್ಯನಂತರ ಹಿಂದಿಗೆ ವಿರೋಧ, ವಶೇಷವಾಗಿ ತಮಿಳನಾಡಿನಲ್ಲಿ ಬೇಳೆದಿದೆ. ಹಿಂದಿಯನ್ನು ಮಾಡುವಿನೆ ತಂದು ನಟ್ಟ ರಾಜಗೋಪಾಲಾಚಾರಿಯವರೇ ಈಗದರ ವಿರೋಧಿಯಾಗಿದ್ದಾರೆ. ಹಿಂದಿಯನ್ನು ಸಂವಿಧಾನದಲ್ಲಿ ಹೇಳಿದಂತೆ ಕೇಂದ್ರದ ಆಡಳಿತ ಭಾಷೆಯಾಗಿ ಮಾಡುವುದಕ್ಕೆ ನೀಕರೂ ಮೊದಲಾದವರಿಗೆ ಮೊದಲಿಂದಲೂ ಅಮ್ಮು ಅಸಹಿ ಇರಲಿಲ್ಲ. ಅವರಿಗೆ ಇಂಗ್ಲೀಷೇ ಸುಮಿವಾಗಿತ್ತು. ಆದರೆ ಹಿಂದಿ ಪ್ರದೇಶಗಳ ರಾಜಕೀಯ ಒತ್ತುಡಿಂದ ಅವರೂ ಅನಂತರ ಲಾಲಬಹಾದುರ ಶಾಸ್ತ್ರಿಗಳೂ ಸಂವಿಧಾನದ ಈ ಕಲ ಮನ್ನು ಒತ್ತಾಯಿದಂದ ಜಾರಿಗೆ ತರಲು ಯತ್ನಿಸಿದಾಗ ಮಾಡುವಿನಲ್ಲಾದ ಭಯಂಕರ ಹಿಂಸಾಚಾರ ಅವರನ್ನು ಹಿಂದೆಗೆಯುವಂತೆ ಮಾಡಿತು. ಹಿಂದಿಗಿರುವ ವಿರೋಧ ಪ್ರತ್ಯೇಕವಾದಿ ದ್ವಾರಿತ ಕಳಗದವರಿಗೆ ಮಾತ್ರ ಸೀಮಿತವಾಗಿಲ್ಲ. ಇತರ ದೇಶಭಾವಾ ಸಾಹಿತ್ಯಾಭಿವೃದ್ಧಾನಿಗಳಲ್ಲಿ ಹೆಚ್ಚಿನವರು ಹಿಂದಿಯನ್ನು ಸಂಶಯಿಸಿದ ನೋಡುತ್ತಾರೆ; ಹಿಂದಿ ಇಂಗ್ಲೀಸಿನಮ್ಮೆ ಪರಕೀಯ ವಲ್ಲಿಧ್ವರಿಸಿದ ಆದು ಪ್ರಸಾರಕ್ಕೆ ಬಂದರೆ ಜನರು ಆದರ ಕಡೆ ಬಲಿದು ಇತರ ಭಾಷಾ ಸಾಹಿತ್ಯಗಳು ಓದುಗರ ಅಭಾವದಿಂದ ಒಣಗಬಹು

ದೆಂಬ ಅವರ ಭಯ ನಿರಾಧಾರವಲ್ಲ. ಅವರ ಪಾಲಿಗೂ ಹಿಂದಿಗಿಂತ ಇಂಗ್ಲೀಷ್‌ನೇ ವಾಸಿ. ಇತ್ತು ಭಾರತದ ಅಭಿಮಾನವೆಷ್ಟಿದ್ದರೂ ದೇಶಭಾಷೆಗಳ ಸೈಂದರ್ಜುವನ್ನಿರಿಯಾದೆ, ಇಂಗ್ಲೀಷಿನ ಸಂಪರ್ಕ ತಪ್ಪಿದರೆ ನಾವು ವ್ಯಾನಿಸಿದ್ದಾಗಿ ಮರಳಬಹುದೆಂಬ ಭಯಾಚ್ಚಿಡಿತ ರಾದ ಪ್ರಾಮಾಣಿಕ ಜನರೂ ಇಂಗ್ಲೀಷಿನಿಂದ ಜೀವನೋಪಾಯ ಮಾಡುತ್ತು ಮಕ್ಕಳನ್ನೂ ಅದರಲ್ಲೇ ನಿಷ್ಟಣರಾಗಿ ಮಾಡಿ ದೇಶಭಾಷಾ ಸಂಪರ್ಕಗಳನ್ನು ಕಳಿದುಕೊಂಡ ಉಚ್ಚಾರಿಕಾರಿಗಳೂ ಡಾಕ್ಟರ್ ಪ್ರೌಢ ಸರ್ ವೊದಲಾದವರೂ ಇಂಗ್ಲೀಷ್ ಶಂಖಿದಿಂದ ಒಂದ ಪವಿತ್ರ ತೀರ್ಥಕ್ಕೆ ಮರುಳಾಗಿ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗೆ ಕಳಿಸುತ್ತಿರುವ ನವಶ್ರೀಮಂತರೂ ರಾಜಕಾರಣಗಳೂ ಇಂಗ್ಲೀಷಿನ ಪರವಾಗಿ ಹೋರಾಡದ ಬಿಡಲಾರರು. ಇಂಗ್ಲೀಷ್ ಈ ದೇಶದಿಂದ ಅಕ್ಷವಾಗುವ ದಿನ ದೂರ ವಿದೆಯೆಂದೂ ಹಿಂದೀ ಸಾಮ್ರಾಜ್ಯವಾದದ ಭಯವೂ ಸದ್ಯಕ್ಕಿಲ್ಲಂದೂ ಸಂಬಲಪ್ಪಿಯಲ್ಲ. ಹಿಂದಿಯನ್ನು ಒತ್ತಾಯಿದಿಂದ ಹೇರುವುದಿಲ್ಲಂದೂ ಆ ಹಿಂದೀ ಪ್ರದೇಶಗಳು ಬಯಸಿದಷ್ಟು ಕಾಲ ಕೇಂದ್ರದೊಡನೆ ಸಂಬಂಧಕ್ಕೆ ಇಂಗ್ಲೀಷನ್ನು ಇಸಿಕೊಳ್ಳಬಹುದೆಂದೂ ಪಂ. ನೆಹರೂ ಕೊಟ್ಟ ಪಚನವನ್ನು ಆವೇಲೆ ರೊಕ್ಕೆರಿಗ್ಗೆ ಮದ್ರಾಸಿನಲ್ಲಾದ ಗಂಭೀರ ರಕ್ತಪಾತದ ನಂತರ. ಕಾನೂನುಬದ್ದುಗೊಳಿಸಲಾಗಿದೆ.

ಭಾವೇಯ ಜಗತ್ತಾಂದ ಭಾರತದ ಏಕ್ಕಕ್ಕೆ ವಿಪತ್ತು ಬರುವ ಸಂಭವ ವಿಶೇಷವಾಗಿಲ್ಲ. ಆದರೆ ಮುಸ್ಲಿಮರ ಸಮಸ್ಯೆ ನಿಜವಾಗಿ ಯೋಚಿಸಬೇಕಾದ್ದು. ಮುಸ್ಲಿಮರು ಅಂ ವರ್ಷಗಳ ಸ್ವಾತಂತ್ರ್ಯದ ನಂತರವೂ ಭಾರತೀಯ ಸಮಾಜದಲ್ಲಿ ಪೂರ್ವ ಸಮರಸರಾಗಲು ಸಮಂಥರಾಗಿಲ್ಲ. ಇದಕ್ಕೆ ಏತಿಹಾಸಿಕ ಕಾರಣಗಳಿವೆ. ತಾವು ಒಂದು ಕಾಲದಲ್ಲಿ ಭಾರತವನ್ನು ಗೆದ್ದು ಆಳಿದವರೆಂಬ ನೆನಪು ಮುಸ್ಲಿಮರನ್ನು ಬಿಡಲೊಳ್ಳಲು; ತಾವು ಹುಸ್ಸಿಮರಿಗೆ ಅಡಿಯಾಳಾಗಿ ಶತಮಾನಗಳ ಕಾಲ ಅಸಹಾಯ ರಾಗಿದ್ದೆವೆಬುದನ್ನೂ ಮುಸ್ಲಿಮರು ದೇಶವನ್ನು ಒಡೆದರೆಂಬುದನ್ನೂ ಹಿಂದುಗಳು ಮರೆಯಲೊಳ್ಳಲು. ಇದರಿಂದುಂಟಾದ ಪರಸ್ಪರ ಶಂಕೆಗಳು ಸಣ್ಣ ವಿಷಯಗಳನ್ನೂ ದೊಡ್ಡದು ಮಾಡಿ, ವಿಭಜನೆಯ ಕಲಹಗಳೆಲ್ಲ ಶಾಂತಪಾದ ಮೇಲೂ, ಗಂಭೀರ ಮತ್ತೀಯ ಗಲಭಿಗಳಿಗೆ ಕಾರಣವಾಗುತ್ತಿವೆ. ರೊಕ್ಕೆ ರಲ್ಲಿ ಜಬಲಪುರದಲ್ಲಿ ಈ ಶರಹದ ಹೋರಾಟಗಳಿಗೆ

ನಾಂದಿಯಾಯಿತು; ಅನಂತರದ ಪರ್ವಗಳಲ್ಲಿ ಗುಜರಾಥ್‌ದಲ್ಲಿ ಅಹಮುದಾ ಭಾದ, ಮಹಾರಾಷ್ಟ್ರದಲ್ಲಿ ಭಿವಂಡಿ ವೊದಲಾದೆಡೆ ಅನೇಕ ಪ್ರಾಣಹಣಿ, ಅಪಾರ ಆಸ್ತಿಹಾಸಿಯ ಘಟನೆಗಳಾಗಿವೆ. ಬ್ರಿಟಿಶರ ಕಾಲದಲ್ಲಿದ್ದ ವಿಶೇಷ ರಕ್ಷಣೆಗಳು ಈಗ ಉಳಿದಿಲ್ಲವಾದ್ದರಿಂದ ಮುಸ್ಲಿಮರಿಗೆ ತಮಗಿಂತ ಮುಂದುವರಿದ ಹಿಂದುಗಳೊಡನೆ ನೋಕರಿ ವಾಚ್‌ಪಾರ ವ್ಯವಹಾರ ವೇದದ ಲಾದವುಗಳಲ್ಲಿ ಸ್ವಧಿರ್ಸಿ ಗೆಲ್ಲಾವುದು ಕಷ್ಟವಾಗುತ್ತಿರುವುದರಿಂದ ಅವರು ಆಧಿಕ ಅಸಂತುಷ್ಟಿಗೂ ಒಳಗಾಗಿದ್ದಾರೆ. ಮತೀಯ ಸಹಸ್ರೀಗೆ ಹೆಸರಾದ ಹಿಂದುಗಳೊಡನೆ ಸಮರಸವಾಗುವುದಲ್ಲಿದ್ದರೂ ಸ್ವೀಕರಿಸಿರು ಸಹజೀವನ ಮಾಡುವುದು ಯಾವ ಪರಮತೀಯರಿಗೂ ಕಷ್ಟವಾಗಬಾರದು; ಕೈಸ್ತರು ಆ ದಿಶೆಯಲ್ಲಿ ಸಾಗಿದ್ದಾರೆ. ಆದರೆ ಇತಿಹಾಸದುದ್ದಕ್ಕಾಗ್ಗೆ ಮುಸ್ಲಿಮರು ತಮ್ಮ ಪ್ರತ್ಯೇಕತೆಯನ್ನು ಎಲ್ಲಾ ಕಡೆ ಜತನದಿಂದ ಕಾಪಾಡುತ್ತು ಬಂದಿದ್ದಾರೆ. ಹಿಂದುಗಳು ಬೌದ್ಧ ಜೈನ ವೇದಲಾದ ಪಂಥಗಳನ್ನು ಜೀರ್ಣಫಲಿಸಿಕೊಂಡುತ್ತೇ ತಮ್ಮನ್ನೂ ಜೀರ್ಣಫಲಿಸಿಕೊಂಡು ಬಂದು ತರಹದ ಹಿಂದುಗಳಾಗಿ ಮಾಡಿಬಿಡುಹುದೆಂಬ ಭಯ ಮುಸ್ಲಿಮರಿಗಿರು ವಂತಿದೆ. ಆದ್ದರಿಂದ ತುಕ್ಕ, ಇರಾಣ, ಪಾಕಿಸ್ತಾನಗಳಂಥ ಮುಸ್ಲಿಂ ರಾಷ್ಟ್ರಗಳೇ ಮಾಡಿಕೊಂಡಂಥ ಏಕಪತ್ತಿತ್ವಕಾನೂನು ವೊದಲಾದವು ಗಳನ್ನು ಭಾರತದಲ್ಲಿ ಹಿಂದುಗಳಂತೆ ಮುಸ್ಲಿಮರಿಗೆ ಅನ್ವಯಿಸಲು ಮುಸ್ಲಿಮರು ಕಡುವಿರೋಧವೊಡ್ಡು ತ್ವಿದ್ದಾರೆ. ಕೈಸ್ತರು ಸಹಜವಾಗಿ ಭಾರತೀಯ ಹೆಸರುಗಳನ್ನು ಇಟ್ಟಿಕೊಳ್ಳುತ್ತಿದ್ದಾರೆ; ಮುಸ್ಲಿಮರು ಧರ್ಮಸಂಬಂಧವಿಲ್ಲದ “ಸುಂದರ” ಇತ್ಯಾದಿ ದೇಶೀ ಹೆಸರುಗಳನ್ನೂ ಸ್ವೀಕರಿಸುತ್ತಿಲ್ಲ. ಅವರನ್ನು ಭಾರತೀಯ ಸಂಸ್ಕೃತೀಯದೇ ಏಕ, ಜಾತಿತೀತ ರಾಜಕಾರಣದ ಮುಖ್ಯ ಧಾರೆಯೊಳಗೆ ಕರೆತರುವ ಯತ್ನಗಳನ್ನು ಕೊಡ ಅವರು ಸಂಶಯದಿಂದಲೇ ನೋಡುತ್ತಾರೆ. ಇದರಿಂದ ಹಿಂದೂತ್ವವಾದಿಗಳಿಗೆ ಒಳ್ಳೆ ಪ್ರಚಾರಾಸ್ತ್ರ ಲಭಿಸುತ್ತದೆ. ಈಚೆಗೆ ಸುಶಿಕ್ಷಿತ ಮುಸ್ಲಿಮರೇ ಆಧುನಿಕ ಲೌಕಿಕ ವಿಚಾರಗಳನ್ನು ತಮ್ಮವರಲ್ಲಿ ಪ್ರಚಾರ ಮಾಡಲು ಯತ್ತಿಸುತ್ತಿರುವುದು ಬಂದು ಶುಭ ಲಕ್ಷಣ. ಹಿಂದೂ ಭಯದ ವಾತಾವರಣದಲ್ಲಿ ಅದು ಬೇರುಬಿಡಲು ಬಹಳ ಕಾಲ ಬೇಕು. ಮುಸ್ಲಿಮರು ಸ್ವಾತಂತ್ರ್ಯರಂಭದಲ್ಲಿ ಇಲ್ಲಿ ಸೇಕಡಾ ೧೦ ರಷ್ಟು ದ್ವಾರು, ಈಗವರು ಇಂ ರಷ್ಟಾಗಿದ್ದಾರೆ. ಇದು ಹಿಂದುಗಳ ಭಯವನ್ನೂ ಅಧ್ಯ ಶತಮಾನ

ದಲ್ಲಿ ಮುಸ್ಲಿಮರೇ ಭಾರತದಲ್ಲಿ ಬಹುಸಂಖ್ಯಾಕರಾಗುವರೆಂಬ ಮುಸ್ಲಿಂ ಅತಿರೇಕವಾದಿಗಳ ಅನೇಯನ್ನೂ ಹೆಚ್ಚಿಸಿ ಸಮಸ್ಯೆಯನ್ನು ಜಟಿಲಗೊಳಿಸುತ್ತಿದೆ.

ಮುಸ್ಲಿಮರೊಡನೆ ಸರಕಾರದ ಮತ್ತು ಬಹುಸಂಖ್ಯಾಕರ ನಡೆವಳಿ ಪಕ್ಕಾಲದಲ್ಲಿ ನಾಯಯವಾದದ್ವಾರಾ ನಿಭರ್ಯವಾದದ್ವಾರಾ ಆದರೆ ಹಿತಕರ ಬದಲಾವಣೆಗಳಾಗಬಹುದು. ಮುಸ್ಲಿಮರು ನಿಭರ್ಯಯೆಯನ್ನು ಮೆಚ್ಚಿವ ಜನ. ಪಾತಿಸ್ತಾನದೊಡನೆ ಪದೇಪದೇ ನಮ್ಮ ಕಲಹ ಒಂದೆಡೆ ಹಿಂದುಗಳ ಶಂಕೆಗಳಿಗೂ ಇನ್ನೊಂದೆಡೆ ಮುಸ್ಲಿಮರ ಮನಸ್ಸಿನ ಇಬ್ಬಂದಿಗೂ ಪ್ರಟಕೊಡುತ್ತು ಬಂದಿದೆ. ಪಾತಿಸ್ತಾನದೊಡನೆ ದೀರ್ಘ ಶಾಂತಿ ಸಾಧ್ಯವಾದರೆ ಅದು ಹಿಂದೂ-ಮುಸ್ಲಿಂ ಬಹ್ಕಕ್ಕೆ ಎಲ್ಲಕೂ ಹೆಚ್ಚಿನ ಭರವಸೆಯಾದಿತು.

ಹಿಂದೂವಾದಿಗಳ ಭಯದ ನಿಜವಾದ ಮೂಲ ಮುಸ್ಲಿಂ ಮೂಲದ ಉದ ಅಲ್ಪಸಂಖ್ಯಾಕರ ಶಕ್ತಿಯಲ್ಲಿರದೆ ಹಿಂದೂ ಸಮಾಜದ ದೋಷಲ್ಕಾಗಳಲ್ಲೇ ಇದೆ. ಹಿಂದುಗಳಲ್ಲಿನ ನೂರಾರು ಜಾತಿಗಳು ಅವರ ಆಂತರಿಕ ಬಕ್ಕವನ್ನು ಅಷ್ಟಿರ್ತಾನಿಶ್ಚಿತಗೊಳಿಸುತ್ತವೆ. ಜಾತಿ ಪದ್ಧತಿಯನ್ನು ನಿಂದಿಸದ, ಅದು ಹೋಗಬೇಕೆನ್ನದ ಮುಂದಾಳೇ ಇಂದು ಇಲ್ಲವೆನ್ನುಂಟಾದು. ಅದರೆ ಇದು ಪರೋಪದೇಶ ಪಾಂಡಿತ್ಯವಾಗಿದೆ. ಜಾತಿಗಳ ಬಾಹ್ಯ ಅಚರಣೆಗಳು ಪಾಶ್ಚಾತ್ಯ ವಿದ್ಯೆಯಿಂದಾಗಿ ತೀರ ಶಿಥಿಲವಾಗಿದ್ದರೂ ಜಾತಿ ಭಾವನೆಗಳು ಕುಂದುತ್ತಿಲ್ಲ. ಇದಕ್ಕೆ ಚುನಾವಣೆ, ನೌಕರಿಗಳಿಗಾಗಿ ಇರುವ ಸ್ವಧರ್ಮಗಳು ಮಾತ್ರ ಕಾರಣಗಳಲ್ಲ. ಹಿಂದುಗಳು ಸಾಮಿರಾರು ಪರ್ವಗಳಿಂದ ಜಾತಿಪ್ರತ್ಯೇಕತೆಯಲ್ಲಿ ಬೆಳೆದು ಬಂದವರು. ಈ ಜಾತಿಗಳು ಎಷ್ಟೋ ಸಲ ಭಾಷಾನಿಪ್ಪಣಿ ಪ್ರದೇಶನಿಪ್ಪಣಿ ಆಗಿವೆ. ಇದರಿಂದ ಹಿಂದುಗಳ ಮೂಲಭೂತ ಸಾಮಾಜಿಕ ಭಾವನೆಗಳು ಒಂದು ತರದ ಮುಚ್ಚಿದ ಕೋಣೆಗಳಲ್ಲಿ ಬಂಧಿತವಾಗಿವೆ. ಹಿಂದುಗಳು ತಂತ್ರಮ್ಮಕೋಣೆಯ ಹೊರಗಿನವರೊಡನೆ ಅಷ್ಟನ್ನೇಹ ಬೆಳಸುವುದಿಲ್ಲ. ತಮ್ಮಕೋಣೆಯ ಹೊರಗಿನದು ಅವರಿಗೆ ಭಯ ತರುತ್ತದೆ. ವಿವಾಹ ಸಂಬಂಧಗಳಲ್ಲಿ ಇದು ಎದ್ದುಕಾಣುತ್ತದೆ. ಜಾತಿಯ ಕಟ್ಟಕಡೆಯಲ್ಲಿ ಸಲಿಸಾದ ಅಂತರಜಾತಿಯ ವಿವಾಹಗಳಿಂದಲೇ ನಾಶವಾಗೇತಕ್ಕಂದ್ದು; ಬರೇ ಸಹಭೋಜನದಿಂದಲ್ಲ. ನಗರಗಳಲ್ಲಿ ಕೂಡ ಇಂಥ ವಿವಾಹಗಳು ಇಂದಿಗೂ

ತೀರ ವಿರಳವಾಗಿವೆ. ಸ್ವಾರಸ್ಯವೆಂದರೆ, ಅಸ್ವತ್ಯತೆಯನ್ನು ವಿರೋಧಿಸಿ ಚೌಡ್ಯಧರ್ಮವನ್ನು ಸ್ವೀಕರಿಸಿದ ಹರಿಜನರು ತಂತ್ರಮೌಲಿಗೆ ಹಿಂದಿನಿಂದ ನಡೆದುಬಂದ ಜಾತಿ ಪ್ರತ್ಯೇಕತೆಯನ್ನು ಮಂದುಪೆಗಳ ಮಟ್ಟಿಗಾದರೂ ಪಾಲಿಸುತ್ತಿದ್ದಾರೆಂದು ವರದಿಯಾಗಿದೆ! ಜಾತಿಭೇದಗಳು ಜೀವಂತ ವಾಗಿರುವ ವರೆಗೆ—ಸಾಮಾನ್ಯ ಕಾಲದಲ್ಲಿಲ್ಲ—ಸುದೀರ್ಘವಾದ ಗೀಡಾಂತರ ಕಾಲದಲ್ಲಿ ಹಿಂದೂ ಸಮಾಜದೊಳಗಿನ ಕೆಲ ಜಾತಿಗಳು ವಿಧಮೀರೀಯ ರೋಡನೆ, ವಿದೇಶೀಯರೋಡನೆ ಸಂಚಿಸಲ್ಪಿ ಸೇರುವ ಭಯ ತಪ್ಪಿದ್ದಲ್ಲ; ಸೇರದಿದ್ದರೂ ಸಂಶಯ ತಪ್ಪಿದ್ದಲ್ಲ. ಈ ಭಯವೇ ಹಿಂದೂ ಆಭಿಮಾನಿಗಳನ್ನು ಪುಸ್ತಿಂ ಪೂಢಾಲಾದ ಅಲ್ಪಸಂಖ್ಯಾಕರ ಮೇಲೆ ಅತಿರೇಕವಾದ ವಿರೋಧಭಾವ ತಾಳುವಂತೆ ಮಾಡುತ್ತದೆ.

ಕಳೆದ ವಿಧಿ ವರ್ಣಗಳಲ್ಲಿ ಹಿಂದೂ ಸಮಾಜದ ಭಾವನೆಗಳಲ್ಲಿ ಮಾಲ ಭೂತ ಬದಲಾವಣೆಗಳಾಗಿದ್ದರುವುದು ಹಿಂದೂ ಹಿತ್ಯಪಿಗಳು ಯೋಚಿಸಬೇಕಾದ ಸಂಗತಿ. ಬದಲಾವಣೆಗೆ ವಿಶೇಷ ಪ್ರೌತ್ತಾಹಗಳು ಬೇಕಾಗಬಹುದು. ಅಥವಾ ದೇಶದಲ್ಲಿ ಅರ್ಥಿಕ ಸಮೃದ್ಧಿ ಬಂದು ತರುತ್ತಿರೂ ತರುಣೀಯರೂ ಜೀವನೋಪಾಯಕ್ಕೆ ಹಿರಿಯಾರ ಸಹಾಯ ವಶಿಲಿಗಳನ್ನು ಅವಲಂಬಿಸುವ ಅಗತ್ಯ ಏನೂ ಉಳಿಯದಿದ್ದರೇ ಅವರು ಹೆಚ್ಚಿಸಿದ್ದ ಸಾಹಸದಿಂದ ಸ್ವತಂತ್ರವಾಗಿ ವಿವಾಹ ಸಂಬಂಧಗಳನ್ನು ಪರಾಡಿಸಿಕೊಳ್ಳಬಹುದು. ಸದ್ಯದಲ್ಲಿ ತರುತ್ತಿರುತ್ತಿರುವ ವಿವಾಹ ವಿಚಾರದಲ್ಲಿ ಸಂಯೋಜಿತ ಆಜ್ಞಾತ ಪೂರ್ವಾನಿಸಲ್ಪಿ ಧ್ವನಿಕಲು ಸಿದ್ಧಿರಿಲ್ಲ. ಇಲ್ಲದಿದ್ದರೇ ಇಷ್ಟೆಲ್ಲಿ ಲಕ್ಷ್ಯ ಜನ ತರುತ್ತಿರುವ ವಿಶ್ವವಿದ್ಯಾಲಯಸಹಕ್ತಿಕ್ಕಣ ಪಡೆಯುತ್ತಿರುವಾಗ, ಸ್ವಜಾತಿಯಲ್ಲಿ ಕೂಡ ಇಡ್ದು ಕಡೆಮೆ ಪ್ರೇಮ ವಿವಾಹಗಳಾಗುತ್ತಿರುವುದು ಆಶ್ಚರ್ಯಪಡತಕ್ಕ ಸಂಗತಿಯೇ.

ಕಾಲು ಶತಮಾನದ ಅವಧಿಯಲ್ಲಿ ಅಮೇರಿಕ, ಯೂರೋಪ್ ಅಥವಾ ಜಪಾನಿನಲ್ಲಾದ ಸಾಮಾಜಿಕ ಬದಲಾವಣೆಗಳನ್ನು ನೋಡಿದ್ದಾರ್ತಿಲ್ಲ ಅಷ್ಟುಗಿಲ್ಲವೆನ್ನುವುದು ತಪ್ಪೆಂದು ತೋರುತ್ತದೆ. ಪರಸ್ಪರ ವಿಫರ್ಕುವಾದ ಉಳಿಕ್ಕಿಂತ ಜಾತಿ-ಮತಗಳಿಂದ ತುಂಬಿದ ಈ ದೇಶವನ್ನು ಪ್ರತಿಜಾತಂತ್ರವೂ ಅಧಿಸುಕ ಸಂಪರ್ಕ ಸೆಕರ್ಡಗಳೂ ವಿದ್ಯಾಪ್ರಸಾರವೂ ಅಧಿಸುಕ ಯುಗದ ಜಾತೀಯಲ್ಲಿ ತಂದಬಿಟ್ಟಿದೆ. ಈ ಜಾತೀಯಲ್ಲಿ ಎಲ್ಲರೂ ಸಮಾಜರು, ಯಾರಿಗೂ ತಂದೆಯಿಂದ ಅಥವಾ ಸ್ವಂತ ಶ್ರಮ

ದಿಂದ ಬಂದ ಹಣದಿಂದ ದೊರೆಯಬಹುದಾದ್ದು ಹೊರತು ಬೇರೆ ಜನ್ಮ ಸಿದ್ಧ ಸ್ಥಾನವಾನವಿಲ್ಲ. ಯಾರು ಬೇಕಾದರೂ ಅಧಿಕಾರಿ, ಮಂತ್ರಿ, ಅಧ್ಯಕ್ಷ, ಪ್ರಧಾನಿಯಾಗಬಹುದು. ಇದು ವ್ಯಕ್ತಿಯಲ್ಲಿ ಅಪಾರವಾದ ಅಕಾಂಕ್ಷೆಗಳನ್ನು ಹುಟ್ಟಿಸುತ್ತದೆ. ಆದರೆ ಅದಕ್ಕಾಗಿ ಅವನು/ಈ ಇಂಜೀನಿಯರ್ ಜನರೊಡನೆ ಸ್ವರ್ಥಸಚೇತು. ಜನ್ಮದಿಂದ ಹಕ್ಕು ಪಡೆಯುವ ಪರೇಪರಯುಳ್ಳ ದೇಶದಲ್ಲಿ ಸ್ವರ್ಥ ಒಂದು ಏಂತವಾದ ಜಾತಿ-ವ್ಯತ್ಯಿ ಸನ್ನಿಹಿತದಲ್ಲಿ ನಡೆಯುತ್ತಿತ್ತು. ಈಗ ಮಹಾಜಾತೆಯ ಅಪರೇಪಾರ ಸ್ವರ್ಥ ನಮ್ಮನ್ನು ಗಾಬರಿಗೊಳಿಸುತ್ತದೆ. ಆದರ ಅನಿಶ್ಚಿತೆಗಳನ್ನು ಧೈರ್ಯದಿಂದ ಎದಾರಿಸಲು, ರಿಸ್ಕಗಳನ್ನು ಬುದ್ಧಿಪೂರ್ವಕ ತೋರುಕೊಳ್ಳಲು ನಮಗೆ ನಮ್ಮ ತಂಡೆತಾಯಿ ಯುರೋಪಿಯನ್‌ ತಂಡೆತಾಯಿಗಳಿಗೆ ತರಬೇತುಕೊಡಲಾರರು. ಆವರಿಗೂ ಆದು ಪರರಾಜ್ಯ.

ಭಾರತದ ಸಾರಾಜಿಕ ಬದಲಾವಣೆಗಳ ಪ್ರೇರಿತಿಗಳಿಗೆ ಇದು ಕಾರಣ ವೆಂದು ತೋರುತ್ತದೆ. ಎಂದು ಉಗಳಿಸಿದ ಮೇರೆದ ಕಾಲೇಜು ಸುಂದರಿ ಕೊನೆಗೆ ತಂಡೆ ಗೊತ್ತು ಪಡಿಸಿದ ಹುಡುಗನನ್ನು ಅತ್ಯಂತ ವಿಧೇಯಳಿಗಿ ಪರಿಸುತ್ತಾಳೆ. ಅವಳು ಓದಿದ ಕಾದಂಬರಿಗಳಾವಾವು ಅವಳ ಸಹಾಯಕ್ಕೆ ಬಾರವು. (ತರಬೇತಿನೂ ಹಾಗೆಯೇ ಅನ್ನಿ). ವಿಜ್ಞಾನವನ್ನೂ ದಿದ ಸುಶಿಲ್ಪಿತ ಜಾತಕರಲ್ಲಿ ಸಂಪೂರ್ಣ ವಿಶ್ವಾಸವಿಟ್ಟು ನಿರ್ಣಯಕ್ಕೆ ಬರುತ್ತಾನೆ. ಮೇಧಾವಿಗಳಾದ ಮಂತ್ರಿಗಳು ನಾನಾ ಭವಿಷ್ಯವಕ್ತರ ಗಂಪ್ತಿಗಿರಾಕಿಗಳಾಗಿದ್ದಾರೆ. ಸೆಕ್ಯೂಲರ್ “ಇಂಡಿಯಾದ ಟೀನ್ ಭಾರತ”ದಲ್ಲಿ ನಾವು ಜಾತಿಗಳನ್ನು ಅಪ್ಪಿಕೊಳ್ಳುತ್ತೇವೆ. ಈ ದೇಶದಲ್ಲಿ ಸಾಧು ಸಾನ್ಯಾಸಿಗಳಿಗೆ ಇಂದಿನಪ್ಪು ಸುಧಿನಗಳು ಎಂದಾದರೂ ಇದ್ದವೇ ಎಂದು ಸಾದೇಪವಾಗಿತ್ತದೆ. ದ್ವಾರಕ ಮತಕ್ಕೆ ಸೇರಿದ ಪೌರಫೆಸರನು ತನ್ನ ಮತ ಬದಲಿಸದೆಯೇ ಅದ್ವ್ಯಾತ ಹೇಳುವ ಸಂಶನ ಭಕ್ತನಾಗುತ್ತಾನೆ. ಅಧಾರ ತ್ವದ ಬಗ್ಗೆ, ಧರ್ಮದ ಬಗ್ಗೆ ಸುಶಿಲ್ಪಿತರ ಆರ್ಥಿಕ ಆಶ್ಚರ್ಯಕರವೇನು ವಷ್ಟಿದೆ. ಹಾಗೆಯೇ ವಿದೇಶರೂ ಮಾಡಿಬಂದವರಿಗೆ ಬಹಿಷ್ಕಾರ ಹಾಕುತ್ತಿದ್ದ ಮಂತ್ರಾಲು ಈಗ ಆವರಿಗೆ ಅಗ್ರಹಿತ ಕೊಡುತ್ತಿದೆ. ಪ್ರಜಾ ತಂತ್ರ ಎಬ್ಬಿಖಿದ ಅನಿಶ್ಚಿತೆಗಳು ನಮ್ಮನ್ನು, ಯಾರನ್ನು ಅಶ್ರಯಿಸಿದರೆ ನಮ್ಮ ಶ್ರೇಣಿಯನ್ನು ಸಿದ್ಧಿಸಿತೋ ಮಹತ್ವ ಚಾರವಾರ್ದಿತೋ ಎಂದು ಪರಾಪ್ರಯಾವಂತೆ ಮಾಡಿದೆ.

ಪ್ರಚಾರಂತ್ರದಲ್ಲಿ ಜನ್ಮಸಿದ್ಧ ಸ್ವಾನಮಾನವಿಲ್ಲದ್ದೀರಿದ ಹಣದಿಂದ ಮಾತ್ರ ಲಭ್ಯವಾಗುವ ಅಧಿಕಾರ, ಕಾರು, ರೇಡಿಯೋ, ತುಟ್ಟಿ ಬಟ್ಟೆಬಿರೆ, ಥ್ಯಾಶನೇಬಲ್ ಮನೆ ಮುಂತಾದವುಗಳಿಂದ ನಾಗರಿಕ ಸ್ವಾನ ಸಂಪಾದನೆ ಮಾಡಲೆಳಸುತ್ತಿದ್ದಾನೆ. ಸಾಲದ್ದುಕ್ಕೆ ಜೀವನ ಮಟ್ಟಿದ ಪ್ರಚಾರದಿಂದ ಆಕಾಂಕ್ಷೆಗಳು ಅತಿಯಾಗಿ ಜಾಗೃತವಾಗಿವೆ ಅದ್ದರಿಂದ ಹಣಕಾ೦ಗಿ ಚೇಕಾದ್ದು ಮಾಡಲು ದೊಡ್ಡವರಿಂದ ಸಣ್ಣವರ ವರಗೆ ಎಲ್ಲರೂ ಸಿದ್ಧ ರಾಗುತ್ತಾರೆ. ಕಳ್ಳುಪೇಟೆ, ಶೆರಿಗೆ ತಪ್ಪಿಸುವಿಕೆ; ಲಂಟ, ರುಷುವತ್ತು; ರಾಜಕೀಯ ವಶೀಲಿ, ಅನುಗ್ರಹ ಈ ತ್ರಿಕೋಣದ ಅನಂತ ಆವಿಭಾವ ಗಳಿಂದ ಕೂಡಿದ ನಮ್ಮ ದೇಶದ ಭ್ರಘ್ನಿಚಾರ ಸಮಸ್ಯೆಯನ್ನು ಕುರಿತು ಅಡಿಕೊಳ್ಳುವುದು ಸಮ್ಮ ಒಂದು ರಾಷ್ಟ್ರೀಯ ಖಾಸಗಿ ಉದ್ದೇಶವಾಗಿರುವ ವುದರಿಂದ ಆ ಬಗ್ಗೆ ಹೆಚ್ಚು ಹೇಳುವ ಆಗತ್ಯವಿಲ್ಲ. ರಾಜಕೀಯ ಪಕ್ಷಗಳು ಈಗ ಭ್ರಘ್ನಿಚಾರ ನಿವಾರಿಸುತ್ತೇವೆನ್ನು ವುದನ್ನೂ ಬಿಟ್ಟಿವೆ. ಬೆಲೆಗಳ ಹುಟ್ಟಾಬಟ್ಟೆ ಏರಿಕೆ ಸರಕಾರಿ ನೌಕರನಿಗೆ ಭ್ರಘ್ನಿಚಾರವನ್ನು ಅನಿವಾರ್ಯವಾಗಿ ಮಾಡಿದೆಯೆಂದು ಆ ವರ್ಗದವರು ಹೇಳುತ್ತಾರೆ. ಈ ತ್ರಿಕೋಣದ ಇನ್ನೇರಡು ಭೂಜಗಳಾದ ವರ್ತಕರೂ ರಾಜಕಾರಣಗಳೂ ತಮ್ಮ ದೃಷ್ಟಿಗಳಿಂದ ಸರಿಯಾದ ಕಾರಣಗಳನ್ನೇ ಹೇಳುತ್ತಾರೆ. ಭಾರತೀಯ ಅಧ್ಯಾತ್ಮ ಪ್ರಚಾರವನ್ನು ಜೀವನ ಧೈಯವಾಗಿ ಮಾಡಿಕೊಂಡ ಆಧುನಿಕ ಸ್ವಾಮಿಗಳೊಬ್ಬರಿಗೆ ದೇಶದ ಆತ್ಮವನ್ನೇ ಕೊರೆಯುತ್ತಿರುವ ಈ ಭ್ರಘ್ನಿಚಾರದ ಮೇಲೆ ನೀವೇಕೆ ನಿಮ್ಮ ಪ್ರಚಾರದ ಅಸ್ತ್ರ ಎತ್ತಬಾರದೆಂದು ಕೇಳಿದ್ದಕ್ಕೆ ಅವರು ಇಂದು ಭ್ರಘ್ನಿಚಾರವಿಲ್ಲದೆ ಜೀವನವೇ ಅಸಾಧ್ಯವಾಗುವುಂತೆ ಸರಕಾರದ ನಿಯಂತ್ರಣಗಳೂ ತೆರಿಗೆ ನೀತಿಯಾ ಮಾಡಿದೆಯೆಂದು ಉತ್ತರವಿತ್ತರು. ಅಧ್ಯಾತ್ಮಪೂರ್ವ ದಾಧರನವೂ ಸಹಚೀವನ ಮಾಡಲು ಕಲಿತಿವೆ!

ಆದರೆ ಭ್ರಘ್ನಿಚಾರದ ಸಮಸ್ಯೆಯನ್ನು ಇದ್ದದ್ದಕ್ಕಿಂತ ದೊಡ್ಡದು ಮಾಡುವುದಾಗಿ ಹಿತವಲ್ಲ. ಎರಡನೇ ಯಾವುದ್ದದ ಪೂರ್ವದಲ್ಲಿ ಪರಿಶುದ್ಧ ಆಡಳಿತಕ್ಕ ಹೆಸರಾಗಿದ್ದ ದೇಶಗಳಲ್ಲಿ ಕೂಡ ಈಗ ಸಮಸ್ಯೆ ಪ್ರಬಿಲಿ ವಾಗುತ್ತಿದೆ. ಆಗಾಧವಾದ ಸರಕಾರಿ ಹೆಚ್ಚು ಭೋಗಸಾಮಗ್ರಿಗಳ ಅಪಾರಣೆಯನ್ನು ಮಾಡಿಕೊಂಡು ತೆರಿಗೆ ನೀತಿಯಾ ಮಾಡಿದೆಯೆಂದು ಉತ್ತರವಿತ್ತರು. ಅವುಗಳ ಮಾರಾಟತೆಯನ್ನು ಇವೆಲ್ಲ ಭ್ರಘ್ನಿಚಾರಕ್ಕೆ ಹೆಚ್ಚು ಅವಕಾಶ ಮಾಡಿಕೊಟ್ಟಿರುವೆಂದು ಭಾರತದಲ್ಲಿ ಉತ್ತಾದನೆಯ ಮಟ್ಟೆ ವನ್ನು ಒತ್ತಿಹೇಳುವ ಬದಲು “ಜೀವನ ಮಟ್ಟೆ”ದ ಪ್ರಚಾರ ಮಾಡಿದ್ದು,

ಕಲ್ಯಾಣ ರಾಜ್ಯದ ದುಂದುಗಳು ಹೆಚ್ಚಿನ ಕಾರಣಗಳಾದವು. ಮುಂದು ವರಿದ ಪಾಶ್ಚಾತ್ಯ ದೇಶಗಳಿಗೂ ಇಲ್ಲಿಗೂ ಇರುವ ಅಂತರಪೆಂದರೆ, ಅಲ್ಲಿ ಯಾರಾದರೆಂಬುನು, ಎಷ್ಟೇ ಮೇಲಿನವನಿರಲಿ, ಭರಷ್ಟಾಚಾರದಲ್ಲಿ ಸಿಕ್ಕಿ ಬಿದ್ದರೆ ಆವನನ್ನು ಬೆಂಬಲಿಸಲು ಯಾವ ಮರ್ಯಾದಸ್ಥಿನೂ ಮುಂದೆ ಬರುವುದಿಲ್ಲ. ಇಲ್ಲಿ ದೇಶದ ಅತ್ಯಾನ್ತ ಸ್ಥಾನದಲ್ಲಿರುವವರೂ ಅವರನ್ನು ಕಾಪಾಡಲು ಹೇದರುವುದಿಲ್ಲ.

ಇದು ನಮ್ಮ ಇನ್ನೊಂದು ಸಮಸ್ಯೆಯ ಕಡೆ ನಮ್ಮನ್ನು ಎಳಿದೂ ಯುತ್ತದೆ. ಅದೇ ಸಾರ್ವಜನಿಕ ಅಭಿಪ್ರಾಯ. ಮುಂದುವರಿದ ದೇಶಗಳಲ್ಲಿರುವಪ್ಪು ಬಲವಾದ ಸಾರ್ವಜನಿಕಾಭಿಪ್ರಾಯ ಸಮ್ಮ ದೇಶದಲ್ಲಿಲ್ಲ. ಭರಷ್ಟಾಚಾರ, ಅನ್ಯಾಯ ಇದಾವುದರ ವಾರ್ತೆಗಳೂ ನಮ್ಮಲ್ಲಿ ಜನರನ್ನು ಉದ್ದೇಕಗೊಳಿಸುವುದಿಲ್ಲ. ಅದು ತಮಾಷೆಯ ಮಾತಾಗುತ್ತದೆ. ನಮ್ಮ ದೇಶದಲ್ಲಿ “ಬೌದ್ಧಿಕ” ಜನರು ನಿರಾಸಕ್ತರಾಗಿದ್ದಾರೆ. ಪ್ರೌಢಿಸರರೂ ಲೇಖಿ ಕರೂ ಪತ್ರಿಕೋದ್ಯೋಗಿಗಳೂ ತಮ್ಮ ಶಾಷ್ಟತಂತ್ರವನ್ನು ಎಷ್ಟು ನಿರ್ಭಯ ದಿಂದ ಉಪಯೋಗಿಸಬೇಕೋ ಅಪ್ಪು ನಿರ್ಭಯದಿಂದ ಉಪಯೋಗಿಸುತ್ತಿಲ್ಲ. ಕಲ್ಯಾಣರಾಜ್ಯದಲ್ಲಿ ಅವರು ಕೂಡ ತಮಗೆ ನೋಕರಿ, ತಮ್ಮ ಗ್ರಂಥಗಳಿಗೆ ರಾಜಮರ್ಯಾದೆ, ಪತ್ರಿಕೆಗಳಿಗೆ ಜಾಹಿರಾತು, ಕಾಗದ ಕೋಟಾ ಇತ್ಯಾದಿಗಳಾಗಿ ಸರಕಾರದ ವಾಂದೆ ಕೈಯೊಡ್ಡಬೇಕಾಗಿ ಬಂದಿದೆ. ಇಂಗ್ಲಿಂಡಿನಲ್ಲಿ ಈಚೆಗೆ ಒಬ್ಬ ಪ್ರಮುಖ ಮಂತ್ರಿಯ ಹಣಕಾಸಿನ ವ್ಯವಹಾರದ ಬಗ್ಗೆ ಒಂದು ಪತ್ರಿಕೆ ತಾನೇ ಆಮೂಲಾಗ್ರ ಸಂತೋಧನೆ ನಡೆಸಿ ಪ್ರಕಟಿಸಿದ ಲೇಖಿನಗಳ ಘಲವಾಗಿ ಮಂತ್ರಿ ರಾಜೀನಾಮೆ ಕೊಡಬೇಕಾಯಿತು. ನಮ್ಮಲ್ಲಿ ಅಂಥ ಕೆಲಸಕ್ಕೆ ಪತ್ರಿಕೆಗಳು ಕೈಹಾಕುವುದಾ ಕಡಿಮೆ; ಹಾಕಿದರೆ ಜನರಲ್ಲಿ ಆಗುವ ಪ್ರತಿಕ್ರಿಯೆಯೂ ಕಡಿಮೆ ಸವಾರಧಿಕಾರಿ ರಶಿಯದಲ್ಲಿ ಕೂಡ ಸರಕಾರ ಬೌದ್ಧಿಕರ ವಿರೋಧಕ್ಕೆ ಅಂಡುತ್ತದೆ. (ಅದರಿಂದಲೇ ಅವರನ್ನು ಸೇರಿಮಂಗೆ, ಹುಟ್ಟಾಸ್ಟ ತ್ರಿಗೆ ರವಾನಿಸುತ್ತದೆ). ನಮ್ಮಲ್ಲಿ ಸರಕಾರಗಳು ಅವರನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. “ಪ್ರೌಢಿಸರ್” ಕೈಲಾಗದಪ್ಪು”ನವರನ್ನು ಡಾ. ಕಾದಂಬರಪ್ಪನವರನ್ನು, “ಸುದ್ದಿಯ ಸೂರಪ್ಪು”ದ ಸಂಪಾದಕನವನ್ನು ಜನರು ಆರಿಸಿ ತಂದಿದ್ದಾರೆಯೇ? ನಮ್ಮನ್ನಲ್ಲಿಚೇ ಜನ ಆರಿಸಿರುವುದು? ಇದು ಮಂತ್ರಿಗಳ ನಿಲುವಾಗಿರುವೆಂತೆ ಕಾಣುತ್ತದೆ.

ಮೇಲೆ ಚರ್ಚಿಸಿದವೂ ಇನ್ನೂ ಅನೇಕವೂ ಭಾರತಕ್ಕೆ ಬಂದಿರುವ ಬಾಲ್ಯದೋಗಳು. ಅವೆಲ್ಲವೂ ನಮಗೆ ಬಹಳ ದೊಡ್ಡ ದಾಗಿ ಕಾಣಬು ದಕ್ಕಿ ನಮ್ಮ ಕಣ್ಣಿಂದ ಪ್ರಜಾತಂತ್ರಗಳಲ್ಲೇ ಅತಿ ಶ್ರೇಷ್ಠವೆನಿಸಿದ ಬ್ರಿಟಿ ನೀನ ಮಾದರಿ ಇರುವುದು ಕಾರಣ. ಇತರ ಪ್ರಜಾತಂತ್ರಗಳನ್ನು ತೆಗೆದು ಕೊಂಡರೆ ಸಾಪ್ತ ನಮ್ಮ ಬಗ್ಗೆ ಕಡಿಮೆ ದುಭಾರವನೆಯನ್ನು ಮಾಡಿಕೊಳ್ಳು ಬಹುದು. ಘೃನಿನಲ್ಲಿ ತೆರಿಗೆ ತಪ್ಪಿಸುವುದು ಜನ್ಮಸಿದ್ಧ ಹಕ್ಕೆಂದು ಭಾವಿಸಲ್ಪಡುತ್ತದೆ; ಇಟೆಲಿಯಲ್ಲಿ ಕೊಲೆ, ವ್ಯಭಿಚಾರ, ಕಳ್ಳಸಾಗಣಿಕೆಗಳಲ್ಲಿ ತೊಡಕೆಂದ ಮಂತ್ರಗಳ ಮಕ್ಕಳ ಮೇಲಿನ ಕೇಸುಗಳು ಸದ್ಗುಲಿಂದೆ ಹಿಂದೆಗೆದುಕೊಳ್ಳಲ್ಪಟ್ಟಿವೆ; ಅಮೇರಿಕದಲ್ಲಿ ಸಿನೇಟ್ ಸದಸ್ಯನೇ ಸುಳ್ಳಳಿ ತೋರಿಸಿ ಸರಕಾರದಿಂದ ಹಣ ವಸೂಲು ಮಾಡಿದ ಪ್ರಕರಣವೊಂದು ಕೇವಲ ಆ ಸದಸ್ಯನ ಮೇಲೆ ನಿಂದಾವ್ಯಾಜಕ ನಿಣಂಬಾದಿಂದ ಮುಕ್ತಾಯ ಗೊಳಿಸಲ್ಪಟ್ಟಿತು.

ಯಾವನಾದರೊಬ್ಬ ರಿಪ್ಸ್ ವ್ಯಾನ್ ವಿಂಕಲ್ ಹಿಮಾಲಯದಲ್ಲಿ ರೋಧಿರಲ್ಲಿ ನಿದ್ದೆ ಮಾಡಿ ರೋಡಿರಲ್ಲಿ ಎದ್ದು ಕೆಳಗಿಳಿದು ಬಂದರೆ ಅವನು ಈ ದೇಶದಲ್ಲಿದ ಬದಲಾವಣೆಗಳನ್ನು ಕಂಡು ಅಧ್ಯಾತ್ಮಪದದಿರನು. ದೇಶದ ಪಟ್ಟಣಗಳು ಅಗಾಧವಾಗಿ ಬೆಳೆಂದಿರುವುದನ್ನೂ ಹೊಸ ಪಟ್ಟಣಗಳು ತಲೆಯೆತ್ತಿರುವುದನ್ನೂ ನಗರಗಳಲ್ಲಿ ಮಾತ್ರವಲ್ಲ. ಅಸಂಖ್ಯಾ ಚಿಮಣೆ ದೀಪದ ಹಳ್ಳಿಗಳಲ್ಲಿಯೂ ವಿದ್ಯುತ್ಪತ್ತಿ ಬೆಳಗುವುದನ್ನೂ ಕುರಂಹಳ್ಳಿಗಳೂ ರಸ್ತೆಗಳು ಬಂದದ್ದನ್ನೂ ಕಂಡಾನು. ರೈತರು ಹೆಗಲಮೇಲೆ ಟುನಿಸ್‌ರುಗಳನ್ನು ಹಾಕಿಕೊಂಡು ಹೊಲ ಉಳುವುದನ್ನೂ ಕಂಡು ಅವನಿಗೆ ಸ್ವಲ್ಪ ನಂಬಾಪೆ ಎನಿಸಬಹುದು. ಪ್ರತಿ ಹಳ್ಳಿಯಲ್ಲಿಯೂ ಅವನಿಗೆ ಪ್ರಸಂಗಿಸಿದರೂ ಸಿಕ್ಕಿಯಾರು. ಇಸಂಖ್ಯಾ ಹಳ್ಳಿಗಳಲ್ಲಿ ಟುನಿಸ್‌ರುಗಳು ಉಂಟುವುದನ್ನೂ ಪಂಪ್ರಾಗಳು ನಿರ್ದಿಷ್ಟಿಯುವುದನ್ನೂ ಕಂಡು, ಭಾರತದ ರೈತರುಗಳು ಕಷಿದರೂ ಬದಲಾಗಲಾರ ಎಂದು ಹೇಳುತ್ತಿದ್ದವರ ಮಾತು ಎಷ್ಟು ಬೇಗ ಸಂಖ್ಯೆಯಿತಲ್ಲ ಎಂದುಕೊಂಡಾನು; ತೊಡಕಾದ ತಾಂತ್ರಿಕ ಪ್ರಕ್ರಿಯೆಗಳಳ್ಳಿ ದೆಚ್ಚು ಇಳುಸಿರಿಯ ಬೀಜಗಳ ಉಪಯೋಗವನ್ನೂ ಯಾಡಲು ಕಲ್ಪಿತದ್ದು ನೋಡಿ ಪರವಾಯಿಲ್ಲ ಈ ಜನ ಎಂದು ಅವನಿನಿಸಬಹುದು. ತನ್ನನ್ನು ಕಾಪಾಡುವ ಕಾನೂನಾಗಳು ಇಂಗ್ಲೆಂಡಿನಲ್ಲಿದ್ದರೂ ಅವುಗಳ ಸುವರ್ಣಾರಾದ ಅಂದಾಜು ರೈತನಿಗಿರುವುದನ್ನೂ ಅವನು ಸ್ವಲ್ಪ

ಅತಿಯಾಗಿಯೇ ಸ್ವಾರ್ಥಿಯಾಗಿರುವುದನ್ನೂ ಕಂಡು ರಿಪ್ ವ್ಯಾನ್ ವಿಂಕಲ್ಲನು ತನು ಅಚ್ಚರಿ ಬೇಸರಗೊಳ್ಳಬಹುದು. ರೈತರಲ್ಲಿ ಅನೇಕರೆ ಮೂದಲಿನಂತೆ ತಮ್ಮ ಅದೃಷ್ಟದ ಮೇಲೆ ಎಲ್ಲ ತಪ್ಪು ಹೊರಿಸದೆ ಈಗ ಸರಕಾರವನ್ನು ದೂರಿಸುವುದನ್ನೂ ಅದು ತಮಗೆ ಒದಗಿಸಬೇಕಾದ ಸೌಕರ್ಯಗಳ ಬಗ್ಗೆ ಹೆಚ್ಚು ಕೂಗುವುದನ್ನೂ ಸೌಕರ್ಯಗಳನ್ನು ಗಿಟ್ಟಿಸಲು ತಮ್ಮ ಬಡತನವನ್ನು ಇದ್ದದ್ದಕ್ಕಿಂತ ಹೆಚ್ಚುಮಾಡಿ ತೋರಿಸುವುದನ್ನೂ ಸರಕಾರಿ ನೌಕರಿಗೆ ಹೆದರುವ ಬಡಲು ತಮ್ಮ ಸ್ವಾರ್ಥಾದಲ್ಲಿ ಅವರನ್ನು ಪಾಲುಗಾರರನ್ನಾಗಿ ಮಾಡಿಕೊಳ್ಳುತ್ತಿರುವುದನ್ನೂ ಕಂಡು ಬೇರಾದಾನು.

ಅಪಾರ ದುಃಖವಹನೆಯ ಶಕ್ತಿಯಳ್ಳೆ ಪ್ರರಾಣೀಕ್ರೆ ಭಾರತೀಯನು ಅವನಿಗೆ ಮೂದಲಿಗಿತ ದುಮಿಂಜನಾದಾನು. ಭೂಪ್ರಶ್ನೆ ತೀವ್ರವಾಗಿರುವಲ್ಲಿ ವಿಂಕಲ್ಲನು ಬಡರ್ಪೈತರು ಒಟ್ಟಾಗಿತ್ತಿರಿಸುವುದನ್ನೂ ಆಗಾಗ್ಗೆ ಮೆರವಣಿಗೆ ತೆಗೆಯುವುದನ್ನೂ ಉಂಡಾನಾ. ಇಹಂಗೇಲ್ಲಿ ದಿನವಹಿ ವರ್ಕರು ಪ್ರತಿಭಟನಾರ್ಥ ಅಂಗಡಿ ವಾಃಚ್ಚಿ ಹರತಾಳ ವಾಡಿ ಲಾಭಕಳಿದುಕೊಳ್ಳುವುದನ್ನು, ಕಾರ್ಮಿಕರು ಮಿತಿಮೀರಿದ ಬೇಡಿಕೆಗಳನ್ನು ಮುಂದೊಡ್ಡಿ ಮುಷ್ಟಿರಮಾಡಿ ಸಂಬಳ ಕಳಿದುಕೊಳ್ಳುವುದನ್ನು ನೋಡಿ ಅವನಿಗೆ ಇದರ ತಲೆಬಿಡವೇ ಅಗಲಿಕ್ಕಿಲ್ಲ. ಸರಿಯಾಗಿ ಪರಿಶೀಲನೆ ನಡೆಸಿದರೆ ಮಾತ್ರ ಸ್ವಾತಂತ್ರ್ಯದ ಮತ್ತು ಪ್ರಜಾತಂತ್ರ್ಯದ ನವೆಳ್ಳಿದಕ್ಕುಗಳಿಂದ ಉಬ್ಬಿದವನಾಗಿ ಭಾರತೀಯನಾಗರಿಕ ತನ್ನ ಶಕ್ತಿಪ್ರದರ್ಶನವಾದುತ್ತಿದ್ದಾನೆ ಅವನಿಗೆ ಇದರಲ್ಲಿ ಅನ್ವಯಶಕ್ತಿ ಕಂಡಿಲ್ಲವೇದೂ ರಿಪ್ ವ್ಯಾನ್ ವಿಂಕಲ್ಲಿಗೆ ಅರ್ಥವಾದೀತು. ಮರ ನಟ್ಟಿ ಘಲಬಿಡಲು ಸಮಯ ಬೇಕಾಗುತ್ತದೆಂದು ಇವನಿಗೆ ಇನ್ನಾನ್ನು ತಿಳಿವಳಿಕೆ ಬರಬೇಕಷ್ಟೇ ಎಂದುಕೊಂಡಾನಾ. ಆದರೆ ಇವನು ಎಚ್ಚರಿತ್ತಿದ್ದಾನೆ ಎಂಬುದರಲ್ಲಿ ಸಂಶಯ ಉಳಿಯುವಂತಿಲ್ಲ. ಎಚ್ಚರಿವಾದೊಡನೆ ತನ್ನ ನಾಷಾ ಇನ್ನಾನ್ನು ಏಕೆ ತನ್ನ ಹಾಸಿಗೆ ಇದ್ದಿಲ್ಲಿಗೆ ಬಂದಿಲ್ಲ ಎಂಬುದಾಗಿ ಇವನು ಕೂಗುತ್ತಿದ್ದಾನೆ; ತನ್ನ ನಾಷಾ ತಾನೇ ತಯಾರಿಸಿಕೊಳ್ಳಬೇಕಾಗುತ್ತದೆ ಎಂಬುದು ತೀರುಲು ಇವನಿಗೆ ಸ್ವಲ್ಪಕಾಲ ಬೇಕು, ಮಾತ್ರ ಎಂದು ಮುದುಕ ವಿಂಕಲ್ ಗೊಳಿಗಿಟ್ಟಿಬಹುದಾ.

೯. ಉಪಸಂಹಾರ

ಭಾರತದ ಸುದೀರ್ಘ ಇತಿಹಾಸ, ಅದರ ಗತಾನುಭವಗಳು, ಅದರ ಅಸಂಖ್ಯ ಸಮಸ್ಯೆಗಳು, ಅದರ ಶಕ್ತಿ ದೈರ್ಬಲ್ಯಗಳು ಇವೆಲ್ಲವನ್ನು ಹೊಂದಿಸಿ ಅದರ ಭವಿಷ್ಯವನ್ನು ಹೇಳಲು ಅತಿ ಸಮಧಿ ಕಂಪ್ಯೂಟರಿಗೂ ಸಾಧ್ಯವಾಗಲಾರದು.

ಪ್ರಥಮತ್ವ ನಾಯಕತ್ವದ ಪ್ರಶ್ನೆ. “ನೇಹರೂ ನಂತರ ಯಾರು?” ಎಬಿ ಸಮಸ್ಯೆ ವಿದೇಶೀಯರನ್ನು ದೇಶೀಯರಿಂತಲೂ ಹೆಚ್ಚಾಗಿ ಕಾಡುತ್ತಿತ್ತು. ನೇಹರೂ ಪ್ರಚೆಂಡ ವೃಕ್ಷಿತ್ವದಿಂದ ಭಾರತದ ಬಕ್ಕಿ ನಿಂತಿದೆ; ಅವರು ತಮ್ಮ ಅನಂತರಕ್ಕೆ ಇನ್ನೊಂದು ಬ್ರಹ್ಮರನ್ನು ತರಬೇತು ಮಾಡಿದಲ್ಲಿ, ಆದ್ದರಿಂದ ಅವರ ನಂತರ ದೇಶದಲ್ಲಿ ಅನ್ಯಕ್ಕೆ ತಲೆ ಎತ್ತಬಹುದು ಎಬಿ ಸಂತುಂಭಾಗಳೂ ಇದ್ದವು. ಅನೇಕ ವಿಷಯಗಳಲ್ಲಿದ್ದ ಹಾಗೆ ಈ ವಿಷಯ ದಲ್ಲಿಯೂ ನೇಹರೂ ಸರಿಯಾಗಿಯೇ ಅಲೋಚಿಸಿದ್ದರು. ಒಬ್ಬ ಮಹಾ ನಾಯಕನು ಇನ್ನೊಂದು ಬ್ರಹ್ಮನನ್ನು ತರಬೇತು ಮಾಡುವುದರ ವ್ಯಧಿತ್ವ ಇಂಗ್ಲಿಂಡಿನಲ್ಲಿ ಚರ್ಚೆಲ್ಲರಿಂದ ಈಡನ್, ರಶಿಯಂದಲ್ಲಿ ಸ್ವಾಲಿಂಸ್‌ರಿಂದ ಮಾಲಿಂಕೋವ್ ಮೊದಲಾದವರ ತರಬೇತಿಗಾದ ಗತಿಯಿಂದ ವೇದ್ಯ ವಾಗುತ್ತದೆ. ಜವಾಹರಲಾಲರಿಗೆ ಈ ವಿಷಯದಲ್ಲಿ ಭಾರತೀಯ ಜಾಣ್ಯಯ ವಿಷಯ ಪೂರ್ವ ವಿಶ್ವಾಸವಿದ್ದುಂತಿತ್ತು. ಅದು ಸರಿಯಾಗಿಯಾಗಿತ್ತು. ಲಾಂಬಕಾದುರರು ಅಷ್ಟು ಬೇಗ ಪ್ರಚೆಂಡ ವೃಕ್ಷಿತ್ವವನ್ನು ಬೆಳಸಿಕೊಳಬಲ್ಲದೆಂದು ಯಾರೂ ಉಣಿಸಿರಲಿಲ್ಲ. ಇದಿರಾಗಾಂಧಿಯವರೂ ನಾಯಕತ್ವಕ್ಕೆ ಬೇಕಾದ ಢ್ರೇರ್ತಿ ಸಾಹಸಗಳನ್ನು ಬೇಗನೇ ಸಂಪಾದಿಸಿಕೊಂಡರು. ಅವರು ತಮ್ಮ ವಿರೋಧಿಗಳನ್ನು ನಿಗ್ರಹಿಸಿದ ರೀತಿಯಾಗಿ ಬಂಗಾಳ ದೇಶದ ಪ್ರಕರಣದಲ್ಲಿ ನಡೆದುಕೊಂಡ ನಿಭಯ ನರೆ ದೂರದೃಷ್ಟಿಯಾಗಿ ರೀತಿಯಾಗಿ ಈಗ ಅವರ ವೃಕ್ಷಿತ್ವವನ್ನು ಶಿಶಿರ

ಸಾಥನಕ್ಕೆ ಒಯ್ದಿದೆ. ಅವರು ಬಿಕ್ಕಟ್ಟಿನ ಸಮಯದಲ್ಲಿ ಅಸಾಧಾರಣಾದ ಮುಂದಾಳ್ಳನದ ಶಕ್ತಿಯನ್ನು ತೋರಿಸಿದ್ದಾರೆ. ಶಾಂತಿ ಕಾಲದಲ್ಲಿ ಅವರು ಎಪ್ಪು ಯಶಸ್ವಿಯಾಗುವರೋ ನೋಡಬೇಕು.

ಅವರನ್ನೆ ದುರಿಸಿರುವ ಮತ್ತು ಅವರು ಬೇಕೆಂದೇ “ಗರೀಬಿ ಹಣಟಾವೋ” ಫೋಷಣೆಯಿಂದ ಉತ್ತೇಜನಗೊಳಿಸಿದ ಸಮಸ್ಯೆಗಳು ಅವರ ತಂದೆಯನ್ನೆ ದುರಿಸಿದ್ದ ವೃಗಳಿಗಿಂತಲೂ ಪ್ರಚಂಡವಾದವುಗಳು. ಅವರು ಇಂದು ತಮ್ಮ ಬೇಕಾಗೇಗೆ ಪ್ರಾರ್ಥಿ ಎಚ್ಚರಗೊಂಡ, ಆದರೆ ಕರ್ತವ್ಯಗಳ ಬಗ್ಗೆ ಜಾಗ್ಯತಗೊಳ್ಳದ ಜನರನ್ನು ಆಳಬೇಕಾಗಿದೆ. ಬೇಕಾಗೇನ್ನು ಪೂರ್ಯಸುವ ಸಾಧನಗಳು ಏನೂ ಸಾಲವು, ನಿಮ್ಮವರ್ಗಗಳು, ದಟ್ಟ ದರಿದ್ರರು ತಮ್ಮ ಕವ್ಯಗಳ ನಿವೃತ್ತಿಯ ಆಸೆಯಿಂದ ಅವರ ಬೆನ್ನು ಬಿದ್ದಿದ್ದಾರೆ. ಜನಸಂಖ್ಯೆಯ ಸಮಸ್ಯೆ ಸೌಭರತಪೇನಿಸುವ ಮಟ್ಟದಲ್ಲಿದೆ. ವರ್ಷಕ್ಕೆ ಒಂದಕೊಟ್ಟಿಗಿಂತಲೂ ಹೆಚ್ಚು ದರದಲ್ಲಿ ಏರುತ್ತಿರುವ ಪ್ರಜಾ ವೃದ್ಧಿಯನ್ನು ಶೀಘ್ರದಲ್ಲಿ ನಿಯಂತ್ರಣಾದಲ್ಲಿ ತರುವುದು ಕರಿನವಾಗಿದೆ. ಇದೊಂದೇ ಸಮಸ್ಯೆ ಎಲ್ಲ ಅಧಿಕ ಯೋಜನೆಗಳನ್ನು ಅಲುಗಿಸಲು ಸಾಕು. ಈಗಾಗಲೇ ಇರುವ ಅರ್ಥಕೊಟ್ಟಿ ಜನ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಕೆಲಸವೇ ಈಚೆಗಿನ ವರ್ಷಗಳಲ್ಲಿ ನಿರೀಕ್ಷಿಸಿದಪ್ಪು ಪ್ರಗತಿ ಹೊಂದಿಲ್ಲ. ಬಂಗಾೱ ಪ್ರಕರಣದಿಂದ ಅಮೇರಿಕದ ಸಹಾಯಕ್ಕೆ ಯೋತಾ ಬಿದ್ದಿದೆ. ಸುಶಿಕ್ಷಿತರ ನಿರುದ್ಯೋಗ ಹೀಗೇ ಬೆಳೆದರೆ ದೇಶ ಆನಿಪ್ಪವಾದ ಪರಿಸ್ಥಿತಿಯನ್ನು ಎದುರಿಸಬೇಕಾದಿತು.

ಕೇಂದ್ರ ಸರಕಾರ ಒಲೈಪ್ಪಾಗಿಲ್ಲದಾಗೆಲ್ಲ ಪ್ರಾಂತಗಳು ಸ್ವತಂತ್ರ ವಾಗಿ ಸಿದ್ದಿದು ಹೋಗುವ ಭಾರತೀಯ ಇತಿಹಾಸದ ಪ್ರವೃತ್ತಿಯನ್ನು ಎತ್ತಿ ತೋರಿಸಲಾಗುತ್ತದೆ. ಆದರೆ ಆಗಿನ ಏಲಿಟರಿ ಪರಂಪರೆ ಸಾಮಂತಶಾಹಿಯದಾಗಿತ್ತು. ಈಗ ನಮಗೊಂದು ಏಕೀಕೃತ ಸೈನ್ಯವಿದೆ. ಅದು ಸ್ವಾತಂತ್ರ್ಯನಂತರ ನಾಲ್ಕು ಯುದ್ಧಗಳನ್ನು ಎದುರಿಸಿದೆ. ಪಾಕಿಸ್ತಾನದೊಡನೆ ಆದ ಮೂರರಲ್ಲಿ ಅದು ಉತ್ತರೋತ್ತರ ಹೆಚ್ಚು ಯಶಸ್ವಿಯಾಗಿ ರೆಂಡಿಗಳಲ್ಲಿ ತನ್ನ ಯೋಗ್ಯತೆಯನ್ನು ನಿಸ್ಪಂದಿಗ್ಧವಾಗಿ ಸಿದ್ಧಪಡಿಸಿದೆ. ರೆಂಡಿಗಳಲ್ಲಿ ಅದಕ್ಕಾದ ಸೋಲು ರಾಜಕಾರಣಿಗಳ ತಪ್ಪಿನಿಂದ ಹುಟ್ಟಿದ್ದು ಎಂಬುದರಲ್ಲಿ ಸಂಶಯವಿಲ್ಲ. ಈ ಸೈನ್ಯದ ಈ ವರೆಗಿನ ಜರಿತ್ತೆಯಲ್ಲಿ ರಾಜಕಾರಣಾದಲ್ಲಿ ಕ್ಯಾಹಾಕುವ ಒಲವು ಕಾಣೇನಂತಹದಿಲ್ಲ.

ಅದು ದೇಶದ ಪಕ್ಕರಕ್ಷಣೆಯ ಬಲಿಪ್ಪ ಆಧಾರ ಸ್ತುಂಭವಾಗಿದೆ. ನಮ್ಮ ದೇಶದಲ್ಲಿ ತಮಿಳು ನಾಡೊಂದರಲ್ಲಿ ಹೊರತು ಮತ್ತಾವ ರಾಜ್ಯದಲ್ಲಿಯೂ ಪ್ರತ್ಯೇಕತಾವಾದಿ ಒಲವು ಕಾಣುವುದಿಲ್ಲ. ಎಲ್ಲಿಯವರೆಗೆ ಕೇಂದ್ರ ಸರಕಾರ ಒಂದು ರಾಜ್ಯದ ವಿಷಯದಲ್ಲಿ ತೀರ ತಪ್ಪಿ ನಡೆಯುವುದಿಲ್ಲ ನೋ ಅಲ್ಲಿಯ ವರೆಗೆ ಭಾರತದ ಪ್ರಾದೇಶಿಕ ಪಕ್ಕಕ್ಕೆ ಧಕ್ಕೆ ಬರಲಾರದು. ಈ ವರೆಗೆ ಇಂಥಾ ಭಾವನೆಗಳ ಅಂತಿಮ ಕೆರಳಿಕೆಗೆ ಆಸ್ತಿದ ಕೊಡಲಾಗಿಲ್ಲ. ಪ್ರಜಾತಂತ್ರದ ವಿಧಾನಗಳಿಂದಾಗಿ ಕಾಲ ಹಾಗಾಗಲಾರದು.

ಪ್ರಜಾತಂತ್ರದ ವಿಧಾನಗಳಿಂದ ಎಷ್ಟುವರಿಗೆ ನಮ್ಮ ಲಿಗಾಧ ಆರ್ಥಿಕ ಸಮಸ್ಯೆಗಳು ತೀರಬಹುದು, ಅದಕ್ಕೆ ಬೇಕಾದ ತಾಗಿಗಳನ್ನು ಪೂರ್ಣವಂತೆ ಎಷ್ಟುವರಿಗೆ ಜನತೆಯನ್ನು ಇಂದಿರಾ ಗಾಂಧಿಯವರು ಪ್ರಚೋದಿಸಬಲ್ಲರು ಎಬುದರ ಮೇಲೆ ಭಾರತದ ಮತ್ತು ಅವರ ಭವಿ ಷ್ಟುತ್ತು ಅವಲಾಭಿಸಿದೆ. ಪಾರಿಸ್ತಾನದೊಡನೆ ಸಾಕಷ್ಟು ದೀರ್ಘ ಶಾಂತಿ ಸ್ಥಾಪಿತವಾದರೆ ನಮ್ಮ ವಿಲೀಟರಿ ಮೇಷ್ಟ್ ವನ್ನು ತಗ್ಗಿಸಿ ಜನಕಲ್ಯಾಣ ಕಾರ್ಯಗಳಿಗೆ ಹಣಪ್ರೇದಗಿಸಬಹುದು.

ಇಂದೂ ವಿಲೀಟರಿ ದೃಷ್ಟಿಯಿಂದ ನಾವು ಏಶಿಯದಲ್ಲಿ ಎರಡನೇ ಈಕ್ಕಿಯಾಗಿದ್ದೇವೆ. ನಮ್ಮ ಆರ್ಥಿಕ ಪ್ರಗತಿ ಆಧುನಿಕ ಜೀಡ್-೧೯೬೫ ಅರ್ಥ ಪ್ರಣಾಲೀಗೆ ಅಗತ್ಯವಾದ ನೇಲಕಟ್ಟು ಹಾಕಿದೆ. ಯುರೋಪಿಯನ್ನರಿಗೆ ಸಮಾನವಾದ ಚೈಚ್ಚಾನಿಕ ತಾಂತ್ರಿಕ ಕೌಶಲ ನಮಗಿದೆ. ಸ್ವಲ್ಪ ಬಿಸಿ ತಲೆ ರಂಧಾದರೂ ಜಾಗೃತವಾದ ಜನಶಕ್ತಿ ನಮಗಿದೆ. ಸರಿಯಾದ ಮುಂದಾ ತ್ವರಿತವಿದ್ದರೆ ನಾವು ಜಗತ್ತಿನ ಪ್ರಬಲ ರಾಷ್ಟ್ರಗಳ ಸಾಲಿಸಲ್ಪಿ ನಿಲ್ಲಬೇಕು.

ಮಾತ್ರ ಖಾಲಿ ಕೋಟಿ ಜನಸಂಖ್ಯೆಯ ಈ ವೈವಿಧ್ಯಪೂರ್ಣ ದೇಶ ಪ್ರಬಲ ರಾಷ್ಟ್ರವಾಗಿಯೇ ಬದುಕಬಲ್ಲದಷ್ಟೇ. ಜಗತ್ತಿನಲ್ಲಿ ಪ್ರತಿಷ್ಟೇ ಇರುವಷ್ಟು ಕಾಲ ಈ ದೇಶದ ಪ್ರತಿ ರಾಜ್ಯವೂ ಪ್ರತಿ ಸಮಾಜವೂ ನಾಗರಿಕನೂ ಈ ದೇಶದ ಆಗಧಾಗಿರಲು ಹೆಚ್ಚು ತಾಳುವುದು ವಿಂಡಿತ. ಇದು ಸೆಯರೂ ಅವರಿಗೂ ಅರಿವಿದ್ದುದರಿಂದಲೇ ಆವರು ದೇಶಕ್ಕೆ ಮಹತ್ವಕ್ಕಾಗಿಯು ಯೋಜನೆಗಳನ್ನು ಹಾಕಿದರು. ಭಾರತ ದುರ್ಭಲ ಅಧಿಕಾರಿ ಸಾಮಾನ್ಯ ರಾಷ್ಟ್ರವಾಗಿ ಉಳಿಂದಲಾರದು—ರಾಜಕೀಯ ಪದ್ಧತಿ ಯಾವು ದೂರಲ್ಲಿ ಪ್ರಬುಲರಾಷ್ಟ್ರವೇ ಆದರ ನಿರ್ಬಂಧಿತವಾಗಿದೆ.